

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

೨ನೇ ಮಾರ್ಚ್ ೨೦೨೨

ಬುಧವಾರ

ವಿಷಯಾನುಕ್ರಮಣಿಕೆ (Index)

೦೧. ಪ್ರಶೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1375 – ಸರ್ಕಾರಿ ಬೀಟು ಜಮೀನುಗಳ ಬಗ್ಗೆ

- ಶ್ರೀ ಕೆ.ಐ. ಶ್ರೀಕಂಠೇಗೌಡ
- ಶ್ರೀ ಆರ್. ಅಶೋಕ್ (ಕಂದಾಯ ಸಚಿವರು)

1412- ಗದಗ ಬೆಟಗೇರಿ ಅವಳಿ ನಗರದಲ್ಲ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಾಣವಾಗುತ್ತಿರುವ ಬಿ.ಎಲ್.ಸಿ. ಮತ್ತು ಎ.ಹೆಚ್.ಪಿ.

ವಸತಿ ಯೋಜನೆಗಳ ಕುರಿತು

- ಶ್ರೀ ಎಸ್.ವಿ. ಸಂಕನೂರ
- ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು)

1335 – ಹಾವೇರಿ, ಗದಗ ಮತ್ತು ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿನ

ನಬಾರ್ಡ್ ಯೋಜನೆ ಬಗ್ಗೆ.

- ಶ್ರೀ ಸಆಲಂ ಅಹ್ಮದ್
- ಶ್ರೀ ವಿ.ಸೋಮಣ್ಣ (ವಸತಿ ಸಚಿವರು) (ಲೋಕೋಪಯೋಗಿ ಸಚಿವರ ಪರವಾಗಿ)

1411 – ಪಶು ಸಂಗೋಪನಾ ಇಲಾಖೆಯ ಬಗ್ಗೆ

- ಶ್ರೀ ಸುನೀಲ್ ವಲ್ಯಾಪುರ್
- ಶ್ರೀ ಪ್ರಭು ಬಿ. ಚವ್ವಾಣ್ (ಪಶು ಸಂಗೋಪನೆ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1340 – ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಕುರಿತು

- ಶ್ರೀ ಅರವಿಂದ ಕುಮಾರ್ ಅರಳ
- ಶ್ರೀ ಪ್ರಭು ಬಿ. ಚವ್ವಾಣ್ (ಪಶು ಸಂಗೋಪನೆ ಸಚಿವರು)

1376 – ಜಿಲ್ಲಾಧಿಕಾರಿಗಳ ಹಂತದಲ್ಲ ತಪ್ಪು ದಾಖಲೆ ನೀಡಿ ಪಡೆದ 371 ಜೆ ಅರ್ಹತಾ

ಪ್ರಮಾಣ ಪತ್ರಗಳನ್ನು ರದ್ದುಪಡಿಸುವ ಕುರಿತು

- ಶ್ರೀ ಶಶೀಲ್ ಜಿ. ನಮೋಶಿ
- ಶ್ರೀ ಆರ್.ಅಶೋಕ್, (ಕಂದಾಯ ಸಚಿವರು)

1355 – ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು

- ಶ್ರೀ ಎನ್. ರವಿಕುಮಾರ್
- ಶ್ರೀಮತಿ ಶಶಿಕಲಾ ಅ. ಜೊಲ್ಲೆ (ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು)

1350 – ಬೆಂಗಳೂರು ನಗರದಲ್ಲ ಉಪನಗರ ರೈಲು ಯೋಜನೆಯ ಕುರಿತು

- ಶ್ರೀ ಯು.ಬಿ.ವೆಂಕಟೇಶ್ (ಶ್ರೀ ಪ್ರಕಾಶ್ ಕೆ. ರಾಥೋಡ್‌ರವರ ಪರವಾಗಿ)
- ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು)

1334 – ಮೀನುಗಾರಿಕಾ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳು

- ಶ್ರೀ ಹರೀಶ್ ಕುಮಾರ್ (ಶ್ರೀ ಮಂಜುನಾಥ್ ಭಂಡಾರಿಯವರ ಪರವಾಗಿ)
- ಶ್ರೀ ಎಸ್.ಅಂಗಾರ (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

1410 – ಆರ್.ಆರ್.ಐ. ವಿಳಂಬದ ಬಗ್ಗೆ

- ಶ್ರೀ ಕೆ.ಐ. ಶ್ರೀಕಂಠೇಗೌಡ (ಶ್ರೀ ಮರಿತಿಬ್ಬೇಗೌಡರವರ ಪರವಾಗಿ)
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)

1382 – ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ನೀಡುವ ಬಗ್ಗೆ

- ಶ್ರೀ ಗೋವಿಂದ ರಾಜು
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1364 – ಜೆನ್ವೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗೆ ಮಂಜೂರಾಗಿರುವ ಅನುದಾನದ ಬಗ್ಗೆ.

- ಶ್ರೀ ಎಂ.ಎಲ್.ಅನಿಲ್ ಕುಮಾರ್
- ಶ್ರೀ ವಿ.ಸೋಮಣ್ಣ (ವಸತಿ ಸಚಿವರು) (ಲೋಕೋಪಯೋಗಿ ಸಚಿವರ ಪರವಾಗಿ)

1400 – ಕೊಡಗು ಜಿಲ್ಲೆಯ ನಾಪಂಡ ಕಾಡು ಬಳಿ ತುರ್ತಾಗಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ.

- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ವಿ.ಸೋಮಣ್ಣ (ವಸತಿ ಸಚಿವರು) (ಲೋಕೋಪಯೋಗಿ ಸಚಿವರ ಪರವಾಗಿ)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಿದ ಉತ್ತರಗಳು

02. ಪ್ರಕಟಣೆ

03. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ.

- ಶ್ರೀ ಸಲೀಂ ಅಹ್ಮದ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ಖಾಸಗಿ ಐಟಿ ಕಾಲೇಜುಗಳ ಸಂಘ ಒಕ್ಕೂಟವು ತಮ್ಮ ಬೇಡಿಕೆಗಾಗಿ ಪಾದಯಾತ್ರೆ ಕೈಗೊಂಡಿರುವ ಬಗ್ಗೆ

- ಶ್ರೀ ಕೆ.ಟಿ. ಶ್ರೀಕಂಠೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ಕಾರ್ಯನಿರ್ವಹಿಸುತ್ತಿರುವ ಕೊ-ಆಪರೇಟಿವ್ ಸೊಸೈಟಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಗ್ರಾಹಕರಿಗೆ ತೊಂದರೆಯಾಗಿರುವ ಬಗ್ಗೆ

- ಶ್ರೀ ಎಸ್.ರವಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ರಾಷ್ಟ್ರೀಯ ನೀಟ್ ಪರೀಕ್ಷೆ ಕುರಿತು

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಉ) ಕಲಬುರ್ಗಿ ಜಿಲ್ಲೆ ಆಳಂದ ಪಟ್ಟಣದಲ್ಲ 01-03-2022ರಂದು ಸೆಕ್ಷನ್ 144ನ್ನು ಉಲ್ಲಂಘಿಸಿದ ಬಗ್ಗೆ

- ಶ್ರೀ ಸಿ.ಎಂ.ಇಬ್ರಾಹಿಂ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಊ) ಮುಧೋಳ ತಾಲ್ಲೂಕಿನ ಲೋಕಾಪುರದ ಹೆದ್ದಾರಿಯಲ್ಲಿ ಪ್ರತಿಮೆ ಸ್ಥಾಪನೆ ಕುರಿತು

- ಶ್ರೀ ಆರ್.ಬಿ.ತಿಮ್ಮಾಪೂರ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಋ) 2006ರ ನಂತರ ಅನುದಾನಕ್ಕೆ ಒಳಪಟ್ಟ ಕಾಲೇಜು ಉಪನ್ಯಾಸಕರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಕುರಿತು

- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

- ಡಾ: ಸಿ.ಎನ್.ಅಶ್ವತ್ಥ ನಾರಾಯಣ (ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕೌಶಲಾಭಿವೃದ್ಧಿ ಸಚಿವರು)

ಎ) ತೋಟಗಾರಿಕಾ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ.

- ಶ್ರೀ ಮುನಿರಾಜು ಗೌಡ ಪಿ.ಎಂ.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

೦4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರಿಂದ

ಹೇಳಿಕೆಗಳು

ಅ) ದಿನಾಂಕ 1-4-2006ರ ನಂತರ ಅನುದಾನಕ್ಕೆ ಒಳಪಟ್ಟ ಅನುದಾನಿತ ಶಿಕ್ಷಣ

ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾಲ್ಪನಿಕ ವೇತನ ಬಡ್ಡಿ ಹಾಗೂ

ಪಿಂಚಣಿ ಸೌಲಭ್ಯವನ್ನು ನೀಡುವ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

ಆ) ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸಹಾಯಕ ಮತ್ತು ಕಿರಿಯ ಇಂಜಿನಿಯರ್

ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ರದ್ದಾಗಿದ್ದು ಈವರೆಗೆ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವ ಬಗ್ಗೆ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು) (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ)

ಇ) ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹ

ಶಿಕ್ಷಕರುಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆಯ ಪ್ರಭಾರ ಭತ್ಯೆ ಹಾಗೂ ಗಳಿಕೆ ರಜೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

ಈ) ಜಮ್ಮು ಕಾಶ್ಮೀರದಲ್ಲಿ ತಲೆಯ ಮೇಲೆ ಹಿಮಗಡ್ಡೆ ಬಿದ್ದು ಹುತಾತ್ಮರಾಗಿರುವ ವೀರ

ಯೋಧ ಶ್ರೀ ಅಲ್ತಾಫ್ ಅಹಮ್ಮದ್ ಅವರ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು) (ಮಾನ್ಯ ಮುಖ್ಯ ಮಂತ್ರಿಯವರ ಪರವಾಗಿ)

05. ಚುನಾವಣೆ ಪ್ರಸ್ತಾವ

06. ಸದನ ಸಮಿತಿಗಳ ಕಾಲಾವಕಾಶವನ್ನು ವಿಸ್ತರಿಸಲು ಪ್ರಸ್ತಾವ

ಅ) ರಾಜ್ಯದಲ್ಲಿರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ.

- ಶ್ರೀ ಎನ್.ರವಿಕುಮಾರ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅ) ರಾಜ್ಯದಲ್ಲ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲ್ಟಿಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಮೂಲ ಸೌಕರ್ಯಗಳಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ನೀಡಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 12 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ

- ಶ್ರೀ ಎನ್.ರವಿಕುಮಾರ್

ಇ) ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ.

- ಡಾ.ವೈ.ಎ. ನಾರಾಯಣಸ್ವಾಮಿ

೦೭. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆ

- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

೦೮. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ

ಚರ್ಚೆ

- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

- ಶ್ರೀ ವಿ.ಸೋಮಣ್ಣ (ವಸತಿ ಸಚಿವರು)

- ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)

- ಶ್ರೀ ಎಸ್.ಎಲ್.ಭೋಜೇಗೌಡ

- ಡಾ: ತೇಜಸ್ವಿನಿಗೌಡ

- ಶ್ರೀ ಅಡಗೂರ್ ಹೆಚ್.ವಿಶ್ವನಾಥ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

-
- ಶ್ರೀ ಗೋವಿಂದ ಎಂ.ಕಾರಜೋಳ (ಜಲ ಸಂಪನ್ಮೂಲ ಸಚಿವರು)
 - ಶ್ರೀ ಎಸ್.ರವಿ
 - ಶ್ರೀ ಎಂ.ಕೆ.ಪ್ರಾಣೇಶ್

~*~*~*~*~

(186)/9-3-2022/11-00/ಎಲ್‌ಎಂ/ಬಿಎನ್‌ಎಸ್

ಕರ್ನಾಟಕ ವಿಧಾನ ಪರಿಷತ್ತು

ಬುಧವಾರ, 9ನೇ ಮಾರ್ಚ್ 2022

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 11 ಗಂಟೆ 05 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಅವರು ಪೀಠದಲ್ಲಿ ಉಪಸ್ಥಿತರಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 1412

ಸಭಾಪತಿಯವರು:- ಮಾನ್ಯ ಎಸ್.ವಿ.ಸಂಕನೂರವರೆ ಮಾನ್ಯ ವಸತಿ ಸಚಿವರು ಬಂದಮೇಲೆ ನಿಮ್ಮ ಪ್ರಶ್ನೆಯನ್ನು ತೆಗೆದುಕೊಳ್ಳಲಾಗುತ್ತದೆ.

ಪ್ರಶ್ನೆ ಸಂಖ್ಯೆ: 167

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಗಳೆ, ತುಂಬಾ ಮಹತ್ವದ ವಿಷಯಗಳನ್ನು ತೆಗೆದುಕೊಂಡು ನಾವು ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಪ್ರಶ್ನೆಯನ್ನು ಕೇಳುತ್ತೇವೆ. ಮಂತ್ರಿಗಳೇ ಬರುವುದಿಲ್ಲ ಎಂದರೆ ಹೇಗೆ? ಎಲ್ಲಾ ಪ್ರಶ್ನೆಗಳಿಗೆ ನಮ್ಮ ಸಭಾನಾಯಕರ ಉತ್ತರವನ್ನು ಹೇಳುತ್ತಾರೆ.

ಸಭಾಪತಿಯವರು:- ಮಾನ್ಯ ಲೋಕೋಪಯೋಗಿ ಸಚಿವರ ಸಂಬಂಧಿಕರು ತೀರಿಕೊಂಡಿದ್ದಾರೆ. ಅದಕ್ಕಾಗಿ ಅವರು ಬಂದಿರುವುದಿಲ್ಲ. ನಿಮ್ಮ ಪ್ರಶ್ನೆಯನ್ನು ನಂತರ ತೆಗೆದುಕೊಳ್ಳಲಾಗುತ್ತದೆ.

ಪ್ರಶ್ನೆ ಸಂಖ್ಯೆ: 1411

ಮಾನ್ಯ ಸದಸ್ಯರಾದ ಶ್ರೀ ಸುನಿಲ್ ವಲ್ಯಾಪುರವರು ಗೈರು ಹಾಜರಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1375

(ಉತ್ತರವನ್ನು ಲಗತ್ತಿಲಾಗಿದೆ)

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಗಳೇ, ಉತ್ತರವನ್ನು ಒದಗಿಸಿದ್ದಾರೆ. ನನ್ನ ಪ್ರಶ್ನೆ ಏನು ಎಂದರೆ, ನಮ್ಮ ರಾಜ್ಯದ ರೈತರ ಹಿಡುವಳಿ ಜಮೀನನ್ನು ಕಂದಾಯ ಕಟ್ಟಿರುವುದಿಲ್ಲ ಎನ್ನುವ ಕಾರಣಕ್ಕೆ ಮತ್ತು ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ವೈಯಕ್ತಿಕ ದ್ವೇಷದಿಂದ ಆರ್‌ಟಿಸಿ ಯಲ್ಲಿ ಸರ್ಕಾರಿ ಬೀಳು ಭೂಮಿ ಎಂದು ನಮೂದು ಮಾಡಿ ರೈತರನ್ನು ಅತ್ಯಂತ ಸಂಕಷ್ಟದ ಪರಿಸ್ಥಿತಿಗೆ ತಂದಿರುವುದನ್ನು ಮಾನ್ಯ ಕಂದಾಯ ಸಚಿವರ ಗಮನಕ್ಕೆ ತರುತ್ತೇನೆ. ರಾಜ್ಯದಲ್ಲ 108090.18 ಎಕರೆ ಕಂದಾಯ ಬೀಳು ಜಮೀನುಗಳಿವೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಇವತ್ತಿನ ವಿಜಯವಾಣಿ ಪತ್ರಿಕೆಯಲ್ಲಿ ಇದರ ಬಗ್ಗೆ ವಿವರವಾದ ಲೇಖನ ಪ್ರಕಟವಾಗಿದೆ. ಇಡೀ ರಾಜ್ಯದಲ್ಲ 40% ಭೂಮಿಯನ್ನು ಬೀಳು ಭೂಮಿ ಎಂದು ದಾಖಲು ಮಾಡಿದ್ದಾರೆ. ಇದು ರೈತರಿಗೆ ಗೊತ್ತೆ ಆಗುವುದಿಲ್ಲ. ಈ ಮೊದಲು ಕಂದಾಯ ಅದಾಲತ್ ಮಾಡಲಾಗುತ್ತಿತ್ತು. ಆಗ ಅಲ್ಲ ಕಂದಾಯವನ್ನು ಕೇಳುತ್ತಿದ್ದರು. ಈಗ ಯಾವುದೇ Village Accountant ಕಂದಾಯ ಬಾಕಿ ಇದೆ ಕಟ್ಟಿ ಎಂದು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ರೈತರು ತಾವೇ ಹೋಗಿ ಪಾವತಿ ಮಾಡುವಂತಹ ತಿಳುವಳಿಕೆ ಇನ್ನು ಬಂದಿಲ್ಲ. ಬಹಳ Village Accountants ಸಿಟ್ಟಿನಿಂದ ಸರ್ಕಾರಿ ಬೀಳು ಭೂಮಿ ಎಂದು ದಾಖಲು ಮಾಡಿಬಿಡುತ್ತಾರೆ. ಮತ್ತೆ ಅದನ್ನು restore ಮಾಡಬೇಕಾದರೆ ಹರ ಸಾಹಸಪಡಬೇಕು. ಹೀಗೆ ಬರೆದರೆ ಖಾತೆ ಬದಲಾವಣೆ ಮಾಡಿಕೊಳ್ಳಲು ಆಗುವುದಿಲ್ಲ, ವಿಭಾಗ ಮಾಡಿಕೊಳ್ಳುವ ಹಾಗೆ ಇಲ್ಲ. ಆ ಭೂಮಿ ಮೇಲೆ ಯಾವುದೇ ಸಾಲ ತೆಗೆಯುವ ಹಾಗೆ ಇಲ್ಲ. ರೈತನಿಗೆ ಆ ಜಮೀನಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಇಂತಹ ಲಕ್ಷಾಂತರ ಪ್ರಕರಣಗಳು ಇವೆ. 40% ಜಮೀನನ್ನು ಸರ್ಕಾರಿ ಬೀಳು ಭೂಮಿ ಎಂದು ಬರೆದಿದ್ದಾರೆ ಎಂದರೆ, ರೈತರ ಕಷ್ಟ ಎಂಥದ್ದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ವಿನಾ ಕಾರಣ ರೈತರನ್ನು ಕಷ್ಟಕ್ಕೆ ಸಿಕ್ಕಿಸಿದ್ದಾರೆ. ಮಂತ್ರಿಗಳು ಏನು ಮಾಡುತ್ತಾರೆ ಗೊತ್ತಿಲ್ಲ. ಯಾವ ಆದೇಶ, ಸೂಚನೆಗಳನ್ನು ಕೊಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ, ಈ ಸಮಸ್ಯೆಯನ್ನು ಪರಿಹರಿಸಬೇಕು. ಬೀಳು ಭೂಮಿ ಎಂದು ಬರೆದುಬಿಟ್ಟರೆ ಯಾವುದೇ transaction ಆಗುವುದಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ. ಕಂದಾಯ ಕಟ್ಟಿರುವುದಿಲ್ಲ ಎಂದು ನೋಟಿಸ್ ಕೊಡಿ; ನೋಟಿಸ್ ಕೊಡುವುದೇ ಇಲ್ಲ. ನಾಲ್ಕು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವರ್ಷವಾದ ಮೇಲೆ ಸರ್ಕಾರಿ ಬೀಳು ಭೂಮಿ ಎಂದು ಬರೆದುಕೊಂಡು ಹೋಗುತ್ತಾರೆ. ಅವರ ಪಿತ್ರಾರ್ಜಿತ ಆಸ್ತಿ, ಅವನ ಸ್ವತ್ತು ಅದು. ಆರ್‌ಟಿಸಿ ಯಲ್ಲಿ ಸರ್ಕಾರಿ ಬೀಳು ಭೂಮಿ ಎಂದು ಬರೆಯುವುದನ್ನೇ ರದ್ದು ಮಾಡಬೇಕು. ಬೇಕಾದರೆ ಕಂದಾಯದ ಮೇಲೆ ಬಡ್ಡಿ ಸೇರಿಸಿ ದಂಡ ಹಾಕಿ. ಆದರೆ ಸರ್ಕಾರಿ ಬೀಳು ಭೂಮಿ ಎಂದು ದಾಖಲು ಮಾಡುವುದನ್ನು ಕೈಬಿಡಬೇಕು. ಇದನ್ನು ಬದಲಾವಣೆ ಮಾಡುವುದಕ್ಕೆ ಬೇಕಾದೆ ತಿದ್ದುಪಡಿ ತನ್ನಿ. ದಯಮಾಡಿ ರೈತರ ಪ್ರಾಣವನ್ನು ಉಳಿಸಿ.

ಶ್ರೀ ಆರ್. ಅಶೋಕ:- ಮಾನ್ಯ ಸಭಾಪತಿಗಳೆ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಬೀಳು ಭೂಮಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದು ಈಗ ತಂದಿರುವಂತಹ ಕಾನೂನು ಅಲ್ಲ. ಹತ್ತಾರು ವರ್ಷಗಳಿಂದ ಇರುವಂತಹ ಕಾನೂನು. ಯಾರು ಮೂರು ವರ್ಷಗಳ ಕಾಲ ಕಂದಾಯವನ್ನು ಕಟ್ಟುವುದಿಲ್ಲ, ಆಗ ಅದು automatically ಬೀಳು ಭೂಮಿ ಎಂದು ಆಗುತ್ತದೆ. ಇಡೀ ರಾಜ್ಯದಲ್ಲಿ ಈ ರೀತಿ 1,08,090.18 ಎಕರೆ ಜಮೀನುಗಳು ಇವೆ ಎಂದು ಹೇಳಿದ್ದೇವೆ. ಈ ರೀತಿ ಬೀಳು ಭೂಮಿ ಎಂದು notify ಆಗಿರುವುದನ್ನು ಬದಲಾವಣೆ ಮಾಡಿಕೊಳ್ಳಲು 2014ರ ವರೆಗೆ ಕಾಲಾವಕಾಶವನ್ನು ಕೊಟ್ಟಿದ್ದೇವೆ.

(ಮುಂದು)

(187)09-03-2022(11-10)bsd-bns

ಶ್ರೀ ಆರ್. ಅಶೋಕ್ (ಮುಂದು)

ಬೀಳು ಭೂಮಿ ಎಂದು notify ಆಗಿರುವುದನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿದ್ದು, ಆ ಅರ್ಜಿಗಳನ್ನು ಪರಿಶೀಲನೆ ಮಾಡಿ, RTC ನಲ್ಲಿ ಅವರ ಹೆಸರನ್ನು ತಿದ್ದುಪಡಿ ಮಾಡಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. Immediate ಆಗಿ RTC ಕಾಲಂನಲ್ಲಿ ಅವರ ಹೆಸರನ್ನು ನೋಂದಣಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಈಗ ಅಂದರೆ 2014ಕ್ಕೆ ಕಾಲಾವಕಾಶ ಮುಗಿದಿದೆ. ಮತ್ತೆ ಕಾಲಾವಕಾಶ ಕೊಡುವ ಬಗ್ಗೆ ಅರ್ಜಿಗಳು ಬಂದಿದ್ದು, ಮಾನ್ಯ ಸದಸ್ಯರು ಪ್ರಶ್ನೆ ಕೇಳಿರುವುದರಿಂದ ಕಾಲಾವಕಾಶವನ್ನು ಮುಂದುವರೆಸಲು immediate ಆಗಿ ಅಧಿಕಾರಿಗಳಿಂದ file ತರಿಸಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಲಾವಕಾಶವನ್ನು ಮುಂದುವರೆಸುತ್ತೇನೆ. ಇದರಿಂದ ಇಲಾಖೆಗೆ loss ಆಗುವುದಿಲ್ಲ. 3 ವರ್ಷ ಕಟ್ಟಬೇಕು ಇರುವವರ case ಬಂದಾಗ ಎಷ್ಟು amount ಕಟ್ಟಬೇಕು ಎಂದಾಗುತ್ತದೋ, ಆ ಹಣವನ್ನು ಕಟ್ಟಿದಾಗ automatically ಆಗುತ್ತದೆ. ಆದ್ದರಿಂದ loss ಪ್ರಶ್ನೆ ಇಲ್ಲ. ಆದ್ದರಿಂದ RTC ತಿದ್ದುಪಡಿ ಮಾಡುವ ಬಗ್ಗೆ ಮತ್ತೊಂದು ಕಾಲಾವಕಾಶ ಕೊಡಲು ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತದೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಏನೆಂದರೆ 1966ರ 119ನೇ ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ಬೀಳು ಭೂಮಿ ಎಂದು ಬರೆಯುವ ತಿದ್ದುಪಡಿಯನ್ನೇ ಕೈಬಿಡಬೇಕು ಎಂಬುದಾಗಿದೆ. ರೈತನಿಗೆ 2014ರವರೆಗೆ ಕಾಲಾವಕಾಶ ಕೊಟ್ಟಿದ್ದಾರೆ ಎಂಬ ಅರಿವೇ ಇರುವುದಿಲ್ಲ. ಅವನು ಭೂಮಿ RTC ಯಲ್ಲಿ ಬೀಳು ಎಂದು ನಮೂದಾಗಿರುವುದೇ ತಿಳಿದಿರುವುದಿಲ್ಲ. ಐದತ್ತು ವರ್ಷಗಳು ಕಳೆದರೂ ಅವನ ಭೂಮಿ ಸರ್ಕಾರಿ ಬೀಳು ಭೂಮಿಯಾಗಿದೆ ಎಂದು ಅರಿವಿಗೆ ಬಂದಿರುವುದಿಲ್ಲ. ಯಾವುದೋ ಸಂದರ್ಭದಲ್ಲಿ ಅಂದರೆ ಪಾರಿಕತ್ತು ಮಾಡಿಕೊಳ್ಳುವಾಗ ಅಥವಾ ಅನಿವಾರ್ಯವಾಗಿ ಬ್ಯಾಂಕ್‌ಗೆ ಹೋಗುವ ಸಂದರ್ಭದಲ್ಲಿ ದಾಖಲೆ ತೆಗೆದುಕೊಂಡಾಗ ಗೊತ್ತಾಗುತ್ತದೆ. ಸರ್ಕಾರ ಎಷ್ಟೇ ಸಮಯ ಕೊಟ್ಟರೂ ಆಗುವುದಿಲ್ಲ. ಈ ನಾಡಿನ ರೈತರ ಪರವಾಗಿ ನನ್ನ ಮನವಿ ಏನೆಂದರೆ, ಆತ ಒಂದೆರಡು ಎಕರೆ ಇಟ್ಟುಕೊಂಡಿರುವ ರೈತ, ಉಳುವ ರೈತ, ಅನ್ನ ಕೊಡುವ ರೈತ ಈ ನಾಡಿನ ಜನರಿಗೆ ಅನ್ನ ಕೊಡುತ್ತಾನೆ. ಕೊರೊನಾ ಬಂದು ಎಲ್ಲರೂ ಸುಮ್ಮನಿದ್ದರೂ ಆತ ಸುಮ್ಮನಿರಲಿಲ್ಲ. ಅನ್ನವನ್ನು ಎಲ್ಲರಿಗೂ ಕೊಟ್ಟ. ಅನ್ನ ಕೊಡುವ ರೈತನ ಆಸ್ತಿಗೆ ಎಲ್ಲೋ ಒಂದು ಕಡೆ ದುರುಪಯೋಗ ಆಗುವಂತಹ ಈ ನಿಯಮವನ್ನು ಕೈಬಿಡಬೇಕು. ಆತನ ಭೂಮಿಗೆ ಬೀಳು ಎಂದು ಏಕೆ ದಾಖಲು ಮಾಡಬೇಕು? ಅದು ರೈತನ ಆಸ್ತಿ. ಕಂದಾಯ ಕೊಡಬೇಕೆಂದರೆ ವಸೂಲು ಮಾಡಲಿ. ಕಂದಾಯಕ್ಕೆ ಬಡ್ಡಿ ಸೇರಿಸಿಕೊಂಡು ವಸೂಲಿ ಮಾಡಲಿ. ಬಹಳ ಜನ Village Accountant ಗಳು ಇದನ್ನು ಸ್ವಾರ್ಥಕ್ಕೆ ಬಳಸಿಕೊಂಡು ದುರುಪಯೋಗ ಮಾಡಿಕೊಂಡಿರುವುದೇ ಹೆಚ್ಚಾಗಿದೆ. ಶೇ.40 ರಷ್ಟನ್ನು ಸರ್ಕಾರಿ ಬೀಳು ಭೂಮಿ ಎಂದು ಬರೆದಿಟ್ಟುಬಿಟ್ಟಿದ್ದಾರೆ. ಅದನ್ನು ಕೈಬಿಡಬೇಕು. ನೇರವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೈತರ ಹೆಸರಿನಲ್ಲಿಯೇ ಆತನ ಆಸ್ತಿ ಇರಬೇಕು. ಅವನ ಜಮೀನು ಆತನ ಹೆಸರಲ್ಲಿ ಇರಲಿ. ರೈತರ ಪರವಾಗಿ ನಿಲ್ಲುವಂತಹ ಘೋಷಣೆಯನ್ನು ಈಗ ಮಾಡಲಿ.

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಉತ್ತರವನ್ನು ಕೊಟ್ಟಿದ್ದು, ಇದು 60-70 ವರ್ಷಗಳಿಂದ ಇರುವ ಕಾನೂನಾಗಿದೆ. ಆತ 3 ವರ್ಷ ಕಂದಾಯ ಕಟ್ಟುತ್ತಾನೆ, ಆತನ ಭೂಮಿಯನ್ನು ವಜಾ ಮಾಡಿಕೊಳ್ಳುವುದಿಲ್ಲ. ರೈತನೇ ಅದರಲ್ಲಿ ಉಳುಮೆ ಮಾಡುತ್ತಿರುತ್ತಾನೆ, ಅವನಿಗೂ ಅವಕಾಶ ಕೊಟ್ಟಿರುತ್ತೇವೆ. ಕಂದಾಯ ಕಟ್ಟಿದ ನಂತರ ಆತನ ಹೆಸರಿಗೆ ಜಮೀನನ್ನು ಕೊಡುತ್ತೇವೆ. ಸಮಸ್ಯೆ ಉದ್ಭವವಾಗುವುದಿಲ್ಲ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಆತ ಕಂದಾಯ ಕಟ್ಟಿ 5 ವರ್ಷ ಕಳೆದರೂ ಬೀಳು ಭೂಮಿ ಎಂಬುದನ್ನು ರದ್ದು ಮಾಡಿಕೊಟ್ಟಿಲ್ಲ. ಪಾವತಿ ಮಾಡಿ ನಾಲ್ಕೈದು ವರ್ಷ ಕಳೆದರೂ ಆಗಿಲ್ಲ.

ಶ್ರೀ ಆರ್. ಅಶೋಕ್:- ಕಂದಾಯ ಅದಾಲತ್ ಮಾಡಿ ಬೇಗ ವಿಲೇವಾರಿ ಮಾಡಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1412

ಉತ್ತರದ ಪ್ರತಿ ಲಗತ್ತಿಸಿದೆ

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಗದಗ-ಬೆಟಗೇರಿ ನಗರದಲ್ಲ ಪ್ರಧಾನ ಮಂತ್ರಿ ಆವಾಜ್ BLC (Beneficiary-led Construction) and AHP (Affordable Housing in Partnership) ಯೋಜನೆಯಡಿ ಒಟ್ಟು ಎಷ್ಟು ಮನೆ ಮಂಜೂರಾತಿಯಾಗಿದ್ದು, ಕಟ್ಟಡದ ಪ್ರಗತಿ ಎಷ್ಟು ಇದೆ, ಎಷ್ಟು ಪೂರ್ಣಗೊಂಡಿವೆ ಎಂಬ ಸಂಪೂರ್ಣ ಮಾಹಿತಿ ಕೇಳಿದ್ದು, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದು, ನನ್ನ ಕೆಲವು ಉಪ ಪ್ರಶ್ನೆಗಳು ಇವೆ.

ಮೊದಲನೆಯದಾಗಿ, BLC ಯೋಜನೆಯಡಿ ಇಲ್ಲಿಯವರೆಗೆ ಗದಗ-ಬೆಟಗೇರಿ ನಗರಕ್ಕೆ 4,568 ಮನೆಗಳನ್ನು ಮಂಜೂರು ಮಾಡಿದ್ದು, 935 ಮನೆಗಳು ಪೂರ್ಣಗೊಂಡಿದ್ದು, 1,462 ಪ್ರಗತಿಯಲ್ಲಿದ್ದು, 2,171 ಇನ್ನೂ ಪ್ರಾರಂಭವಾಗಬೇಕಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಒಟ್ಟು 4,568 ಮನೆಗಳಲ್ಲಿ ಹಿಂದೆ 2,397 sanction ಆಗಿದ್ದು, ಇದರಲ್ಲಿ 935 ಪೂರ್ಣಗೊಂಡಿದ್ದು, 1,462 ಉಳಿದಿವೆ. ಇದು ಬಹಳ ವಿಳಂಬವಾಗಿದೆ. ಏಕೆಂದರೆ ಹಿಂದೆ ಮಂಜೂರಾಗಿದ್ದು, ಅಂದರೆ ಕಳೆದ ವರ್ಷ 2,171 ಮಂಜೂರಾಗಿರುವುದನ್ನು ಪ್ರಶ್ನೆ ಮಾಡುವಂತಿಲ್ಲ. ಕೇವಲ 935 ಪೂರ್ಣಗೊಂಡಿದ್ದು, 1,462 ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣವೇನು? ಅನುದಾನದ ಕೊರತೆ ಇದೆಯೇ?

ಸಭಾಪತಿಯವರು:- ಕಾರಣವನ್ನು ಮಾನ್ಯ ಸಚಿವರು ಹೇಳುತ್ತಾರೆ, ನೀವು ಏಕೆ ಹೇಳುತ್ತೀರಿ? ನೀವೇ ಉತ್ತರ ಹೇಳುತ್ತಿದ್ದೀರಾ!.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರು ಹೇಳಿದಂತೆ ಗದಗ ಬೆಟಗೇರಿ ಅಂದರೆ BLC ಯೋಜನೆಯಲ್ಲಿ ಮನೆಗಳನ್ನು ಅವರೇ ಕಟ್ಟಿಕೊಳ್ಳುವ ಯೋಜನೆಯಾಗಿದ್ದು, ಸರ್ಕಾರದ ಅನುದಾನವನ್ನು ನಾವು ಬಿಡುಗಡೆ ಮಾಡುತ್ತೇವೆ. ಈಗಾಗಲೇ 935 ಮನೆಗಳು complete ಆಗಿದ್ದು, ಉಳಿದಿರುವ ಮನೆಗಳ ಬಗ್ಗೆ ವಾಸ್ತವಾಂಶ ನೋಡಿಕೊಂಡು ಪತ್ರ ಬರೆದಿದ್ದು, ಈಗಾಗಲೇ ಒಂದು ಹಂತಕ್ಕೆ ಬಂದಿದ್ದು, ಸರ್ಕಾರವು ನಮ್ಮ ಪಾಲನ ರೂ. 14 ಕೋಟಿ ಹಣವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿಡುಗಡೆ ಮಾಡಿದೆ. ಉಳಿಕೆ ಹಣವನ್ನು ಅವರೇ ಹಾಕಿ ಕಟ್ಟಿಕೊಳ್ಳಬೇಕಾಗಿದೆ. ಇದರ ಬಗ್ಗೆ ಮೊನ್ನೆ ಸಭೆ ಮಾಡಿದ್ದು, ಈ BLC ಮನೆಗಳನ್ನು ನಮ್ಮ ಹಣದ ಜೊತೆ ಅವರ ಹಣವನ್ನು ಸ್ವಲ್ಪ ಹಾಕಿಕೊಂಡು neat ಆಗಿ ಕಟ್ಟಿಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಒಂದೊಂದು ರೀತಿಯ ಹಂತದಲ್ಲಿ ಇರುವುದರಿಂದ ಕೆಲವರಿಗೆ ಯಾವ ರೀತಿ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲ. ಅದಕ್ಕಾಗಿ ಗದಗ ಬೇಟಗೇರಿ PMAY ಯೋಜನೆಯ BLC ಘಟಕದಲ್ಲಿ 935 ಮನೆಗಳು ಪೂರ್ಣಗೊಂಡಿದ್ದು, 1,462 ಮನೆಗಳು ಪ್ರಗತಿಯಲ್ಲಿದ್ದು, 2,171 ಮನೆಗಳನ್ನು ಪ್ರಾರಂಭಿಸಬೇಕಾಗಿದೆ. ಆದ್ದರಿಂದ ಹಿಂದಿನ ಸಾಲನ ಪ್ರಗತಿಗನುಗುಣವಾಗಿ ಈ ವ್ಯವಸ್ಥೆ ಜೊತೆ ಹಣ ಕೊಟ್ಟಿರುವವರಿಗೆ ಮನವಿ ಮಾಡಿ, notice ಗಳನ್ನು ಕೊಟ್ಟಿದ್ದೇವೆ. ಅದರಂತೆ ದಯವಿಟ್ಟು ಮನೆಗಳನ್ನು complete ಮಾಡಿಕೊಳ್ಳಿ ಎಂದು ಹೇಳಿ, ಅವರ ಅಡಮಾನಗಳನ್ನು ತೆಗೆದುಹಾಕಿದ್ದೇವೆ. Bank ಗಳಲ್ಲಿ ಅವರೇ loan ಅಥವಾ ಮತ್ತೊಂದನ್ನು ಮಾಡಿಕೊಳ್ಳುವ ಸಂದರ್ಭ ಇರುವುದರಿಂದ ಈಗ ಒಂದು ಹಂತಕ್ಕೆ ಬಂದಿದೆ. ಈ ಯೋಜನೆ 2016-17 ರಿಂದ ಕುಂಠಿತವಾಗಿದ್ದು, ನಾನು ಬಂದ ಮೇಲೆ ಸಾಕಷ್ಟು ಚಾಲನೆ ಕೊಟ್ಟಿದ್ದು, ಅವಶ್ಯಕತೆ ಇರುವವರಿಗೆ ಸಂಪೂರ್ಣವಾಗಿ ಅನುಕೂಲ ಮಾಡುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಈ BLC ಮನೆ ಯೋಜನೆಯಲ್ಲಿ ಒಂದು ಹಗರಣ ಮತ್ತು ಅವ್ಯವಹಾರವಾಗಿದ್ದು, ಈ ವಿಚಾರ ಮಾನ್ಯ ಸಚಿವರಿಗೆ ಗೊತ್ತಿದೆಯೋ, ಇಲ್ಲವೋ ಗೊತ್ತಿಲ್ಲ. ಈ ಮನೆಗಳನ್ನು ಹಂಚಿಕೆ ಮಾಡುವ ಅಧಿಕಾರಿ/ಸಿಬ್ಬಂದಿಗಳು ಮನೆ ಕಟ್ಟದೇ ಸಾಲ ಕೊಟ್ಟು, ನಂತರ ಆತ suspend ಸಹ ಆದನು. ಮುಂದೆ dismiss ಆಗಿದ್ದಾನೋ ಇಲ್ಲವೋ ಗೊತ್ತಿಲ್ಲ. ಈ ಯೋಜನೆ ವಿಳಂಬ ಆಗಲು ಪ್ರಮುಖ ಕಾರಣವೇ ಇದಾಗಿದ್ದು, ಮನೆ ಕಟ್ಟದೇ ಸಾಲ ಮಂಜೂರು ಮಾಡಿದ್ದಾರೆ. ಇದರ ಜೊತೆ ಇನ್ನೊಂದು ಮಾಹಿತಿ ಏನೆಂದರೆ 2015-16 ರಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಜಾರಿಯಲ್ಲಿದ್ದು, 2016-17 ರಲ್ಲಿ ಅಂಬೇಡ್ಕರ್ ನಿವ್ವಾಸ್ ಯೋಜನೆ ಇತ್ತು. ಈ ಎರಡು ಯೋಜನೆಗಳಲ್ಲಿ ಮನೆ ಅವಶ್ಯಕತೆ ಇರುವವರು ಮನೆಗಳಿಗೆ ಅರ್ಜಿ ಹಾಕಿ ಮಂಜೂರು ಆಗಲಿಲ್ಲ. ನಂತರ 2019 ರಲ್ಲಿ ಪ್ರಧಾನ ಮಂತ್ರಿ ಆವ್ವಾಸ್ ಯೋಜನೆ ಬಂದಾಗ ಆ ಯೋಜನೆಗಳಲ್ಲಿ ಮನೆ ಸಿಗಲಿಲ್ಲ ಎಂದು ಈ ಯೋಜನೆಯಲ್ಲಿಯೂ ಅರ್ಜಿ ಹಾಕಿದರು. ನಗರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭೆಯವರು 2015-16ರ ವಾಜಪೇಯಿ ನಗರ ವಸತಿ ಯೋಜನೆ ಮತ್ತು 2016-17 ರಲ್ಲಿ ಅಂಬೇಡ್ಕರ್ ನಿವ್ವಾಸ್ ಯೋಜನೆಗಳಲ್ಲಿಯೂ ಅರ್ಜಿ ಹಾಕಿದ್ದರಿಂದ block ಆಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲಿ ಫಲಾನುಭವಿಗಳಿಗೆ ಮನೆ ಸಿಗಲ್ಲ. ಆ ಯೋಜನೆಗಳಲ್ಲಿ ಅವ್ಯವಹಾರ ಆಯಿತೋ ಅಥವಾ close ಆಯಿತೋ ಎಂದು ನನಗೆ ಗೊತ್ತಿಲ್ಲ. ಅದು ಪೂರ್ತಿ block ಆಗಿದೆ. ಅಲ್ಲಿ ಸಿಗದಿದ್ದಾಗ 2019 ರ ಯೋಜನೆಯಲ್ಲಿ ಅರ್ಜಿ ಹಾಕಿದರು. ಹೀಗಾಗಿ ನಗರ ಸಭೆಯವರು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ. 2015-16 ಮತ್ತು 2016-17 ರ ಯೋಜನೆಗಳಲ್ಲಿ block ಆಗಿರುವುದರಿಂದ 2019 ರ ಯೋಜನೆಯಲ್ಲಿ ಅರ್ಜಿ ಹಾಕಿದ್ದಾರೆ. ಹಳೆಯ ಯೋಜನೆಗಳಲ್ಲಿ delete ಮಾಡಿದರೆ, at least 2019ರ ಪ್ರಧಾನ ಮಂತ್ರಿ ಆವ್ವಾಸ್ ಯೋಜನೆಯಲ್ಲಿ ಮನೆಗಳು ಸಿಗುತ್ತದೆ ಎಂದು ಪತ್ರ ಬರೆದರೂ ಉತ್ತರ ಕೊಡುವುದಿಲ್ಲ. ಈ ಸಮಸ್ಯೆ ಸೃಷ್ಟಿಯಾಗಿದೆ. ಇದರ ಬಗ್ಗೆ ಏನಾದರೂ ಒಂದು ಇತ್ಯರ್ಥ ಆಗಬೇಕಲ್ಲವೇ?

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದಂತೆ 2016-17 ರಲ್ಲಿ ಫಲಾನುಭವಿಗಳ ಆಯ್ಕೆಯು ನಮಗೆ ಬರುವುದಿಲ್ಲ, ಈ ಆಯ್ಕೆಯನ್ನು ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯತಿ ಮತ್ತು ಮಹಾನಗರ ಪಾಲಿಕೆಗಳಿಂದ ಮಾಡಿ ನಮಗೆ ಕಳುಹಿಸಿಕೊಡುತ್ತಾರೆ.

(ಮುಂದು)

(188) 09.03.2022 11.20 hv.ks

ಶ್ರೀ ವಿ.ಸೋಮಣ್ಣ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಅವರು ಯಾರನ್ನು ಆಯ್ಕೆ ಮಾಡಿ ಕಳುಹಿಸಿಕೊಡುತ್ತಾರೆ. ಆ ಫಲಾನುಭವಿಗೆ ಮಾಹಿತಿಯನ್ನು ನೀಡಿ, ಹಣವನ್ನು ಬಿಡುಗಡೆ ಮಾಡುತ್ತೇವೆ. ಹಣ ಬಿಡುಗಡೆ ಮಾಡುವಂತಹ ಸಂದರ್ಭದಲ್ಲಿ ರಾಮನ ಲೆಕ್ಕದಲ್ಲಿ ಸ್ವಲ್ಪ, ಕೃಷ್ಣನ ಲೆಕ್ಕದಲ್ಲಿ ಸ್ವಲ್ಪ ಹಣವನ್ನು ಬಿಡುಗಡೆ ಮಾಡಲಾಗಿತ್ತು. ನಾನು ಅಧಿಕಾರವನ್ನು ವಹಿಸಿಕೊಂಡ ಮೇಲೆ ಆ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗ ಮಾನ್ಯ ಸದಸ್ಯರು ಇರಲಿಲ್ಲ. ಮಾನ್ಯ ಸಿ.ಸಿ.ಪಾಟೀಲ್‌ರವರು ಇದ್ದರು. ಈ ವಿಚಾರವನ್ನು ಗಂಭೀರವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು, ಆತನನ್ನು ಸಸ್ಪೆಂಡ್ ಮಾಡುವಂತಹ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಬಿ.ಎಲ್.ಸಿ. ಯೋಜನೆಯಡಿಯಲ್ಲಿ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುವಂತಹ ಸಂದರ್ಭದಲ್ಲಿ ಒಂದು ಕುಟುಂಬಕ್ಕೆ ಯಾವುದಾದರೊಂದು ಯೋಜನೆಯಡಿಯಲ್ಲಿ ಒಂದು ಮನೆಯನ್ನು ಕೊಡುವುದಕ್ಕೆ ಅವಕಾಶವಿದೆ. ಆದರೆ, ಒಂದೇ ಕುಟುಂಬಕ್ಕೆ ಸೇರಿದವರು ಎರಡು ಮೂರು ಅರ್ಜಿಗಳನ್ನು ಹಾಕಿಕೊಂಡಾಗ, ಇಂತಹ ಸಮಸ್ಯೆಗಳುಂಟಾಗುತ್ತವೆ. ಈಗಾಗಲೇ ಇದಕ್ಕೊಂದು ಕ್ರಿಯಾ ಯೋಜನೆಯನ್ನು ಸಹ ರೂಪಿಸಲಾಗಿದೆ. ಸಾಧನ ಸಭೆಯಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆಯ ಅಧಿಕಾರಿಗಳನ್ನು ಕರೆದು ಅವರೊಂದಿಗೆ ಚರ್ಚೆ ಮಾಡಿ ಇದಕ್ಕೊಂದು ಅಂಕಿತವನ್ನು ಕೊಡುವುದರ ಜೊತೆಗೆ 2016-17ನೇ ಸಾಲಿನಿಂದ ಸ್ಥಗಿತಗೊಂಡಿರುವಂತಹ ಹತ್ತು ಹಲವಾರು ಯೋಜನೆಗಳಿಗೆ ಮರು ಚಾಲನೆಯನ್ನು ಕೊಟ್ಟು ಬಹಳ ವರ್ಷಗಳಿಂದ ಮನೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿರುವ ಫಲಾನುಭವಿಗಳಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ.

ಸನ್ಮಾನ್ಯ ಸಭಾಪತಿಯವರೇ, “ಪ್ರಧಾನ ಮಂತ್ರಿ ಆವಾಸ್ ಯೋಜನೆ”ಯಡಿ 229 ಅಡ್ಡರ್ ಫಲಾನುಭವಿಗಳಿಗೆ ಮನೆಗಳನ್ನು ನೀಡಲು ಅನುಮೋದನೆ ನೀಡಲಾಗಿತ್ತು. ಆದರೆ, ಹಿಂದೆ ಇದಕ್ಕೆ ಅನುಮೋದನೆಯನ್ನು ನೀಡುವಂತಹ ಸಂದರ್ಭದಲ್ಲಿ ಶೆಡ್ ಅನ್ನು ಹೊರತುಪಡಿಸಿ ಅನುಮೋದನೆ ನೀಡಲಾಗಿತ್ತು. ಈಗ ನಾವು 229 ಮನೆಗಳ ಜೊತೆಗೆ ಈಗಾಗಲೇ ಹೆಚ್.ಯು.ಡಿ.ಸಿ.ಓ. ಸಂಸ್ಥೆಯಿಂದ ನಿರ್ಮಾಣಗೊಂಡಿರುವ 21 ಮನೆಗಳೂ ಸೇರಿದಂತೆ ಒಟ್ಟು 250 ಮನೆಗಳಿಗೆ ಪ್ರತ್ಯೇಕವಾಗಿ ವರ್ಕ್ ಶೆಡ್‌ಗಳನ್ನು ನಿರ್ಮಾಣ ಮಾಡಲು ಅನುಮೋದನೆಯನ್ನು ನೀಡಿ ಪ್ರತಿ ಕಾರ್ಯಾಗಾರಕ್ಕೆ 2.20 ಲಕ್ಷದಂತೆ ಒಟ್ಟು 5.50 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಯೋಜನೆಯ ಬಿ.ಎಲ್.ಸಿ. ಘಟಕದಡಿ ಅನುಮೋದನೆಗೊಂಡಿರುವ 4,568 ಮನೆಗಳ ಪೈಕಿ ಕೆಲವೊಂದು ಡಬಲ್ ಆಗಿವೆ ಎನ್ನುವ ಮಾತುಗಳನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಇದರ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸದಸ್ಯರೊಂದಿಗೆ ಚರ್ಚೆ ಮಾಡಿ, ಒಂದು ವಾರದೊಳಗಾಗಿ ಸೂಕ್ತ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುತ್ತದೆಂದು ಹೇಳುವುದಕ್ಕೆ ಬಯಸುತ್ತೇನೆ.

ಶ್ರೀ ಎಸ್.ವಿ.ಸಂಕನೂರ:- ಸನ್ಮಾನ್ಯ ಸಭಾಪತಿಯವರೇ, ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗುಂಪು ಯೋಜನೆ(ಎ.ಹೆಚ್.ಪಿ)ಯನ್ನು ಕೊಟ್ಟಿದ್ದಾರೆ. ಗದಗ್ ಜಿಲ್ಲೆಗೆ ಇದೊಂದು ದೊಡ್ಡ ವಸತಿ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು 4,722 ಗುಂಪು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ 1,237 ಮನೆಗಳು ಪೂರ್ಣಗೊಂಡಿವೆ. ಪೂರ್ಣಗೊಂಡಿರುವ ಮನೆಗಳನ್ನು ಅಲ್ಲಿನ ಮಾನ್ಯ ಶಾಸಕರು ಹಂಚಿಕೆ ಮಾಡಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಇದೊಂದು contributory scheme ಆಗಿದೆ. ಈ ಯೋಜನೆ ಪ್ರಾರಂಭದ ವೆಚ್ಚ 1,088 ಕೋಟಿ ರೂಪಾಯಿಗಳಾಗಿತ್ತು. ದಿನ ಕಳೆದಂತೆ ಅದರ ವೆಚ್ಚ 1,243 ಕೋಟಿ ರೂಪಾಯಿಗಳಾಯಿತು. ಈ ಯೋಜನೆಯಡಿಯಲ್ಲಿ ಫಲಾನುಭವಿಯೂ ಹಣವನ್ನು ಕೊಡಬೇಕಾಗುತ್ತದೆ. ಎಸ್.ಸಿ./ಎಸ್.ಟಿ., ಫಲಾನುಭವಿ 2 ಲಕ್ಷ 80 ಸಾವಿರ ರೂಪಾಯಿಗಳನ್ನು ಕೊಡಬೇಕಾಗಿದೆ. ಸಾಮಾನ್ಯ ವರ್ಗಕ್ಕೆ ಸೇರಿದವರು 4 ಲಕ್ಷ 30 ಸಾವಿರ ರೂಪಾಯಿಗಳನ್ನು ಕೊಡಬೇಕಾಗಿದೆ. ಶಾಸಕರು ಹಂಚಿಕೆ ಮಾಡಿರುವ ಮನೆಗಳ ಫಲಾನುಭವಿಗಳು ಯಾರು ತಮ್ಮ ಪಾಲನ ಹಣವನ್ನು ಕೊಡುವುದಕ್ಕೆ ಮುಂದೆ ಬರುತ್ತಿಲ್ಲ. ಬ್ಯಾಂಕಿನಿಂದ ಸಾಲವನ್ನು ಕೊಡಿಸುತ್ತೇವೆಂದರೂ ಸಹ ಅವರುಗಳು ಮುಂದೆ ಬರುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿದೆ. ಆದರೆ, ಫಲಾನುಭವಿಗಳು ತಮ್ಮ ಪಾಲನ ಹಣವನ್ನು ಕೊಡದೇ ಹೋದರೆ, ಮುಂದಿನ ಪರಿಸ್ಥಿತಿ ಏನು? ಈಗಾಗಲೇ 1,237 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕಟ್ಟಿರುವ ಮನೆಗಳನ್ನು ಹಂಚಿಕೆ ಮಾಡದಿದ್ದರೆ ಆ ಕಟ್ಟಡಗಳು ಹಾಳಾಗಿ ಹೋಗುತ್ತವೆ. ಈ ಸಮಸ್ಯೆಯನ್ನು ಮಾನ್ಯ ಸಚಿವರು ಯಾವ ರೀತಿಯಲ್ಲಿ ಬಗೆಹರಿಸುತ್ತಾರೆನ್ನುವುದು ನನ್ನ ಪ್ರಶ್ನೆಯಾಗಿದೆ. ಈಗಾಗಲೇ ಮನೆ ಹಂಚಿಕೆ ಮಾಡಿರುವ ಫಲಾನುಭವಿಗಳು ತಮ್ಮ ಪಾಲನ ಹಣವನ್ನು ಕಟ್ಟುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದೆ ಬರಲಿಲ್ಲವೆಂದರೆ ಬೇರೆಯವರಿಗೆ ಆ ಮನೆಗಳನ್ನು ಸರ್ಕಾರ ಹಂಚಿಕೆ ಮಾಡಬೇಕೆನ್ನುವುದು ನನ್ನ ಸಲಹೆಯಾಗಿದೆ.

ಶ್ರೀ ವಿ.ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, 2016-17ನೇ ಸಾಲಿನಲ್ಲಿ ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಯವರು ನಗರ ಪ್ರದೇಶಗಳಿಗೆ ಹಂಚಿಕೆ ಮಾಡಲು 1 ಲಕ್ಷ 80 ಸಾವಿರ ಮನೆಗಳನ್ನು ನೀಡಿದ್ದಾರೆ. ಫಲಾನುಭವಿಗಳು ತಮ್ಮ ಪಾಲನ ಹಣವನ್ನು ತುಂಬಬೇಕಾಗಿದೆ. ಗದಗ್‌ನಲ್ಲಿ ಬಹಳ ಒಳ್ಳೆಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮನೆಗಳಿಗಾಗಿ ಫಲಾನುಭವಿಗಳಿಂದ ಸುಮಾರು 433 ಅರ್ಜಿಗಳು ಬಂದಿದ್ದವು. ಇವುಗಳ ಪೈಕಿ 170 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆ ಫಲಾನುಭವಿಗಳು ಬ್ಯಾಂಕಿನಿಂದ ಸಾಲ ಪಡೆದು ಕಂತುಗಳನ್ನು ಕಟ್ಟುವುದಕ್ಕೆ ಮುಂದೆ ಬಂದಿದ್ದಾರೆ. ಈ ಬಗ್ಗೆ ಮಾನ್ಯ ಹೆಚ್.ಕೆ.ಪಾಟೀಲರವರ ಜೊತೆಗೆ ಮತ್ತು ಮಾನ್ಯ ಸಿ.ಸಿ.ಪಾಟೀಲರವರ ಜೊತೆಗೂ ಮಾತನಾಡಿದ್ದೇನೆ. ಸರ್ಕಾರ ತನ್ನ ಪಾಲನ ಹಣವನ್ನು ಉಳಿಸಿಕೊಂಡಿಲ್ಲ. ಇಲ್ಲವೆಂದರೆ ಸುಮಾರು 90 ಕೋಟಿ ರೂಪಾಯಿಗಳನ್ನು ನಮ್ಮ ಸರ್ಕಾರದ ವತಿಯಿಂದ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳ ಪಾಲನ ಹಣವನ್ನು ಅವರೇ ಕೊಡಬೇಕಾಗುತ್ತದೆ. ಸಾಮಾನ್ಯ ವರ್ಗದವರು 4 ಲಕ್ಷ ರೂಪಾಯಿಗಳನ್ನು ತುಂಬಬೇಕಾಗಿದೆ. ಎಸ್.ಸಿ./ಎಸ್.ಟಿ.ಯವರು 3 ಲಕ್ಷ ರೂಪಾಯಿಗಳನ್ನು ತುಂಬಬೇಕಾಗಿದೆ. SCP (Special Component Plan)- TSP (Tribal Sub Plan) ಯಿಂದಲೂ ನಾವು ಹಣವನ್ನು ಹೊಂದಿಕೆ ಮಾಡಿದ್ದೇವೆ. ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ಬೇಕಾದಂತಹ ಹಣವನ್ನು ನಾವೇ ಕೊಡುತ್ತೇವೆಂದು ಹೇಳುವ ಮೂಲಕ ಈ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ದೊಡ್ಡತನವನ್ನು ಪ್ರದರ್ಶಿಸಿದ್ದಾರೆ. ಗದಗ್-ಬೆಟಗೇರಿಯಲ್ಲಿ ಮಾತ್ರವಲ್ಲ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೀತಿಯ ಮನೆಗಳ ನಿರ್ಮಾಣ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಸರ್ಕಾರದ ಪಾಲನ ಹಣವನ್ನು ನಾವು ಕೊಡುತ್ತೇವೆ. ಆದರೆ, ಫಲಾನುಭವಿಗಳ ಪಾಲನ ಹಣವನ್ನು ಸಂಗ್ರಹ ಮಾಡುವುದಕ್ಕೆ ಮಾನ್ಯ ಸದಸ್ಯರ ಸಹಕಾರವನ್ನು ಬಯಸುತ್ತಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ವಿ.ಸಂಕನೂರ:- ಸನ್ಮಾನ್ಯ ಸಭಾಪತಿಯವರೇ, ಫಲಾನುಭವಿಗಳು ತಮ್ಮ ಪಾಲನ ಹಣವನ್ನು ಸಂದಾಯ ಮಾಡದಿದ್ದರೆ ಆ ಮನೆಗಳನ್ನು ಬೇರೆಯವರಿಗೆ ಹಂಚಿಕೆ ಮಾಡಬೇಕೆನ್ನುವ ವಿನಂತಿಯನ್ನು ಮಾಡುತ್ತಿದ್ದೇನೆ.

ಶ್ರೀ ವಿ.ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಒಂದು ವೇಳೆ ಹಂಚಿಕೆಯಾದ ಮನೆಗಳ ಫಲಾನುಭವಿಗಳು ಹಣವನ್ನು ಕಟ್ಟದಿದ್ದರೆ ಆ ಮನೆಗಳನ್ನು ಅಧಿಕಾರಿಗಳು ವಾಪಸ್ಸು ಕಳುಹಿಸಿ ಯಾರು ಹಣವನ್ನು ಸಂದಾಯ ಮಾಡುತ್ತಾರೆ, ಅಂತಹ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 1335

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಆಂ ಅಹಮದ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕಳೆದ 10ವರ್ಷಗಳಿಂದ ನಬಾರ್ಡ್ ಯೋಜನೆಯಡಿ ಪೂರ್ಣಗೊಳ್ಳದೆ ಉಳಿದಿರುವ ಕಾಮಗಾರಿಗಳು ಎಷ್ಟು ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. 2016-17ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾಮಗಾರಿಗೆ ಸಂಬಂಧಪಟ್ಟಂತೆ ಮಾನ್ಯ ಸಚಿವರು ನೀಡಿರುವ ಅನುಬಂಧದಲ್ಲಿ, *Bridge properly completed, Land to be acquired for Approach Road. Will be completed by June-2022.* ಎಂದು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ರಾಮನಗರ ಜಿಲ್ಲೆಗೆ ಸಂಬಂಧಪಟ್ಟ ಕಾಮಗಾರಿಯೂ ಸಹ 2016-17ರಲ್ಲಿ ಪ್ರಾರಂಭಗೊಂಡಿದೆ. ಆದರೆ, ಇಲ್ಲಿಯವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. 2022ನೇ ಸಾಲಿನಲ್ಲಿ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ. ಇಷ್ಟು ವಿಳಂಬವಾಗುವುದಕ್ಕೆ ಕಾರಣವೇನು, ಕಾಮಗಾರಿ ಪ್ರಾರಂಭಗೊಂಡು 6 ವರ್ಷಗಳಾಗಿದ್ದರೂ ಸಹ ಇಲ್ಲಿಯವರೆಗೆ ಏತಕ್ಕೋಸ್ಕರ ಈ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಸರ್ಕಾರ ಮತ್ತು ಇಲಾಖೆ ಏನು ಮಾಡುತ್ತಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಲೋಕೋಪಯೋಗಿ ಸಚಿವರ ಪರವಾಗಿ):- ಸನ್ಮಾನ್ಯ ಸಭಾಪತಿಯವರೇ, ನಬಾರ್ಡ್ ಯೋಜನೆಯಡಿ ಕೈಗೊಂಡಿರುವ ರಸ್ತೆ ಮತ್ತು ಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಏತಕ್ಕೋಸ್ಕರ ಇಷ್ಟು ತಡವಾಗಿದೆ ಎನ್ನುವುದು ಮಾನ್ಯ ಸದಸ್ಯರ ಪ್ರಶ್ನೆಯಾಗಿದೆ. 2019-20, 2020-21ನೇ ಸಾಲಿನಲ್ಲಿ ಸೇತುವೆಗಳನ್ನು ಸೇರಿಸಿರಲಿಲ್ಲ. 2020-21ರಲ್ಲಿ ಸೇತುವೆಗಳನ್ನು ಸೇರಿಸಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತಹ ಪ್ರಯತ್ನ ಮಾಡಲಾಗಿದೆ. ಮಾನ್ಯ ಸದಸ್ಯರು ಕೆಲವು ಸೇತುವೆಗಳ ಕಾಮಗಾರಿ ಸ್ಥಗಿತಗೊಂಡಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಸುಮಾರು 07 ಕಾಮಗಾರಿಗಳು ಸ್ಥಳೀಯ ಸಮಸ್ಯೆಗಳಿಂದ, ಅರಣ್ಯ ಇಲಾಖೆಯ ಅನುಮೋದನೆ ದೊರೆಯದೇ ಇರುವುದರಿಂದ ಮತ್ತು ಕೆಲವು ಕಡೆಗಳಲ್ಲಿ ರೆವಿನ್ಯೂ ಜಾಗದ ಬಗ್ಗೆ ತೊಂದರೆಯುಂಟಾಗಿದ್ದ ಹಿನ್ನೆಲೆಯಲ್ಲಿ ಆ 07 ಕಾಮಗಾರಿಗಳನ್ನು 2022ರ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2019-20ನೇ ಸಾಲಿನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅತಿವೃಷ್ಟಿಯಿಂದ ಕೆಲವು ಕಡೆಗಳಲ್ಲಿ ಪ್ರೌಢಶಾಲೆಗಳು ಮತ್ತು ಪ್ರಾಥಮಿಕ ಶಾಲೆಗಳು ಬಿದ್ದು ಹೋದ ಕಾರಣದಿಂದಾಗಿ ಕಾಮಗಾರಿಗಳು ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ. ಯಾವಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು, ಅವುಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುವುದು. 2021-22ನೇ ಸಾಲಿನಿಂದ ಇಲ್ಲಿಯವರೆವಿಗೂ ಇಲಾಖೆ 150 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ಯಾವ ಕಾಮಗಾರಿಗಳನ್ನು ನಾವು ಪ್ರಾರಂಭ ಮಾಡಿದ್ದೇವೆ. ಅವುಗಳನ್ನು ಮುಗಿಸುವಂತಹ ಕೆಲಸವನ್ನು ಮಾಡುತ್ತೇವೆ.

ಶ್ರೀ ಸಅಲಂ ಅಹಮದ್:- ಸನ್ಮಾನ್ಯ ಸಭಾಪತಿಯವರೇ, ನಾನು ನನ್ನ ಮೊದಲನೆಯ ಪ್ರಶ್ನೆಗೆ ಹಾರಿಕೆಯ ಉತ್ತರವನ್ನು ನೀಡಿದ್ದಾರೆ. ಸರ್ಕಾರದಿಂದ ತಪ್ಪು ಆಗಿದೆಯೋ ಇಲ್ಲವೋ ಎನ್ನುವುದನ್ನು ಅವರು ಹೇಳಬೇಕಾಗುತ್ತದೆ. In the reply it is stated that, ‘...Land to be acquired for Approach Road and will be completed by June-2022.’ ಸನ್ಮಾನ್ಯ ಸಭಾಪತಿಯವರೇ, ಅಪ್ರೋಚ್ ರೋಡ್ ನಿರ್ಮಾಣ ಮಾಡುವುದಕ್ಕೆ 6 ವರ್ಷಗಳ ಕಾಲಾವಕಾಶ ಬೇಕಾಗಿದೆಯೇ ಎನ್ನುವುದು ನನ್ನ ಪ್ರಶ್ನೆಯಾಗಿದೆ. ತಪ್ಪು ಆಗಿರುವುದನ್ನು ಅವರು ಒಪ್ಪಿಕೊಂಡು ಮುಂದೆ ತಪ್ಪಾಗದೇ ಇರುವಂತೆ ನೋಡಿಕೊಳ್ಳುತ್ತೇವೆ ಎನ್ನುವ ಮಾತನ್ನು ಅವರು ಹೇಳಬೇಕಾಗುತ್ತದೆ. ಅದನ್ನು ಬಿಟ್ಟು ನಾವು ಮಾಡಿರುವುದೇ ಸರಿ ಎಂದು ಹೇಳಬಾರದು.

ಶ್ರೀ ವಿ.ಸೋಮಣ್ಣ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಅಲಂ ಅಹಮದ್‌ರವರು ನನ್ನ ಸ್ನೇಹಿತರಾಗಿದ್ದಾರೆ. ತಪ್ಪಾಗಿದೆ ಎನ್ನುವ ಮಾತನ್ನು ಅವರೂ ಹೇಳಿದ್ದಾರೆ. ಅದನ್ನು endorse ಮಾಡುವಂತಹ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಆಗಿರುವ ತಪ್ಪನ್ನು ನಾವೆಲ್ಲರೂ ಸೇರಿ ಸರಿಪಡಿಸೋಣ ಎಂದು ಹೇಳುವುದಕ್ಕೆ ಬಯಸುತ್ತೇನೆ.

(ಮುಂದುವರಿದಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(189) 9.3.2022 11.30 ಪಿ.ಕೆ.ಕೆ.ಎಸ್

ಪ್ರಶ್ನೆ ಸಂಖ್ಯೆ: 1411

(ಉತ್ತರ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಸುನಿಲ್ ವಲ್ಯಾಪುರ್:- ಮಾನ್ಯ ಸಭಾಪತಿಗಳೆ, ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಪಟ್ಟಂತೆ ಅಥಣಿಯಲ್ಲಿ ಒಂದು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಒಂದು ಪಶುವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ; ಇದು ಸ್ವಾಗತಾರ್ಹವಾದುದು. ಆದರೆ, ಇಲಾಖಾವಾರು ಪಶು ವೈದ್ಯರ ಕೊರತೆ ಇದೆ. 400 ಪಶುವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಡೆಪ್ಯೂಟಿ ಕೋಮಿಷನ್ ಹೋಗಿರುವ 3 ಸಿಬ್ಬಂದಿಗಳನ್ನು ಕರೆಸಿಕೊಳ್ಳಬೇಕೆಂದು ಹೇಳಿದ್ದಾರೆ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಏಕೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟನೆ ಕೊಡಬೇಕು.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಮಾಜಿ ಮಂತ್ರಿಗಳಾಗಿದ್ದರು ಮತ್ತು ಈಗ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಅವರು ಕೇಳಿರುವ ಪ್ರಶ್ನೆಗೆ ನಾನು ಸೂಕ್ತ ಉತ್ತರ ಒದಗಿಸಿ ಕೊಟ್ಟಿದ್ದೇನೆ. ಈ ಹಿಂದೆ ಮಾತೃ ಇಲಾಖೆಯಿಂದ ಬೇರೆ ಕಡೆ ಡೆಪ್ಯೂಟಿ ಕೋಮಿಷನ್ ಹೋಗಿದ್ದವರ ಸಂಖ್ಯೆ ಜಾಸ್ತಿ ಇತ್ತು. ಮಾನ್ಯ ಸಭಾಪತಿಗಳೆ, ಇದು ತಮಗೂ ಕೂಡ ಗೊತ್ತಿದೆ. ತಾವೂ ಕೂಡ ಇದನ್ನು ಪದೇ ಪದೇ ಹೇಳಿದ್ದೀರಿ. ಈಗೇನು 3 ಜನ ಸಿಬ್ಬಂದಿಗಳು ವಾಪಸ್ಸು ಬರುವುದಿದೆಯೋ ಆ ನಿಟ್ಟಿನಲ್ಲಿ ಅವರಿಗೆ ನೋಟಿಸ್ ಕೊಟ್ಟಿದ್ದೇನೆ. ಅವರು ಬರದೇ ಇದ್ದರೆ ಸಸ್ಟೆಂಡ್ ಮಾಡುತ್ತೇನೆ. ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.

ಶ್ರೀ ಸುನಿಲ್ ವಲ್ಯಾಪುರ್:- ಮಾನ್ಯ ಸಭಾಪತಿಗಳೆ, ಡೆಪ್ಯೂಟಿ ಕೋಮಿಷನ್ ಮೇಲೆ ಬೇರೆ ಕಡೆ ಕೆಲಸಕ್ಕೆ ಹೋಗಿರುವವರನ್ನು ಕರೆಸಿಕೊಳ್ಳುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ. ಆದರೆ ಪಶುಸಂಗೋಪನೆ ಇಲಾಖೆಯಲ್ಲಿ ಇನ್ನು ಕೆಲವು ಅಧಿಕಾರಿಗಳು ಅಲ್ಲೇ ಇದ್ದು ಇನ್‌ಚಾರ್ಜ್ ಆಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಲ್ಲೂಕು ಪಂಚಾಯತಿಯಲ್ಲಿ Executive Officer ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಮಾನ್ಯ ಸಚಿವರು ಗಮನಹರಿಸಬೇಕು. ನಾನು ಬೇಕಾದರೆ ಅವರ ಪಟ್ಟಿ ಕೊಡುತ್ತೇನೆ. ಸುಮಾರು 11-12 ಕಡೆ ಪಶು ವೈದ್ಯಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೆ ಇವರ ಸಚಿವಾಲಯ ಹೇಗೆ ಕೆಲಸ ಮಾಡುತ್ತಿದೆ? ಮಾನ್ಯ ಸಚಿವರು ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಬೇಕು

ಸಭಾಪತಿಯವರು:- ಮಾನ್ಯ ಸಚಿವರೇ, ನಾನೂ ಕೂಡ, ಬೇರೆ ಕಡೆ ಕೆಲಸ ಮಾಡುತ್ತಿರುವ ಇಡು ಗಳನ್ನು ವಾಪಸ್ಸು ಕರೆಸಿಕೊಳ್ಳ ಎಂದು ಹೇಳಿದೆ.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಗಳೆ, ಪಶುಸಂಗೋಪನಾ ಇಲಾಖೆಯ ಪೂರಕ ಚಟುವಟಿಕೆಗಳ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನಿಗಮ/ಮಂಡಳ/ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ, ಉಳಿದ ನಿಗಮ-ಮಂಡಳಗಳಿಂದ ಪಶುವೈದ್ಯರುಗಳನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ. 3 ಜನರನ್ನು ವಾಪಸ್ಸು ಕರೆಸಿಕೊಳ್ಳುವುದು ಮಾತ್ರ ಬಾಕಿ ಇದೆ. ಅವರಿಗೆ ನೋಟಿಸ್ ಕೊಟ್ಟಿದ್ದೇವೆ, ಸಮಯ ಕೊಟ್ಟಿದ್ದೇವೆ. ಅವರು ಬರದೇ ಇದ್ದರೆ ಅವರನ್ನು ಸಸ್ಪೆಂಡ್ ಮಾಡುತ್ತೇನೆ.

ಶ್ರೀ ಸುನಿಲ್ ವಲ್ಯಾಪುರ್:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು, ಯಾರು 3 ಜನ ಡೆಪ್ಯೂಟಿಗಳ ಮೇಲೆ ಹೋಗಿದ್ದಾರೋ ಅವರನ್ನು ಕರೆಸಿಕೊಳ್ಳಲು ನೋಟಿಸ್ ಕೊಟ್ಟಿರುವುದರ ಬಗ್ಗೆ ಮಾತ್ರ ಹೇಳುತ್ತಿದ್ದಾರೆ. ಆದರೆ, ಇಲಾಖೆಯ 13-14 ಜನ ಪಶುವೈದ್ಯಾಧಿಕಾರಿಗಳು ಇನ್‌ಚಾರ್ಜ್ ಆಗಿ, ಒಳಹಾದಿಯಿಂದ ಹೋಗಿ ಇಡು ಆಗಿ ಕೆಲಸ ಮಾಡುತ್ತಿದ್ದಾರೆ. ಸಂಬಳವನ್ನು ಪಶುಸಂಗೋಪನಾ ಇಲಾಖೆಯಿಂದ ತೆಗೆದುಕೊಳ್ಳುತ್ತಾರೆ; ಆದರೆ, ಆರ್‌ಡಿಪಿಆರ್‌ನಲ್ಲಿ ಕೆಲಸ ಮಾಡುತ್ತಾರೆ. ಮಾನ್ಯ ಸಭಾಪತಿಗಳೆ, ತಾವೂ ಕೂಡ ಒಂದು ಫಾರ್ಮ್ ಮಾಡಿದ್ದು, ಅನೇಕ ತಳಗಳ ದನಗಳನ್ನು ಸಾಕಿದ್ದೀರಿ. ದನಗಳ ಸಮಸ್ಯೆ ಏನು, ಜಾನುವಾರುಗಳ ಸಮಸ್ಯೆಗಳೇನು ಎನ್ನುವುದು ತಮಗೂ ಗೊತ್ತಿರುತ್ತದೆ. ಜಾನುವಾರುಗಳ ಸಮಸ್ಯೆಗಳ ನಿವಾರಣೆಗೆ ಪಶುವೈದ್ಯರನ್ನು ತೆಗೆದುಕೊಂಡು, ಅವರು ಆರ್‌ಡಿಪಿಆರ್‌ನಲ್ಲಿ ಇಡು ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಿಇಡು ಆರ್ಡರ್ ಮಾಡುತ್ತಾರೆ. ಇದು ಸರ್ಕಾರದ ಗಮನದಲ್ಲದೆಯೇ ಇಲ್ಲವೋ ಗೊತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸದಸ್ಯರು, ಅಧಿಕಾರಿಗಳು ಕೆಲಸವನ್ನು ಇಲ್ಲ ಎಂದು ತೋರಿಸಿ, ಬೇರೆ ಕಡೆ ಹೋಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಗಳೆ, ಎಲ್ಲವೂ ನಮ್ಮ ಗಮನದಲ್ಲಿದೆ. 2-3 ದಿನಗಳ ಹಿಂದೆ ಎಲ್ಲರನ್ನೂ ವಿತ್‌ಡ್ರಾ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ.

ಶ್ರೀ ಸುನಿಲ್ ವಲ್ಯಾಪುರ್:- ತಮ್ಮ ಇಲಾಖೆಯಿಂದ ಇನ್‌ಚಾರ್ಜ್ ಆಗಿ ಬೇರೆ ಕಡೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಏನು ಮಾಡಿದ್ದೀರಿ?

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಗಳೆ, ನಮ್ಮ ಇಲಾಖೆಯಲ್ಲೇ ಇದ್ದರೂ, ಇನ್‌ಚಾರ್ಜ್ ಆಗಿ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಇಲಾಖೆಯಿಂದಲೇ ಸಂಬಳವನ್ನು ಪಡೆಯುತ್ತಿದ್ದಾರೆ ಎನ್ನುವ ಮಾತನ್ನು ಹೇಳಿದರು. ಈಗ ಅವರೆಲ್ಲರನ್ನೂ ವಾಪಸ್ಸು ಕರೆಸಿಕೊಳ್ಳಲಾಗಿದೆ; ವಿತ್‌ಡ್ರಾ ಮಾಡಲಾಗಿದೆ. ಈ ಕುರಿತು ನಿನ್ನೂ ಅವರಿಗೆ ಪತ್ರ ಬರೆದಿದ್ದೇನೆ, ದೂರವಾಣಿ ಕೂಡ ಮಾಡಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಇವರನ್ನು ಬೇರೆ ಕಡೆ ಹೋಗಿ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಗೋಮಾತೆ ನಮ್ಮ ಮಾತೆ; ಗೋ ಸೇವೆ ಮಾಡುವುದು ನಮ್ಮ ಧರ್ಮವಾಗಿದೆ.

ಶ್ರೀ ಸುನಿಲ್ ವಲ್ಯಾಪುರ್:- ಗೋಮಾತೆ ಕೇವಲ ನಿಮ್ಮ ಮಾತೆ ಅಷ್ಟೇ ಅಲ್ಲ, ಇಡೀ ಜಗತ್ತಿನ ಮಾತೆ ಆಗಿದೆ. ಆದರೆ ಆ ಗೋಮಾತೆಯ ರಕ್ಷಣೆ ಮಾಡಬೇಕಿದೆ. ಆ ಗೋಮಾತೆಗೆ ಜ್ವರ ಬಂದರೆ ಅದರ ರಕ್ಷಣೆ ಮಾಡಲು ವೈದ್ಯರು ಬೇಕಲ್ಲವೇ? ಆದರೆ ಕೆಲವು ಸಿಬ್ಬಂದಿ ನಿಮ್ಮ ಇಲಾಖೆಯಿಂದ ಆರ್‌ಡಿಪಿಆರ್ ಇಲಾಖೆಗೆ ಹೋಗಿ ಕೆಲಸ ಮಾಡುತ್ತಿದ್ದಾರೆ; ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎನ್ನುವುದನ್ನು ತಿಳಿಸಬೇಕು.

ಸಭಾಪತಿಯವರು:- ಮಾನ್ಯ ವಲ್ಯಾಪುರ್‌ರವರೇ, ಸಚಿವರು ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಭು ಬಿ. ಚವ್ವಾಣ್:- ನಮ್ಮ ಸರ್ಕಾರ ಬಂದಮೇಲೆ ಏನು ಕೆಲಸ ಮಾಡಿದೆ ಎನ್ನುವುದು ರಾಜ್ಯದ ಜನಕ್ಕೆ ಗೊತ್ತಿದೆ.

ಪ್ರಶ್ನೆ ಸಂಖ್ಯೆ: 1413

ಸಭಾಪತಿಯವರು:- ಮಾನ್ಯ ರಘುನಾಥ್‌ರಾವ್ ಮಲ್ಲಾಪೂರೆಯವರೇ ನಿಮ್ಮ ಈ ಪ್ರಶ್ನೆ ವರ್ಗಾವಣೆಯಾಗಿದೆ. ಶುಕ್ರವಾರ ಈ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1340

(ಉತ್ತರ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಗಳೆ, ಉತ್ತರ ಒದಗಿಸಿದ್ದಾರೆ. ಆದರೆ, ಈ ಉತ್ತರವನ್ನು ನೋಡಿದ ಮೇಲೆ ನಾನು ಹುಚ್ಚನಾಗಿದ್ದೇನೆ. ನಮ್ಮ ಜಿಲ್ಲೆಯವರೇ ಈ ಖಾತೆಯ ಸಚಿವರಾಗಿ ಈ ರೀತಿಯ ಉತ್ತರ ಕೊಟ್ಟಿರುವುದನ್ನು ನೋಡಿ ನನಗೆ ಗಾಬರಿ ಆಗುತ್ತಿದೆ.

ಮಾನ್ಯ ಸಭಾಪತಿಗಳೆ, 688 ಬೋಧಕ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 398 ಖಾಲಿ ಇವೆ. 1393 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 1073 ಹುದ್ದೆಗಳು ಖಾಲಿ ಉಳಿದಿವೆ. ಹೀಗಿದ್ದರೆ ವಿಶ್ವವಿದ್ಯಾಲಯವನ್ನು ಹೇಗೆ ನಡೆಸುವುದಕ್ಕೆ ಆಗುತ್ತದೆ? ಇದಕ್ಕೆ ವಿಶ್ವವಿದ್ಯಾಲಯ ಎನ್ನುತ್ತಾರೆಯೇ? ಈ ವಿಶ್ವವಿದ್ಯಾಲಯವನ್ನು ಬಂದ್ ಮಾಡುವ ದುರುದ್ದೇಶ ಇವರಿಗೆ ಇರಬಹುದೇನೋ ಎನ್ನುವ ಅನುಮಾನ ನಮಗೆ ಬರುತ್ತಿದೆ. ನಮ್ಮ ಜಿಲ್ಲೆಯವರೇ ಸಚಿವರಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಈ ಪರಿಸ್ಥಿತಿ ಇದ್ದರೆ, ರಾಜ್ಯದ ಬೇರೆ ಕಡೆ ಯಾವರೀತಿಯ ಪರಿಸ್ಥಿತಿ ಇರಬಹುದು? ಮಾನ್ಯ ಸಚಿವರು, 'ನಮ್ಮ ಮಾತಾ ಗೋಮಾತ; ಆ ಮಾತ, ಈ ಮಾತ' ಎಂದು ಹೇಳುತ್ತಾರೆ ಸರಿ. ಆದರೆ, ಈ ವಿಶ್ವವಿದ್ಯಾಲಯದ ಸಂಬಂಧ ಎಷ್ಟು ಅಭಿವೃದ್ಧಿ ಆಗಿದೆ ಎನ್ನುವುದರ ಬಗ್ಗೆ ಗಮನ ಕೊಡಬೇಕು ಅಲ್ಲವೇ? ಒಂದು ವಿಶ್ವವಿದ್ಯಾಲಯದಲ್ಲ ಇಷ್ಟೊಂದು ಸಿಬ್ಬಂದಿಗಳ ಕೊರತೆ ಇದ್ದರೆ ಹೇಗೆ ಕೆಲಸ ನಿರ್ವಹಿಸುವುದಕ್ಕೆ ಆಗುತ್ತದೆ?

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಗಳೆ, ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ವೃಂದದ 226 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಹೇಳಿದ್ದೇನೆ, ಅದು ಪ್ರೋಸೆಸ್‌ನಲ್ಲಿದೆ. ಮತ್ತೆ, ನನ್ನ ಉತ್ತರದಲ್ಲಿ ಇತರ ವಿವರಗಳನ್ನು ಒದಗಿಸಿ ಕೊಟ್ಟಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮೊದಲನಿಂದ ಆ ವಿಶ್ವವಿದ್ಯಾಲಯ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಅಲ್ಲಿ ಯಾರಿಂದರೆ ಯಾರೂ ಇರುವುದಿಲ್ಲ. ಮಾನ್ಯ ಸದಸ್ಯರು ಕೇಳುತ್ತಿರುವ ಹಾಗೆ, ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಗಳೆ, ನಾನು 2-3 ಸಲ ಅಲ್ಲಗೆ ಭೇಟಿ ಕೊಟ್ಟಿದ್ದೇನೆ. ಇದು ನಮ್ಮ ಜಿಲ್ಲೆಯಾಗಿದೆ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ.

ಶ್ರೀ ಅರವಿಂದ ಕುಮಾರ್ ಅರಳ:- ಒಬ್ಬ ಸಚಿವರು ಇಡೀ ರಾಜ್ಯದ ಸಚಿವರಾಗಿರುತ್ತಾರೆ. ಕೇವಲ ಒಂದು ಜಿಲ್ಲೆಯಲ್ಲ, ರಾಜ್ಯದ ಎಲ್ಲಾ ಕಡೆ ಅಭಿವೃದ್ಧಿ ಆಗಬೇಕಿದೆ.

ಶ್ರೀ ಪ್ರಭು ಬಿ. ಚವ್ವಾಣ್:- ನಮ್ಮ ಸರ್ಕಾರ ಅಭಿವೃದ್ಧಿ ಸರ್ಕಾರವಾಗಿದೆ.

(ಗೊಂದಲ)

ಶ್ರೀ ಅರವಿಂದ ಕುಮಾರ್ ಅರಳ:- ಒಂದು ವಿಶ್ವವಿದ್ಯಾಲಯದಲ್ಲ ಇಷ್ಟೊಂದು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗುತ್ತದೆಯೇ?

(ಗೊಂದಲ)

ಶ್ರೀ ಎಲ್.ಎಲ್.ಭೋಜೇಗೌಡ:- ಮಾನ್ಯ ಸಚಿವರು ತಮಗೆ ಕೊಟ್ಟಿರುವ ಖಾತೆಗೆ ಸಂಬಂಧಪಟ್ಟಂತೆ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಬಗ್ಗೆ ಗಮನ ಕೊಟ್ಟರೆ ಒಳ್ಳೆಯದಾಗುತ್ತದೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ ನನ್ನ ಕಡೆ ನೋಡಿ. ನೀವು ಯಾವಾಗ ಬೇಕಾದರೂ ಎದ್ದು ಎದ್ದು ಮಾತನಾಡುವುದು ಸರಿಯೇ? ನೀವು ಮಾತನಾಡಬೇಕಾದರೆ ನನ್ನನ್ನು ಕೇಳಿ. ನಾನು ಅನುಮತಿ ಕೊಟ್ಟ ಮೇಲೆ ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಪಶುಸಂಗೋಪನಾ ಇಲಾಖೆ ಯಾವರೀತಿ ಇದೆ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಮಾನ್ಯ ಸಭಾಪತಿಗಳೆ, ತಾವೇ ದಯವಿಟ್ಟು ಕೇಳಿ. ನೀವೂ ಕೂಡ ಪಶುಗಳನ್ನು ಸಾಕುತ್ತಿದ್ದೀರಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನಾನು ಅನುಮತಿ ಕೊಟ್ಟಮೇಲೆ ನೀವು ಮಾತನಾಡಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಗಳೆ, ಮಾನ್ಯ ವಲ್ಯಾಪುರೆ ಅವರ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರ ಕೊಡುವಾಗ, ನಾವು ಗೋರಕ್ಷಣೆ ಮಾಡುವುದಕ್ಕೆ ಅದು ಮಾಡುತ್ತೇವೆ; ಇದು ಮಾಡುತ್ತೇವೆ ಎಂದು ಹೇಳಿದರು. ಆದರೆ ಗೋರಕ್ಷಣೆಗೆಂದು ಬರುವಂತಹ ವೈದ್ಯರು ಇಂತಹ ಪರಿಸ್ಥಿತಿಯಲ್ಲಿ ಪಾಸ್ ಆಗಿ ಬರಬೇಕೇ? ಪರಿಸ್ಥಿತಿ ಹೀಗಿದ್ದರೆ ಅವರಿಗೆ ಸರಿಯಾದುದನ್ನು ಕಲಿಯುವುದಕ್ಕೆ ಅವಕಾಶ ಇರುತ್ತದೆಯೇ?

(ಮುಂದು . .)

(190) 9-3-2022 11.40 ಡಿಎಸ್-ಜಿಆರ್

ಶ್ರೀ ಅರವಿಂದ ಕುಮಾರ್ ಅರಳ(ಮುಂದು):-

ಅವರಿಗೆ ಏನಾದರೂ ಕಲಿಯುವುದಕ್ಕೆ ಅವಕಾಶ ಸಿಗುತ್ತಿದೆಯೇ? ಇದಕ್ಕೆ ಮಂತ್ರಿಗಳು ಇದ್ದಾರೆಯೇ ಇಲ್ಲವೋ ಎಂಬ ಸಂದೇಹ ಬರುತ್ತಿದೆ. ಅವರು ಯಾವುದರ ಬಗ್ಗೆಯೂ ತಿಳಿದುಕೊಳ್ಳುವುದಿಲ್ಲ. ಬರೀ ಎಲ್ಲರಿಗೂ ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳುವುದು, ನನಗೆ ಗೊತ್ತಿದೆ ಮಾಡುತ್ತೇನೆ ಎಂದು ಹೇಳುವುದು, ದೇಶದಲ್ಲ ಯಾರು ಮಾಡಿಲ್ಲ ನಾನೇ ಮಾಡಿದ್ದೇನೆಂದು ಹೇಳುವುದು, ಇದು ಅಭಿವೃದ್ಧಿಯೇ?

ಸಭಾಪತಿಯವರು:- ಈಗ ನಿಮಗೆ ಏನಾಗಬೇಕು ಎಂಬುದನ್ನು ಹೇಳಿ?

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕಲ್ಯಾಣ ಕರ್ನಾಟಕದ ಬಗ್ಗೆ ಹೇಳಿದ್ದಾರೆ. ಇವರು 2017-18 ರಲ್ಲಿ ನೋಟೀಫಿಕೇಶನ್ ಮಾಡುತ್ತಾರೆ. ಆ ನೋಟೀಫಿಕೇಶನ್‌ಗೆ ಒಬ್ಬರು ತಡೆಯಾಜ್ಞೆಯನ್ನು ತರುತ್ತಾರೆ. ಆ ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕೆ ಇವರಿಂದ ಸಾಧ್ಯವಾಗುತ್ತಿಲ್ಲ. ಎರಡನೆಯದು, ಹುದ್ದೆಗಳನ್ನು ಭರ್ತಿ ಮಾಡಲಾಗುವುದೇ ಎಂದು ಪ್ರಶ್ನೆ ಕೇಳಿದರೆ ಆರ್ಥಿಕ ಇಲಾಖೆಯ ಸಹಮತಿಯನ್ನು ಕೇಳಿದ್ದೇವೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆರ್ಥಿಕ ಇಲಾಖೆಯಲ್ಲದೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಆರ್ಥಿಕ ಇಲಾಖೆ ಸರ್ಕಾರಕ್ಕಿಂತ ದೊಡ್ಡದಿದೆಯೇ? ಅದನ್ನು ಮಾನ್ಯ ಸಚಿವರು ಸ್ಪಷ್ಟ ಮಾಡಬೇಕಲ್ಲವೇ? ಆದಷ್ಟು ಬೇಗ ಖಾಳ ಇರುವ ಹುದ್ದೆಗಳನ್ನು ತುಂಬಬೇಕೆಂದು ನಾನು ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತಿದ್ದೇನೆ. ಪಶುಸಂಗೋಪನೆ ವಿಶ್ವವಿದ್ಯಾಲಯದ ಬಗ್ಗೆ ನನಗೆ ಅನುಮಾನ ಇದೆ. ಹಿಂದಿನ ಅಧಿವೇಶನದಲ್ಲಿ ಮಾನ್ಯ ಅಶೋಕರವರು ಸದನದಲ್ಲಿದ್ದರು. ಅವರು ಆಶ್ಚರ್ಯನೆಯನ್ನು ಕೊಟ್ಟಿದ್ದಾರೆಂದು ನಾನು ಸುಮ್ಮನೆ ಕುಳಿತಿದ್ದೇನೆ. ಈ ವಿಶ್ವವಿದ್ಯಾಲಯವನ್ನು ಬೇರೆ ಕಡೆಗೆ ಹಸ್ತಾಂತರ ಮಾಡುವ ಉದ್ದೇಶ ಇದೆ ಎನ್ನುವುದು ನನಗೆ ಅನುಮಾನ ಬರುತ್ತಿದೆ. ಅದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟೀಕರಣವನ್ನು ನೀಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಎರಡು ಪುಟಗಳಲ್ಲಿ ಉತ್ತರವನ್ನು ಕೊಟ್ಟಿದ್ದಾರೆ. ಎಷ್ಟು ಚೆನ್ನಾಗಿ ಅವರ ಸಚಿವಾಲಯ ನಡೆಯುತ್ತಿದೆ ಎಂದರೆ ಮಾನ್ಯ ಅರವಿಂದ ಕುಮಾರ್ ಅರಳಿಯವರು ಹೇಳಿದ ಹಾಗೆ 398 ಬೋಧಕ ಹುದ್ದೆಗಳು ಖಾಳ ಇವೆ, 1073 ಬೋಧಕೇತರ ಹುದ್ದೆಗಳು ಖಾಳ ಇವೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಯಾವ ರೀತಿ ಇದೆ ಎಂಬುದನ್ನು ಎಲ್ಲರಿಗೂ ಗೊತ್ತಿದೆ. ಅದಲ್ಲದೆ ಈಗ ಹೊಸ ಸಂಪ್ರದಾಯ ಪದ್ಧತಿ ಪ್ರಾರಂಭವಾಗಿದೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದಾರೆ, especially in 'B', 'C' and 'D' groups. ಆ ರೀತಿ ಎಲ್ಲಾ ವಿಶ್ವವಿದ್ಯಾಲಯದಲ್ಲಿ ಮಾಡಿಕೊಂಡು ಯಾವ ರೀತಿ ಹಣ ಪೋಲು ಆಗುತ್ತಿದೆ ಎಂಬುದು ಮಾನ್ಯ ಸಚಿವರಿಗೆ ಗೊತ್ತಿದೆಯೇ ಎಂದು ನಾನು ಕೇಳುತ್ತಿದ್ದೇನೆ. ಆದಷ್ಟು ಬೇಗ 'ಎ', 'ಬಿ', 'ಸಿ', 'ಡಿ', ಗ್ರೂಪ್‌ನಲ್ಲರುವಂಥವರನ್ನು ನೇಮಕ ಮಾಡಬೇಕು. ಏಕೆಂದರೆ ಮಾನ್ಯ ಸಚಿವರು ಅಭಿವೃದ್ಧಿ ಮಾಡುತ್ತೇವೆಂದು ಯಾವಾಗಲೂ ಹೇಳುತ್ತಿರುತ್ತಾರೆ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆಂದು ಹೇಳದರೆ ಬಹಳ ಉತ್ತಮವಾಗಿರುತ್ತದೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಈಗಾಗಲೇ ನೇಮಕಾತಿ ಮಾಡುವ ಬಗ್ಗೆ ಆರ್ಥಿಕ ಇಲಾಖೆಗೆ ಹೋಗಿದೆ. ಮಾನ್ಯ ಸಚಿವರು ಕೂಡ ಫಾಲೋಅಪ್ ಮಾಡುತ್ತಿದ್ದಾರೆ. ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೂಡ ಕಳೆದ ಅಧಿವೇಶನದಲ್ಲ ಸದನದಲ್ಲಿದ್ದೆ. ಯಾವುದೇ ಕಾರಣಕ್ಕೂ ಆ ವಿಶ್ವವಿದ್ಯಾಲಯವನ್ನು ಅಲ್ಲಂದ ಹಸ್ತಾಂತರ ಮಾಡುವುದಿಲ್ಲ. ಅದು ಪಕ್ಕ. ಹಸ್ತಾಂತರ ಮಾಡುವುದಕ್ಕೆ ಹುನ್ನಾರ ಮಾಡುತ್ತಿದ್ದಾರೆಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಆದರೆ ಹುನ್ನಾರ ಯಾವುದು ಇಲ್ಲ. ಆ ಸಂಸ್ಥೆ, ವಿಶ್ವವಿದ್ಯಾಲಯ ಅಲ್ಲೇ ಇರುತ್ತದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಅಲ್ಲೇ ಇರುತ್ತದೆ. ಆದರೆ ಸರಿಯಾಗಿ ನಡೆಯಬೇಕಲ್ಲವೇ?

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಅವರು ಬೇರೆ ಕಡೆ ತೆಗೆದುಕೊಂಡು ಹೋಗುವುದಕ್ಕೋಸ್ಕರ ಇವೆಲ್ಲಾ ನಡೆಯುತ್ತಿದೆ ಎಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಸರಿಯಾಗಿ ನಡೆಯುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಆರ್ಥಿಕ ಇಲಾಖೆಗೆ ಹೋಗಿದೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಈಗ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತಾರೆಂದು ಮಾನ್ಯ ಸಚಿವರು ಹೇಳಬೇಕು.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಯವರೇ, ಕಲ್ಯಾಣ ಕರ್ನಾಟಕದ ಅಡಿಯಲ್ಲಿ 226 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಹೇಳಿದ್ದೇನೆ. ಈಗ ಅದು ಪ್ರಗತಿಯಲ್ಲಿದೆ. ಹಿರಿಯ ಸದಸ್ಯರ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಅವರ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1376

ಉತ್ತರ ಲಗತ್ತಿಸಲಾಗಿದೆ

ಶ್ರೀ ಶಶಿಲ್ ಜಿ.ನಮೋಶಿ:- ಮಾನ್ಯ ಸಭಾಪತಿಯವರೇ, ಜಿಲ್ಲಾಧಿಕಾರಿಗಳ ಹಂತದಲ್ಲ ಸುಳ್ಳು ದಾಖಲೆ ನೀಡಿ ಪಡೆದಂತಹ 371(ಜೆ) ಅರ್ಹತಾ ಪ್ರಮಾಣ ಪತ್ರಗಳನ್ನು ರದ್ದು ಪಡಿಸಲು ಎಷ್ಟು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಪ್ರಶ್ನೆಯನ್ನು ಕೇಳಿದ್ದೇನೆ. ಜೀದರ್ ಜಿಲ್ಲೆಯಲ್ಲಿ 1 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 1 ಅರ್ಜಿಗಳು ಸ್ವೀಕೃತವಾಗಿರುತ್ತದೆ ಎಂದು ಉತ್ತರದಲ್ಲ ಕೊಟ್ಟಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಸುಳ್ಳು ಇದೆ ಎಂದು ಅವರು ಅರ್ಜಿ ಕೊಟ್ಟಾಗ ಯಾವ ರೀತಿ ಒಂದು ಕೇಸ್‌ನ್ನು ನಡೆಸುತ್ತಾರೆ ಆ ರೀತಿ ಬಹಳ ವಿಳಂಬ ಮಾಡುತ್ತಿದ್ದಾರೆ. ಏಕೆಂದರೆ, ಅದನ್ನು ಕೆಲಸಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಾರೆ. ಹುದ್ದೆಗೆ ಅವರು ನೇಮಕಾತಿಯಾಗಿ ರದ್ದು ಮಾಡುವುದಕ್ಕೆ ಸಾಕಷ್ಟು ವಿಳಂಬ ಮಾಡಿದರೆ he will take all the advantage. ದಯವಿಟ್ಟು ಇದಕ್ಕೂ ಕೂಡ ಸಮಯವನ್ನು ನಿಗದಿಪಡಿಸಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ. ನನ್ನ ಎರಡನೇ ಪ್ರಶ್ನೆ, ಜಿಲ್ಲಾಧಿಕಾರಿಗಳು ವಿಲೇವಾರಿ ಮಾಡದೇ ಇರುವ ಅರ್ಜಿಗಳ ಸಂಖ್ಯೆ ಎಷ್ಟು ಎಂದು ಕೇಳಿದ್ದೇನೆ. ಒಟ್ಟಾರೆ ಅರ್ಹತಾ ಪ್ರಮಾಣ ಪತ್ರಗಳನ್ನು ಪಡೆಯಲು ಸಲ್ಲಿಸುವ ಅರ್ಜಿಗಳನ್ನು 30 ದಿನಗಳ ಒಳಗಾಗಿ ವಿಲೇ ಮಾಡತಕ್ಕದ್ದು ಎಂದು ಉತ್ತರದಲ್ಲ ಹೇಳಿದ್ದಾರೆ. ಆದರೆ ಅಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ದಯವಿಟ್ಟು ಆ ಕಾಲಮಿತಿಯೊಳಗೆ ಅರ್ಜಿಯನ್ನು ವಿಲೇವಾರಿ ಮಾಡಬೇಕೆಂದು ನಾನು ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಕಲಂ 371(ಜೆ) ಅಡಿಯಲ್ಲಿ ಈಗಾಗಲೇ ಮಾನ್ಯ ಶಶಿಲ್ ಜಿ.ನಮೋಶಿಯವರು ಹೇಳಿದ ಹಾಗೆ 2 ಅರ್ಜಿಗಳು ಸಲ್ಲಿಕೆಯಾಗಿವೆ. 1 ಅರ್ಜಿ ಜೀದರ್ ಜಿಲ್ಲೆಯದು ಈಗಾಗಲೇ ಡಿಸ್ಟೋಸ್ ಆಗಿದೆ. ಕಲಬುರಗಿ ಜಿಲ್ಲೆಯದು ಮಾತ್ರ ಬಾಕಿ ಉಳಿದಿದೆ. ಅದನ್ನು ಕೂಡ ದಿನಾಂಕ:21-03-2022 ರಂದು ಅಂತಿಮ ವಿಚಾರಣೆ ಇದೆ. ಅಂತಿಮ ವಿಚಾರಣೆಯಾದ ತಕ್ಷಣ ಅದನ್ನು ಮಾಡುತ್ತೇವೆ. ಮಾನ್ಯ ಸದಸ್ಯರು ಇದಕ್ಕೊಂದು ಕಾಲಮಿತಿಯನ್ನು ನಿಗದಿ ಮಾಡಬೇಕೆಂದು ಹೇಳುತ್ತಿದ್ದಾರೆ. ಅದನ್ನು ನಾನು ಒಪ್ಪುತ್ತೇನೆ. ಬೇಗ ಮಾಡಬೇಕೆನ್ನುವುದರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಗ್ಗೆ ನನ್ನದೇನೂ ತಕರಾರು ಇಲ್ಲ. ಆದರೆ ಯಾರೋ ಸುಳ್ಳು ಸರ್ನಿಫಿಕೇಟ್, ಜಾತಿ ಸರ್ನಿಫಿಕೇಟ್ 371(ಜಿ), ಈ ರೀತಿ ಎಲ್ಲಾ ಇದ್ದಾಗ ಅವರುಗಳಿಗೆ ನೋಟಿಸ್ ಕೊಡಬೇಕಾಗುತ್ತದೆ. ನೋಟಿಸ್ ಬಂದ ತಕ್ಷಣವೇ ಅವರು ಲಾಯರ್‌ಗಳನ್ನು ಇಡುತ್ತಾರೆ. ಲಾಯರ್‌ಗಳ ವಾದ-ವಿವಾದ ಎಲ್ಲಾ ಕೇಳಿ ನಾವು ತೀರ್ಮಾನ ಕೊಡಬೇಕಾಗುತ್ತದೆ. ಏಕೆಂದರೆ, ಅದು ಮುಂದುವರೆದು ನ್ಯಾಯಾಲಯಗಳಿಗೆ ಹೋಗುತ್ತದೆ. ನ್ಯಾಯಾಲಯಗಳಿಗೆ ಹೋಗುವುದರಿಂದ ಅವರಿಗೆ ನೋಟಿಸ್ ಕೊಡುವಾಗ ಸರಿಯಾದ ಕಾಲಾವಕಾಶ ಕೊಟ್ಟು ಮಾಡಬೇಕಾಗುತ್ತದೆ. ಲಾಯರ್‌ಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಮಾನ್ಯ ಶಶಿಲ್ ಜಿ.ನಮೋಶಿಯವರಿಗೂ ಗೊತ್ತಿದೆ. ನಮ್ಮ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕಾಲಮಿತಿಯೊಳಗೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ:1355

ಉತ್ತರ ಲಗತ್ತಿಸಲಾಗಿದೆ

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಈ ಪ್ರಶ್ನೆಯನ್ನು ಬಜೆಟ್ ಪೂರ್ವದಲ್ಲಿ ಕೇಳಿರುವುದರಿಂದ ಉತ್ತರ ಬಜೆಟ್‌ನಲ್ಲೂ ಕೂಡ ಬಂದಿದೆ. ಈ ಅಂಜನಾದ್ರಿ ಬೆಟ್ಟ ಶ್ರೀ ಅಂಜನೇಯ ಸ್ವಾಮಿಯ ಜನ್ಮ ಸ್ಥಳ. ಅದರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳೇನು ಎಂದು ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದಕ್ಕೆ ನನ್ನ ಉಪ ಪ್ರಶ್ನೆ ಏನೆಂದರೆ, 100 ಕೋಟಿ ರೂಪಾಯಿಗಳನ್ನು, ಹೇಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ, ರಾಮನ ಭಕ್ತರು ಸಾಮಾನ್ಯವಾಗಿ ಹನುಮಂತನ ಭಕ್ತರಾಗಿರುತ್ತಾರೆ. ಅಯೋಧ್ಯೆಗೆ ಬಂದಂತಹ ಭಕ್ತರು ಅಂಜನಾದ್ರಿ ಬೆಟ್ಟಕ್ಕೂ ಬರಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಅಥವಾ ಮುಜರಾಯಿ ಇಲಾಖೆಯೂ ಸೇರಿ ವಿಮಾನದ ಸೌಲಭ್ಯವನ್ನು ಅಯೋಧ್ಯೆ ಮತ್ತು ಅಂಜನಾದ್ರಿ ಬೆಟ್ಟ, ಅಯೋಧ್ಯೆ ಮತ್ತು ಹೊಸಪೇಟೆ ಈ ಮಧ್ಯದಲ್ಲಿ ವಿಮಾನಯಾನವನ್ನು ಪ್ರಾರಂಭ ಮಾಡುವಂತಹ ಯೋಜನೆ ಏನಾದರೂ ಸರ್ಕಾರದ ಮುಂದೆ ಇದೆಯೇ ಎಂದು ನಾನು ಕೇಳುತ್ತಿದ್ದೇನೆ.

ಶ್ರೀಮತಿ ಶಶಿಕಲಾ ಅ.ಜೊಲ್ಲೆ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಹಂತವನ್ನು ನಾವು ಇವತ್ತು ನೋಡುತ್ತಿದ್ದೇವೆ. ರಾಮ ಮಂದಿರದ ಉದ್ಘಾಟನೆಯನ್ನು ಕೆಲವೇ ವರ್ಷಗಳಲ್ಲಿ ಆಗುವುದನ್ನು ನಾವು ನೋಡುತ್ತಿದ್ದೇವೆ. ರಾಮನ ಭಕ್ತನಾದ ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವನ್ನು ನಾವು ಈಗಾಗಲೇ ನೋಡಿದ್ದೇವೆ. ಬಜೆಟ್‌ನಲ್ಲೂ ಕೂಡ ಮಾನ್ಯ ಮುಖ್ಯಮಂತ್ರಿಗಳು 100 ಕೋಟಿ ರೂಪಾಯಿಗಳನ್ನು ಮೊದಲ ಹಂತದಲ್ಲಿ ಮೀಸಲಾಗಿ ಇಟ್ಟಿದ್ದಾರೆ. ಅದರ ಜೊತೆಗೆ ಬೆಟ್ಟದ ಕೆಳಗಡೆ ಇರತಕ್ಕಂಥ 13 ಎಕರೆ 34 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕು. ರಾಮನ ಭಕ್ತರು ಕೂಡ ಅಂಜನಾದ್ರಿ ಪರ್ವತಕ್ಕೆ ಬರುವಂಥದ್ದು ಆಗಬೇಕು. ಹಾಗಾಗಿ ಸುಮಾರು 13 ಎಕರೆ 34 ಗುಂಟೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಐದೂವರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೋಟಿ ರೂಪಾಯಿಯ ಪ್ರಪೋಸಲ್ ಕೂಡ ಬಂದಿದೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲೂ ಚರ್ಚೆಯಾಗಿದೆ. ಇದರ ಬಗ್ಗೆ ಕೂಡ ಕ್ರಮ ತೆಗೆದುಕೊಳ್ಳುವಂಥದ್ದು ಆಗುತ್ತಿದೆ.

ಮಾನ್ಯ ಸದಸ್ಯರು ದೇಗುಲ ಪ್ರವಾಸೋದ್ಯಮದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕಲ್ಪನೆ ಏನೆಂದರೆ, ನಮ್ಮ ದೇಶದಲ್ಲರುವಂತಹ ಎಲ್ಲಾ ದೇವಾಲಯಗಳ ಅಭಿವೃದ್ಧಿಯಾಗಬೇಕು ಮತ್ತು ದೇಗುಲ ಪ್ರವಾಸೋದ್ಯಮವಾಗಬೇಕೆನ್ನುವಂಥದ್ದು. ಆದರೆ ಕೇಂದ್ರದಲ್ಲ ಮುಜರಾಯಿ ಇಲಾಖೆ ಇಲ್ಲದಿರುವಂತಹ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಈ ಅಭಿವೃದ್ಧಿಯನ್ನು ಪ್ರಧಾನ ಮಂತ್ರಿಗಳು ಮಾಡುತ್ತಿದ್ದಾರೆ. ಆದರೆ ಮಾನ್ಯ ಮುಖ್ಯಮಂತ್ರಿಯವರದ್ದು ಒಂದು ಆಶಯ ಇದೆ. ಕರ್ನಾಟಕ ರಾಜ್ಯದಲ್ಲೂ ಕೂಡ ದೇಗುಲ ಪ್ರವಾಸೋದ್ಯಮ ಆಗಬೇಕೆನ್ನುವಂಥದ್ದು. ಹಾಗಾಗಿ ನಮ್ಮ ಇಲಾಖೆಯಿಂದ ದಿನಾಂಕ:22-02-2022 ರಲ್ಲಿ ನಾವು ದೈವ ಸಂಕಲ್ಪ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿರುತ್ತದೆ. ಪ್ರಥಮ ಹಂತವಾಗಿ ಗ್ರೂಪ್ 'ಎ' ಶ್ರೇಣಿಯ 25 ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು 1140 ಕೋಟಿ ರೂಪಾಯಿಗಳಲ್ಲಿ ಇದನ್ನು ಅಭಿವೃದ್ಧಿ ಮಾಡುವಂತಹ ಮಾಸ್ಟರ್ ಪ್ಲಾನ್ ಅನ್ನು ಈಗಾಗಲೇ ಮಾಡುವಂತಹ ಹಂತದಲ್ಲಿದ್ದೇವೆ. ಈ ಮಾಸ್ಟರ್ ಪ್ಲಾನ್‌ನಲ್ಲಿ ದೇವಾಲಯಗಳ ಆದಾಯ ಹೆಚ್ಚಾಗಬೇಕು. ದೇವಾಲಯಗಳಿಗೆ ಬರತಕ್ಕಂಥ ಭಕ್ತಾಧಿಗಳಿಗೆ ಒಳ್ಳೆಯ ವ್ಯವಸ್ಥೆ ಇರಬೇಕು. ಪಾರ್ಕಿಂಗ್, ಶುದ್ಧ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್, ಘನ ತಾಜ್ಯ ವಿಲೇವಾರಿ, ಈ ಎಲ್ಲಾ ವ್ಯವಸ್ಥೆಗಳು ಇರಬೇಕು.

(ಮುಂದು)

191/9-3-2022/11-50/bkp-gr

ಶ್ರೀಮತಿ ಜೊಲ್ಲಿ ಶಶಿಕಲಾ ಅಣ್ಣಾ ಸಾಹೇಬ್ (ಮುಂದು..)

ರಸ್ತೆ, ಒಳಚರಂಡಿ ವ್ಯವಸ್ಥೆ ಘನ ತ್ಯಾಜ್ಯ ವಿಲೇವಾರಿ, ಇದೆಲ್ಲವನ್ನೂ ಕೂಡ ಮಾಡುವುದರಿಂದ ಆ ಒಂದು ದೇವಾಲಯಗಳ ಅಭಿವೃದ್ಧಿ ಜೊತೆಗೆ ಈ ಒಂದು ಅಂಜನಾದ್ರಿ ಪರ್ವತದ ಅಭಿವೃದ್ಧಿಯನ್ನು ಕೂಡ ಇಟ್ಟುಕೊಂಡಿದ್ದು, ಈಗಾಗಲೇ ಬಜೆಟ್‌ನಲ್ಲೂ ಕೂಡ ಸನ್ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಗಳು ಹೇಳಿದ್ದಾರೆ. ಪ್ರತಿ ವರ್ಷ ವಿಶೇಷ ಪ್ಯಾಕೇಜ್‌ಗಳನ್ನು ಮಾಡಿ ನಾವು ಬರತಕ್ಕಂತಹ ದಿನಮಾನಗಳಲ್ಲಿ ಇಲ್ಲದ ಅಂದರೆ, ಬೆಂಗಳೂರಿನ ಅನೇಕ ದೇವಸ್ಥಾನಗಳು ಅದರಲ್ಲಿ ಅಂಜನಾದ್ರಿ ಪರ್ವತದಿಂದ ಶ್ರೀ ರಾಮ ಮಂದಿರದವರೆಗೆ ಯಾವ ರೀತಿಯ ಪ್ಯಾಕೇಜ್‌ಗಳನ್ನು ಮಾಡಬಹುದು ಎಂದು ಹೇಳಿ, ನಮ್ಮ ಹಿರಿಯ ಅಧಿಕಾರಿಗಳೊಂದಿಗೆ 2-3 ಸಭೆಗಳನ್ನೂ ಕೂಡ ಮಾಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ವಿಮಾನ ಪ್ರವಾಸ ಮತ್ತು ರೈಲ್ವೆ ಪ್ರವಾಸ ಮಾಡಲಕ್ಕೆ ಈ ಎರಡರ ವಿಚಾರವಾಗಿ ನಾವು ಈಗಾಗಲೇ ಚರ್ಚೆಗೆ ತೆಗೆದುಕೊಂಡಿದ್ದೇವೆ. ಬರುವಂತಹ ದಿನಮಾನಗಳಲ್ಲಿ ಪೂರ್ಣ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇವೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೆ, ನನ್ನ ಕೊನೆಯ ಪ್ರಶ್ನೆ ಏನೆಂದರೆ, ಸಾಮಾನ್ಯವಾಗಿ ಈ 'ಎ' ಗ್ರೇಡ್ ಟಿಂಪಲ್‌ಗಳ ಕಡೆ ವ್ಯವಸ್ಥೆ ಕೂಡ ಚೆನ್ನಾಗಿ ಇರಬೇಕೆನ್ನುವ ವಿಚಾರ ಇದೆ, ಆದರೆ, ಅಂಜನಾದ್ರಿ ಬೆಟ್ಟಕ್ಕೆ ಹೋಗತಕ್ಕಂತಹ ಸಂದರ್ಭದಲ್ಲಿ ಅಲ್ಲಿ ಯಾವುದೇ ವಸತಿ ವ್ಯವಸ್ಥೆ ಸೌಲಭ್ಯ ಇರುವುದಿಲ್ಲ. ಈಗ ಇರತಕ್ಕಂತಹ ಯೋಜನೆಯಲ್ಲಿ ವಸತಿ ವ್ಯವಸ್ಥೆಯನ್ನು ಕೂಡ ಚೆನ್ನಾಗಿ ಮಾಡಬೇಕೆನ್ನುವ ಯೋಜನೆ ಸರ್ಕಾರಕ್ಕೆ ಇದೆಯೇ ಎಂದು ಕೇಳಲಕ್ಕೆ ಬಯಸುತ್ತೇನೆ.

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್: ಮಾನ್ಯ ಸಭಾಪತಿಯವರೆ, ಖಂಡಿತವಾಗಿಯೂ ಕೂಡ ಈ ಯೋಜನೆಯಲ್ಲಿ ಇದೆ. 13 ಎಕರೆ 34 ಗುಂಟೆ ಜಮೀನನ್ನು ನಾವು ಏನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಈ 25 ದೇವಸ್ಥಾನಗಳನ್ನು 'ದೈವ ಸಂಕಲ್ಪ ಯೋಜನೆ' ಯಲ್ಲಿ ಏನು ತೆಗೆದುಕೊಳ್ಳುತ್ತಿದ್ದೇವೆ, ಅಲ್ಲಿಗೆ ಯಾತ್ರಿ ನಿವಾಸಗಳು ಬರುತ್ತವೆ, ವಸತಿ ವ್ಯವಸ್ಥೆಗಳಿರುತ್ತವೆ, ರಸ್ತೆ ವ್ಯವಸ್ಥೆಗಳಿರುತ್ತವೆ, ಶೌಚಾಲಯಗಳು ಎಲ್ಲಯೂ ಕೂಡ ಕೊರತೆಯಾಗುವುದಿಲ್ಲ. ಅದಕ್ಕೆ 'ದೈವಸಂಕಲ್ಪ ಯೋಜನೆ' ಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ, ಶೌಚಾಲಯಗಳ ವಿಚಾರವಾಗಿಯೂ ನಾನು ಉಲ್ಲೇಖ ಮಾಡಿದೆ. ಬಂದಂತಹ ಭಕ್ತಾದಿಗಳಿಗೆ ತೊಂದರೆಯಾಗುವುದರಿಂದ ಅಲ್ಲಿ ಇರುವಂತಹ ಯಾತ್ರಿ ನಿವಾಸಿಗಳು ಬರುತ್ತಾರೆ. ಒಂದೊಂದು ಸಲ ಜಾತ್ರಾ ಮಹೋತ್ಸವ ಇದ್ದಾಗ ಹೆಚ್ಚು ಜನರು ಬರುತ್ತಾರೆ. ಜಾಸ್ತಿ ಯಾತ್ರಿಕರು ಬಂದಾಗ ಅವರುಗಳಿಗೆ ಯಾವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೀತಿಯಲ್ಲಿ ಶೌಚಾಲಯ ವ್ಯವಸ್ಥೆ ಇರಬೇಕೋ ಅದಕ್ಕೂ ಸಹ ನಾವು ಪ್ಲಾನ್ ಮಾಡುತ್ತೇವೆ. ಮತ್ತೆ ಪಾರ್ಕಿಂಗ್ ವ್ಯವಸ್ಥೆ ಕೂಡ ಸರಿಯಾದ ರೀತಿಯಲ್ಲಿರಬೇಕು, ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ವ್ಯವಸ್ಥೆ ಈ ರೀತಿಯಲ್ಲಿ ಇದರಲ್ಲಿ ಎಲ್ಲವನ್ನೂ ಕೂಡ ಮಾಸ್ಟರ್ ಪ್ಲಾನ್‌ನಲ್ಲಿ ಹಾಕಿಕೊಂಡು ಮಾಡುತ್ತಿದ್ದೇವೆ.

ಶ್ರೀ ಅಲ್ಲಮ ವೀರಭದ್ರಪ್ಪ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟ ತಮಗೆ ಧನ್ಯವಾದಗಳು. ಇವತ್ತಿನ ಈ ಸಭೆಯಲ್ಲಿ ಸಂಬಂಧಪಟ್ಟ ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆಯ ಇಬ್ಬರು ಸಚಿವರು ಇದ್ದಾರೆ. ಇವತ್ತು ನಮ್ಮ ಆ ಭಾಗದ ಎಲ್ಲಾ ಸಾರ್ವಜನಿಕರ ಬೇಡಿಕೆ ಏನೆಂದರೆ, ಅಲ್ಲಿ ಒಂದು ropeway ಆಗಬೇಕು. ಯುವಕರು ಮೇಲ್ಗಡೆ ಆರಾಮವಾಗಿ ಹೋಗುತ್ತಾರೆ. ವಯಸ್ಸಾದವರು ಹೋಗಲಕ್ಕೆ ಆಗುವುದಿಲ್ಲ. Archeological Survey of India ರವರು ಪ್ರತಿಯೊಂದು ವಿಷಯಕ್ಕೂ ಬೇಡವೆಂದು ಹೇಳುತ್ತಿರುತ್ತಾರೆ. ropeway ಹಾಕಬೇಕಾದರೆ Archeological Survey of India ನವರು ಅಲ್ಲಿಗೆ ಬರಬಹುದು. ಏಕೆಂದರೆ, ropeway ಹಾಕಿದರೆ sculpture ಕೆಟ್ಟುಹೋಗುತ್ತದೆ, ಗುಡ್ಡ ಹಾಳಾಗುತ್ತದೆ ಎಂದು ಅವರು ಹೇಳಬಹುದು. Switzerland ನಲ್ಲಿ ಮಂಜು ಇರುವ ಪ್ರದೇಶಗಳಲ್ಲಿ ಬಹಳಷ್ಟು ropeway ಗಳು ಇವೆ. ಯಾರಾದರೂ Genting Casino ಗೆ ಹೋಗಿದ್ದರೆ ಗೊತ್ತಾಗುತ್ತದೆ. ಅಲ್ಲಿ ಹೈಟ್‌ನಲ್ಲಿ ropeway ಇದೆ. Technology ಬಹಳ ವೇಗವಾಗಿದೆ. ಈಗ ನಾವು ಗುಡ್ಡಗಳಲ್ಲಿ Pole ಗಳನ್ನು ಹಾಕುವಾಗ ಬಹಳ ಗಟ್ಟಿಯಾಗಿ ಹಾಕಬೇಕಾಗುತ್ತದೆ. ಸ್ವೀಲ್ ಮತ್ತು ಸಿಮೆಂಟ್ ಹಾಕಿ, original ಗಟ್ಟಿಗಿಂತ ಇದು ಜಾಸ್ತಿ ಇರುತ್ತದೆ. ಅದಕ್ಕೋಸ್ಕರ ಇದಕ್ಕೆ ropeway ಹಾಕಬೇಕೆಂದು ಇಬ್ಬರನ್ನು ಕೇಳಿಕೊಳ್ಳುತ್ತೇನೆ.

ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್: ಮಾನ್ಯ ಸಭಾಪತಿಯವರೇ, ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಅದ್ಭುತವಾದಂತಹ ಪರಿಸರ, ದೇವಸ್ಥಾನಗಳು ಹೀಗೆ ಎಲ್ಲಾ ರೀತಿಯಲ್ಲೂ ಪ್ರವಾಸೋದ್ಯಮಕ್ಕೆ ಒಂದು ಒಳ್ಳೆಯ ಕೇಂದ್ರ ಇರುವ ರೀತಿಯಲ್ಲಿ ನಮ್ಮ ರಾಜ್ಯ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದರಲ್ಲಿ ಹಿರಿಯ ಸಹೋದರರು ಹೇಳಿದ ರೀತಿಯಲ್ಲಿ ವಯಸ್ಸಾದವರಿಗೆ, ಮಕ್ಕಳಿಗೆ ಹೋಗಲಕ್ಕೆ ಕಷ್ಟವಾಗುವುದರಿಂದ ropeway system ಅನ್ನು ಈಗಾಗಲೇ ಬಜೆಟ್‌ನಲ್ಲಿ ಪ್ರಕಟಣೆ ಮಾಡಿದ್ದಾರೆ. ಇಲ್ಲಿ ನಮ್ಮ ಪ್ರವಾಸೋದ್ಯಮ ಸಚಿವರು ಸಹ ಇರುವುದರಿಂದ ನಾನು ಮತ್ತು ಅವರು ಸಿ.ಎಂ., ಅವರ ನೇತೃತ್ವದಲ್ಲಿ ಒಂದು ಸಭೆಯನ್ನು ಕರೆದು, ಅವರ ಸಹಾಯ-ಸಹಕಾರ ತೆಗೆದುಕೊಂಡು ಕೆಲಸ ಮಾಡುವಂತಹ ಪ್ರಯತ್ನವನ್ನು ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1350

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಜಿ.ವೆಂಕಟೇಶ್ (ಶ್ರೀ ಪ್ರಕಾಶ್ ಕೆ. ರಾಜೋಡ್ ರವರ ಪರವಾಗಿ):- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ, ಈ ಉಪನಗರದಲ್ಲಿ ಒಂದು ಬೆಂಗಳೂರಿನ ನಾಗರಿಕರಿಗೆ ರೈಲು ಬೇಕೆಂದು ಒಂದು ದಶಕದಿಂದಲೂ ಒಂದು ವಿನಂತಿ ಇತ್ತು. ಮುಂಬೈ ಮಾದರಿಯಲ್ಲಿ ನಾವು ಸಹ ಇಲ್ಲ ಓಡಾಡಬೇಕೆಂದು ಇತ್ತು. ಹಲವಾರು ವರ್ಷಗಳಿಂದ ಈ ಯೋಜನೆಯನ್ನು ತಯಾರು ಮಾಡಿ ಕೊನೆಗೆ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಇದಕ್ಕೆ ಅನುಮತಿಯನ್ನು ನೀಡಿದೆ. ನಮಗೆ ಅನುಮತಿ ಸಿಕ್ಕಿ 500 ದಿನಗಳಾದರೂ ಸಹ ಇವತ್ತಿನವರೆಗೂ ಶಂಕುಸ್ಥಾಪನೆಯಾಗಿಲ್ಲ. ಇದಕ್ಕೆ ಮುಹೂರ್ತ ಸಿಗಲೇ ಇಲ್ಲ. ಏತಕ್ಕೆ ಸಿಗಲಿಲ್ಲವೆಂದು ಸಚಿವರನ್ನು ಕೇಳಲಕ್ಕೆ ಬಯಸುತ್ತೇನೆ. ಮತ್ತೆ ಮುಖ್ಯವಾಗಿ 4 ಕಾರಿಡಾರ್ ಮಾಡಿದ್ದಾರೆ. ಮುಖ್ಯವಾಗಿ ಇದಕ್ಕೆ ಟೆಂಡರ್ ಕರೆಯಬೇಕಾಗಿರುವುದು ಇಲ್ಲದ ಏರ್‌ಪೋರ್ಟ್ ಹೋಗುವ ರೋಡ್‌ಗೆ ಮಾಡಬೇಕಾಗಿದೆ. ಆದರೆ, ಯಾವುದಕ್ಕೆ ಆಧ್ಯತೆ ಕೊಡಬೇಕೋ K-RIDE ಎನ್ನುವ ಸಂಸ್ಥೆಗೆ ಕೊಟ್ಟಿದ್ದಾರೆ, ಇವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. 500 ದಿನಗಳಾಯಿತು. ನಮಗೆ ಇರುವುದು 1600 ದಿನಗಳು. ಈ ಬಗ್ಗೆ ಶಂಕುಸ್ಥಾಪನೆ ಆಗದೇ ಹೋದರೆ, ಈ ಯೋಜನೆ ಎಲ್ಲಿಗೆ ಬರುತ್ತದೆ?

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರ ಪ್ರಶ್ನೆಗೆ ಸಂಬಂಧಿಸಿದಂತೆ ಬೆಂಗಳೂರು ಉಪನಗರ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಕುರಿತು ಕೇಂದ್ರ ಸಚಿವ ಸಂಪುಟ ಸಮಿತಿಯು ಅಕ್ಟೋಬರ್ 2020 ರಲ್ಲಿ ಅನುಮೋದನೆ ನೀಡಿದೆ. ಕೊಟ್ಟಾದ ಮೇಲೆ ಇದನ್ನು 4 ಹಂತದಲ್ಲಿ ಕೈಗೊಳ್ಳುವಂತಹ ಕೆಲಸವನ್ನು ಮಾಡಿ, ಅದಕ್ಕೆ ಅನುಪಾತದಲ್ಲಿ ರಾಜ್ಯ ಸರ್ಕಾರ 20% ಕೇಂದ್ರ ಸರ್ಕಾರ 20% ಇನ್ನುಳಿದ 60% ಅನ್ನು ಸಾಲದ ರೂಪದಲ್ಲಿ ಒಟ್ಟು 15,767 .00 ಕೋಟಿ ರೂಪಾಯಿಗಳ ಯೋಜನೆಯನ್ನು ಈಗಾಗಲೇ ಮಾಡಿ, ಅದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1. ಬೆಂಗಳೂರು-ದೇವನಹಳ್ಳಿ 41.40 ಕಿ.ಮೀ
2. ಬೈಯಪ್ಪನಹಳ್ಳಿ- ಚಿಕ್ಕಬಾಣಾವರ 21.01 ಕಿ.ಮೀ
3. ಕೆಂಗೇರಿ-ವೈಟ್ ಪೀಲ್ಡ್ 35.52 ಕಿಮೀ
4. ಹೀಲಆಗೆ- ರಾಜಾನುಕುಂಟೆ- 46.24 ಕಿಮೀ

ಒಟ್ಟು 4 ಹಂತದ ಯೋಜನೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ತಾಂತ್ರಿಕವಾಗಿ ನಮಗೆ ಈಗಾಗಲೇ ಜಾಗ ರೈಲ್ವೇ ಇಲಾಖೆ ಎಲ್ಲ ಹೋಗುತ್ತಿದೆ, ಅದರ ಪಕ್ಕದಲ್ಲಯೇ ನಾವು ಭೂಸ್ವಾಧೀನ ಮಾಡುವಂತಹ ಪ್ರಕ್ರಿಯೆ ತುಂಬಾ ತೊಂದರೆಯಾಗುತ್ತಿದೆ ಎನ್ನುವ ದೃಷ್ಟಿಯಿಂದ ಈಗಾಗಲೇ ನಾವು ಅದನ್ನು ಕೈಗೆತ್ತಿಕೊಂಡಿದ್ದೇವೆ. ನನಗೆ ತಿಳಿದಮಟ್ಟಿಗೆ ಈ ರೈಲುಗಳನ್ನು ತರುವಾಗ ಬೆಂಗಳೂರು ಉಪ ನಗರ ಯೋಜನೆಯ ಆರ್ಥಿಕ ವ್ಯವಹಾರಗಳ ಸಂಬಂಧ ವಿವರವನ್ನು ಅನುಬಂಧ-1 ರಲ್ಲಿ ತಮಗೆ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದೇವೆ. ನಮಗೆ ಮಾರ್ಚ್ ಈ ತಿಂಗಳು ಒಂದು ಟೆಂಡರ್ ಆಗಿ, ಈಗಾಗಲೇ ಒಂದು ಹಂತಕ್ಕೆ ಬಂದು ಈ ಯೋಜನೆಯನ್ನು ನಾವು ಕೈಗೆತ್ತಿಕೊಳ್ಳುತ್ತಿದ್ದೇವೆ. ಇದನ್ನು ಪ್ರಾರಂಭ ಮಾಡುವುದರಲ್ಲಿ ಸ್ವಲ್ಪ ವಿಳಂಬವಾಗಿತ್ತು. ನಾನು ಈಗಾಗಲೇ 3-4 ಸಭೆಗಳನ್ನು ಮಾಡಿ, ಏನೇನು ಮಾಡಬೇಕೋ ಅದನ್ನು ಮಾಡಿ, ಈ ಕೆಲಸಕ್ಕೆ ಜಾಲನೆಯನ್ನು ಕೊಡುವಂತಹ ಕೆಲಸ ಕೂಡ ಮಾಡಿದ್ದೇವೆ. ಒಟ್ಟಾರೆ, ಈ ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತಹ ಕೆಲಸಕ್ಕೆ ಪ್ರಯತ್ನ ಮಾಡುತ್ತೇವೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ತಕ್ಷಣವೇ ಕೈಗೆತ್ತಿಕೊಳ್ಳುತ್ತೇವೆಂದು ಹೇಳಿ 500 ದಿನಗಳಾದರೂ ಸಹ ಇದಕ್ಕೆ ಇನ್ನು ಶಂಕುಸ್ಥಾಪನೆ ಮಾಡಿಲ್ಲವೆಂದರೆ ಹೇಗೆ, ಇದಕ್ಕೆ ಏನು ಅರ್ಥ ಇದೆ? ಇದು ಸಹ ನಿಮ್ಮ ಕೂಸೇ ಆಗಿದೆ. ಮೆಟ್ರೋ ಸಹ ನಿಮ್ಮ ಕೂಸೇ ಆಗಿದೆ. ಇದಕ್ಕೆ ನೀವು ಏತಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದ್ದೀರಿ. ಇದು ಆದರೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ನಾನು ಮೇಕ್ರಿ ಸರ್ಕಲ್‌ನಿಂದ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸೇತುವೆ ಹೋಗಬೇಕೆಂದು ಪ್ರತಿಸಾರಿ ಕೇಳುತ್ತಿದ್ದೇನೆ. ಈ ಮಂಜೂರು ಆಗಿ ಬಂದಿರುವ ಯೋಜನೆಗಳಿಗೆ ಸಂಬಂಧಪಟ್ಟಂತೆ ಬೇಗ ಬೇಗ ಕೆಲಸವನ್ನು ಶುರು ಮಾಡಿ. ಇದನ್ನು ಬಿಟ್ಟು ನೀವು ಮಲತಾಯಿ ಧೋರಣೆ ಮಾಡುತ್ತಿದ್ದೀರಿ. ಇದು ಸರಿಯಲ್ಲ,

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಶ್ರೀ ಯು.ಬಿ. ವೆಂಕಟೇಶ್ ರವರು ಹೇಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಚಾಲನೆ ಕೊಟ್ಟಿದ್ದೇನೆ. ಏನಾಗಿತ್ತು ಎಂದರೆ ಸ್ಥಗಿತವಾಗಿದ್ದ ಕೆಲವಾರು ಯೋಜನೆಗಳಿಗೆ ಯಾವ ಯಾವ ಹಂತದಲ್ಲ ಏನೇನು ಕೆಲಸಗಳನ್ನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಕೆಲಸದ ವಿಚಾರದಲ್ಲ ಮಾನ್ಯ ಸದಸ್ಯರಿಗೆ ನನ್ನ ಭಾಷೆ ಯಾವ ರೀತಿಯಲ್ಲಿ ಇರುತ್ತದೆ ಎಂದು ಗೊತ್ತಿದೆ. ಕಾರಿಡಾರ್-2ಕ್ಕೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಆದೇಶ ಮಾಡಿ ತಕ್ಷಣವೇ ಶಂಕು ಸ್ಥಾಪನೆಯನ್ನೂ ಕೂಡ ಸನ್ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆಂತೆ ರಾಷ್ಟ್ರದ ಪ್ರಧಾನಮಂತ್ರಿಗಳಿಂದ ಇದನ್ನು ಮಾಡಿಸಬೇಕೆನ್ನುವ ಒಂದು ದೂರದೃಷ್ಟಿಯಿಂದ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಬಹಳ ಅನುಕೂಲವಾಗಿರುವಂತಹ ಈ 4 ಕಾರಿಡಾರ್‌ಗಳಿಗೆ ನಮ್ಮ ಇಲಾಖೆಗೆ ಭೂ ಸ್ವಾಧೀನದ ತೊಂದರೆ ಬರಬಾರದೆನ್ನುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಇದನ್ನು ಮಾರ್ಚ್ 30ನೇ ತಾರೀಖಿನೊಳಗಡೆ ಇದನ್ನು ಕೈಗೆತ್ತಿಕೊಳ್ಳುತ್ತೇವೆ. ಈ 4 ಹಂತದ ಕಾಮಗಾರಿಗಳನ್ನು ನಮ್ಮ ಹಂತದಲ್ಲೆಯೇ ಪ್ರಾರಂಭ ಮಾಡಿ ಯಾವುದಾದರೊಂದು ಲೋಕಾರ್ಪಣೆಯನ್ನು ನಾವು ಮತ್ತು ನೀವು ಸೇರಿಕೊಂಡು ಒಟ್ಟಿಗೆ ಮಾಡೋಣ. ನಮ್ಮ ನಿಮ್ಮ ಅವಧಿಯಲ್ಲೆಯೇ ಮುಗಿಸೋಣ.

ಶ್ರೀ ಯು.ಬಿ. ವೆಂಕಟೇಶ್:- ಆಗಬಹುದು. ಸಚಿವರ ಮೇಲೆ ನಮಗೆ ನಂಬಿಕೆ ಇದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1334

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹರೀಶ್ ಕುಮಾರ್, (ಶ್ರೀ ಮಂಜುನಾಥ್ ಭಂಡಾರಿ ರವರ ಪರವಾಗಿ):- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರ ಸವಿವರವಾದ ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ಒಂದೆರಡು ಸಂಶಯ ಇದೆ. ಮೀನುಗಾರಿಕೆಯ ಮತ್ಸ್ಯಸಂಪದ ಯೋಜನೆಯಲ್ಲಿ ಆಯ್ಕೆಯ ಮಾನದಂಡ ಫಲಾನುಭವಿಯು ಹುಟ್ಟು ವೃತ್ತಿಯಲ್ಲಿ ಮೀನುಗಾರನಾಗಿರಬೇಕು ಎನ್ನುವ ಮಾನದಂಡವನ್ನು ಹಾಕಿದ್ದೀರಿ. ಬಹುಶಃ ಈಗ ಹುಟ್ಟು ವೃತ್ತಿ ಎಲ್ಲಿಯೂ ಸಹ ಇಲ್ಲ. ಅದು ಮೀನುಗಾರರು ಇರಬಹುದು, ಮೋತೆದಾರರು ಇರಬಹುದು, ಕ್ಷೌರಿಕರು ಇರಬಹುದು, ಬಟ್ಟೆ ಹೊಗೆಯುವವರು ಇರಬಹುದು. ಎಲ್ಲಾ ವೃತ್ತಿಯಲ್ಲೂ ಕೂಡ ಜನರು ಸೇರಿಕೊಂಡಿದ್ದಾರೆ. ಆದ್ದರಿಂದ ಆ ಕ್ಲಾಸ್‌ನಿಂದಾಗಿ ಬಹುಶಃ ಇದರಲ್ಲಿ ತೊಂದರೆಯಾಗಬಹುದು ಮತ್ತು C.R.Z., ಕಾನೂನಿಗೆ ಸಂಬಂಧಪಟ್ಟಂತೆ ನೀವು ಕಳೆದ ಬಾರಿಯೇ ಹೇಳಿದ್ದೀರಿ. ಇದನ್ನು ಸರಳೀಕರಣ ಮಾಡುತ್ತೇವೆಂದು ಹೇಳಿದ್ದೀರಿ. ಆದ್ದರಿಂದ, ಈ ಮತ್ಸ್ಯಸಂಪದ ಯೋಜನೆಗೆ ತೊಂದರೆಯಾಗುತ್ತಿದೆ. ಮತ್ತೊಂದು ಕ್ಲಾರಿಫಿಕೇಷನ್ ಎನೆಂದರೆ, ಸಾಂಪ್ರದಾಯಿಕ ದೋಣಿಗಳಿಗೆ ಸೀಮೆ ಎಣ್ಣೆಗೆ ಸಂಬಂಧಿಸಿದಂತೆ ಅನೇಕ ತಿಂಗಳುಗಳಿಂದ ಸಬ್ಸಿಡಿ ಬರಲಿಲ್ಲವೆಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಬೇಡಿಕೆ ಇದೆ ಮತ್ತು ಡೀಸೆಲ್ ಬಗ್ಗೆ ಸಹ ಕೇಳುತ್ತಿದ್ದಾರೆ. ಮೊದಲನೆ ವಿಷಯದಲ್ಲಿ ಸದಸ್ಯರಿಗೆ ಕೊಡುವಂತಹ ವ್ಯವಸ್ಥೆಯನ್ನು ಜಾರಿ ಮಾಡಿದ್ದೀರಿ. ಆದರೆ, ಇನ್ನೂ ಕೂಡ ಸರಿಯಾದ ರೀತಿಯಲ್ಲಿ ಜನರಿಗೆ ತಲುಪುತ್ತಿಲ್ಲವೆಂದು ಮಾನ್ಯ ಸಚಿವರಿಗೆ ಕೇಳುತ್ತಿದ್ದೇನೆ

ಮುಂದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(192) 09.03.2022 12.00 ಎಸ್‌ವಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಹರೀಶ್ ಕುಮಾರ್ (ಮುಂದು):-

ಇನ್ನೊಂದು ಸ್ವಚ್ಛೀಕರಣವೆಂದರೆ ಸಾಂಪ್ರದಾಯಿಕ ದೋಣಿಗಳಿಗೆ ಸೀಮೆಎಣ್ಣೆ ವಿಷಯದಲ್ಲ ಅನೇಕ ತಿಂಗಳಿನಿಂದ ಸಜ್ಜಿಡಿ ಬಂದಿರುವುದಿಲ್ಲ ಎನ್ನುವುದು ಅವರ ಬೇಡಿಕೆಯಿದೆ. ಡೀಸೆಲ್ ವಿಷಯದಲ್ಲಯೂ ಸ್ಪಷ್ಟನೆ ಬೇಕು. ಮೊದಲನೆಯ ಅಂಶದಲ್ಲ ಕರತೆರಿಗೆಯನ್ನು ಜಾರಿ ಮಾಡಿದ್ದೀರಿ. ಆದರೆ ಇನ್ನೂ ಕೂಡ ಸರಿಯಾಗಿ ತಲುಪುತ್ತಿಲ್ಲ ಎಂಬುದನ್ನು ಸಚಿವರಿಗೆ ಹೇಳಬಯಸುತ್ತೇನೆ.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಯವರೇ, ಮೀನುಗಾರಿಕೆ ಇಲಾಖೆಯ ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ಕೊಡುವಂತಹ ವಸತಿ ಯೋಜನೆಗೆ ಸಂಬಂಧಪಟ್ಟ ಮೀನುಗಾರರನ್ನು ಗುರುತಿಸಿ ವಸತಿಯನ್ನು ಕೊಡಲಾಗುತ್ತದೆ. ಆ ವಸತಿಯ ಆಯ್ಕೆಯನ್ನು ಆಯಾ ಭಾಗಗಳ ಸ್ಥಳೀಯ ಶಾಸಕರೇ ಮಾಡಿಕೊಡುತ್ತಾರೆ. ಹಿಂದೆ ಮಂಜೂರಾದ ಮನೆಗಳ ವಿಷಯದಲ್ಲ ಒಂದಷ್ಟು ದಾಖಲೆಗಳಿಂದಾಗಿ ಸ್ವಲ್ಪ ತೊಂದರೆಯಾಗಿದೆ.

ಎರಡನೆಯದಾಗಿ ಸಿ.ಆರ್.ಫೈಡ್‌ಗೆ ಸಂಬಂಧಪಟ್ಟಂತೆ ವಸತಿಯನ್ನು ಮಂಜೂರಾತಿ ಮಾಡುವ ಸಮಯದಲ್ಲ ಹಿಂದೆ ಇದ್ದಂತಹ ನಿಯಮಗಳನ್ನೇ ಅಳವಡಿಸಿಕೊಂಡು ನಾವು ವಸತಿಯನ್ನು ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಯೋಚನೆ ಮಾಡಿದ್ದೇವೆ. ಅದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವ ನಿಟ್ಟಿನಲ್ಲ ಕೂಡ ನಾವು ಗಮನವನ್ನು ಕೊಡುತ್ತೇವೆ.

ಮಾನ್ಯ ಸದಸ್ಯರು ಸೀಮೆಎಣ್ಣೆಯ ಬಗ್ಗೆ ಉಲ್ಲೇಖವನ್ನು ಮಾಡಿದರು. ಕೇಂದ್ರ ಸರ್ಕಾರದಿಂದ allotment ಕಡಿಮೆಯಾದ ಕಾರಣ ಹಾಗೂ ಇರುವ allotment ಅನ್ನು ಹೆಚ್ಚು ಮಾಡುವ ದಿಸೆಯಲ್ಲ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಯುತ್ತೇವೆ. ಡೀಸೆಲ್‌ನ ವಿಷಯದಲ್ಲ ಬಾಕಿ ಇರುವ ಅನುದಾನದ ಬಿಡುಗಡೆಗಾಗಿ ನಾವು ಆರ್ಥಿಕ ಇಲಾಖೆಗೆ ಪತ್ರವನ್ನು ಬರೆದಿದ್ದೇವೆ. ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಚಿವರೇ, ತಾವು ಸ್ಪಷ್ಟೀಕರಣವನ್ನು ಕೊಟ್ಟಿದ್ದೀರಿ. ಹುಟ್ಟು ಮೀನುಗಾರರಾಗಿರಬೇಕೆಂಬುದು ನಿರ್ದಿಷ್ಟವಾದ ಪ್ರಶ್ನೆ. ಸಿ.ಆರ್.ಝೆಡ್ ಬಗ್ಗೆ ಸಂಬಂಧಿಸಿದ ಸಚಿವಾಲಯದಲ್ಲಿ ಚರ್ಚಿಸುತ್ತೇವೆ ಎಂದು ಕಳೆದ ವರ್ಷ ಹೇಳಿದ್ದೀರಿ. ಆ ಚರ್ಚೆ ಏನಾದರೂ ಆಗಿದೆಯೇ? ಈ ಹುಟ್ಟು ಮೀನುಗಾರರು ಎನ್ನುವ clause ನ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ತಮ್ಮೆಲ್ಲ ಬಯಸುತ್ತೇನೆ.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಯವರೇ, ಇಲ್ಲ ಇರುವುದು ಹುಟ್ಟು ಮೀನುಗಾರರಾಗಿರಬೇಕು ಎನ್ನುವುದು. ಆ ಒಂದು ಷರಾ ಇದ್ದರೂ ಕೂಡ ಎಲ್ಲಾ ಕಡೆಗಳಲ್ಲಿಯೂ ಅದನ್ನು ಜಾರಿ ಮಾಡಲಾಗುವುದಿಲ್ಲ. ಯಾರು ಕಳೆದ ಮೂರು ವರ್ಷಗಳಿಂದ ಮೀನುಗಾರಿಕೆ ವೃತ್ತಿಯನ್ನು ಮಾಡಿಕೊಂಡಿದ್ದಾರೆಯೋ ಅಂತಹ ಮೀನುಗಾರರಿಗೂ ಸಹ ವಸತಿಯನ್ನು ಕೊಡುವಂತಹ ಕೆಲಸವನ್ನು ಮಾಡಲಾಗುವುದು.

ಸಿ.ಆರ್.ಝೆಡ್‌ಗೆ ಸಂಬಂಧಪಟ್ಟಂತೆ ಮಾನ್ಯ ಸದಸ್ಯರು ಮಾಡಿರುವ ಉಲ್ಲೇಖದ ಬಗ್ಗೆ ಈಗಾಗಲೇ ನಾವು ಮಾತನಾಡಿದ್ದೇವೆ. ಕೇಂದ್ರ ಸರ್ಕಾರದಿಂದಲೂ ನಾವು ಕೆಲವೊಂದು ಅನುಮತಿಯನ್ನು ಪಡೆದುಕೊಳ್ಳಬೇಕಿದೆ. ಅದರ ಬಗ್ಗೆ ಈಗಾಗಲೇ ಮಾತನಾಡಿದ್ದು, ಸದ್ಯದಲ್ಲೆಯೇ ಮಾಡಿಕೊಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1410

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಉ.ಶ್ರೀಕಂಠೇಗೌಡ (ಶ್ರೀ ಮರಿತಿಬ್ಬೇಗೌಡರ ಪರವಾಗಿ):- ಮಾನ್ಯ ಸಭಾಪತಿಯವರೇ, ಉತ್ತರ ಕೈ ಸೇರಿದೆ. ಇದು ನಾಡಿನ ರೈತರ ಮತ್ತೊಂದು ಜ್ವಲಂತ ಸಮಸ್ಯೆ. ರೈತರು ತಾವು ಪಡೆದಿರುವಂತಹ, ತಾವು ಹೊಂದಿರುವಂತಹ ಜಮೀನನ್ನು ಆರ್ ಆರ್ ಟಿ ದಾಖಲೆಯಲ್ಲಿ ಕಲಂ 3 ಮತ್ತು 9ರಲ್ಲಿ ದಾಖಲಿಸಬೇಕು. ಕಲಂ 3 ರಲ್ಲಿ 1 ಎಕರೆ 20 ಗುಂಟೆ ಇದ್ದರೆ ಕಲಂ 9ರಲ್ಲಿ 1 ಎಕರೆ 12 ಗುಂಟೆ ಎಂದು ಗ್ರಾಮ ಲೆಕ್ಕಿಗರು ಅಥವಾ ಕಂದಾಯ ನಿರೀಕ್ಷಕರು ಬರೆಯುತ್ತಾರೆ. ಇದಕ್ಕೆ ಮೂಲ ದಾಖಲೆ ಆಕಾರ್‌ಬಂದ್ ಆಗಿದೆ. ನೋಂದಣಿ ಮಾಡಿದಾಗಲೋ ಅಥವಾ ಖಾತೆ ಮಾಡಿದಾಗಲೋ ಕಲಂ 3 ಮತ್ತು 9ಕ್ಕೆ ತಾಳಿಯಾಗುವುದಿಲ್ಲ. ಇಂತಹ ಪ್ರಕರಣಗಳು ಎಷ್ಟಿವೆ ಎಂದು ಪ್ರಶ್ನೆಯಲ್ಲಿ ಕೇಳಿದ್ದೇವೆ. ಮಾನ್ಯ ಸಚಿವರು ಮಾಹಿತಿಯನ್ನು ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 13303, ಮೈಸೂರು ಜಿಲ್ಲೆಯಲ್ಲಿ 2650, ಬೆಳಗಾವಿ ಜಿಲ್ಲೆಯಲ್ಲಿ 8043, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6192, ಬೆಂಗಳೂರು ನಗರ ಜಿಲ್ಲೆಯಲ್ಲಿ 18192 ಹೀಗೆ 94673 ಪ್ರಕರಣಗಳಿವೆ ಎಂದು ಮಾಹಿತಿ ಕೊಟ್ಟಿದ್ದಾರೆ. ನನಗೆ ಇರುವ ಮಾಹಿತಿಯ ಪ್ರಕಾರ ಇದು ನಾಲ್ಕೈದು ಲಕ್ಷಕ್ಕೂ ಮೀರಿದೆ. ಇದಕ್ಕೆ ಮೂಲ ದಾಖಲೆಯೇ ಆಕಾರ್‌ಬಂದ್. ಅದರಲ್ಲಿ original extent entry ಇರುತ್ತದೆ. ಆ ಪ್ರಕಾರ ಕಲಂ 3 ಕ್ಕೂ ಬರಬೇಕು, ಕಲಂ 9ಕ್ಕೂ ಬರಬೇಕು. ಅದನ್ನು ತಿದ್ದುಪಡಿ ಮಾಡಿಕೊಡುವಂತೆ ಕೊಟ್ಟರೆ ಸರ್ವೆಯರ್ ಬಳಿ ಮೂರು ತಿಂಗಳು ಅಲೆಯಬೇಕು, ನಂತರ ಗ್ರಾಮ ಲೆಕ್ಕಿಗನ ಬಳಿಗೆ ಮೂರು ತಿಂಗಳು ಅಲೆಯಬೇಕು, ಕಂದಾಯ ನಿರೀಕ್ಷಕರಿಗೆ ನಾಲ್ಕು ತಿಂಗಳ ಕಾಲ, ತಹಶೀಲ್ದಾರ್ ಬಳಿ ಎರಡು ತಿಂಗಳು, ಕೊನೆಯಲ್ಲಿ ಉಪವಿಭಾಗಾಧಿಕಾರಿಯಿಂದ ಬರುವ ವೇಳೆಗೆ ಮೂರ್ನಾಲ್ಕು ವರ್ಷಗಳಾಗಿರುತ್ತವೆ. ಇದನ್ನು ಮಾಡಿಸಿಕೊಳ್ಳುವುದಕ್ಕೆ ಬ್ರಹ್ಮಾಂಡ ಭ್ರಷ್ಟಾಚಾರ! ರೈತ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟು ಸರ್ವೆಯರ್, ಗ್ರಾಮಲೆಕ್ಕಿಗ, ಕಂದಾಯ ನಿರೀಕ್ಷಕರು, ತಹಶೀಲ್ದಾರ್, ಉಪವಿಭಾಗಾಧಿಕಾರಿ ಇವರ ಬಳಿಗೆ ಸುತ್ತಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದಕ್ಕೆ ಏನಾದರೂ ಮಾಡಿ ಆನ್‌ಲೈನ್ ವ್ಯವಸ್ಥೆಯನ್ನು ಜಾರಿ ಮಾಡಲು ಸಾಧ್ಯವೇ? ಸಕಾಲ ವ್ಯಾಪ್ತಿಗೆ ಏಕೆ ಇದನ್ನು ತರುವುದಿಲ್ಲ? ಸಕಾಲ ವ್ಯಾಪ್ತಿಗೆ ತಂದರೆ ಅದನ್ನು ನಿಗದಿತ ಕಾಲಮಿತಿಯೊಳಗೆ ಮಾಡಲೇಬೇಕು. ರೈತನ ವಿಚಾರ ಎಂದರೆ ಏಕೆ ಉದಾಸೀನ? ದಯಮಾಡಿ ಮಾನ್ಯ ಸಚಿವರು ಇದನ್ನು ಆನ್‌ಲೈನ್‌ಗೆ ಮತ್ತು ಸಕಾಲಕ್ಕೆ ತರಬೇಕು. ಮಾನ್ಯ ಸಚಿವರು ಅದಾಲತ್ ಮಾಡುತ್ತಾರೆಯೋ ಏನೋ ನನಗೆ ಗೊತ್ತಿಲ್ಲ. ಈಗಾಗಲೇ ನಾನು ಕೇಳಿದಂತಹ ಸರ್ಕಾರಿ ಬೀಳುಭೂಮಿ ಮತ್ತು ಇವೆರಡೂ ದಾಖಲೆಗಳ ಬಗ್ಗೆ, ಇಂತಹ ಸಮಗ್ರ ರೈತನ ಸಮಸ್ಯೆಗಳ ಬಗ್ಗೆ ಒಂದು ಅದಾಲತ್ ಮಾಡಿ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅವನಿಗೆ ಯಾವ ಸೌಲಭ್ಯಗಳನ್ನು ನೆಟ್ಟಗೆ ಮಾಡಿಕೊಡಲಿಲ್ಲ ಎಂದರೆ ಏನು ಮಾಡುವುದು? ದಯಮಾಡಿ ಸಕಾಲ ವ್ಯಾಪ್ತಿಗೂ ತರಬೇಕು, ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಅದಾಲತ್ ಮಾಡಿ ರೈತನ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು. ಮಾನ್ಯ ಕಂದಾಯ ಸಚಿವರು ದಕ್ಷರು ಹಾಗೂ ಸಮರ್ಥರಾಗಿದ್ದು, ಅವರ ಕೈಯಲ್ಲಿಯೂ ಆಗಲಿಲ್ಲವೆಂದರೆ ಇನ್ನಾರು ಕಂದಾಯ ಇಲಾಖೆಗೆ ನ್ಯಾಯವನ್ನು ಒದಗಿಸುತ್ತಾರೆ?

ಸಭಾಪತಿಯವರು:- ಮಾನ್ಯ ಅಶೋಕ ಅವರೇ, ಮಾನ್ಯ ಶ್ರೀಕಂಠೇಗೌಡರ ಮಾತನ್ನು ಕೇಳಿ ಗಿಡದೊಳಗಿನ ಮಂಗಗಳು ಕೈಬಿಡುತ್ತವೆ. ಹುಷಾರಾಗಿರಿ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ವಿಳಂಬವಾಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಬೇರೆ ಬೇರೆಯ ಕಾರಣಗಳಿವೆ. ಆರ್.ಟಿ.ಸಿ. ಕಲಂ 3 ಮತ್ತು 9 ತಾಳೆಯಾಗದೆ ಇರುವಂತಹ ವ್ಯತ್ಯಾಸ. 3ರಲ್ಲಿ ಇರುವ extent ಅನ್ನು ನೋಂದಾಯಿಸುವಾಗ ಎ ಖರಾಬು ಮತ್ತು ಬಿ ಖರಾಬು ಇವುಗಳನ್ನೂ ಸೇರಿಸಿಬಿಡುತ್ತಾರೆ. ಇಲ್ಲಿ 9 ರಲ್ಲಿ ಬರುವಾಗ ಅದು ತಾಳೆಯಾಗುವುದಿಲ್ಲ. ವಿಭಾಗ ಪತ್ರ ಮಾಡಿಕೊಳ್ಳುವಾಗ ಎಷ್ಟು ಇರುತ್ತದೆಯೋ ಅದನ್ನು ಸರಿಯಾಗಿ ಮಾಡಿಕೊಳ್ಳಬೇಕು. ಅದಕ್ಕಿಂತಲೂ excess ಮಾಡಿಕೊಳ್ಳುತ್ತಾರೆ. ಈ ತರಹದ ಎಲ್ಲಾ ವ್ಯತ್ಯಾಸಗಳು ಕಂಡು ಬಂದಾಗ ಅರ್ಜಿ ಕೊಟ್ಟ ತಕ್ಷಣ ಏಕಾಏಕಿ ದಾಖಲೆ ಮಾಡುವುದಕ್ಕಾಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಹಣಿಯಿಲ್ಲವವರಿಗೆ ನೋಟೀಸ್ ಕೊಡಬೇಕು. ಅವರೆಲ್ಲರನ್ನೂ ಕೇಳಬೇಕು. ಕಂದಾಯ ಇಲಾಖೆಯು ಈ ಪ್ರಕ್ರಿಯೆ ದೊಡ್ಡದಿದೆ.

ಈ 3 ಮತ್ತು 9 ರ ತಿದ್ದುಪಡಿಯನ್ನು ಸಕಾಲಕ್ಕೆ ತನ್ನಿ ಎಂದು ಹೇಳಿದ್ದಾರೆ. ಇದನ್ನು ಸಕಾಲಕ್ಕೆ ತರಲು ಆಗುವುದಿಲ್ಲ. ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣಪತ್ರವಾದರೆ ಅಥವಾ ಪಹಣಿಯಾದರೆ ಸಕಾಲಕ್ಕೆ ತರಬಹುದು. ಇದು ಕೇಸ್‌ಗಳು. Notice serve ಮಾಡಬೇಕು. ವಕೀಲರು ಹೇಳಿದ ದಿನ ಬರುವುದಿಲ್ಲ. ಅವರು ಕರೆದ ದಿನ ಬೇಕೆಂದೇ ಗೈರುಹಾಜರಾಗುತ್ತಾರೆ. ಇದು ದೊಡ್ಡ ಸಮಸ್ಯೆ. ಮಾನ್ಯ ಸದಸ್ಯರು ಹೇಳಿದಂತೆ ಕಂದಾಯ ಅದಾಲತ್ ಅನ್ನು ಮಾಡಿ ಪರಿಹರಿಸುವಂತಹ ಕೆಲಸವನ್ನು ನಾನು ಮಾಡುತ್ತೇನೆ. ಈಗಾಗಲೇ ನಾನು “ಕಡತಗಳ ಯಜ್ಞ” ಪ್ರಾರಂಭ ಮಾಡಿದ್ದೇನೆ. ಮೈಸೂರಿನಲ್ಲಿ 12 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 07 ಗಂಟೆಯವರೆಗೆ ಶನಿವಾರ ಮತ್ತು ಭಾನುವಾರ ಸೇರಿದಂತೆ ಕೆಲಸ ಮಾಡಿದ್ದೇವೆ. ಈಗಾಗಲೇ ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿಯೂ ಸಹ ಪ್ರಾರಂಭ ಮಾಡಿದ್ದೇವೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಾರಂಭಿಸುತ್ತೇವೆ. ಮೈಸೂರು ಜಿಲ್ಲೆಯಲ್ಲಿ 29,000 ಕಡತಗಳು ಬಾಕಿಯಿವೆ. ಕೆಲವು ಜಿಲ್ಲೆಯಲ್ಲಿ 40,000 ಬಾಕಿಯಿದೆ. ಇದು ಕೇವಲ ಒಂದು ದಿನದಲ್ಲ, ಕಳೆದ 20-30 ವರ್ಷಗಳಿಂದಲೂ ಇದೆ. 12 ದಿನಗಳೊಳಗಾಗಿ ಇದನ್ನು ತೀರ್ಮಾನ ಮಾಡಬೇಕೆಂದು ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ಹೇಳಿದ್ದೇನೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಬಾಕಿ ಇರುವ ಕೇಸ್‌ಗಳು ಹೆಚ್ಚಾಗಿರುವುದರಿಂದ ಒಬ್ಬ ವಿಶೇಷ ಜಿಲ್ಲಾಧಿಕಾರಿಯನ್ನು ಸಹ ನೇಮಿಸಿದ್ದೇವೆ. ನಾನೇ ಸ್ವತಃ ಹೋಗುತ್ತಿದ್ದೇನೆ. ಬೆಳಿಗ್ಗೆ ಹೋಗಿ ಸಂಜೆಯವರೆಗೆ ಅಲ್ಲಿಯೇ ಕುಳಿತು ಕಡತ ವಿಲೇವಾರಿಯನ್ನು ನೋಡಿಕೊಂಡು ಬರುತ್ತೇನೆ. 12 ದಿನಗಳಾದ ಮೇಲೆ ನನಗೆ ವರದಿಯನ್ನು ನೀಡಬೇಕೆಂದು ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಇದು ಇಂದಿನ ಖಾಯಿಲೆಯಲ್ಲ. ಬಹಳ ಹಳೆಯ ಖಾಯಿಲೆ. ಇದಕ್ಕೆ ಮದ್ದನ್ನು ಅರೆಯಬೇಕೆಂದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅರೆಯುತ್ತೇವೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಚಿವರೇ, ನೀವು ಒಂದು ಯಜ್ಞ ಮಾಡಿ. ಎಲ್ಲಾ ಉಪವಿಭಾಗಾಧಿಕಾರಿಗಳಿಗೆ ಒಂದು ಪತ್ರವನ್ನು ಬರೆದು, ಅವರು ವಾರದಲ್ಲ ಒಂದು ದಿನ ಪ್ರತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾಲ್ಲೂಕಿಗೆ ಹೋಗಲಿ. ಈ ಪ್ರಕರಣಗಳನ್ನು ತೆಗೆದುಕೊಂಡು ಇತ್ಯರ್ಥ ಮಾಡಿ ಬರಲಿ, time bound ಮಾಡಿ. ನಾನು ಇದನ್ನು ಸಕಾಲ ವ್ಯಾಪ್ತಿಗೆ ಏಕೆ ಕೊಡಬೇಕೆಂದು ಹೇಳುತ್ತಿದ್ದೇನೆಂದರೆ ರೈತ ಎರಡು ವರ್ಷ, ಮೂರು ವರ್ಷ, ನಾಲ್ಕು ವರ್ಷ ಹೀಗೆ ಕಾಯುತ್ತಿರಬೇಕೆ?

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಾರೆ. ತಹಶೀಲ್ದಾರ್‌ಗಳು ಮತ್ತು ಉಪ ವಿಭಾಗಾಧಿಕಾರಿಗಳಿಗೆ ಪ್ರತಿ ವಾರ ಇಷ್ಟು ಕೇಸ್‌ಗಳನ್ನು ಇತ್ಯರ್ಥ ಪಡಿಸಬೇಕೆಂದು ನಾನು ಆದೇಶವನ್ನು ಕೊಡುತ್ತೇನೆ. ಪತ್ರವನ್ನೂ ಕೂಡ ಬರೆಯುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಧನ್ಯವಾದಗಳು.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(193) 09-03-2022 (12.10) ಕೆಜಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 1382

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದರಲ್ಲಿ ಇನ್ನೂ ಎರಡು ಪ್ರಶ್ನೆಗಳನ್ನು ಸೇರಿಸಬೇಕಾಗಿತ್ತು. ನಮ್ಮ ಸಹಾಯಕರು ಸೇರಿಸಿಲ್ಲ. ನಂತರ ಒಂದು ಉಪ ಪ್ರಶ್ನೆಯನ್ನು ಕೇಳುತ್ತೇನೆ. ಕಂದಾಯ ಇಲಾಖೆಯಿಂದ ರೈತರಿಗೆ ನೀಡಲಾಗುವ ಆರ್‌ಟಿಸಿ, ಪಹಣಿ, ಮ್ಯುಟೇಷನ್ ಹಾಗೂ ಇನ್ನಿತರ ಸೇವೆಗಳಿಗೆ ನಿಗದಿಪಡಿಸಿರುವ ಹಣವೆಷ್ಟು ಎಂದು ಕೇಳಿದ್ದೆ. ಅದಕ್ಕೆ ಮಾನ್ಯ ಸಚಿವರು 4 ಪುಟಗಳವರೆಗಿನ ಪಹಣಿಗೆ ರೂ.15/-, ಪ್ರತಿ ಹೆಚ್ಚುವರಿ ಪುಟಕ್ಕೆ ಪ್ರತಿ ಪುಟಕ್ಕೆ ರೂ.2/-ರಂತೆ ಹಾಗೂ mutation extract ಪ್ರತಿ ಒಂದಕ್ಕೆ ರೂ.25/- ಗಳು ಎಂದು ತಿಳಿಸಿದ್ದಾರೆ. ಇದು ಸರಿ ಇದೆ. ಇದರಿಂದ ಕಳೆದ 5 ವರ್ಷಗಳಿಂದ ಸರ್ಕಾರಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂದು ಕೇಳಿದ್ದೆ. ಈ ಪ್ರಶ್ನೆಗೆ 2017-18ನೇ ಸಾಲಿನಿಂದ 2021-22ನೇ ಸಾಲಿನ ದಿನಾಂಕ 28-01-2022 ರ ಅಂತ್ಯಕ್ಕೆ ಒಟ್ಟು ರೂ.173,09,75,123/- ಗಳು ಸಂದಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ. ಇಷ್ಟು ಹಣವನ್ನು ರೈತರಿಂದ ವಸೂಲ ಮಾಡಿದ್ದಾರೆ. ಈ ಹಣ ಕಡಿಮೆ ಅಲ್ಲ. ಇಷ್ಟು ಹಣ ವಸೂಲ ಮಾಡಿದ್ದರೂ ಸಹ, ಸರಿಯಾದಂತಹ ಸ್ವಂದನೆ ರೈತರಿಗೆ ಸಿಗುತ್ತಿಲ್ಲ. ರೈತರ ಸಮಸ್ಯೆಗಳಿಗೆ ಕಂದಾಯ ಇಲಾಖೆಯಿಂದ ಪರಿಹಾರ ಸಿಗುತ್ತಿಲ್ಲ. ಅಲ್ಲದೇ, ಕೋಲಾರ ಜಿಲ್ಲೆಯಲ್ಲಿ ಹೆಚ್ಚಿಗೆ ರೈತರು ಮತ್ತು ಪರಿಶಿಷ್ಟ ವರ್ಗದವರು ಇದ್ದಾರೆ. ಕಳೆದ ಆರು ತಿಂಗಳಲ್ಲಿ ಮೂರು ಜನ Revenue Inspectors trap ಆಗಿದ್ದಾರೆ. ಇದು ಮಾನ್ಯ ಸಚಿವರಿಗೂ ಗೊತ್ತಿರುತ್ತದೆ. ಅಲ್ಲ ಭ್ರಷ್ಟಚಾರ ಯಾವ ಮಟ್ಟಕ್ಕೆ ಇದೆ ಎಂದು ಮಾನ್ಯ ಸಚಿವರು ಅವಲೋಕಿಸಬಹುದು. ಅದೇರೀತಿ ಕಳೆದ ಒಂದು ವರ್ಷದಿಂದ ಮೂರು ಜನ ತಹಶೀಲ್ದಾರ್‌ರವರನ್ನು ಮಾನ್ಯ ಸಚಿವರು ವರ್ಗಾವಣೆ ಮಾಡಿದ್ದಾರೆಂದರೆ, ಅಲ್ಲಗೆ ಹೋದ ಅಧಿಕಾರಿಗಳು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಾರೆ ಎಂದು ಮಾನ್ಯ ಸಚಿವರು ಸ್ವಲ್ಪ ಅವಲೋಕನಾ ಮಾಡಬೇಕಾಗುತ್ತದೆ. ಮತ್ತೆ ಕಂದಾಯ ಇಲಾಖೆಯಿಂದ ಒದಗಿಸುತ್ತಿರುವ ಎಲ್ಲಾ ಸೇವೆಗಳನ್ನು ರೈತರ ಹಿತದೃಷ್ಟಿಯಿಂದ ಉಚಿತವಾಗಿ ನೀಡಲು ಸರ್ಕಾರ ಅಲೋಚಿಸಿದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದಕ್ಕೆ ಮಾನ್ಯ ಸಚಿವರು ಇಂತಹ ಅಲೋಚನೆ ಸರ್ಕಾರದ ಮುಂದೆ ಇರುವುದಿಲ್ಲ, ಆದರೆ, ಸಾರ್ವಜನಿಕರು ಪಹಣಿ ಹಾಗೂ mutation extract ಪ್ರತಿಯನ್ನು ಅಂಕ್ ಬಳಸಿ ಉಚಿತವಾಗಿ ವೀಕ್ಷಿಸಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ. ಇಷ್ಟು ದಿವಸಗಳ ನಾವು ನಮ್ಮ ಕಛೇರಿಯಲ್ಲಿಯೇ ಕುಳಿತುಕೊಂಡು ಪಹಣಿ ಪ್ರತಿಯನ್ನು ತೆಗೆದುಕೊಳ್ಳಬಹುದಾಗಿತ್ತು. ಈಗ ಅದನ್ನು ಕಂದಾಯ ಇಲಾಖೆಗಳ ಕಛೇರಿಗಳಿಗೆ ಹೋಗಿ ತೆಗೆದುಕೊಳ್ಳ ಇಲಾಖೆಗೆ ಆದಾಯ ಬರುತ್ತದೆ ಎಂದು ಹೇಳಿ ಈಗ ವೀಕ್ಷಣೆಗೆ ಮಾತ್ರ ಅವಕಾಶ ಮಾಡಿದ್ದಾರೆ. ಪಹಣಿ ಪ್ರತಿಯನ್ನು ತೆಗೆದುಕೊಳ್ಳಲು ಶುಲ್ಕವನ್ನು ವಿಧಿಸಿದರೂ ಪರವಾಗಿಲ್ಲ. ನೇರವಾಗಿ ಖಾತೆಗೆ ಅಂಕ್ ಮಾಡಿ ಅವರವರ ಕಛೇರಿಗಳಲ್ಲಿಯೇ ಪಹಣಿ ಮತ್ತು ಮ್ಯುಟೇಷನ್ ತೆಗೆದುಕೊಳ್ಳುವಂತಹ ವ್ಯವಸ್ಥೆಯನ್ನು online ನಲ್ಲಿ ಮಾಡಿಕೊಟ್ಟರೆ, ಸಾರ್ವಜನಿಕರು ಕಂದಾಯ ಇಲಾಖೆಯ ಕಛೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ.

ಸಭಾಪತಿಯವರು:- ಸದಸ್ಯರೇ, ತಾವು ಪ್ರಶ್ನೆಯನ್ನು ಮಾತ್ರ ಕೇಳಿ.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ದಯವಿಟ್ಟು online ನಲ್ಲಿಯೇ ಪಹಣಿ ಮತ್ತು ಮ್ಯುಟೇಷನ್ ತೆಗೆದುಕೊಳ್ಳುವಂತಹ ವ್ಯವಸ್ಥೆಯನ್ನು ಮತ್ತೆ ಇದರ ವ್ಯಾಪ್ತಿಯಲ್ಲಿ ತರಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ. ಸರ್ವೆ ಇಲಾಖೆಗೆ ಸಂಬಂಧಪಟ್ಟ ಉಪ ಪ್ರಶ್ನೆಯನ್ನು ಮತ್ತೆ ಕೇಳುತ್ತೇನೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ. ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆ ಈಗಾಗಲೇ ರಾಜ್ಯದ್ಯಾಂತ 769 ಅಟಲ್‌ಜೀ ಜನಸ್ನೇಹಿ ಕೇಂದ್ರದ ಮುಖಾಂತರ ವಾಸಸ್ಥಳ, ಜಾತಿ, ಆಧಾರ, ಆರ್‌ಟಿಸಿ ಮತ್ತು ಇತರೆ ಭೂಮಿ ಸೇವೆಗಳನ್ನು ಕೊಡುತ್ತಿದ್ದೇವೆ. ಈಗ ಪ್ರಸ್ತುತ ಇದಕ್ಕೆ 15 ರೂಪಾಯಿ ಶುಲ್ಕ ಇಟ್ಟಿದ್ದೇವೆ. ನಾವು ಕೊಡುತ್ತಿರುವಂತಹ ಸೇವೆಗಳಾದ data ವೆಚ್ಚ, Data Operator, Hardware, Stationary ಮತ್ತು ಇತರೆ ವೆಚ್ಚಗಳು, ಬಿಎಸ್‌ಎನ್‌ಎಲ್ ಸಂಪರ್ಕ ಹಾಗೂ mobile ವೆಚ್ಚ ಈ ತರಹದ ವೆಚ್ಚಗಳಿಗೆ ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಇದು ಸಾಲುವುದಿಲ್ಲ. ಏಕೆಂದರೆ ಈ ತರಹದ ಸೇವೆಗಳಿಗೆ ಇನ್ನೂ ಹೆಚ್ಚಿಗೆ ಖರ್ಚು ಬರುತ್ತದೆ. ನಾವು ರೈತರಿಂದ ಅಷ್ಟೇ ಹಣವನ್ನು ಪಡೆದು ಈ ಸೇವೆಗಳನ್ನು ಕೊಡುತ್ತಿದ್ದೇವೆ. ಇದರಿಂದ ಸರ್ಕಾರಕ್ಕೆ ಆದಾಯ ಬರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನೂ ಸರ್ಕಾರವೇ ಇದಕ್ಕೆ ಹಣವನ್ನು ಕೊಡಬೇಕಾಗುತ್ತದೆ. ಪಹಣಿ ಮತ್ತು ಮ್ಯುಟೇಷನ್ನು ನೋಡಬೇಕಾದರೆ, ಮ್ಯುಟೇಷನ್ ಆಂಕ್ ಮೂಲಕ ಉಚಿತವಾಗಿ ನೋಡಬಹುದು. ಆದರೆ, ಅವುಗಳನ್ನು ತೆಗೆದುಕೊಳ್ಳಬೇಕಾದರೆ, ಮಾತ್ರ ಶುಲ್ಕ ಕೊಡಬೇಕಾಗುತ್ತದೆ.

ಶ್ರೀ ಗೋವಿಂದ ರಾಜು:- ಮಾನ್ಯ ಸಭಾಪತಿಯವರೇ, ಪಹಣಿ ಮತ್ತು ಮ್ಯುಟೇಷನ್ನು ತೆಗೆದುಕೊಳ್ಳಲು ಆನ್‌ಲೈನ್‌ನಲ್ಲಿಯೇ ವ್ಯವಸ್ಥೆ ಮಾಡಬೇಕು.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಪರಿಶೀಲನೆ ಮಾಡುತ್ತೇನೆ. ದಿನಾಂಕ 12-03-2022 ರಂದು ಇಡೀ ಕಂದಾಯ ದಾಖಲೆಗಳನ್ನು ಅಂದರೆ, ಪಹಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಮತ್ತು Atlas ಇಷ್ಟನ್ನು ಒಂದು ಕವರ್‌ನಲ್ಲಿ ಹಾಕಿ ನಮ್ಮ ರಾಜ್ಯದ ಸುಮಾರು 45 ಲಕ್ಷ ರೈತರ ಮನೆ ಬಾಗಿಲಿಗೆ ನಾವೇ ತೆಗೆದುಕೊಂಡು ಹೋಗಿಕೊಡುತ್ತೇವೆ. ಇದನ್ನು ಉಚಿತವಾಗಿ ಮಾಡಿದ್ದೇವೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ನಮ್ಮ DC, AC, Tahsildar, Village Accountant, MLC's, MLA's, MP's, ಮಾನ್ಯ ಮುಖ್ಯಮಂತ್ರಿಗಳು ಬರುತ್ತಿದ್ದಾರೆ. ಇದು ಕಾನೂನಿನಲ್ಲಿದೆ. ಇದನ್ನು ಯಾರು ನೋಡಿರಲಿಲ್ಲ. ಪ್ರತಿ ಐದು ವರ್ಷಕ್ಕೆ ಒಂದು ಬಾರಿ ರೈತರಿಗೆ ಉಚಿತವಾಗಿ ಕೊಡಬೇಕೆಂದು ಇದೆ. ನಾನು ಮೊನ್ನೆ ದಿವಸ ಹುಬ್ಬಳ್ಳಿಗೆ ಹೋಗಿದ್ದೆ. ಮಾನ್ಯ ಮುಖ್ಯಮಂತ್ರಿಯವರು ತಮ್ಮ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿ ಎರಡು ಗಂಟೆಗಳ ಕಾಲ ತಡವಾಯಿತು. ಆ ಸಂದರ್ಭದಲ್ಲಿ ನಾನು ಡಿಸಿ, ಎಸಿ ಜೊತೆಗೆ ಮಾನ್ಯ ಸದಸ್ಯರು ಹೇಳಿದಂತೆ ಏಕೆ ಸಮಸ್ಯೆಗಳು ಆಗುತ್ತಿವೆ ಎಂದು ಚರ್ಚೆ ಮಾಡಿದಾಗ, ಆಗ ಒಬ್ಬ Revenue Inspector ರವರು ಅದು ಕಾಯಿದೆಯಲ್ಲಿದೆ. ಆದರೆ, ನಾವು ಕೊಡುತ್ತಿಲ್ಲವೆಂದು ತಿಳಿಸಿದರು. ಈ ವಿಷಯವನ್ನು ಡಿಸಿ ಯವರಿಗೆ ತಿಳಿಸಿದೆ. ಡಿಸಿಯವರು ಸಮಯ ಕೇಳಿದರು. ಆಗ Revenue Inspector ನಮ್ಮ ಏರಿಯಾಗೆ ಒಂದೇ ದಿವಸದಲ್ಲ ಕೊಟ್ಟುಬಿಡುತ್ತೇವೆಂದು ತಿಳಿಸಿದರು. ಆಗ ಇದಕ್ಕೆ ದಿನಾಂಕವನ್ನು ನಿಗದಿ ಮಾಡಿದೆ. ದಯವಿಟ್ಟು ಆ ದಿವಸ ಇದರಲ್ಲ ಎಲ್ಲರೂ ಭಾಗವಹಿಸಿ ಒಂದೇ ದಿವಸದಲ್ಲ 45 ಲಕ್ಷ ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಉಚಿತವಾಗಿ ಕೊಡುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಉಪ ಪ್ರಶ್ನೆಯನ್ನು ಕೇಳುತ್ತೇನೆಂದು ಆಗಲೇ ತಿಳಿಸಿದ್ದೆ. ಈ ಉಪ ಪ್ರಶ್ನೆ ಮಾನ್ಯ ಸಚಿವರ ಇಲಾಖೆಗೆ ಬರುತ್ತದೆ. ಈ ಉಪ ಪ್ರಶ್ನೆ ಸರ್ವೆ ಇಲಾಖೆಗೆ ಸಂಬಂಧಪಟ್ಟಿದೆ. ಸರ್ವೆ ಇಲಾಖೆಯಲ್ಲೂ ಸಹ ಮೊದಲು ಶುಲ್ಕಗಳನ್ನು ಕಟ್ಟಿ ಸೇವೆಗಳನ್ನು ಪಡೆಯಬೇಕಾಗಿತ್ತು.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇದರ ಬಗ್ಗೆ ಪ್ರಶ್ನೆಯನ್ನು ಹಾಕಿಲ್ಲ.

ಸಭಾಪತಿಯವರು:- ಸದಸ್ಯರೇ, ಇದಕ್ಕೆ ಸಂಬಂಧವಿಲ್ಲದ ಪ್ರಶ್ನೆಯನ್ನು ಕೇಳಬೇಡಿ. ಇದರಲ್ಲಿ ಉಪಪ್ರಶ್ನೆ ಹೇಗೆ ಬರುತ್ತದೆ?

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನಾನು ಆಗಲೇ ಉಪ ಪ್ರಶ್ನೆಯನ್ನು ಕೇಳುತ್ತೇನೆಂದು ತಮಗೆ ತಿಳಿಸಿದ್ದೆ. podi ತೆಗೆಯುವಂತಹ ವಿಚಾರವಾಗಬಹುದು ಮತ್ತು P-Number (pending number) ತೆಗೆಯುವಂತಹ ವಿಚಾರವಾಗಬಹುದು ಇದರ ಬಗ್ಗೆ ಮಾನ್ಯ ಸಚಿವರ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ನನಗೆ ಸೇರಿದ ಒಂದು ಜಮೀನಿಗೆ ಮೂರು ಬಾರಿ podi ಮಾಡಲು ಹಣ ಕಟ್ಟಿಸಿಕೊಂಡು ನಮಗೆ ಮಾಹಿತಿಯೂ ಸಹ ಕೊಡಲಿಲ್ಲ. ನಾವು ಕಛೇರಿಗೆ ಹೋಗಿ ವಿಚಾರಣೆ ಮಾಡಿದಾಗ, ಅದು ಸಂಪರ್ಕಕ್ಕೆ ಸಿಗಲಿಲ್ಲವೆಂದು ಆ ಅರ್ಜಿಯನ್ನು ವಿಲೇ ಇಡಲಾಗಿದೆ ಎಂದು quote ಮಾಡಿದ್ದಾರೆ. ಇಲ್ಲಿಗೆ ಮೂರು ವರ್ಷಗಳು ಆಗಿವೆ. ಆದರೆ, ಇದುವರೆಗೂ ಅದರ ಮೇಲೆ ಕ್ರಮತೆಗೆದುಕೊಂಡಿರುವುದಿಲ್ಲ. ಅದಲ್ಲದೇ, P-Number issue ಏನಿದೆ, ಏನಾದರೂ ಸಾಧ್ಯವಾದರೆ ಅದು ಮಾನ್ಯ ಸಚಿವರ ಅವಧಿಯಲ್ಲಿಯೇ ಆಗಬೇಕು. ಇದಕ್ಕೆ ಒಂದು ಗತಿಯನ್ನು ಮಾನ್ಯ ಸಚಿವರ ಅವಧಿಯಲ್ಲಿಯೇ ಕಾಣಿಸಬೇಕು. ಇದರಿಂದ ಬಹಳ ರೈತರು ಕಷ್ಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾನ್ಯ ಸಚಿವರಿಗೂ ಸಹ ಇದರ ಬಗ್ಗೆ ಮಾಹಿತಿ ಇದೆ. ಮಾನ್ಯ ಸಚಿವರು ಎಲ್ಲದಕ್ಕೂ ಒಂದು ಪರಿಹಾರವನ್ನು ಒದಗಿಸುತ್ತಿದ್ದಾರೆ. ಅದರಂತೆ, ಇದಕ್ಕೂ ಸಹ ಒಂದು ಪರಿಹಾರವನ್ನು ಕಂಡುಹಿಡಿಯಬೇಕು. ಮಾನ್ಯ ಸಚಿವರು ಇಂತಹ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲ ಸಭೆಯನ್ನು ಮಾಡಿ ಒಂದು ತೀರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದರೆ, ಯಾವ ಜಿಲ್ಲಾಧಿಕಾರಿಯವರು ಇಂತಹ ಕೆಲಸವನ್ನು ಮಾಡುತ್ತಿಲ್ಲ. ಇದಕ್ಕೆ ಬೇರೆಯೊಂದು alternative ವ್ಯವಸ್ಥೆ ಮಾಡಿ ಅದಷ್ಟು ಬೇಗ ಇದಕ್ಕೆ ಒಂದು ಪರಿಹಾರವನ್ನು ಕಂಡುಹಿಡಿಯಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತೇನೆ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅವರ ವೈಯಕ್ತಿಕವಾದ ಕೆಲಸ ಆಗಿಲ್ಲವೆಂದು ಕೇಳುತ್ತಿದ್ದಾರೆ. ನಾನೇ ಅವರ ಬಳಿ ವೈಯಕ್ತಿಕವಾಗಿ ಅದರ ಬಗ್ಗೆ ಮಾತನಾಡಿ ಅದನ್ನು ಕ್ಲಿಯರ್ ಮಾಡುತ್ತೇನೆ. ಈಗಾಗಲೇ ಸರ್ವೆ ಇಲಾಖೆಗೆ 800 ಜನ ಸರ್ವೆಯರ್‌ಗಳನ್ನು ನೇಮಕ ಮಾಡಲಾಗಿದೆ. ಮತ್ತೆ 800 ಜನ Registered Surveyors ನೇಮಕ ಮಾಡುತ್ತಿದ್ದೇವೆ. ಆ ಇಲಾಖೆಯಲ್ಲಿ ಸುಮಾರು ಒಂದು ಲಕ್ಷ ಪ್ರಕರಣಗಳು ಬಾಕಿ ಇವೆ. ಎಲ್ಲವನ್ನು ಕ್ಲಿಯರ್ ಮಾಡುತ್ತೇವೆ. ಇನ್ನೊಂದು ಹೊಸದಾಗಿ ವಿನೂತನ ಪದ್ಧತಿಯನ್ನು ಜಾರಿಗೆ ತರುತ್ತಿದ್ದೇವೆ. 11E survey sketch ಮಾಡುವುದಕ್ಕೂ ಸಹ ಸುಮಾರು 6 ತಿಂಗಳು ಆಗುತ್ತದೆ. ಅಂದರೆ, ನಮ್ಮ ಜಮೀನು ಇರುತ್ತದೆ, ಅದರಲ್ಲಿ ಭಾಗ ಮಾಡಿಕೊಂಡರೆ ಅಥವಾ ಮಾರಾಟ ಮಾಡಬೇಕಾದರೆ ಇಲಾಖೆಯವರು 11E survey sketch ಮಾಡಬೇಕಾಗುತ್ತದೆ. ಇದನ್ನು ಇಷ್ಟು ದಿವಸ ಸರ್ವೆಯವರು ಮಾಡುತ್ತಿದ್ದರು. ಈಗ ಈ ಪದ್ಧತಿಯಲ್ಲಿ ರೈತರು ಮಾಡುವಂತಹದಕ್ಕೆ ಒಂದು ವ್ಯವಸ್ಥೆಯನ್ನು ತಂದಿದ್ದೇವೆ. ನಾವು boundary ಮಾತ್ರ ಕೊಟ್ಟು ಬಿಡುತ್ತೇವೆ. ಅವರ boundary ಯಾವ ರೀತಿ ಇದೆಯೋ ಆ ರೀತಿ sketch ಅನ್ನು ಕೊಟ್ಟುಬಿಡುತ್ತೇವೆ. ಅವರು ಅದರಲ್ಲಿ ಭಾಗ ಮಾಡಿಕೊಂಡು ಅದನ್ನು ನಮಗೆ ಸಲ್ಲಿಸಿಬಿಟ್ಟರೆ ಅದನ್ನು website ಗೆ ಹಾಕುತ್ತೇವೆ. Sub-Registrar Office ರಲ್ಲಿ website ನೋಡಿಕೊಂಡು ಅವರು ನೋಂದಣಿ ಮಾಡುತ್ತಾರೆ. ಇದಕ್ಕೆ ಹೊಸದಾಗಿ ಒಂದು software ರೆಡಿ ಮಾಡುತ್ತಿದ್ದೇವೆ. ಇದು ರೆಡಿಯಾದರೆ, ರೈತರೆ ಅವರ ಜಮೀನನ್ನು ಯಾವ ರೀತಿ ಬೇಕಾದರೂ ಭಾಗ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯಲ್ಲಿಯೂ ತಡವಾಗದಂತೆ ಒಂದು ವ್ಯವಸ್ಥೆಯನ್ನು ತರುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1364

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್‌ಕುಮಾರ್:- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದಕ್ಕಾಗಿ ಧನ್ಯವಾದಗಳು. ನಾವು ಹೊಸದಾಗಿ ಈ ಸದನಕ್ಕೆ ಆಯ್ಕೆಯಾಗಿ ಬಂದಿದ್ದೇವೆ. ನಾವು ಬಹಳ ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಿ ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ತೆಗೆದುಕೊಳ್ಳಬೇಕೆಂದು ನಿರೀಕ್ಷೆ ಮಾಡುತ್ತೇವೆ. ನಾನು ಸೋಮವಾರದಂದು ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಯನ್ನು ಕೇಳಿದ್ದೆ. ಅಂದು ಆರೋಗ್ಯ ಸಚಿವರು ಇರಲಿಲ್ಲ. ಇಂದು ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಯನ್ನು ಕೇಳಿದ್ದೇನೆ. ಇಂದು ಲೋಕೋಪಯೋಗಿ ಇಲಾಖೆಯ ಸಚಿವರು ಇಲ್ಲ. Chennai-Bengaluru Express Corridor ಯೋಜನೆಗೆ ಸಂಬಂಧಪಟ್ಟಂತೆ ಬಹಳಷ್ಟು ವಿಚಾರಗಳ ಬಗ್ಗೆ ಮಾನ್ಯ ಸಚಿವರಿಂದ ಉತ್ತರ ಪಡೆಯಬೇಕೆಂದು ನಿರೀಕ್ಷೆಯಿಂದ ಬಂದಿದ್ದೇನೆ.

ಸಭಾಪತಿಯವರು:- ತಾವು ಪ್ರಶ್ನೆ ಕೇಳಿ. ಅವರು ಉತ್ತರ ಹೇಳುತ್ತಾರೆ.

ಶ್ರೀ ಎಂ.ಎಲ್.ಅನಿಲ್‌ಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಅವರು ಉತ್ತರ ಕೊಟ್ಟಿದ್ದಾರೆ. ಚಿನ್ನೈ ಬೆಂಗಳೂರು ಕಾರಿಡಾರ್ ಯೋಜನೆ 2011 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾಗಿದ್ದ ಮನಮೋಹನ್‌ಸಿಂಗ್‌ರವರ ಕಾಲದಲ್ಲಿ sanction ಆಗುತ್ತದೆ.

(ಮುಂದು..)

(194) 09-03-2022 (12.20) ಎಂ.ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ಎಲ್.ಅನಿಲ್ ಕುಮಾರ್ (ಮುಂದು):-

ಕೇಂದ್ರ ಸರ್ಕಾರ The National Highways Act, 1956 ಪ್ರಕಾರ 2015ರಲ್ಲಿ ಮೊದಲನೆ ನೋಟೀಫಿಕೇಶನ್ ಮಾಡುತ್ತಾರೆ. ಇದಕ್ಕೆ 2016ರಲ್ಲಿ ಅಂತಿಮ ನೋಟೀಫಿಕೇಶನ್ ಆಗುತ್ತದೆ. ಈಗ ನಾವು 2022ರಲ್ಲಿ ಇದ್ದೇವೆ. ಈಗ ಅಂತಿಮ ನೋಟೀಫಿಕೇಶನ್ ಆಗಿ ಸುಮಾರು ಆರು ವರ್ಷಗಳಾಗಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲ್ಲಯವರೆಗೂ ಕೂಡ land acquisition proceedings and process ಏನಿದೆ, ಅದು ಇನ್ನೂ ಕೂಡ ಪೂರ್ಣವಾಗಿರುವುದಿಲ್ಲ. ನನಗೆ ಒದಗಿಸಿರುವಂತಹ ಉತ್ತರದಲ್ಲಿ ರೈತರಿಗೆ ಪರಿಹಾರ ಕೊಡುವಂತಹ ಸುಮಾರು 339 ಪ್ರಕರಣಗಳಲ್ಲಿ ಸುಮಾರು 147 ಕೋಟಿ ರೂಪಾಯಿಗಳಷ್ಟು ಹಣ ರೈತರಿಗೆ ಕೊಡುವಂಥದ್ದು ಬಾಕಿಯಿದೆ. ಆರು ವರ್ಷಗಳ ಕಾಲ ಆ ರೈತರಿಗೆ ಪರಿಹಾರ ಸಿಗಲಿಲ್ಲವೆಂದರೆ, ಒಂದು ಬಾರಿ ಆ ಜಮೀನಿಗೆ ನೋಟೀಫಿಕೇಶನ್ ಮಾಡಿದ ಮೇಲೆ, ಆ ಜಮೀನನ್ನು ಪರಿಭಾರೆ ಮತ್ತು ವ್ಯವಸಾಯ ಮಾಡುವಂತಿಲ್ಲ. ಈಗ ರೈತರು ಏನು ಮಾಡುತ್ತಾರೆಂದರೆ, ಅವರ ಜಮೀನಿಗೆ ನೋಟೀಫಿಕೇಶನ್ ಆಗಿದೆ ಎಂದು ಪ್ರತಿದಿನ ಬೆಳಿಗ್ಗೆ ತಾಲ್ಲೂಕು ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ, ಸರ್ವೆ ಕಛೇರಿ ಮತ್ತು ಭೂ ಸ್ವಾಧೀನ ಕಛೇರಿಗಳಿಗೆ ಓಡಾಡಿಕೊಂಡು ಇದ್ದರೆ, ರೈತರ ಜೀವನ ಹೇಗೆ ನಡೆಯಬೇಕು? ಮಾನ್ಯ ಗೋವಿಂದ ರಾಜು ರವರು “P” ನಂಬರ್ ಸಮಸ್ಯೆ ಬಗ್ಗೆ ಹೇಳಿದರು. ಈ “P” ನಂಬರ್‌ನಲ್ಲೇ ಸಮಸ್ಯೆ ಇರುವುದು. ಕನಿಷ್ಠಪಕ್ಷ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಯು ಅತ್ಯಂತ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು ಏಕೆ ಜಾರಿಗೆ ತಂದಿದ್ದಾರೆಂದರೆ, ಬೆಂಗಳೂರಿನಲ್ಲಿ ಸುಮಾರು 182 ಜಪಾನ್ ಕಂಪನಿಗಳಿವೆ. ಚೆನ್ನೈನಲ್ಲಿ ಸುಮಾರು 286 ಜಪಾನ್ ಕಂಪನಿಗಳಿವೆ. ಅದಕ್ಕೋಸ್ಕರ easy connectivity ಇರಬೇಕು ಎನ್ನುವಂತಹ ಉದ್ದೇಶದಿಂದ ಈ ಯೋಜನೆಯನ್ನು ತಂದಿದ್ದಾರೆ. ಈಗಾಗಲೇ ಈ ಯೋಜನೆಯ ಕಾಮಗಾರಿ ಪ್ರಾರಂಭವಾಗಿದೆ. ಆ ಕಾಮಗಾರಿಗಳು ಪ್ರಾರಂಭವಾದರೂ ಕೂಡ, ರೈತರಿಗೆ ಪರಿಹಾರ ಸಿಗಲಿಲ್ಲವೆಂದರೆ, ಆ ರೈತರು ಯಾರನ್ನು ಕೇಳಬೇಕು? ಈಗಾಗಲೇ ಜನಪ್ರತಿನಿಧಿಗಳು ಮತ್ತು ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿಯೂ ಕೂಡ ಸಭೆಗಳನ್ನು ನಡೆಸಲಾಗಿದೆ. ನಾನು ಕೂಡ ನೂತನವಾಗಿ ಎಂ.ಎಲ್.ಸಿ.ಯಾಗಿ ಆಯ್ಕೆಯಾದ ನಂತರ ಒಂದು ಸಭೆಯಲ್ಲಿ ಭಾಗವಹಿಸಿದ್ದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಸುಮಾರು ಏಳೆಂಟು ಸಭೆಗಳಾಗಿವೆ. ಆದರೆ, ಇಲ್ಲಯವರೆಗೆ ಕೂಡ “P” ನಂಬರ್‌ಗಳನ್ನು ತೆಗೆಯುವುದಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಡಿರುವಂತಹ ಸಮಿತಿ ವತಿಯಿಂದ ಸಾಧ್ಯವಾಗಿಲ್ಲ. ಹಾಗಾಗಿ ಇದು ಪೆಂಡಿಂಗ್ ಇದೆ. ಈಗ ರಸ್ತೆ ಅಭಿವೃದ್ಧಿ ಪ್ರಾರಂಭವಾಗಿರುವುದರಿಂದ ರಸ್ತೆಯ ಮಧ್ಯದಲ್ಲಿ ಹಾದು ಹೋಗುವಂತಹ ಸಂದರ್ಭದಲ್ಲಿ ಅಕ್ಕಪಕ್ಕದ ಜಮೀನುಗಳು ಏನಿವೆ, ಇದರ ಬಗ್ಗೆ ಮಾನ್ಯ ಸಚಿವರಿಗೂ ಕೋಲಾರ ಜಿಲ್ಲೆಯ ಪರಿಚಯವಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ತೋಟಗಳಿವೆ. ಈ ರಸ್ತೆಯ ಮಣ್ಣು ಹೋಗಿ ರೇಷ್ಮೆ ತೋಟದ ಮೇಲೆ ಕುಳಿತುಕೊಳ್ಳುತ್ತದೆ. ಇದರಿಂದ ರೇಷ್ಮೆ ಸಾಕಾಣಿಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಕೂಡ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇವೆ. ಈ ರೀತಿ ಧೂಳು ಮತ್ತು ಮಣ್ಣು ತುಂಬಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಅದಕ್ಕೆ ಪರಿಹಾರ ಕೊಡಬೇಕೆಂದು ಹೇಳಿದ್ದೇವೆ. ಈ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆಗೆ ಕಲ್ಲನ್ನು ತೆಗೆಯಬೇಕೆಂದು ಮುಳಬಾಗಿಲು ತಾಲ್ಲೂಕಿನ ಬಂಡಹಳ್ಳಿ ಎನ್ನುವಂತಹ ಗ್ರಾಮದಲ್ಲಿ ಒಂದು ಬಂಡೆಯನ್ನು ಆಯ್ಕೆ ಮಾಡಿದ್ದಾರೆ. ಆ ಬಂಡಹಳ್ಳಿಯಲ್ಲಿ ಊರು ಬಂಡೆಯ ಮೇಲೆಯೇ ಇದೆ. ಅಲ್ಲಿ ಏನಾದರೂ ಕಲ್ಲನ್ನು ತೆಗೆಯುವುದಕ್ಕೆ ಅನುಮತಿ ನೀಡಿದರೆ, ಆ ಊರನ್ನು ಮತ್ತೊಂದು ಕಡೆಗೆ ಸ್ಥಳಾಂತರ ಮಾಡಬೇಕಾಗುತ್ತದೆ. ಅಲ್ಲಿ ಬಂಡೆ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಇದ್ದಾರೆ. ಅಲ್ಲಂದ ಕೇವಲ ಎರಡು ಕಿಲೋಮೀಟರ್ ಅಂತರದಲ್ಲಿ ಅವಣಿ ಎನ್ನುವಂತಹ ಗ್ರಾಮವಿದೆ. ಅಲ್ಲಿ ಪುರಾತನವಾದಂತಹ ರಾಮಲಿಂಗೇಶ್ವರ ದೇವಸ್ಥಾನವಿದೆ. ಆ ದೇವಸ್ಥಾನದ ಉಸ್ತುವಾರಿಯನ್ನು ಶೃಂಗೇರಿ ಮಠದವರು ವಹಿಸಿಕೊಂಡು ಅದನ್ನು ನಡೆಸುತ್ತಿದ್ದಾರೆ. ಇದರಿಂದ ಆ ರಾಮಲಿಂಗೇಶ್ವರ ದೇವಸ್ಥಾನಕ್ಕೂ ಹಾನಿಯಾಗುವಂತಹ ಸನ್ನಿವೇಶವಿದೆ. ಈಗ ಅದನ್ನು ಬಹಳ ದೊಡ್ಡ ಕಂಟ್ರಾಕ್ಟರುದಾರರು ತೆಗೆದುಕೊಂಡಿರುತ್ತಾರೆ, ಇದು ಸುಮಾರು 7,682/- ಕೋಟಿ ರೂಪಾಯಿಗಳ ಯೋಜನೆ. ಅವರು ಕಲ್ಲನ್ನು ಎಲ್ಲಂದ ಬೇಕಾದರೂ ತರಲಿ. ಈಗಾಗಲೇ ಅವರು ಕಲ್ಲನ್ನು ಬಂಡಹಳ್ಳಿಯಲ್ಲೇ ತೆಗೆಯಬೇಕೆಂದು process ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಹ ಮಾನ್ಯ ಸಚಿವರು ಉತ್ತರವನ್ನು ನೀಡಬೇಕು. ಅಮೇಲೆ ರಸ್ತೆಯ ಮಧ್ಯೆ ಹಾದು ಹೋಗುವಂತಹ ಸಂದರ್ಭದಲ್ಲಿ ಬಹಳಷ್ಟು ಜನ ಸಂಪೂರ್ಣವಾದ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಅದರ ಜೊತೆ ತಮ್ಮ ಮನೆಗಳನ್ನು ಸಹ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಸಹ ಸಣ್ಣಪುಟ್ಟ ರೈತರು. ಕನಿಷ್ಠಪಕ್ಷ ಅದಕ್ಕೆ ಪರ್ಯಾಯವಾಗಿ ಅವರಿಗೆ ಜಮೀನು ಮತ್ತು ವಸತಿಗಳನ್ನು ಕೊಡಿಸುವಂಥದ್ದು ಆಗಬೇಕು. ಏಕೆಂದರೆ, ಮಾನ್ಯ ವಿ.ಸೋಮಣ್ಣನವರು ವಸತಿ ಸಚಿವರಾಗಿದ್ದಾರೆ. ಈಗ ಯಾವ ರೈತರು ಜಮೀನುಗಳನ್ನು ಕಳೆದುಕೊಳ್ಳುತ್ತಾರೆ. ಅಂತಹವರನ್ನು ಯೋಜನಾ ನಿರಾಶ್ರಿತರು ಎಂದು ಪರಿಗಣಿಸಿ, ಮುಂದೆ ಸರ್ಕಾರಿ ಉದ್ಯೋಗದಲ್ಲಿ ಅವರಿಗೆ ಮೀಸಲಾತಿಯನ್ನು ಸಹ ನೀಡಬೇಕು. ಆ ರಸ್ತೆಗೆ ಯಾವ ರೈತರು ಜಮೀನುಗಳನ್ನು ಕಳೆದುಕೊಳ್ಳುತ್ತಾರೆ, ಅಂತಹವರಿಗೆ ಟೋಲ್‌ನಲ್ಲಿ ಉಚಿತ ಪಾಸ್‌ಗಳನ್ನು ನೀಡಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಎಲ್ಲಾ ಪ್ರಶ್ನೆಗಳಿಗೂ ಸಹ ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರಿಂದ ಉತ್ತರವನ್ನು ಬಯಸಿದ್ದೇನೆ. ಆದರೆ, ಮಾನ್ಯ ವಸತಿ ಸಚಿವರು ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರ ಪರವಾಗಿ ಉತ್ತರವನ್ನು ನೀಡಿದ್ದಾರೆ. ಅವರು ಸಹ ಬಹಳಷ್ಟು ಹಿರಿಯರು, ಅನುಭವವಿರುವವರು, ವಿಶೇಷವಾಗಿ ಕೋಲಾರ ಜಿಲ್ಲೆಯ ಬಗ್ಗೆ ಕನಿಕರವಿದೆ. ಆದುದರಿಂದ, ಮಾನ್ಯ ಸಚಿವರು ಇದಕ್ಕೆ ಸಂಬಂಧಪಟ್ಟಂತೆ ಉತ್ತರ ನೀಡಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ವಿ.ಸೋಮಣ್ಣ (ವಸತಿ ಸಚಿವರು) (ಲೋಕೋಪಯೋಗಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಕಳಕಳಯನ್ನು ನೋಡಿ ನನಗೆ ತುಂಬಾ ಖುಷಿಯಾಗುತ್ತದೆ. ಒಂದು ಸತ್ಯ ಏನೆಂದರೆ, ಈ ಒಂದು ನ್ಯಾಷನಲ್ ಹೈವೆಯಲ್ಲಿ ತೊಂದರೆಯಾಗಿದೆ. ನಾನು ಮಾನ್ಯ ಸಭಾಪತಿಯವರ ಅಪ್ಪಣೆ ಪಡೆದು ಒಂದು ವಿಷಯವನ್ನು ತಮ್ಮ ಗಮನಕ್ಕೆ ತರುತ್ತೇನೆ. ಮಾನ್ಯ ಲೋಕೋಪಯೋಗಿ ಸಚಿವರ ಮನೆಯಲ್ಲಿ ಸ್ವಂತ ಬಂಧುಗಳು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ, ಇವತ್ತು ಅವರು ಸದನಕ್ಕೆ ಬಂದಿರುವುದಿಲ್ಲ. ಅದನ್ನು ಮಾನ್ಯ ಸಭಾಪತಿಯವರ ಗಮನಕ್ಕೆ ತಂದು, ದೂರವಾಣಿ ಮುಖಾಂತರ ಮಾತನಾಡಿದ್ದೇನೆ.

ಇದು 3,300/- ಕೋಟಿ ರೂಪಾಯಿಗಳ ಒಂದು ಯೋಜನೆ. ಈ ಯೋಜನೆಯಲ್ಲಿ ಮೂರು ಹಂತದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಅಂದರೆ, ಮಾಲೂರು-ಕೋಲಾರ, ಬಂಗಾರುಪೇಟೆ-ಕೆ.ಜಿ.ಎಫ್. ಮತ್ತು ಮುಳಬಾಗಿಲು ಹೀಗೆ ಇದು ಒಟ್ಟು 71 ಕಿಲೋಮೀಟರ್ ಎಕ್ಸ್‌ಪ್ರೆಸ್ ಹೈವೆ ಯೋಜನೆ. ಒಟ್ಟಾರೆಯಾಗಿ ಟೆಂಡರ್ ಆಗಿ ಒಂದು ಹಂತಕ್ಕೆ ಬಂದು ಕೆಲವು ಕಡೆ ಈ ರೀತಿಯಾಗಿ ಆಗಿದೆ. ಪರಿಹಾರದ ವ್ಯವಸ್ಥೆಯಲ್ಲಿ 272 ಸರ್ಕಾರಿ ಜಾಗಗಳು ಕೋಲಾರ ಜಿಲ್ಲೆಯಲ್ಲಿ ಬರುತ್ತವೆ. ಈಗ ಮಾನ್ಯ ಗೋವಿಂದ ರಾಜು ರವರು ಹೇಳಿದ ಹಾಗೆ “P” ನಂಬರ್‌ಗೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಮಾನ್ಯ ಕಂದಾಯ ಸಚಿವರು ಉತ್ತರವನ್ನು ನೀಡಿದ್ದಾರೆ. ಇದು ಎಷ್ಟರಮಟ್ಟಿಗೆ ಆಳವಾಗಿ ಹೋಗಿದೆ ಎಂದರೆ, ಇದಕ್ಕೆ ಸಂಬಂಧಪಟ್ಟಂತೆ ಸನ್ಮಾನ್ಯ ಸಚಿವರು ಕೂಡ ಸಭೆಗಳನ್ನು ಮಾಡಿದ್ದಾರೆ. ಇನ್ನು 15-20 ದಿನಗಳ ಒಳಗಡೆ..., ಈಗ “P” ನಂಬರ್ ಬಂದು ಅಲ್ಲಿ ಸರ್ಕಾರದ ಜಾಗ ಎಂದು ಇರುತ್ತದೆ. ಆದರೆ, ರೈತರು ಸ್ವಾಧೀನದಲ್ಲ ಇರುತ್ತಾರೆ. ಆ ರೈತರು ಸ್ವಾಧೀನದಲ್ಲ ಇರುವುದನ್ನು ಜಿಲ್ಲಾಧಿಕಾರಿಗಳು ದೃಢೀಕರಿಸಿ ಕೊಡುತ್ತಾರೆ. ಅಂದರೆ, ಜಿಲ್ಲಾ ಮಟ್ಟದ ಕಂದಾಯ ಇಲಾಖೆಯವರು. ಅದಕ್ಕೋಸ್ಕರ ಈಗಾಗಲೇ ಅವರುಗಳ ಜೊತೆ ಸಂಪರ್ಕ ಬೆಳೆಸಿ ಎಲ್ಲವನ್ನು ಕೂಡ ಒಂದು ಹಂತಕ್ಕೆ ತಂದಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಲೋಕೋಪಯೋಗಿ ಸಚಿವರ ಗಮನಕ್ಕೂ ಸಹ ತರುತ್ತೇನೆ. ಮತ್ತೆ ಈ ವಾರದಲ್ಲೇ ಮಾನ್ಯ ಸದಸ್ಯರನ್ನು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಕರೆದು, ವಿಶೇಷವಾಗಿ ಹೊಸಕೋಟೆ ತಾಲ್ಲೂಕಿನಲ್ಲಿ ಸ್ವಲ್ಪ ಜಾಸ್ತಿಯಾಗಬೇಕಾಗಿದೆ. ಈ ಕೆಲಸವನ್ನು ತೆಗೆದುಕೊಂಡು, ಏನು ಈ ಒಂದು ಎಕ್ಸ್‌ಪ್ರೆಸ್ ಹೈವೆಯ ಅವಶ್ಯಕತೆ ಇದೆ, ನಾವು ಇದಕ್ಕೆ ಆದ್ಯತೆ ಕೊಡುವುದರ ಮುಖೇನಾ, ಮಾನ್ಯ ಸದಸ್ಯರು ಹೇಳಿದ ಹಾಗೆ ರೇಷ್ಮೆ ಬೆಳೆಯುವುದಕ್ಕೆ ಮಣ್ಣು ಬೇಕುತ್ತಿದೆ ಮತ್ತೆ ಇದರಿಂದ ಕೆಲವರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಈಗ ರೈತರಿಗೆ ಪರಿಹಾರವೂ ಕೂಡ ಸಮರ್ಪಕವಾಗಿ ಆಗಿದೆ. ಈಗ ರೈತರ ವಸತಿಗೆ ಸಂಬಂಧಪಟ್ಟಂತೆ ಒಂದು ಎಕರೆ, ಅರ್ಧ ಎಕರೆ ಮತ್ತು ಇಪ್ಪತ್ತು ಗುಂಟೆ ಈ ರೀತಿ ಜಮೀನುಗಳನ್ನು ಕಳೆದುಕೊಂಡಿರುವುದು ವಾಸ್ತವಾಂಶವಾಗಿದೆ. ಅದನ್ನು ಸಹ ಮಾಡೋಣ. ಎರಡನೆಯದಾಗಿ, ಈಗ ಅಲ್ಲರುವಂತಹ ಒಂದು ಕಲ್ಲುಗಣಿಯನ್ನು ತೆಗೆಯುವ ಜಾಗದ ಪಕ್ಕದಲ್ಲೇ ದೇವಸ್ಥಾನವಿದೆ ಎಂದು ಹೇಳಿದ್ದಾರೆ. ಇದು ಒಂದು ಗಂಭೀರವಾದ ವಿಚಾರವಾಗಿದೆ. ಇದನ್ನು ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರ ಗಮನಕ್ಕೂ ತರುತ್ತೇನೆ ಮತ್ತೆ ನನ್ನ ಅನುಭವದಲ್ಲ ಹೇಳಬೇಕಾದರೆ, ಇಂತಹ ಕೆಲಸಗಳನ್ನು ಮಾಡುವಾಗ ನೂರಾರು ಇತಿಹಾಸ ಇರುವಂತಹ ಆ ಗ್ರಾಮದವರ ಪರಿಸ್ಥಿತಿಯನ್ನು ಸಹ ನಾವು ಚಿಂತನೆ ಮಾಡಬೇಕಾಗಿದೆ. ಅದನ್ನು ಯಾವರೀತಿ ಮಾಡಬೇಕು ಎನ್ನುವುದಕ್ಕೆ ಮಾನ್ಯ ಸದಸ್ಯರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಕರೆದು ಕುಳಿತುಕೊಂಡು ಚರ್ಚೆ ಮಾಡಿ, ಇದಕ್ಕೆ ಒಂದು ಶಾಶ್ವತವಾದ ಪರಿಹಾರ ಮಾಡುವುದರ ಜೊತೆಗೆ ಈ ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವುದಕ್ಕೆ ಸರ್ಕಾರ ಕ್ರಮ ವಹಿಸುತ್ತದೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ ಬಹಳ ಮುಖ್ಯವಾದ ವಿಷಯವಿದೆ. ಈಗ ರೈತರು Form No.50, Form No.53 and Form No.57 ಗಳನ್ನು ಹಾಕಿಕೊಂಡಿರುತ್ತಾರೆ. ಈಗ ಸರ್ವೆ ಸೈಟ್ ಆಗಿ ಅವರು ಸುಮಾರು ಹತ್ತರಿಂದ ಮೂವತ್ತು ವರ್ಷಗಳ ಕಾಲ ಅನುಭವದಲ್ಲ ಇರುತ್ತಾರೆ. ಆದರೆ, ಅವರಿಗೆ ಜಮೀನು ಮಂಜೂರಾಗಿರುವುದಿಲ್ಲ. ಆದರೆ, ಜಿಲ್ಲಾಧಿಕಾರಿಗಳನ್ನು ಕೇಳಿದರೆ, ನಿಮಗೆ ಜಮೀನು ಮಂಜೂರಾಗಿರುವುದಿಲ್ಲ, ನಿಮ್ಮ ಹೆಸರಿನಲ್ಲಿ ದಾಖಲೆ ಇಲ್ಲದೇ ಇರುವುದರಿಂದ ಪರಿಹಾರ ಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳುತ್ತಾರೆ. ಅದು ಕಾನೂನು ರೀತಿಯಲ್ಲಿ ಸರಿಯಿದೆ. ಆದರೆ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ, ಇವುಗಳಿಗೆ relaxation ಕೊಟ್ಟು, ಯಾರು Form No.50, Form No.53 and Form No.57 ಗಳನ್ನು ಹಾಕಿಕೊಂಡಿದ್ದರು ಅವರಿಗೂ ಸಹ ಪರಿಹಾರವನ್ನು ನೀಡಿದ್ದಾರೆ. ಈ ವಿಚಾರವಾಗಿ ಬಹಳಷ್ಟು ಸಂದರ್ಭಗಳಲ್ಲಿ ರೈತರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಏನು ಕ್ರಮವನ್ನು ಅನುಸರಿಸಿದ್ದಾರೆ, ಇದಕ್ಕೂ ಕೂಡ ಅದೇ ರೀತಿಯ ಕ್ರಮವನ್ನು ಅನುಸರಿಸಿ, ನಮಗೂ ಕೂಡ ಅದೇ ರೀತಿಯ ಪರಿಹಾರ ನೀಡಿ ಎಂದು ಕೇಳುತ್ತಿದ್ದಾರೆ. ಇದನ್ನು ಇಡೀ ರಾಜ್ಯಕ್ಕೆ ಅನ್ವಯ ಮಾಡಲಿ, ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವ ವಿಷಯ ಬಹಳ ಸಮಂಜಸವಾಗಿದೆ. ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ 500ಕ್ಕೂ ಮೇಲ್ಪಟ್ಟು ಗುಡಿಸಲುಗಳು ಇದ್ದವು. ಆಗ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಾವುಗಳೇ ಸ್ವತಃ ಹೋಗಿ ಅವರಿಗೂ ಕೂಡ ಪುನರ್ವಸತಿಯನ್ನು ಕಲ್ಪಿಸಿದ್ದೇವೆ. ಈ ವಿಚಾರ ಸುಮಾರು 15, 20, ಮತ್ತು 60 ವರ್ಷಗಳ ಕಾಯಿಲೆ. ಕೇವಲ ಇದು ಒಂದೇ ಕಡೆ ಅಲ್ಲ. ಇವತ್ತಿಗೂ ಕೂಡ ಸುಮಾರು ಕಡೆಗಳಲ್ಲಿ ರೈತರಿಗೆ exploitation ಆಗುತ್ತಿರುವುದಕ್ಕೆ ನಾವೆಲ್ಲರೂ ಸಹ ಹೊಣೆಗಾರರು. ಅವತ್ತಿನ ದಿವಸ ಏನೋ ನಡೆದುಕೊಂಡು ಹೋಗುತ್ತಿತ್ತು, ಆಗ ನಮಗೆ ಪಹಣಿ ಮತ್ತು ಫೋಡಿ ಎಂದರೆ ಏನು ಎಂದು ಗೊತ್ತಿರಲಿಲ್ಲ. ಆದರೆ, ಇವತ್ತು ಅದಕ್ಕೆ ಸಂಬಂಧಪಟ್ಟಂತೆ ಜಾಗೃತಿ ಬಂದಿದೆ. ಜಾಗೃತಿ ಬಂದಂತಹ ಸಂದರ್ಭದಲ್ಲಿ ಅಧಿಕಾರಿಗಳು ಕೂಡ ಅದಕ್ಕೆ ಸಮಂಜಸವಾಗಿ ಸ್ಪಂದಿಸಬೇಕಾಗಿರುವುದು ಅವರ ಕರ್ತವ್ಯ. ನಾನು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳಬಯಸುವುದೇನೆಂದರೆ, ಈ ಎಲ್ಲವನ್ನು ಸಹ ಕ್ರೋಢೀಕರಿಸಿ, ಈಗಾಗಲೇ ಹೌಸಿಂಗ್ ಬೋರ್ಡ್‌ನಲ್ಲಿ ಭೂ ಸ್ವಾಧೀನವಾಗಿ 20 ರಿಂದ 30 ವರ್ಷಗಳಾಗಿದ್ದವು. ಅಲ್ಲಿಗೆ ಹೋದಾಗ ಕೆಲವು ರೈತರ ಬಳಿ ಏನೇನು ಇರಲಿಲ್ಲ. ಆದರೆ, ಅವರುಗಳು ಜಮೀನಿನಲ್ಲಿ ಇದ್ದರು. ನಾವು ಅಂತಹವರಿಗೂ ಸಹ ಆಧ್ಯತೆಯನ್ನು ನೀಡಿದ್ದೇವೆ. ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಹೇಳಿದ ಹಾಗೆ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಬೇಕಾಗಿದೆ. ಇದನ್ನು ಮಾಡುವುದಕ್ಕೆ ಸರ್ಕಾರ ದೂರದೃಷ್ಟಿಯ ಚಿಂತನೆ ಮಾಡಿ, ಇದಕ್ಕೆ ತಕ್ಷಣವೇ ಪರಿಹಾರ ನೀಡುವಂತಹ ಕೆಲಸವನ್ನು ಮಾಡುತ್ತೇವೆ.

(ಮುಂದು...)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(195) 09.03.2022 12.30 LL-AK

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 1400

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್. ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಬಹುಶಃ ಕೊಡಗು ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಾನು ಈ ಸದನದಲ್ಲಿ ಮಾತನಾಡುತ್ತಿದ್ದು, ಅದರಿಂದ ಹೊರಗಡೆ ಬರುವುದಕ್ಕೆ ಆಗಲಿಲ್ಲ. ಏತಕ್ಕೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. ಅದೇನೆಂದರೆ, ಸುಮಾರು 20 ವರ್ಷಗಳಿಂದ ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರು ಇರುವುದಿಲ್ಲ. ಅಂದರೆ, ಕೊಡಗು ಕ್ಷೇತ್ರದಿಂದ ಗೆದ್ದಂತಹ ವಿಧಾನಸಭಾ ಸದಸ್ಯರಿಗೆ ಸರ್ಕಾರ ಮಂತ್ರಿ ಸ್ಥಾನ ಕೊಟ್ಟಿರುವುದಿಲ್ಲ. ಉಸ್ತುವಾರಿ ಸಚಿವರಾಗಿ ನಮ್ಮ ಸಭಾನಾಯಕರು ಹಾಗೂ ವಸತಿ ಸಚಿವರು ಈ ಹಿಂದೆ ನಮ್ಮ ಕೊಡಗು ಜಿಲ್ಲೆಗೆ ಆಯ್ಕೆಯಾಗಿ ಬಂದಿದ್ದು, ಈಗ ಯಾರು ಕೂಡ ಉಸ್ತುವಾರಿ ಸಚಿವರು ಇರುವುದಿಲ್ಲ. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಾವು ಈ ಸದನದಲ್ಲಿ ಹೇಳದೆ ಬೇರೆ ಎಲ್ಲ ಹೇಳುವುದಕ್ಕೆ ಆಗುತ್ತದೆ? ಹಾಗಾಗಿ, ನಾನು ಕೊಡಗು ಜಿಲ್ಲೆಯ ಆವಂಡಿ ಗ್ರಾಮದ ನಾಪಂಡ ಕಾಡು ಎಂಬಲ್ಲಿ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ನಾನು ಪ್ರಶ್ನೆ ಕೇಳಿದ್ದು, ಅದಕ್ಕೆ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಉತ್ತರ ನೀಡಿರುತ್ತಾರೆ.

2018ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಬದ್ಧಂತಹ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ಮುಕ್ಕೋಡ್ಲು ಗ್ರಾಮದಲ್ಲಿ ಸೇತುವೆಗಳು ಕೊಚ್ಚಿ ಹೋಗಿರುತ್ತವೆ. ಆ ಸಂದರ್ಭದಲ್ಲಿ ಜನರಿಗೆ ಆ ಜಾಗದಿಂದ ಹೊರಗೆ ಬರಲು ಒಂದು ಸೇತುವೆ ಅವಶ್ಯಕತೆ ಇತ್ತು. ನಾನು ಈ ಬಗ್ಗೆ ಸದನದಲ್ಲಿ ಬಹಳ ನೋವಿನಿಂದ ಹೇಳುವುದೇನೆಂದರೆ, ಸದರಿ ಗ್ರಾಮದಲ್ಲಿ ಬೆಟ್ಟದಿಂದ ಬರುವಂತಹ ಜನರಿಗೆ ಓಡಾಡುವುದಕ್ಕೆ ಜಾಗವಿಲ್ಲದೇ ಇದ್ದಂತಹ ಸಂದರ್ಭದಲ್ಲಿ ಹೊಳೆ ದಾಟುವಂತಹ ಪರಿಸ್ಥಿತಿಯಲ್ಲಿ, ಓರ್ವ ಆರು ತಿಂಗಳ ಬಾಣಂತಿ ತನ್ನ ಮಗುವನ್ನು ಕೈಯಲ್ಲಿ ಹಿಡಿದು ಹೊಳೆ ದಾಟುವಾಗ, ತಾಯಿ ಮತ್ತು ಮಗು ಕೆಳಗೆ ಬಿದ್ದು, ಮಗು ಸತ್ತು ಹೋಗಿದ್ದು, ತಾಯಿ ಮಾತ್ರ ಬದುಕಿ ಉಳಿದಿರುತ್ತಾಳೆ. ಆದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ಮಗುವನ್ನು ಅಲ್ಲಯೇ ಬಿಟ್ಟು ಬರುವಂತಹ ಪರಿಸ್ಥಿತಿ ಅವೊತ್ತಿನ ದಿವಸ ಅಲ್ಲ ಇತ್ತು. ಆ ಸಂದರ್ಭದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಿದ್ದರೆ, ಅವರೆಲ್ಲರೂ ಬದುಕಿ ಉಳಿಯುತ್ತಿದ್ದರು.

ಈ ವಿಷಯದ ಬಗ್ಗೆ ನಾನು ಈ ಹಿಂದೆ ಲೋಕೋಪಯೋಗಿ ಮಂತ್ರಿಗಳಾಗಿದ್ದಂತಹ ಶ್ರೀ ಹೆಚ್.ಡಿ. ರೇವಣ್ಣನವರು, ಶ್ರೀ ಗೋವಿಂದ ಎಂ. ಕಾರಜೋಳರವರು ಹಾಗೂ ಪ್ರಸ್ತುತ ಲೋಕೋಪಯೋಗಿ ಮಂತ್ರಿಗಳಾಗಿರುವ ಶ್ರೀ ಸಿ.ಸಿ. ಪಾಟೀಲ್‌ರವರಿಗೂ ಸಹ ಮನವಿ ಕೊಟ್ಟಿರುತ್ತೇನೆ. ಆದರೆ, ಕೇವಲ 1 ಕೋಟಿ 50 ಲಕ್ಷ ರೂಪಾಯಿ ಹಣ ಇಲ್ಲವೆಂದು, K.R.D.C.L. (Karnataka Road Development Corporation Limited) ನವರು ನೀಡಿರುವ ಹಿಂಬರಹ ಆಧಾರದ ಮೇರೆಗೆ ಈ ಸೇತುವೆ ನಿರ್ಮಾಣವನ್ನು ಸದ್ಯಕ್ಕೆ ಕೈಬಿಡಲಾಗಿದೆಯೆಂದು ಹೇಳಿದರೆ ಹೇಗೆ? ಇದು ಈ ಸದನದಲ್ಲಿ ಕೇಳುವಂತಹ ಸೇತುವೆ ವಿಷಯ ಅಲ್ಲ. ಆದರೆ, ನಮಗೆ ಆ ಸೇತುವೆ ಅಷ್ಟು ಅವಶ್ಯಕತೆ ಇದೆ. ಹಾಗಾಗಿ, ನಮ್ಮ ಪರಿಸ್ಥಿತಿಯನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ, ಸದರಿ ಸೇತುವೆ ನಿರ್ಮಾಣ ಬರುವ ಮಳೆಗಾಲದ ಒಳಗಾಗಿ ಆಗಲೇಬೇಕು. ಹಾಗಾಗಿ, ಈ ಸೇತುವೆ ನಿರ್ಮಾಣದ ಬಗ್ಗೆ ಇವೊತ್ತಿನ ದಿವಸವೇ ಕೆಲಸವನ್ನು ಶುರು ಮಾಡಿ, ಬರುವ ಜೂನ್ ತಿಂಗಳ ಒಳಗಾಗಿ ಪೂರ್ಣ ಮಾಡುತ್ತೇವೆಂದು ಮಾನ್ಯ ಮಂತ್ರಿಗಳು ಭರವಸೆ ನೀಡಬೇಕು.

ಏಕೆಂದರೆ, ಅಲ್ಲ ಅಷ್ಟು ಕಷ್ಟದ ಪರಿಸ್ಥಿತಿ ಇರುತ್ತದೆ. ಇದನ್ನು ನಾನು ನನಗೆ ಮಾತ್ರ ಕೇಳುತ್ತಿಲ್ಲ. ಅಲ್ಲ ಒಂದು ದೊಡ್ಡ ಬೆಟ್ಟ ಇದ್ದು, ಪ್ರತಿ ಮಳೆಗಾಲದಲ್ಲಿ ಮಣ್ಣು ಕುಸಿಯುತ್ತಿರುತ್ತದೆ. ಆಗ ರಸ್ತೆಯನ್ನು ಮುಚ್ಚಲಾಗುತ್ತದೆ. ಆ ಬೆಟ್ಟದ ಒಂದು ಭಾಗದಲ್ಲಿ ಆವಂಡಿ ಗ್ರಾಮ ಮತ್ತು ಮತ್ತೊಂದು ಭಾಗದಲ್ಲಿ ಮುಕ್ಕೋಡ್ಲು ಗ್ರಾಮ ಇದ್ದು, ಆ ಸಮಯದಲ್ಲಿ ಅವರು ಹೊರಗಿನ ಸಂಪರ್ಕ ಕಡಿದುಕೊಂಡು ಅಲ್ಲಯೇ ಇರಬೇಕಾಗುತ್ತದೆ. ಅಲ್ಲ ಅಂತಹ ಒಂದು ಪರಿಸ್ಥಿತಿ ಇರುತ್ತದೆ. ಆ ಜಾಗದಲ್ಲಿ ಒಂದು ಸೇತುವೆ ನಿರ್ಮಾಣವಾದರೆ, ಆವಂಡಿ ಗ್ರಾಮದವರು ಮುಕ್ಕೋಡ್ಲು ಗ್ರಾಮಕ್ಕೆ ಬರಬಹುದು ಮತ್ತು ಮಡಿಕೇರಿಗೆ ಹೋಗಬಹುದು. ಅದೇ ರೀತಿ ಮುಕ್ಕೋಡ್ಲು ಗ್ರಾಮದವರು ಮಡಿಕೇರಿಗೆ ಹೋಗಬಹುದು. ಹಾಗಾಗಿ, ಮಾನ್ಯ ಮಂತ್ರಿಗಳು ದಯಮಾಡಿ ಈ ಸೇತುವೆಯನ್ನು ಆದಷ್ಟು ಶೀಘ್ರದಲ್ಲಿ ನಿರ್ಮಾಣ ಮಾಡಿಸಿಕೊಡಬೇಕು. ಯಾರೋ ಅಧಿಕಾರಿಗಳು ಹೇಳಿದರೆಂದು ಅದನ್ನು ಕೈಬಿಡಬಾರದು. ಏಕೆಂದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರದಲ್ಲ ಬೇಕಾದಷ್ಟು ಹಣ ಇದೆಯೆಂದು, ಆಗಲೇ ಪಶುಸಂಗೋಪನೆ ಸಚಿವರು ಈ ಸದನದಲ್ಲ ಎದೆ ತಟ್ಟಿಕೊಂಡು ಹೇಳುತ್ತಿದ್ದರು. ಹಾಗಾದರೆ, ಈ ಸೇತುವೆ ನಿರ್ಮಾಣಕ್ಕೆ ಏತಕ್ಕೆ ಹಣ ಇರುವುದಿಲ್ಲ. ಆ ಸೇತುವೆಯನ್ನು ನಿರ್ಮಾಣ ಮಾಡಲೇಬೇಕು. ಆದುದರಿಂದ, ಮಾನ್ಯ ಸಭಾಪತಿಯವರಾದ ತಾವು ಸಹ ನನ್ನ ಸಹಾಯಕ್ಕೆ ಬರಬೇಕು ಹಾಗೂ ಸೇತುವೆ ನಿರ್ಮಾಣ ಆಗಲೇಬೇಕು.

ಸಭಾಪತಿಯವರು:- ಮಾನ್ಯ ಸಚಿವರೇ, ಆ ಸೇತುವೆ ನಿರ್ಮಾಣವನ್ನು ಆದಷ್ಟು ಶೀಘ್ರ ಮಾಡಿಕೊಡಿ.

ಶ್ರೀ ಸಿ. ಸೋಮಣ್ಣ(ವಸತಿ ಸಚಿವರು)(ಲೋಕೋಪಯೋಗಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಸಹೋದರಿ ವೀಣಾ ಅಜ್ಜಯ್ಯನವರ ಜಿಲ್ಲೆಯಲ್ಲ ನಾನು ಸುಮಾರು ಎರಡು ವರ್ಷಗಳ ಕಾಲ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸಿರುತ್ತೇನೆ. ಅವರು ಒಬ್ಬ ಸಂಭಾವಿತ ಸಂಸ್ಕಾರದ ಹೆಣ್ಣುಮಗಳು. ಆ ಜಿಲ್ಲೆಯ ಒಳಗಡೆ ಇರುವಂತಹ ವಾಸ್ತವಾಂಶವನ್ನು ಸಹ ನಾನು ಬಲ್ಲವನಾಗಿರುತ್ತೇನೆ. ಆದರೆ, ನಮ್ಮ ಅಧಿಕಾರಿಗಳು ಕೊಟ್ಟಿರುವಂತಹ ಉತ್ತರದ ಬಗ್ಗೆ ನಾನು ಈ ಸದನಕ್ಕೆ ಹಾಜರಾಗುವುದಕ್ಕೆ ಮೊದಲು ಶ್ರೀ ಸಿ.ಸಿ. ಪಾಟೀಲ್‌ರವರ ಜೊತೆ ಚರ್ಚೆ ಮಾಡಿರುತ್ತೇನೆ. ಅದರಂತೆ, ಆ ಸೇತುವೆ ನಿರ್ಮಾಣ ಕಾಮಗಾರಿ ಯಾವುದೇ ಹಂತದಲ್ಲರಲಿ, ಏಕೆಂದರೆ, ಮೊದಲನೆ ಹಂತದಲ್ಲ ನಮಗೆ 1,395 ಕೋಟಿ ರೂಪಾಯಿಗಳ ವೆಚ್ಚದಲ್ಲ 219 ಸೇತುವೆ ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಂಡಿರುತ್ತೇವೆ. ಅದರಲ್ಲ ಈ ಸೇತುವೆ ನಿರ್ಮಾಣ ಕಾಮಗಾರಿ ಸೇರಿರುವುದಿಲ್ಲವೆಂದು ಹೇಳುತ್ತಾರೆ.

ಎರಡನೆ ಹಂತದಲ್ಲ 504 ಸೇತುವೆ ನಿರ್ಮಾಣ ಕಾಮಗಾರಿಗಳಲ್ಲ ಈ ಸೇತುವೆಯನ್ನು ಸೇರಿಸಿರುತ್ತೇವೆ. ಆದರೆ, ಅದಕ್ಕೆ ಆರ್ಥಿಕ ಇಲಾಖೆಯವರು ಇನ್ನು ಅನುಮತಿ ನೀಡಿರುವುದಿಲ್ಲ. ಹಾಗಾಗಿ, ಈ ಯೋಜನೆ ಮುಕ್ತಾಯವಾದ ನಂತರ, ಅವೊತ್ತಿನ ಪರಿಸ್ಥಿತಿ ನೋಡಿ, ಈ ಸೇತುವೆ ನಿರ್ಮಾಣ ಮಾಡಬೇಕೆಂದು ಇದೆ. ನಾನು ಕೂಡ ಆ ಜಿಲ್ಲೆಯ ಕಷ್ಟಗಳನ್ನು ಅರಿತುಕೊಂಡಿರುವುದರಿಂದ ಮತ್ತು ಮಾನ್ಯ ಸಭಾಪತಿಯವರು ಸಹ ನನಗೆ ಸೂಚನೆ ಕೊಟ್ಟಿರುವುದರಿಂದ, ಮಾನ್ಯ ಸಚಿವರಾದ ಶ್ರೀ ಸಿ.ಸಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪಾಟಲಾರವರು ನನಗೆ ಆತ್ಮೀಯರು ಹಾಗೂ ಸಹೋದರ ಸಮಾನರಾಗಿರುವುದರಿಂದ ಒಂದೊಂದು ಕೋಟಿ ರೂಪಾಯಿ ಹಣವನ್ನು ಯಾವುದಾದರೂ ಅನುದಾನದ ವ್ಯವಸ್ಥೆಯಲ್ಲಿ ಕೊಟ್ಟು...

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಚಿವರೇ, ಆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಮೊದಲನೆ ಹಂತದ ಯೋಜನೆಯಲ್ಲಿ ಪೂರ್ಣಗೊಳಿಸಿ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮೊದಲನೆ ಹಂತದಲ್ಲಿ ಅದನ್ನು ತೆಗೆದುಕೊಳ್ಳುತ್ತೇವೆಂದು ಹೇಳಿದರೆ, ಅದು ಆಗುವುದೇ ಇಲ್ಲ. ಮುಕ್ಕೋಡ್ಲು ಮತ್ತು ಆವಂಡಿ ಗ್ರಾಮಗಳ ಬಗ್ಗೆ ನನಗೂ ಸಹ ಮಾಹಿತಿ ಇರುತ್ತದೆ. ಆ ಭಾಗದಲ್ಲಿ ಒಂದು ಪಂಚಾಯತಿಗೆ ಹೋಗಬೇಕಾದರೂ ಸಹ ಸುಮಾರು 18 ರಿಂದ 20 ಕಿಲೋ ಮೀಟರ್ ಬೆಟ್ಟ-ಗುಡ್ಡ ಹತ್ತಿ ಹೋಗಬೇಕು. ನನಗೆ ಅನಿಸುವುದೇನೆಂದರೆ, ಮಡಿಕೇರಿಯ ಬೆಟ್ಟ-ಗುಡ್ಡಗಳನ್ನು ಒಂದು ಕಡೆ ಪ್ರಕೃತಿ ಹೇಳಿ ಮಾಡಿಸಿದಂತಿದೆ. ಆದರೆ, ಆ ಬೆಟ್ಟ-ಗುಡ್ಡಗಳಲ್ಲಿ ಮಣ್ಣು ಕುಸಿತವಾಗುವುದು ಹಾಗೂ ಮಳೆ ಬಂದಂತಹ ಸಂದರ್ಭದಲ್ಲಿ ಆಗುವಂತಹ ಅನಾಹುತಗಳನ್ನು ನೋಡಿದಾಗ ಅಲ್ಲಿ ಸೇತುವೆ ನಿರ್ಮಾಣ ಮಾಡುವುದು ಅವಶ್ಯಕತೆ ಇರುತ್ತದೆ. ಅದನ್ನು ಆದ್ಯತೆ ಮೇಲೆ ಕೈಗೊಳ್ಳಲು ಮಾನ್ಯ ಸಚಿವರ ಜೊತೆ ಮಾತನಾಡುತ್ತೇನೆ ಹಾಗೂ ಮಾನ್ಯ ಸಭಾಪತಿಯವರು ಸಹ ಸೂಚನೆ ನೀಡಿದ್ದಾರೆ ಎಂಬ ಅಂಶವನ್ನು ಅವರ ಗಮನಕ್ಕೆ ತಂದು, ಅದನ್ನು ಮಾಡಿಸಿಕೊಡುವ ಕೆಲಸಕ್ಕೆ ಪ್ರಯತ್ನ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಆದ್ಯತೆ ಮೇಲೆ ಎಂದು ಹೇಳಿದೇ, ಬರುವ ಜೂನ್ ತಿಂಗಳ ಒಳಗಾಗಿ ಮಾಡಿಕೊಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 9ನೇ ಮಾರ್ಚ್, 2022, ಸಮೂಹ-3ರ ಅಖತ ಮೂಲಕ ಉತ್ತರಿಸುವ ಒಟ್ಟು 70 ಪ್ರಶ್ನೆಗಳ ಪೈಕಿ 28 ಪ್ರಶ್ನೆಗಳಿಗೆ ಸದನದಲ್ಲ ಉತ್ತರಗಳನ್ನು ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಪ್ರಕಟಣೆ

ಸಭಾಪತಿಯವರು:- ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಮಾರು 25 ಜನ ವಿಧಾನ ಪರಿಷತ್ತಿನ ಸದಸ್ಯರುಗಳು ದಿನಾಂಕ:10.03.2022ರಂದು ಬೆಳಿಗ್ಗೆ 09-30 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಉದ್ದೇಶಿಸಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಗೃಹ ಕಚೇರಿ, ರೇಸ್‌ಕೋರ್ಸ್ ರಸ್ತೆ ಇಲ್ಲಿ ಭೇಟಿಯಾಗಲು ಸಮಯ ನೀಡಿರುತ್ತಾರೆ. ಆದುದರಿಂದ, ಭೇಟಿಯ ಸಮಯದಲ್ಲಿ ಮಾನ್ಯ ವಿಧಾನ ಪರಿಷತ್ತಿನ ಸಭಾಪತಿಯವರು ಸಹ ಆಗಮಿಸಬೇಕೆಂದು ಮಾನ್ಯ ಕೆ.ಎಸ್. ಈಶ್ವರಪ್ಪನವರು ಕೋರಿರುತ್ತಾರೆ. ಆದುದರಿಂದ, ಸ್ಥಳೀಯ ಸಂಸ್ಥೆಗಳಿಂದ ಆರಿಸಿ ಬಂದಂತಹ ಎಲ್ಲಾ ಸದಸ್ಯರು ಅಲ್ಲಿ ಹಾಜರಿರಬೇಕು.

ಶ್ರೀ ಕೆ.ಎಸ್. ಈಶ್ವರಪ್ಪ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ನಾಳೆ ಬೆಳಿಗ್ಗೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮಾನ್ಯ ಮುಖ್ಯಮಂತ್ರಿಗಳ ಮನೆಯಲ್ಲಿ ಭೇಟಿಯಾಗಬೇಕು. ಎರಡನೆಯದಾಗಿ, ಬರುವ ಮಂಗಳವಾರ ದಿನದಂದು ಮಾನ್ಯ ಸದಸ್ಯರಿಗೆ ಔತಣ ಕೂಟವನ್ನು ಏರ್ಪಡಿಸಿರುತ್ತೇನೆಂದು ನಾನು ತಿಳಿಸಿದ್ದೆನು. ಆದರೆ, ಸದರಿ ದಿನದಂದು ಮಾನ್ಯ ಪ್ರಧಾನ ಮಂತ್ರಿಯವರು ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿರುವುದರಿಂದ, ಆ ದಿನದಂದು ಶಿವಮೊಗ್ಗದಲ್ಲ ಒಂದು ಸಭೆ ಏರ್ಪಡಿಸಲಾಗಿರುತ್ತದೆ. ಆದುದರಿಂದ, ಬರುವ ಬುಧವಾರದಂದು ಅಂದರೆ, ದಿನಾಂಕ:16.03.2022ರಂದು ಸಂಜೆ ತಮ್ಮೆಲ್ಲರಿಗಾಗಿ ಔತಣ ಕೂಟ ಏರ್ಪಡಿಸಲಾಗಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಬಗ್ಗೆ

ಸಭಾಪತಿಯವರು:- ಈ ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದಂತಹ ಸಚಿವರುಗಳು. ಮಾನ್ಯ ಸಭಾನಾಯಕರೇ ಇದನ್ನು ನಾನು ತಮಗೆ ಹೇಳುತ್ತಿದ್ದೇನೆ. ಮೊದಲನೆಯದಾಗಿ, ಶ್ರೀ ಉಮೇಶ್ ವಿ. ಕತ್ತಿ. ಪ್ರತಿದಿನ ಇದೇ ರೀತಿ ಆದರೆ ಹೇಗೆ? ಈ ಸದನಕ್ಕೆ ತಾವು ಸ್ವಲ್ಪ ಗೌರವ ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರುಗಳು ಕೆಳಮನೆಗೆ ಹೋಗಿದ್ದು, ಈಗ ಈ ಸದನಕ್ಕೆ ಬರುತ್ತಾರೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಪ್ರತಿ ದಿನ ಇದೇ ರೀತಿಯ ಉತ್ತರ ನೀಡಿದರೆ ಹೇಗೆ? ಅಲ್ಲದೇ, ನಿನ್ನೆಯ ದಿವಸ ಮಾನ್ಯ ಶ್ರೀರಾಮುಲು ಅವರನ್ನು ಈ ಸದನಕ್ಕೆ ಕರೆಯಿಸಿ ಎಂದು ತಿಳಿಸಿದ್ದು, ತಾವು ಈ ದಿನ ಕೂಡ ಅವರನ್ನು ಕರೆಯಿಸಿರುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾನಾಯಕರೇ, ತಾವು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ, ಸದನದಲ್ಲಿ ಮಂತ್ರಿಗಳು ಹಾಜರಿಲ್ಲದೇ ಇರುವಾಗ ತಾವು ಯಾವ ರೀತಿ ಮಾತನಾಡಿದ್ದೀರೆಂಬುದನ್ನು ಹಳೆಯ ವಿಷಯವನ್ನು ನೆನಪು ಮಾಡಿಕೊಳ್ಳಿ. ಆ ಬಗ್ಗೆ ನಾವು ಏನೂ ಹೇಳುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೆಳಮನೆಯಲ್ಲಿರುವ ಕೆಲ ಸಮಸ್ಯೆಗಳ ಬಗ್ಗೆ ಉತ್ತರ ನೀಡಲು ಅಲ್ಲಿಗೆ ಹೋಗಿರುತ್ತಾರೆ. ನಾವು ಕೂಡಲೇ ಅವರನ್ನು ಕರೆಯಿಸುತ್ತೇವೆ. ಹಾಗಾಗಿ, ತಾವು ಸದನದ ಕಲಾಪವನ್ನು ಮುಂದುವರೆಸಬೇಕೆಂದು ತಮ್ಮನ್ನು ಕೋರುತ್ತೇನೆ.

ಸಭಾಪತಿಯವರು:- ಆದರೆ, ಈ ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಇರುತ್ತದೆ. ಅಲ್ಲದೇ, ನಿನ್ನೆಯ ದಿವಸ ಶ್ರೀರಾಮುಲು ಅವರನ್ನು ಸದನಕ್ಕೆ ಕರೆಯಿಸಿ ಎಂದು ತಮಗೆ ತಿಳಿಸಿದ್ದು, ತಾವು ಸಂಜೆಯಾದರೂ ಅವರನ್ನು ಕರೆಯಿಸಿರುವುದಿಲ್ಲ. ಈ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿಚಾರದಲ್ಲ ತಾವು ಕೂಡ ತಪ್ಪು ಮಾಹಿತಿ ನೀಡುತ್ತೀರಿ. ಅದೇ ರೀತಿ, ಡಾ: ಸಿ.ಎಸ್. ಅಶ್ವತ್ಥನಾರಾಯಣ, ಡಾ: ಕೆ. ಸುಧಾಕರ್, ಶ್ರೀ ಬಿ.ಸಿ. ನಾಗೇಶ್ ಮತ್ತು ಶ್ರೀ ಸುನೀಲ್‌ಕುಮಾರ್ ಇವರಲ್ಲ ಯಾವ ಒಬ್ಬ ಸಚಿವರೂ ಸಹ ಈ ಸದನದಲ್ಲ ಹಾಜರಿರುವುದಿಲ್ಲ. ಇದಕ್ಕೆ ಏನು ಮಾಡಬೇಕು? ಈ ಬಗ್ಗೆ ಪ್ರತಿದಿನ ಹೇಳಿ ನನಗೂ ಬಾಯಿ ಮೊಂಡು ಆಗಿರುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸದನದಲ್ಲ ಕನಿಷ್ಠ ಮೂರು ಜನ ಸಚಿವರು ಹಾಜರಿರಬೇಕೆಂದು ಇದೆ. ಅದರಂತೆ, ಪ್ರಸ್ತುತ ಮೂರು ಜನ ಸಚಿವರು ಸದನದಲ್ಲ ಹಾಜರಿರುತ್ತಾರೆ. ಉಳಿದವರೆಲ್ಲರೂ ಸಹ ಈಗ ಬರುತ್ತಾರೆ.

ಸಭಾಪತಿಯವರು:- ಅದನ್ನು ನಾನು ಕೇಳುವುದಿಲ್ಲ. ಸಚಿವರು ಈ ಸದನಕ್ಕೆ ಬರುತ್ತಾರೆ, ಹೋಗುತ್ತಾರೆ ಎಂದು ಹೇಳಿದರೆ ಇದು ಏನು ಬೀಗರ ಮನೆಯೇ? ಈ ಬಗ್ಗೆ ಎಷ್ಟು ಬಾರಿ ತಮಗೆ ಹೇಳಬೇಕು. ಜನ ಕೇಳುವವರಿಗೆ ನಾನು ಏನು ಹೇಳಬೇಕು?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾವು ಮಾನ್ಯ ಸಚಿವರಿಗೆ ವಿನಂತಿ ಮಾಡುತ್ತಿರುತ್ತೇವೆ.

ಸಭಾಪತಿಯವರು:- ಇಲ್ಲದೇ ಹೋದರೆ, ನಾಳೆಯಿಂದ ಈ ಕಡ್ಡಾಯ ಹಾಜರಾತಿ ಎನ್ನುವ ಪಟ್ಟಿಯನ್ನು ತೆಗೆದುಬಿಡಿ. ಈ ಬಗ್ಗೆ ನನ್ನನ್ನು ಕೇಳುವಂತಹ ಜನರಿಗೆ ಏನು ಉತ್ತರ ನೀಡಲಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

- 1) ವಿಷಯ:- ದೇಶದ ವಿವಿಧ ವಿಶ್ವವಿದ್ಯಾಲಯಗಳು ನಕಲ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ

ಶ್ರೀ ಸಲೀಂ ಅಹ್ಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ನಕಲ ತಯಾರಿಸಿ ಹಣದ ಆಮಿಷಕ್ಕಾಗಿ ಮಾರಾಟ ಮಾಡುತ್ತಿರುವ ಜಾಲದ ವಿಷಯವು ಆತಂಕಕಾರಿ ವಿಷಯವಾದ್ದರಿಂದ ಈ ವಿಚಾರವನ್ನು ಸದನದಲ್ಲ ಪ್ರಸ್ತಾಪಿಸಲು ಅನುಮತಿ ಕೋರುತ್ತೇನೆ.

ಕರ್ನಾಟಕ ರಾಜ್ಯದ ಹಾಗೂ ಇತರೆ ರಾಜ್ಯಗಳ ಅಂಕಪಟ್ಟಿಗಳನ್ನು ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿಯೇ ತಯಾರಿಸುತ್ತಿರುವ ಜಾಲವು ಪತ್ತೆಯಾಗಿದೆ. ಯಾವುದೇ ಕಾಲೇಜಿಗೆ ಹೋಗದೇ, ಯಾವುದೇ ಅರ್ಹತೆ ಇಲ್ಲದೇ, ವಿವಿಧ ಕೋರ್ಸ್‌ಗಳ ಅಂಕಪಟ್ಟಿಗಳನ್ನು ನಕಲಗೊಳಿಸಿ, ರೂ.50,000 ದಿಂದ ರೂ.1.00 ಲಕ್ಷಗಳವರೆಗೆ ಹಣವನ್ನು ಪಡೆದು ಮಾರುತ್ತಿರುವ ಸಂಗತಿಯು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಿದಂತಾಗಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್, ಡಾ: ಸಿ.ವಿ. ರಾಮನ್ ವಿಶ್ವವಿದ್ಯಾಲಯ, ರವೀಂದ್ರನಾಥ ಠಾಗೋರ್ ವಿಶ್ವವಿದ್ಯಾಲಯ ಹಾಗೂ ಇನ್ನಿತರೆ ರಾಜ್ಯಗಳ ಪ್ರಮುಖ ವಿಶ್ವವಿದ್ಯಾಲಯಗಳ ನಕಲ ಅಂಕಪಟ್ಟಿಗಳು ಈ ಸ್ಥಳದಲ್ಲಿ ದೊರಕಿರುತ್ತದೆ.

ಕರ್ನಾಟಕ ರಾಜ್ಯವು ಪ್ರಪಂಚದಲ್ಲೇ ಮಾಹಿತಿ ತಂತ್ರಜ್ಞಾನದಲ್ಲಿ ಹೆಸರು ಪಡೆದುಕೊಂಡಿದ್ದರೂ ಸಹ, ಈ ಎಲ್ಲಾ ತಂತ್ರಜ್ಞಾನವನ್ನು ನಮ್ಮ ಸರ್ಕಾರವು ಬೇಜವಾಬ್ದಾರಿಯಿಂದ ಸರಿಯಾಗಿ ಬಳಸಿಕೊಳ್ಳದೇ ಇರುವುದರಿಂದ ಈ ನಕಲ ದಂಧೆಗೆ ಅವಕಾಶ ಕಲ್ಪಿಸಿದಂತಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದ್ದರಿಂದ, ಸರ್ಕಾರವು ತಕ್ಷಣವೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ನಕಲ ದಂಧೆಗೆ ಕಡಿವಾಣ ಹಾಕುವ ಸಂಬಂಧ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಸಅಲಂ ಅಹಮದ್‌ರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ನಂತರ ಉತ್ತರವನ್ನು ಒದಗಿಸಲಾಗುವುದು.

(ಮುಂದು)

(196) 09.03.2022 12.40 ವೈಎಲ್-ಆರ್‌ಎನ್ (ಸಭಾಪತಿಯವರ ಉಪಸ್ಥಿತಿ)

ಅ) ವಿಷಯ:- ಖಾಸಗಿ ಐ.ಟಿ.ಐ ಕಾಲೇಜುಗಳ ಸಂಘ ಒಕ್ಕೂಟವು ತಮ್ಮ ಬೇಡಿಕೆಗಾಗಿ

ಪಾದಯಾತ್ರೆ ಕೈಗೊಂಡಿರುವ ಬಗ್ಗೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲ ಖಾಸಗಿ ಐ.ಟಿ.ಐ. ಕಾಲೇಜುಗಳ ಸಂಘಗಳ ಒಕ್ಕೂಟವು ಕಳೆದ ಮಾರ್ಚ್ 1 ರಿಂದ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಬೆಂಗಳೂರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾದ ಯಾತ್ರೆಯನ್ನು ಹಮ್ಮಿಕೊಂಡಿರುತ್ತದೆ. ರಾಜ್ಯದಲ್ಲ ಖಾಸಗಿ ಐ.ಟಿ.ಐ. ಸಂಸ್ಥೆಗಳು ಹಲವು ವರ್ಷಗಳಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಸರ್ಕಾರ ರೂಪಿಸುತ್ತಿರುವ ನಿಯಮಗಳು ಒತ್ತಾಯ ಪೂರ್ವಕವಾಗಿ ಖಾಸಗಿ ಐ.ಟಿ.ಐ. ಗಳು ಸಂಸ್ಥೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸುಮಾರು 10-15 ವರ್ಷಗಳಿಂದ ಈ ಸಂಸ್ಥೆಗಳಿಗೆ ಸರ್ಕಾರದ ಅನುದಾನ ದೊರೆಯದೆ ಇಲ್ಲನ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2010 ರಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ವಿದ್ಯಾರ್ಥಿ ಕೇಂದ್ರೀಕೃತ ಅನುದಾನವನ್ನು ರದ್ದುಪಡಿಸಿ 1997ರ ಅನುದಾನ ಸಂಹಿತೆಯಂತೆ ಸಿಬ್ಬಂದಿಗೆ ವೇತನ ನೀಡಬೇಕೆಂದು ಒತ್ತಾಯಿಸುತ್ತಿವೆ. ಆದ್ದರಿಂದ ಸರ್ಕಾರವು ಐ.ಐ.ಐ. ಸಂಸ್ಥೆಗಳಿಗೆ ನೀಡುತ್ತಿರುವ ವಿದ್ಯಾರ್ಥಿ ಕೇಂದ್ರೀಕೃತ ಅನುದಾನವನ್ನು ರದ್ದುಪಡಿಸಿ, 1997ರ ಪೂರ್ವದಲ್ಲಿ ಇದ್ದ ಅನುದಾನ ಸಂಹಿತೆಯಂತೆ ಸಿಬ್ಬಂದಿಗೆ ವೇತನ ಅನುದಾನವನ್ನು ನೀಡಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ಕಾರ್ಯನಿರ್ವಹಿಸುತ್ತಿರುವ ಕೋ-ಆಪರೇಟಿವ್ ಸೊಸೈಟಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಗ್ರಾಹಕರಿಗೆ ತೊಂದರೆಯಾಗಿರುವ ಬಗ್ಗೆ.

ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಸಾವಿರಾರು ಕೋ-ಆಪರೇಟಿವ್ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, ಕೆಲವು ಸೊಸೈಟಿಗಳು ಆರಂಭದಲ್ಲೇ ಅಧಿಕ ಬಡ್ಡಿ ಆಸೆ ತೋರಿಸಿ ಗ್ರಾಹಕರಿಂದ ನೂರಾರು ಕೋಟಿ ಹಣ ಠೇವಣಿ ಮಾಡಿಸಿಕೊಳ್ಳುತ್ತವೆ. ನಂತರ ಹಣವನ್ನು ಬೇಕಾಬಿಟ್ಟಿಯಾಗಿ ತಮಗೆ ಬೇಕಾದವರಿಗೆ ಸಾಲ ಕೊಟ್ಟು, ವಸೂಲಿ ಮಾಡದೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರಾಸರಿ 500-700 ಸೊಸೈಟಿಗಳು ನಷ್ಟದತ್ತ ಸಾಗುತ್ತಿವೆ. ಅದರಲ್ಲಿ ವರ್ಷಕ್ಕೆ ಸರಾಸರಿ 200-300 ಸೊಸೈಟಿಗಳು ದಿವಾಳಿಯಾಗುತ್ತಿರುವುದರಿಂದ ಸಾರ್ವಜನಿಕರ ಠೇವಣಿ ಹಣಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಈ ಬಗ್ಗೆ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿಯೂ ಆಗಿಂದಾಗ್ಗೆ ಬೆಳಕು ಚೆಲ್ಲುತ್ತಿವೆ.

ಈಗಾಗಲೇ ದಿವಾಳಿಯಾಗಿರುವ ಸೊಸೈಟಿಗಳಲ್ಲಿ ಹಣವಿಟ್ಟಿರುವ ಲಕ್ಷಾಂತರ ಗ್ರಾಹಕರು ನ್ಯಾಯಕ್ಕಾಗಿ ಹೋರಾಟಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ದಶಕಗಳಿಂದ ನೆಲೆಯೂರಿರುವ ಕೆಲವು ಸೊಸೈಟಿಗಳು ಸಹ ವಿವಿಧ ಆಮಿಷಗಳಿಗೆ ಒಳಗಾಗಿ ಯಾವುದೇ ಸಮರ್ಪಕ ಭದ್ರತೆಗಳನ್ನು ಪಡೆಯದೆ ಗ್ರಾಹಕರ ನೂರಾರು ಕೋಟಿ ಹಣವನ್ನು ಸಾಲದ ರೂಪದಲ್ಲಿ ಪ್ರಭಾವಿಗಳಿಗೆ, ಉದ್ಯಮಿಗಳಿಗೆ ನೀಡಿ ಸಾಲ ವಸೂಲಿ ಮಾಡಲಾಗದೆ ಸಾರ್ವಜನಿಕರ ನಂಬಿಕೆ ಕಳೆದುಕೊಂಡಿವೆ. ಇಂತಹ ಕೋ-ಆಪರೇಟಿವ್ ಸೊಸೈಟಿಗಳಿಂದ ಮೋಸ ಹೋಗಿರುವ ಲಕ್ಷಾಂತರ ಗ್ರಾಹಕರಿಗೆ ನ್ಯಾಯ ಒದಗಿಸುವ ಕುರಿತು ಮತ್ತು ಕೋ-ಆಪರೇಟಿವ್ ಸೊಸೈಟಿಗಳ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಮ್ಮ ಮೂಲಕ ಸರ್ಕಾರವನ್ನು ಕೋರುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಸಹಕಾರ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಎಂ.ಕೆ.ಪ್ರಾಣೇಶ್.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಎಂ.ಕೆ.ಪ್ರಾಣೇಶ್‌ರವರು ಸದನಕ್ಕೆ ಗೈರು ಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ರಾಷ್ಟ್ರೀಯ ನೀಟ್ ಪರೀಕ್ಷೆ ಕುರಿತು.

ಶ್ರೀ ಯು.ಜಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆ ನಡೆಯುವುದು ಅನಿವಾರ್ಯವಾದರೂ ಸಹ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಅಲ್ಲದೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸಬೇಕೆಂಬ ಕೂಗು ಕೇಳಬರುತ್ತಿದೆ. ದೇಶದಲ್ಲಿ ಒಟ್ಟಾರೆಯಾಗಿ 38120 ಮೆಡಿಕಲ್ ಮತ್ತು 27498 ದಂತ ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂಬುವುದು ಜನಜನಿತವಾಗಿದೆ.

ಜನರ ಆರೋಗ್ಯ ರಕ್ಷಣೆಯನ್ನು ಮಾಡಲು 10000 ಜನರಿಗೆ ವೈದ್ಯರು, ನರ್ಸ್ ಸೇರಿದಂತೆ 44 ಜನ ಇದ್ದು ಹೆಚ್ಚಾಗಬೇಕಾಗಿರುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 500 ಹಾಸಿಗೆಗಳ ಒಂದು ವೈದ್ಯಕೀಯ ಕಾಲೇಜಿಗೆ ಹೊಂದಿಕೊಂಡಂತೆ ವೈದ್ಯಕೀಯ ಆಸ್ಪತ್ರೆಯನ್ನು ಸೇರ್ಪಡೆ ಮಾಡಬೇಕೆನ್ನುವ ಕೂಗು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿರುತ್ತದೆ.

ಒಬ್ಬ ವೈದ್ಯಕೀಯ ವಿದ್ಯಾರ್ಥಿ ಪ್ರತಿದಿನ 150 ಜನ ಹೊರ ರೋಗಿಗಳು ಮತ್ತು 25 ಒಳರೋಗಿಗಳನ್ನು ನೋಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದರೆ ಒಬ್ಬ ಉತ್ತಮ ವೈದ್ಯರಾಗಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ, ಹೆಚ್ಚು ಆಸ್ಪತ್ರೆ ಮತ್ತು ಕಾಲೇಜುಗಳನ್ನು ತೆರೆಯುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿನ ಸೌಲಭ್ಯಗಳನ್ನು ಹಿಮ್ಮಡಿಗೊಳಿಸಬೇಕಾಗಿರುತ್ತದೆ.

ಪ್ರಸ್ತುತ ನೀಟ್ ಪರೀಕ್ಷೆ ಮೂಲಕ ಕೇಂದ್ರ ಸರ್ಕಾರವು ಸೀಟುಗಳನ್ನು ಹಂಚಿಕೆ ಮಾಡಿದಲ್ಲಿ ಸ್ಥಳೀಯರಿಗೆ ಅನ್ಯಾಯವಾಗಲಿವೆ, ಈ ನಿಟ್ಟಿನಲ್ಲಿ ಸರ್ಕಾರಗಳು ಸ್ಥಳೀಯರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ಅನ್ಯಾಯವನ್ನು ಸರಿಪಡಿಸಬೇಕೆನ್ನುವ ಅಭಿಪ್ರಾಯ ಕೇಳ ಬಂದಿರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದುವರೆದು, ವೈದ್ಯಕೀಯ ರಂಗದಲ್ಲಿನ ವಿದ್ಯಾರ್ಥಿಗಳ ಬೋಧನಾ ಕ್ರಮ ಮತ್ತು ಪಠ್ಯ ಕ್ರಮಗಳು ಸಹ ಬೇರೆ ಬೇರೆಯಾಗಿದ್ದು, ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ನೀಡು ಸಿಗದಿದ್ದ ಪಕ್ಷದಲ್ಲಿ ವಿದ್ಯಾರ್ಥಿಗಳಲ್ಲಿ ಒತ್ತಡವನ್ನುಂಟು ಮಾಡಲಿದೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಖಾಸಗಿ ವೈದ್ಯಕೀಯ ಕಾಲೇಜುಗಳ ಮೊರೆ ಹೋಗಿ ಅಪಾರ ಪ್ರಮಾಣದ ಶುಲ್ಕ ಭರಿಸಿ, ತಜ್ಞ ವೈದ್ಯರಾದಾಗ ಹಣ ಸಂಪಾದಿಸುವ ಯಂತ್ರಗಳಂತೆ ಕಾರ್ಯನಿರ್ವಹಿಸುವುದಕ್ಕೆ ಅವಕಾಶವಾಗದಂತೆ ವೈದ್ಯಕೀಯ ರಂಗದ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ:- ಕಲಬುರ್ಗಿ ಜಿಲ್ಲೆ ಆಲಂದ ಪಟ್ಟಣದಲ್ಲ ದಿ:01-03-2022 ರಂದು ಸೆಕ್ಷನ್

144 ನ್ನು ಉಲ್ಲಂಘಿಸಿದ ಬಗ್ಗೆ.

ಶ್ರೀ ಸಿ.ಎಂ.ಇಬ್ರಾಹಿಂ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ

ಸಭಾಪತಿಯವರೇ, ದಿನಾಂಕ: 01 ಮಾರ್ಚ್ 2022 ರಂದು ಕಲಬುರ್ಗಿ ಜಿಲ್ಲೆ, ಆಳಂದ ಪಟ್ಟಣದಲ್ಲ ಹೊರಗಿನಿಂದ ಬಂದ ಜನರು ಸೆಕ್ಷನ್ 144 ಅನ್ನು (ನಿಷೇಧಾಜ್ಞೆಯನ್ನು) ಉಲ್ಲಂಘಿಸಿ ಮೆರವಣಿಗೆ ಮಾಡಿರುವುದರಿಂದ ಆಳಂದದಲ್ಲ ಇಡೀ ದಿನ ಉದ್ದಿಗ್ನ ವಾತಾವರಣ ಉಂಟಾಗಿರುತ್ತದೆ. ಇಲ್ಲ ನ್ಯಾಯಾಲಯವು ಯಾಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿದ್ದರೂ ಸಹ ಕೇಂದ್ರ ಸಚಿವರೊಬ್ಬರು, ಸ್ಥಳೀಯ ಬಿಜೆಪಿ ಶಾಸಕರು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ದರ್ಗಾ ಒಳಗೆ ನುಗ್ಗಲು ಮುಂದಾಗಿ ಉದ್ದಿಗ್ನ ಪರಿಸ್ಥಿತಿ ಉಂಟು ಮಾಡಿರುತ್ತಾರೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಮತ್ತು ಪ್ರಚೋದನೆಗೆ ಕಾರಣರಾದ ಕೇಂದ್ರ ಸಚಿವರು ಹಾಗೂ ಸ್ಥಳೀಯ ಬಿಜೆಪಿ ಶಾಸಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದ ಪೊಲೀಸರು ಏಕಾಏಕಿ ಮತ್ತು ಏಕಪಕ್ಷೀಯವಾಗಿ ಸ್ಥಳೀಯ ಮುಸ್ಲಿಂ ಬಾಂಧವರ ಮನೆಗಳಿಗೆ ನುಗ್ಗಿ 167 ಮಂದಿಯನ್ನು ಬಂಧಿಸಿರುತ್ತಾರೆ. ಅದರಲ್ಲ 14 ಹಾಗೂ 16 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಇರುತ್ತಾರೆ. ಈ ಸಂದರ್ಭದಲ್ಲ ಇಬ್ಬರು ಮುಸ್ಲಿಂ ಬಾಂಧವರು ಪ್ರಾಣ ಬಿಟ್ಟಿರುತ್ತಾರೆ. ಈ ರೀತಿ ಪೊಲೀಸರ ದೌರ್ಜನ್ಯಕ್ಕೆ ಅಧಿಕಾರ ಕೊಟ್ಟವರು ಯಾರು?

ಆದ್ದರಿಂದ ಸದರಿ ಗಲಭೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯಗಳನ್ನು ಕಠಿಣವಾಗಿ ಖಂಡಿಸಿ, ದೌರ್ಜನ್ಯದಲ್ಲ ಸಾವನಪ್ಪಿದವರಿಗೆ ಕೂಡಲೇ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಹಾಗೂ ಮಾನವೀಯತೆ ಮರೆತು ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ಕೇಂದ್ರ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರ ಪ್ರಚೋದನೆ ಮೂಲಕ ಉದ್ದಿಗ್ನ ಪರಿಸ್ಥಿತಿಗೆ ಕಾರಣವಾಗಿ ಇಬ್ಬರು ಅಮಾಯಕರ ಬಲಗೆ ಕಾರಣವಾಗಿರುವುದರಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ಪ್ರಕರಣವು ಪೊಲೀಸ್ ಇಲಾಖೆಯಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯವಾಗಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಆದೇಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಗೃಹ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ) ವಿಷಯ:- ಮುಧೋಳ ತಾಲ್ಲೂಕಿನ ಲೋಕಾಪುರದ ಹೆದ್ದಾರಿಯಲ್ಲಿ ಪ್ರತಿಮೆ ಸ್ಥಾಪನೆ
ಕುರಿತು.

ಶ್ರೀ ಆರ್.ಬಿ.ತಿಮ್ಮಾಪುರ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನ ಲೋಕಾಲಪುರದಲ್ಲ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಜ್ಯೋತಿಬಾ ಪುಲೆ ಮೂರ್ತಿ ತೆರವುಗೊಳಿಸಿದ ಪ್ರಕರಣ ಘಟಿಸಿರುತ್ತದೆ. ತತ್ಸಂಬಂಧ ಇದರ ವಿರುದ್ಧ ಲೋಕಾಪುರ ಚಲೋ ಪ್ರತಿಭಟನಾ ಮೆರವಣಿಗೆ ಸಹ ನಡೆದಿರುತ್ತದೆ.

ದಿನಾಂಕ: 20 ಜನವರಿ 2022 ರಂದು ರಾಜ್ಯ ಹೆದ್ದಾರಿ ಲೋಕಾಪುರ ಸಮೀಪದ ವೆಂಕಟಾಪುರ ಗ್ರಾಮದಲ್ಲ ಸರ್ಕಾರದ 24 ಗುಂಟೆ ಜಾಗದಲ್ಲ ಸ್ವಾತಂತ್ರ್ಯ ಹೋರಾಟಗಾರರು ರಾಷ್ಟ್ರ ನಾಯಕರಾದ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮರ ಮೂರ್ತಿ ಜ್ಯೋತಿಬಾ ಪುಲೆ ಅವರ ಭಾವಚಿತ್ರದ ಬ್ಯಾನರ್ ರಾತ್ನೋರಾತ್ರಿ ಆಡಳಿತದಿಂದ ತೆರವುಗೊಳಿಸಿರುವುದು ವರದಿಯಾಗಿರುತ್ತದೆ.

ಈ ಕುರಿತು ವಿವಿಧ ಸಂಘಟನೆ ಮುಖಂಡರು, ಅಭಿಮಾನಿಗಳು ಬಾಗಲಕೋಟೆ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜನವರಿಯಲ್ಲಿ ಮನವಿ ನೀಡಿದ್ದರು. ಜಿಲ್ಲಾಧಿಕಾರಿಗಳು ಸಹ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಆಗಿರುವುದಿಲ್ಲ. ಲೋಕಾಪುರಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಿಗೂ ಮನವಿ ಸಲ್ಲಿಸಿದ ಸಂದರ್ಭದಲ್ಲ ಸಚಿವ ಸಂಪುಟದಲ್ಲ ಚರ್ಚಿಸಿ ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ, ಆ ಪ್ರಕ್ರಿಯೆಯೂ ಆಗಿರುವುದಿಲ್ಲ.

ದಯಮಾಡಿ ಈ ವಿಚಾರದಲ್ಲ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಪ್ರತಿಮೆಗಳನ್ನು ಪುನರ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಖು) ವಿಷಯ:- 2006 ನಂತರ ಅನುದಾನಕ್ಕೆ ಒಳಪಟ್ಟ ಕಾಲೇಜು ಉಪನ್ಯಾಸಕರಿಗೆ ಹಳೆ ಪಿಂಚಣಿ

ಯೋಜನೆ ಜಾರಿ ಮಾಡುವ ಕುರಿತು.

ಶ್ರೀ ನಿರಾಣಿ ಹಣಮಂತ ರುದ್ರಪ್ಪ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕಾಲೇಜು ಶಿಕ್ಷಣ ಇಲಾಖೆಯ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸನ್ 1993-94, 1994-95 ರಲ್ಲಿ ಸೇವೆ ಸಲ್ಲಿಸಿದ 600 ಅರೆಕಾಲಿಕ ಉಪನ್ಯಾಸಕರ ಸೇವೆಯನ್ನು ದಿನಾಂಕ: 01.04.2004ರ ಮೊದಲು ಖಾಯಂ ಮಾಡಲಾಯಿತು. ಕಾರ್ಯಭಾರ ಮಂಜೂರಾದ ಹುದ್ದೆಗಳ ಕೊರತೆ, ಆಡಳಿತ ಮಂಡಳಿಗಳಿಂದ ನಿರಾಕ್ಷೇಪಣಾ ಪತ್ರವನ್ನು ನೀಡುವಲ್ಲಿ ವಿಳಂಬ ಮುಂತಾದ ಕಾರಣಗಳಿಂದ 150 ಉಪನ್ಯಾಸಕರಿಗೆ ಸೇವಾ ಸಕ್ರಮಾತಿ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆಯು ದಿನಾಂಕ: 01.04.2004ರ ನಂತರ ನೀಡಲಾಯಿತು. ಈ ಉಪನ್ಯಾಸಕರಿಗೆ 2004ರ ಅಧಿಸೂಚನೆಯಂತೆ ಸೇವಾ ಸಕ್ರಮಾತಿ ಹೊಂದಿದವರೆಂಬ ಕಾರಣಕ್ಕಾಗಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ನೂತನ ಪಿಂಚಣಿ ಯೋಜನೆಗೆ ಒಳಪಡಿಸುವುದರಿಂದ ಯಾವುದೇ ಪಿಂಚಣಿ ಇಲ್ಲದೇ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಈಗಾಗಲೇ ಇಬ್ಬರು ಉಪನ್ಯಾಸಕರು ನಿಧನರಾಗಿದ್ದಾರೆ.

ದಿನಾಂಕ: 01.01.2004ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ ಆಡಳಿತಾತ್ಮಕ ಅಡೆತಡೆಗಳಿಂದಾಗಿ ನೇಮಕಾತಿ ಆದೇಶವನ್ನು ದಿನಾಂಕ: 01.01.2004ರ ನಂತರ (ಕೇಂದ್ರ ಸರ್ಕಾರವು ಎನ್‌ಪಿಎಸ್ ಜಾರಿಗೊಳಿಸಿದ ದಿನಾಂಕ) ನೀಡಿದ್ದಲ್ಲಿ ಅಂತಹ ನೌಕರರಿಗೆ ಹಳೆ ಪಿಂಚಣಿ ಯೋಜನೆಯ ಅವಕಾಶವನ್ನು ಕೇಂದ್ರ ಸರ್ಕಾರ ನೀಡಲಿದೆ. ಕರ್ನಾಟಕ ರಾಜ್ಯವು ದಿನಾಂಕ: 01.04.2006ರ ಪೂರ್ವದಲ್ಲಿ ಆಯ್ಕೆ/ನೇಮಕಾತಿಗಳು ನಡೆದು ದಿನಾಂಕ: 01.04.2006ರ ನಂತರ ಸೇವೆಗೆ ವರದಿ ಮಾಡಿಕೊಂಡವರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಅನ್ವಯಿಸಿ ದಿನಾಂಕ: 17.02.2021 ರಂದು ಆದೇಶಿಸಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದ್ದರಿಂದ 2004ರ ಅಧಿಸೂಚನೆಯಂತೆ ದಿನಾಂಕ: 01.04.2006ರ ನಂತರ ಸೇವಾ ಸಕ್ರಮಾತಿಯಾದ 150 ಉಪನ್ಯಾಸಕರಿಗೆ (ಇದರಲ್ಲಿ 44 ಮಹಿಳೆಯರು) ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ತಮ್ಮ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

(...ಮುಂದು)

(197) 9-3-2022/12-50/ಎಸ್.ಕೆ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಡಾ: ಸಿ.ಎನ್.ಅಶ್ವತ್ಥ ನಾರಾಯಣ (ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕೌಶಲಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಹಳೆ ಪಿಂಚಣಿ ಯೋಜನೆಯಲ್ಲಿ ಆಯ್ಕೆಯಾಗಿರುವ ವ್ಯಕ್ತಿಗಳಿಗೆ ಮಾತ್ರ ಈ ಹಳೆ ಪಿಂಚಣಿ ಕೊಡುವಂತಾದ್ದಾಗುತ್ತಿದೆ. ಇದರಲ್ಲಿ ಯಾರೂ ಸಕ್ರಮಾತಿಯಾಗಿ regularization ಆಗಿರುವವರೆಗೆ ಇದು ಅನ್ವಯವಾಗುವುದಿಲ್ಲ ಎಂದು ನಾನು ಬಹಳ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುವಂತಹದ್ದಾಗಿದೆ. ಹಾಗಾಗಿ ಇವರಿಗೆ ಅನ್ವಯವಾಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿ) ವಿಷಯ:- ತೋಟಗಾರಿಕಾ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳಿಗೆ

ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ.

ಶ್ರೀ ಮುನಿರಾಜು ಗೌಡ ಪಿ.ಎಂ.(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ನಿನ್ನೆ ಮಹಿಳಾ ದಿನಾಚರಣೆ ವಿಶ್ವದಾದ್ಯಂತ ಆಚರಿಸಲಾಗಿದೆ ಈ ಮಹಿಳಾ ಸಪ್ತಾಹದ ಸಮಯದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯದ ಕುರಿತು ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಸರ್ಕಾರದ ಅಧೀನದಲ್ಲೇ ಇರುವ ತೋಟಗಾರಿಕಾ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಅನಗತ್ಯ ಕಿರುಕುಳಗಳು ಆಗುತ್ತಿದ್ದು, ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಅಗತ್ಯ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ತೋಟಗಾರಿಕಾ ಇಲಾಖೆಯ ಲಾಲ್‌ಬಾಗ್ ಕಛೇರಿಯಲ್ಲಿ 40ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ವಿಭಾಗದ ಅಪರ ನಿರ್ದೇಶಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಕಾರಣದಿಂದಾಗಿ ಹಲವಾರು ಸಿಬ್ಬಂದಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗಿರುವುದಾಗಿದೆ. ಈ ಅಧಿಕಾರಿಯು ಮಹಿಳಾ ಸಿಬ್ಬಂದಿಗಳನ್ನು ಅನಗತ್ಯವಾಗಿ ನಿಂದಿಸುವುದಲ್ಲದೇ ಕಡತಗಳ ಬಗ್ಗೆ ಚರ್ಚಿಸುವ ನೆಪದಲ್ಲ ಕೊರಡಿಗೆ ಕರೆಸಿಕೊಂಡು ಮಹಿಳಾ ಉದ್ಯೋಗಿಗಳ ಮೈಮುಟ್ಟುವುದು ಇತ್ಯಾದಿ ಅನಪೇಕ್ಷಿತ, ಅನಗತ್ಯ ಕೆಲಸಗಳಿಂದ ಮಹಿಳಾ ಉದ್ಯೋಗಿಗಳ ಘನತೆ ಮತ್ತು ಗೌರವಕ್ಕೆ ಕುಂದುಂಟು ಮಾಡುತ್ತಿರುವುದಲ್ಲದೇ ಸರ್ಕಾರವು ಮಹಿಳೆಯರ ಮೇಲೆ ಕೆಲಸದ ಸ್ಥಳಗಳಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಆಗದಂತೆ ಮಹಿಳೆಯರ ರಕ್ಷಣೆಗಾಗಿ ಹೊರಡಿಸಿದ ಸುತ್ತೋಲೆಯ ವಿರುದ್ಧವಾಗಿ ವರ್ತಿಸುತ್ತಿರುವುದಾಗಿದೆ. ಈ ಕುರಿತು ಹಲವಾರು ಬಾರಿ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಕುರಿತು ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ ಎಂಬುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಐ.ಎ.ಎಸ್. ಹುದ್ದೆಗೆ ಮುಂಬಡ್ತಿಯಾಗಿರುವ ಈ ಅಪರ ನಿರ್ದೇಶಕರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿರುದ್ಧ ಕೆಲಸದ ಸ್ಥಳದಲ್ಲ ಮಹಿಳೆಯರ ವಿರುದ್ಧ ದೌರ್ಜನ್ಯ ಕಾಯ್ದೆಯ ಅನ್ವಯ ಅಗತ್ಯ ಕ್ರಮ ಕೈಗೊಳ್ಳುವಂತಹ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರಿಂದ ಉತ್ತರ ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಚಿವರಿಂದ ಹೇಳಿಕೆ

(ಅ) ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ):-- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಹಣಮಂತ ರುದ್ರಪ್ಪ ನಿರಾಣಿಯವರು ದಿನಾಂಕ 07.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ.)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಆ) ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):-- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿಯವರು ದಿನಾಂಕ 07.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ.)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಇ) ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ):-- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶಶೀಲ್ ಜಿ. ನಮೋಶಿಯವರು ದಿನಾಂಕ 07.03.2022 ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ.)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಈ) ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಮುಖ್ಯಮಂತ್ರಿಯವರ ಪರವಾಗಿ):--
ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಸಿ.ಎಂ. ಇಬ್ರಾಹಿಂರವರು ದಿನಾಂಕ 08.03.2022
ರಂದು ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ.)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೮. ಚುನಾವಣೆ ಪ್ರಸ್ತಾವ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991ರ ಪ್ರಕರಣ 19(ಎನ್)ರ ರೀತ್ಯಾ ಕನ್ನಡ ವಿಶ್ವವಿದ್ಯಾಲಯ (ಹಂಪಿ) ಗೌರ್ನಿಂಗ್ ಕೌನ್ಸಿಲ್‌ಗೆ ವಿಧಾನ ಪರಿಷತ್ತಿನ ಒಬ್ಬರು ಸದಸ್ಯರನ್ನು ಚುನಾಯಿಸಬೇಕೆಂದು ತಮಗೆ ಈ ಮೂಲಕ ಸೂಚಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೬. ಸದನ ಸಮಿತಿಗಳ ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ ಪ್ರಸ್ತಾವನೆಗಳು

ಅ) ವಿಷಯ:- “ರಾಜ್ಯದಲ್ಲರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ.

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶವನ್ನು ವಿಸ್ತರಿಸಲು ಪ್ರಸ್ತಾವವನ್ನು ಮಂಡಿಸುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ರಾಜ್ಯದಲ್ಲರುವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕ್ಲಬ್‌ಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶವನ್ನು ವಿಸ್ತರಿಸಲು ಪ್ರಸ್ತಾವವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಹಾಗೂ ಸಮಿತಿಯ ಕಾಲಾವಕಾಶವನ್ನು ವಿಸ್ತರಿಸಲು ಸದನದ ಅನುಮೋದನೆ ದೊರೆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ವಿಷಯ:- ರಾಜ್ಯದಲ್ಲ 2020-21ನೇ ಸಾಲನಲ್ಲ ಹೊಸದಾಗಿ ನರ್ಸಿಂಗ್ ಮತ್ತು ಅಲ್ಟೆಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಮೂಲ ಸೌಕರ್ಯಗಳಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 12 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ.

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲ 2020-21ನೇ ಸಾಲನಲ್ಲ ಹೊಸದಾಗಿ ನರ್ಸಿಂಗ್ ಮತ್ತು ಅಲ್ಟೆಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಮೂಲ ಸೌಕರ್ಯಗಳಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 12 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವವನ್ನು ಮಂಡಿಸುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ರಾಜ್ಯದಲ್ಲ 2020-21ನೇ ಸಾಲನಲ್ಲ ಹೊಸದಾಗಿ ನರ್ಸಿಂಗ್ ಮತ್ತು ಅಲ್ಟೆಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಮೂಲ ಸೌಕರ್ಯಗಳಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 12 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಹಾಗೂ ಸಮಿತಿಯ ಕಾಲಾವಕಾಶವನ್ನು ವಿಸ್ತರಿಸಲು ಸದನದ ಅನುಮೋದನೆ ದೊರೆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 6 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಬಗ್ಗೆ

ಡಾ. ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 6 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವವನ್ನು ಮಂಡಿಸುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನೂ 6 ತಿಂಗಳು ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಹಾಗೂ ಸಮಿತಿಯ ಕಾಲಾವಕಾಶವನ್ನು ವಿಸ್ತರಿಸಲು ಸದನದ ಅನುಮೋದನೆ ದೊರೆಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಮಾತನಾಡುತ್ತೀರಾ.

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ತಾವು ಈಗ ತೆಗೆದುಕೊಳ್ಳುತ್ತೀರಾ ಅಥವಾ ಭೋಜನ ವಿರಾಮದ ನಂತರ ತೆಗೆದುಕೊಳ್ಳುತ್ತೀರಾ.

ಸಭಾಪತಿಯವರು:- ಈಗ ಎರಡು ಗಂಟೆಯವರೆಗೂ ತೆಗೆದುಕೊಳ್ಳೋಣ.

ಶ್ರೀ ಅರವಿಂದ ಕುಮಾರ ಅರಳ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಈ ವಿಶೇಷ ಸದನ ಸಮಿತಿ ಒಂದು ವರ್ಷಗಟ್ಟಲೇ ಆದರೆ ಪರಿಸ್ಥಿತಿ ಏನಾಗಬೇಕು.

ಸಭಾಪತಿಯವರು:- ಈ ವಿಶೇಷ ಸದನ ಸಮಿತಿಯು ವರದಿ ನೀಡುವುದು ತಡವಾದರೆ ನಾನೇನು ಮಾಡುವುದಕ್ಕಾಗುತ್ತದೆ.

ಶ್ರೀ ಅರವಿಂದ ಕುಮಾರ ಅರಳ:- ಮಾನ್ಯ ಸಭಾಪತಿಯವರೇ, ನಾನು ಇದಕ್ಕೆ objection ಮಾಡುತ್ತಿರುವಾಗ, ತಾವು ಕೇಳಿಲ್ಲ. ಹಾಗೆಯೇ ಅದನ್ನು ಓದಿಬಿಡಿ.

ಸಭಾಪತಿಯವರು:- ಇದು ಸರಿಯಾದ ಸಂಪ್ರದಾಯ ಇದೆ. ತಾವು ಮಾಡಿ.

ಶ್ರೀ ಅರವಿಂದ ಕುಮಾರ ಅರಳ:- ಮಾನ್ಯ ಸಭಾಪತಿಯವರೇ, ವಿಶೇಷ ಸದನ ಸಮಿತಿಗೆ ಈಗಾಗಲೇ ಆರು ತಿಂಗಳು ಕೊಟ್ಟಿದ್ದರೂ ಕೂಡ ಇನ್ನು ಒಂದು ವರ್ಷ ಕಾಲಾವಕಾಶ ಕೊಟ್ಟರೆ ಪರಿಸ್ಥಿತಿ ಏನಾಗಬೇಕು?

ಸಭಾಪತಿಯವರು:- ಸಮಿತಿಯ ಅಧ್ಯಕ್ಷರು ವಿಶೇಷ ಸದನ ಸಮಿತಿಗೆ ಕಾಲಾವಕಾಶವನ್ನು ಕೇಳಿದ್ದಾರೆ. ಮಾನ್ಯ ವಿರೋಧ ಪಕ್ಷದ ನಾಯಕರೇ ತಾವು ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೭. ವಿತ್ತೀಯ ಕಾರ್ಯಕಲಾಪ

೨೦೨೨-೨೩ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆ

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ೨೦೨೨-೨೩ ರ ಆಯವ್ಯಯವನ್ನು ಮಂಡನೆ ಮಾಡಿದ್ದಾರೆ. ಅದರ ಬಗ್ಗೆ ಮಾತನಾಡುವುದಕ್ಕೆ ಮೊದಲು ಒಂದೆರಡು ವಿಚಾರಗಳನ್ನು ತಮಗೆ ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಸದನದ ಹಿರಿಯ ಸದಸ್ಯರಾಗಿದ್ದು, ತಾವು ಸದನದ ಕೆಲವು ವ್ಯವಸ್ಥೆಗಳ ಸುಧಾರಣೆಗಳನ್ನು ಮಾಡಿದ್ದೀರಿ. ಅದಕ್ಕಾಗಿ ತಮಗೆ ಅಭಿನಂದನೆಗಳನ್ನರ್ಪಿಸುತ್ತೇನೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಏನೊಂದು ಸುಧಾರಣೆಗಳಾಗಿವೆ. ಅದೇ ಸುಧಾರಣೆಯನ್ನು ಇಲ್ಲಿ ಕೂಡ ತರುವ ಪ್ರಯತ್ನ ನಡೆಯುತ್ತಿದೆ ಎಂದು ನನಗೆ ಅನಿಸುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದವರು ಮಾತನಾಡುವಾಗ, ಸಿಸಿ ಟಿ.ವಿ. ಮತ್ತು ಕೆಲವು ಚಾನೆಲ್‌ಗಳಲ್ಲಿ ವಿರೋಧ ಪಕ್ಷದವರನ್ನು ತೋರಿಸುವುದಿಲ್ಲ. ಅಲ್ಲಿ ಪೀಠಾಧ್ಯಕ್ಷರ ಮತ್ತು ಆಳುವಂತಹ ಪಕ್ಷದವರನ್ನು ತೋರಿಸುತ್ತಾರೆ. ಸಿಸಿ ಟಿ.ವಿ. ಮತ್ತು ಕೆಲವು ಚಾನೆಲ್‌ಗಳಲ್ಲಿ ತಮ್ಮನ್ನು ತೋರಿಸುವುದಿಲ್ಲ. ನಮ್ಮ ಬೆನ್ನನ್ನೇ ತೋರಿಸುತ್ತೀರಾ. ಇಲ್ಲಿ ಆಳುವ ಪಕ್ಷದವರನ್ನು ಮಾತ್ರ ತೋರಿಸುತ್ತಿರುತ್ತಾರೆ. ನಮ್ಮ ಜೀವನದಲ್ಲಿ ಬೆನ್ನು ತೋರಿಸಿರುವ ಅಭ್ಯಾಸವೇ ಇಲ್ಲ. ಆದ್ದರಿಂದ ನಮ್ಮ ಬೆನ್ನು ತೋರಿಸುವುದು ಮತ್ತು ನಮ್ಮ ಮುಖವನ್ನು ತೋರಿಸುವುದು ಬೇಡ. ನಮ್ಮ ಮುಖ ಚೆನ್ನಾಗಿಲ್ಲದಿದ್ದರೆ ತೋರಿಸುವುದು ಬೇಡ. ಆದ್ದರಿಂದ, ಇದರಲ್ಲಿ ಸ್ವಲ್ಪ ಸುಧಾರಣೆಯಾಗಬೇಕೆಂದು ನಾನು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ನಾನು ಒಂದು ಮಾತನ್ನು ಹೇಳುತ್ತೇನೆ. ಈ ಹಿಂದೆ ಅಸೆಂಬ್ಲಿ ರೀತಿಯಲ್ಲಿ ಇಲ್ಲಿಯೂ ಸಮೇತ ಟಿ.ವಿ ಅವರನ್ನು ಬಂದ್ ಮಾಡಬೇಕೆಂದು ಹೇಳಿದ್ದರು. ನಾನು ಹೇಳುವುದೇನೆಂದರೆ, ಎಲ್ಲಾ ಶಾಸಕರು ನಮ್ಮವರು ಚೆನ್ನಾಗಿ ಮಾತನಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬರಲ ಎಂದು ಹೇಳಿದೆ. ಇದರ ಬಗ್ಗೆ ಹಲವಾರು ಬಾರಿ ಹೇಳಿದ್ದೇನೆ. ಮಾಧ್ಯಮದವರು ಎಲ್ಲರ ಮುಖವನ್ನು ತೋರಿಸಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಎಲ್ಲವನ್ನೂ ತೋರಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಹರಿಪ್ರಸಾದ್‌ರವರು ತಮ್ಮ ಮಾತು, ವ್ಯಂಗ್ಯ ಇವುಗಳೆದೆಯೆಲ್ಲಾ, ಇದು ಯಾವಾಗಲೂ ಬರುತ್ತಿರುತ್ತದೆ. ಅವರು ಇಲ್ಲ ಮಾತ್ರ ಮಾಡಿರುತ್ತಾರೆ. ಅವರು ಪುನಃ ನೋಡುವುದಿಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ವಿರೋಧ ಪಕ್ಷದ ನಾಯಕರು ತಮ್ಮ ಕಡೆ ಮುಖ ಮಾಡಿಕೊಂಡು ಮಾತನಾಡುತ್ತಿರುತ್ತಾರೆ. ಪಾಪ, ಅವರು ಕ್ಯಾಮರದ ಮುಂದೆ ಹೋಗಿ ನಿಲ್ಲುವುದಕ್ಕಾಗುವುದಿಲ್ಲ. ನಮ್ಮ ಕಡೆ ಅವರು ಸ್ವಲ್ಪ ನೋಡಿದರೆ, ಟಿ.ವಿಯಲ್ಲಿ ಬರುತ್ತಾರೆ.

(ಮುಂದು)

(198) 09-03-2022 1.00 ಟಿಸಿಹೆಚ್-ವಿಕೆ

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಲಕ್ಷ್ಮಣ ಸವದಿಯವರೇ, ಸದನದಲ್ಲಿ ಮಾನ್ಯ ಸಭಾಪತಿಯವರ ಮುಖ ನೋಡಿಕೊಂಡೇ ಮಾತನಾಡಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಹಾಗಾದರೆ, ಆಳುವ ಪಕ್ಷದವರು ಮಾಧ್ಯಮದವರನ್ನು ನೋಡಿಕೊಂಡು ಮಾತನಾಡುತ್ತಾರೆಯೇ?

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, technical problems. ಇದು ಒಂದು ಒಳ್ಳೆಯ debate. ಕ್ಯಾಮರಾ ಮೆನ್‌ಗಳಿಗೆ technically, ಚೆನ್ನಾಗಿ position ಸಿಗುವ ರೀತಿ ತಾವು ಒಂದು ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಿಯಮದ ಪ್ರಕಾರ ಮಾನ್ಯ ಸಭಾಪತಿಯವರನ್ನು ನೋಡಿಕೊಂಡೇ ಮಾತನಾಡಬೇಕು.

ಸಭಾಪತಿಯವರು:- ಡಾ|| ತೇಜಸ್ವಿನಿಗೌಡರವರೇ, ನಾವು ಮಾಧ್ಯಮದವರಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಫೋಟೋ ತೆಗೆಯುವುದೆಲ್ಲಾ ಅವರಿಗೆ ಬಿಟ್ಟಿದ್ದು, ನಾನು ಏನು ಮಾಡುವುದಕ್ಕೆ ಆಗುತ್ತದೆ?

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಈ ಸದನಕ್ಕೆ ಇಬ್ಬಿಬ್ಬರು ಕ್ಯಾಮೆರಾ ಮೆನ್‌ಗಳು ಬರಬೇಕಾಗುತ್ತದೆ. ಆ ಪೊಜೀಷನ್‌ಗೆ (ಎಡಭಾಗಕ್ಕೆ) ಒಂದು ಚಾನಲ್‌ನಿಂದ ಒಬ್ಬರು ಕ್ಯಾಮೆರಾಮೆನ್ ಹಾಗೂ ಈ ಪೊಜೀಷನ್‌ಗೆ (ಬಲಭಾಗಕ್ಕೆ) ಇನ್ನೊಂದು ಚಾನಲ್‌ನಿಂದ ಒಬ್ಬರು ಕ್ಯಾಮೆರಾಮೆನ್ ಬರಬೇಕಾಗುತ್ತದೆ.

ಸಭಾಪತಿಯವರು:- ಡಾ|| ತೇಜಸ್ವಿನಿಗೌಡರವರೇ, ಅವರೇನು ವ್ಯವಸ್ಥೆ ಆಗಬೇಕೆಂದು ಕೇಳಿದ್ದರೂ ಅದನ್ನು ನಾವು ಈಗಾಗಲೇ ಮಾಡಿಕೊಟ್ಟಿದ್ದೇವೆ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸನ್ಮಾನ್ಯ ಮುಖ್ಯಮಂತ್ರಿಗಳು ಬಜೆಟ್‌ನ್ನು ಮಂಡಿಸುವಾಗ ಅವರು ಬಹಳಷ್ಟು ಆಶಾ ಭಾವನೆಗಳನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರದ ಪಂಚ ಸೂತ್ರಗಳವೆಯೆಂದು ಹೇಳಿದ್ದಾರೆ. ಅದರಲ್ಲಿ “ಈ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಂಡು ಸಮಗ್ರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಮಾಡುವುದು, ದುರ್ಬಲ ವರ್ಗದವರ ರಕ್ಷಣೆ ಹಾಗೂ ಏಳಿಗೆಗೆ ಒತ್ತು ನೀಡುವುದು, ಅವರನ್ನು ಪರಾವಲಂಬಿಗಳನ್ನಾಗಿ ಮಾಡದೇ ಸ್ವಾಭಿಮಾನದ ಬದುಕು ನಡೆಸಲು ಶಿಕ್ಷಣ, ಉದ್ಯೋಗ, ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸುವುದು, ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು, ರಾಜ್ಯದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ವಿವಿಧ ವಲಯಗಳ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ ಅಲ್ಲನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜ್ಯದ ಸರಾಸರಿಗೆ ಸಮನಾಗಿ ತರುವುದು, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯದಲ್ಲ ಹೆಚ್ಚಿನ ಜನರ ಪಾಲುದಾರಿಕೆಯೊಂದಿಗೆ ಹೆಚ್ಚಿನ ಅಭಿವೃದ್ಧಿ ಸಾಧಿಸಲಾಗುವುದು, ಹೊಸ ಚಿಂತನೆ, ಹೊಸ ಚೈತನ್ಯ ಹಾಗೂ ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕೆ, ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು” ಎಂದು ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ಪಾಶ್ಚಿಮಾತ್ಯ ದೇಶದ ಒಬ್ಬ ಮಹಾನ್ ತತ್ವಜ್ಞಾನಿಯಾದ William James Durant ರವರು “ಒಂದು ದೇಶ ಬಲಷ್ಟ, ಸಮರ್ಥ ದೇಶ ಅಥವಾ ಒಂದು ರಾಜ್ಯ ಸಮೃದ್ಧ ರಾಜ್ಯವಾಗಲು, ಆ ದೇಶದ ಅಥವಾ ಆ ರಾಜ್ಯದ ಆರ್ಥಿಕ ಸುಸ್ಥಿರತೆ; ಆಧುನಿಕ ಶಸ್ತ್ರಾಸ್ತ್ರ ಸಂಗ್ರಹಗಳು ಕಾರಣವಾಗುವುದಿಲ್ಲ; ಒಂದು ದೇಶ ಅಥವಾ ರಾಜ್ಯ ಬಲಷ್ಟ ಮತ್ತು ಶಾಂತಿಯುತ ಹಾಗೂ ಸುಸ್ಥಿರ ದೇಶ ಅಥವಾ ರಾಜ್ಯವೆನಿಸಿಕೊಳ್ಳಲು ಆ ದೇಶದಲ್ಲ ಮಹಿಳೆಯವರು, ಮಕ್ಕಳು, ಅಂಗವಿಕಲರು, ವೃದ್ಧರು ಹಾಗೂ ದೈಹಿಕ ದುರ್ಬಲರ ಸಂರಕ್ಷಣೆ ಯೋಗಕ್ಷೇಮಕ್ಕೆ ನೀಡಲಾಗುವ ಒತ್ತು ಮತ್ತು ಗಮನವೀಯುವುದು ಆ ದೇಶದ ಸಾಮರ್ಥ್ಯವನ್ನು ಅಂಜಿಸುತ್ತದೆ” ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲ ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ಅಧಿಕಾರಕ್ಕೆ ಬರುವಾಗ it's an art of capturing power. ಸರ್ಕಾರಕ್ಕೆ ಬಂದ ನಂತರ it's a craft of retaining power ಎಂದು ಹೇಳಬಹುದು. ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಎಲ್ಲಾ ಕಲೆಗಳನ್ನು ಸಹ craft ಎಂದು ಹೇಳದರೆ ಆಗುವುದಿಲ್ಲ. ಎಲ್ಲಾ ಪ್ರತಿಭೆಗಳನ್ನೂ ಕೂಡ ತೋರಿಸಿ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಮಾಡತಕ್ಕಂಥದ್ದನ್ನು ನಾವು ನೋಡಿದ್ದೇವೆ. ಒಂದು ರಾಜ್ಯದ ಅಥವಾ ರಾಷ್ಟ್ರದ ಬಜೆಟ್ ಮಂಡನೆ ಮಾಡುವಾಗ, ಆ ಬಜೆಟ್ ಹಣ ಸಾರ್ವಜನಿಕರ ಹಣ. ರೈತರು, ಕಾರ್ಮಿಕರು, ಮಿಕ್ಕಲ್ಲಾ ಸಮಾಜದ ಕಾಯಕ ವರ್ಗದವರು ಬೆವರು ಮತ್ತು ರಕ್ತವನ್ನು ಸುರಿಸಿ ಬೆಂಗಳೂರು ನಗರದಲ್ಲರತಕ್ಕಂಥ ಖಜಾನೆ ಮತ್ತು ದೆಹಲಿಯಲ್ಲಿ ಇರತಕ್ಕಂಥ ಖಜಾನೆಯನ್ನು ತುಂಬತಕ್ಕಂಥದ್ದು. ವರ್ಷಕ್ಕೊಂದು ಬಾರಿ ಈ ಹಣವನ್ನು ಆಡಳಿತ ಪಕ್ಷದ ನಾಯಕರು ಅಂದರೆ ಸನ್ಮಾನ್ಯ ಮುಖ್ಯಮಂತ್ರಿಗಳು ಇರಬಹುದು, ಪ್ರಧಾನ ಮಂತ್ರಿಗಳು ಇರಬಹುದು ಅಥವಾ ಹಣಕಾಸಿನ ಸಚಿವರು ಇರಬಹುದು; ಇವರು ಈ ಹಣವನ್ನು ರಾಷ್ಟ್ರದ ಅಥವಾ ರಾಜ್ಯದ ಮತ್ತು ಸಮಾಜದ ಏಳಿಗೆಗಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವ ರೀತಿ ಹಣ ಖರ್ಚು ಮಾಡುತ್ತಾರೆ ಮತ್ತು ಯಾವ ರೀತಿ ಹಣವನ್ನು ಕ್ರೋಡೀಕರಿಸುತ್ತೀರಿ ಮತ್ತು receipt and expenditure ನ್ನು ಯಾವ ರೀತಿ ಮಾಡುತ್ತೀರಿ ಎನ್ನುವುದನ್ನು ಗಮನದಲ್ಲಟ್ಟುಕೊಂಡು ಮಾಡುತ್ತಾರೆ. ನನ್ನ ಅದೃಷ್ಟ ಸನ್ಮಾನ್ಯ ಮುಖ್ಯಮಂತ್ರಿಗಳ ತಂದೆಯವರು ಇದ್ದಾಗ ನಾನು ಸಕ್ರಿಯವಾಗಿ ರಾಜಕಾರಣದಲ್ಲಿ ಇದ್ದವನು. ಕಾರ್ಮಿಕ ಸಂಘಟನೆಗಳಲ್ಲಿದ್ದಾಗ ನಾನು ಒಂದೆರಡು ಬಾರಿ ಅವರನ್ನೂ ಕೂಡ ಭೇಟಿ ಮಾಡಿದ್ದೇನೆ. ತದನಂತರ ಶ್ರೀ ಬಸವರಾಜ ಬೊಮ್ಮಾಯಿಯವರು ಕೂಡ ರಾಜಕೀಯವಾಗಿ ಸ್ನೇಹಿತರು ಇಲ್ಲದೇ ಇದ್ದರೂ ಕೂಡ ಸ್ನೇಹಿತರಿದ್ದಾರೆ. ಅವರು ಬೇರೆ ಪಕ್ಷದಲ್ಲಿ ಯಾವಾಗಲೂ ಕೂಡ ನಮ್ಮ ಪಕ್ಷದ ವಿರುದ್ಧವಾಗಿಯೇ ಇದ್ದವರು. ಅವರು ಈ ರೀತಿ ಬಜೆಟ್ ಮಂಡನೆ ಮಾಡುತ್ತಾರೆಂದು ನಾವ್ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಅವರು ಒಂದು ಸಮಾಜವಾದದ ಹಿನ್ನೆಲೆ ಇರತಕ್ಕಂಥ ಕುಟುಂಬದಿಂದ ಬಂದವರು, ಒಳ್ಳೆಯ ಸಮತೋಲನವಾದ ಬಜೆಟ್‌ನ್ನು ಮಂಡನೆ ಮಾಡುತ್ತಾರೆ; ರಾಜ್ಯದ ಸಮತೋಲನವಾದ ಅಭಿವೃದ್ಧಿಗೆ ಅವರೇನು ಪಂಚ ಸೂತ್ರಗಳನ್ನು ಕೊಟ್ಟಿದ್ದಾರೆ, ಅದು ಸಾಕಾರಗೊಳ್ಳುತ್ತದೆ ಎನ್ನತಕ್ಕಂಥ ಭರವಸೆ ಬಹಳ ಇತ್ತು. ಆದರೆ ಇದು ಅವರೇ ಸ್ವತಂತ್ರವಾಗಿ ಮಾಡಿರತಕ್ಕಂಥ ಬಜೆಟ್ ಎಂದು ನನಗೆ ಅನಿಸುವುದಿಲ್ಲ. It is a collective responsibility of the Cabinet. ಕ್ಯಾಬಿನೆಟ್‌ನಲ್ಲರುವರೆಲ್ಲರೂ ಸೇರಿ ಈ ಬಜೆಟ್‌ನ್ನು ಅನುಮೋದನೆ ಮಾಡಿರುತ್ತಾರೆ. ಆದರೆ ಬಜೆಟ್‌ನ್ನು ಸ್ವತಂತ್ರವಾಗಿ ಮಾಡತಕ್ಕಂಥದ್ದು ಬಹಳ ಕಷ್ಟ. ಏಕೆಂದರೆ ಅವರು ಪಂಚ ಸೂತ್ರವೆಂದು ಹೇಳಿದ್ದಾರೆ. ಪಂಚತಂತ್ರದ ಆಧಾರಿತ ಸೂತ್ರವಾಗಿದ್ದರೆ ಬಹಳ ಚೆನ್ನಾಗಿತ್ತು. ಪಂಚ ಸೂತ್ರಗಳು ಎಂದಾಗ ತಾವು ಸ್ವತಂತ್ರವಾಗಿ ಯೋಚನೆ ಮಾಡಬೇಕಾಗುತ್ತದೆ. ಏಕೆಂದರೆ ನೀವು-ನಾವೆಲ್ಲಾ ನೋಡಿದಂತೆ ಸಮಾಜದಲ್ಲಿ ಕೆಲವು ಅತಂತ್ರದ ತಲೆಗಳು ಇರುತ್ತವೆ. ಈ ಅತಂತ್ರದ ತಲೆಗಳು ಏನೆಂದರೆ, ಅವರಿಗೂ ಏನೂ ತಿಳಿಯುವುದಿಲ್ಲ; ಇನ್ನೊಬ್ಬರು ಹೇಳುವುದನ್ನೂ ಕೂಡ ಕೇಳುವುದಿಲ್ಲ. ಮತ್ತೊಂದು ಕುತಂತ್ರದ ತಲೆ ಇದೆ. ನೀಟಿ ಅವರ ಕೈಯಲ್ಲಿ ಇರುತ್ತದೆ, ಲಾಟಿ ನಮ್ಮ ಕೈಯಲ್ಲಿ ಇರುತ್ತದೆ. ಮೊಗದೊಂದು ಪರತಂತ್ರ ತಲೆ. ಅದು most dangerous, ಯಾರೋ ಹೇಳಿದ್ದನ್ನು ಬಂದು ಹೇಳುವುದು. ಸ್ವತಂತ್ರವಾಗಿರುವ ತಲೆ ಎಂದರೆ ಅದಕ್ಕೆ ಬಹಳ ಸೈದ್ಧಾಂತಿಕವಾಗಿ ಬದ್ಧತೆ ಇರತಕ್ಕಂಥವರು. ಸ್ವತಂತ್ರ ತಲೆ ಎಂದರೆ ಈ ರಾಷ್ಟ್ರದಲ್ಲಿ ಬುದ್ಧ, ಬಸವ ಮತ್ತು ಡಾ|| ಬಿ.ಆರ್.ಅಂಬೇಡ್ಕರ್‌ರವರ ಸಿದ್ಧಾಂತವನ್ನು ತಲೆಯಲ್ಲಟ್ಟುಕೊಂಡು ರಾಜಕಾರಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದನ್ನು ನಾವು ನೋಡಿದ್ದೇವೆ. ಈ ಒಂದು ಸಂದರ್ಭದಲ್ಲಿ ಅವರು ಬಜೆಟ್ ಮಂಡನೆ ಮಾಡುವಾಗ, ಹಲವಾರು ಮಹಾನ್ ಸಂತರು ಮತ್ತು ದಾರ್ಶನಿಕರ ಹೆಸರನ್ನೂ ಸಹ ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಿನ್ನೆ ಸಹ ನಾವು ಗ್ರಾಮ ಪಂಚಾಯತಿ ವಿಚಾರದಲ್ಲಿ ಮಾತನಾಡುವಾಗ, “ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಬೇಕು” ಎಂದು ಪ್ರಸ್ತಾಪವಾಯಿತು. ಸ್ವಾಭಿಮಾನ ಇರತಕ್ಕಂಥವರೆಲ್ಲರೂ ಸಹ ಕರ್ನಾಟಕ ರಾಜ್ಯವನ್ನು ಒಂದು ಮಾದರಿ ರಾಜ್ಯವಾಗಿ ಇಡೀ ರಾಷ್ಟ್ರದಲ್ಲಿ ಬಂಜಸಬೇಕು ಎಂದು ಮಾತನಾಡಿದರು. ಆದರೂ ಕೂಡ ಕರ್ನಾಟಕ ರಾಜ್ಯವನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಲು ಯಾರ್ಯಾರೂ ಈ ಒಂದು ವಿಚಾರದಲ್ಲಿ ಕೊಡುಗೆ ಕೊಟ್ಟಿದ್ದಾರೋ ಅವರ ಹೆಸರನ್ನಾದರೂ ಪ್ರಸ್ತಾಪ ಮಾಡಬಹುದಿತ್ತು. ಇವತ್ತಿನ ದಿವಸ ನಾವು ಏನಾದರೂ ಬೆಂಗಳೂರು ನಗರವನ್ನು ತೆಗೆದುಕೊಂಡರೆ, ಈ ಬೆಂಗಳೂರು ನಗರವು ಏಕಾಏಕಿ ಅಭಿವೃದ್ಧಿ ಹೊಂದುವುದಕ್ಕೆ Infosys, Wipro, TCS Companies ಕಾರಣಕರ್ತರಾಗಿದ್ದಾರೆ. ಇವತ್ತಿನ ದಿವಸ “ಬೆಂಗಳೂರು ನಗರ ಇಡೀ ರಾಷ್ಟ್ರದಲ್ಲೇ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನದ ರಾಜಧಾನಿ” ಆಗಿದ್ದಕ್ಕೆ ನಾವೆಲ್ಲಾ ಹೆಮ್ಮೆಪಡುತ್ತೇವೆ. ಪಬ್ಲಿಕ್ ಸೆಕ್ಟರ್‌ಗಳಾದ ಐಟಿಐ, ಬಿಇಎಲ್., ಹೆಚ್‌ಎಂಐ, ಬಹೆಚ್‌ಇಎಲ್ ಮತ್ತು ಬಿಮೆಲ್ ಈ ರೀತಿ ಸುಮಾರು 50 ಸಾರ್ವಜನಿಕ ಉದ್ಯಮಗಳು ಬೆಂಗಳೂರು ನಗರದಲ್ಲಿದ್ದವು. ಈ ಸಾರ್ವಜನಿಕ ಉದ್ಯಮಗಳೆಲ್ಲಾ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದವು. ಅದರಲ್ಲೂ ಕೂಡ ಇವತ್ತಿನ ದಿವಸ ವಿಪ್ರೋದ Azim Hashim Premjiಯವರ ಹೆಸರನ್ನು ಯಾರೂ ಹೇಳುವುದಕ್ಕೆ ಇಚ್ಛೆಪಡುವುದಿಲ್ಲ. ಇಡೀ ಏಷ್ಯಾಖಂಡದಲ್ಲೇ ಅತಿ ಹೆಚ್ಚಿನ ಧಾನ-ಧರ್ಮವನ್ನು ಮಾಡಿರತಕ್ಕಂಥ ವ್ಯಕ್ತಿ. ಇವತ್ತಿನ ದಿವಸ ಅವರು ಲಕ್ಷಾಂತರ ಜನಕ್ಕೆ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದಾರೆ. ಇವತ್ತು ಏನಾದರೂ ಬೆಂಗಳೂರು ನಗರದಲ್ಲಿ white collar jobs in IT/BT ಎಂದೇನು ಚರ್ಚೆಯಾಗುತ್ತಿದೆ, ಅದನ್ನು ಕೊಟ್ಟಂಥವರು ಈ ಮಹಾನುಭಾವರು. ಇದರಿಂದ ಬೆಂಗಳೂರು ನಗರ ಅಲ್ಲದೇ ಇಡೀ ಕರ್ನಾಟಕ ರಾಜ್ಯದ ಒಂದು ಕೀರ್ತಿ ಜಗತ್ತಿನೆಲ್ಲೆಡೆಗಿರತಕ್ಕಂಥದ್ದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ ದುರಂತ ಏನೆಂದರೆ, ಕರ್ನಾಟಕ ರಾಜ್ಯದಲ್ಲಿ ಕೆಲವರು ಛಾಟಾ ಕಂಪನಿಯನ್ನೂ ಕೂಡ ಬಿಡಲಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(199)9.3.2022/1.10/ಎಂ.ಎಂ-ವಿ.ಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ. ಹರಿಪ್ರಸಾದ್ (ಮುಂದು):-

ಇನ್ಫೋಸಿಸ್ ಕಂಪನಿಯನ್ನೂ ಬಿಡಲಿಲ್ಲ. ಇಷ್ಟೊಂದು ಕೊಡುಗೆ ಕೊಟ್ಟಂತಹವರಿಗೆ ಇವರೆಲ್ಲಾ ದೇಶದ್ರೋಹಿಗಳು ಎಂದು ಹೇಳಬಿಟ್ಟರು. ಇನ್ಫೋಸಿಸ್ ಆದರೂ ಬಿಡಿ ಅದು 1980ನೇ ಇಸವಿಯಿಂದ ಬಂದಿರಬಹುದು. ಛಾಟಾ ಅವರದ್ದು ಈಗಾಗಲೇ ಈ ದೇಶದಲ್ಲ 150 ವರ್ಷವಾಗಿದೆ. ಅವರನ್ನು ಯಾರೂ ಸಹ ಪ್ರಶ್ನೆ ಮಾಡಿರಲಿಲ್ಲ. ಆದ್ದರಿಂದ ಸೂಕ್ಷ್ಮವಾಗಿ ಈ ಬಜೆಟ್ ಅನ್ನು ನೋಡಿದಾಗ ರೈತರಿಗೆ, ಕೃಷಿ ಮತ್ತು ನೀರಾವರಿಗೆ . . .

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಛಾಟಾ ಕಂಪನಿಯವರು ದೇಶದ್ರೋಹಿಗಳೆಂದು ಯಾರು ಹೇಳಿದ್ದಾರೆ?

ಸಭಾಪತಿಯವರು:- ಇರಲಿ, ನೀವು ಮಾತನಾಡಿ.

ಶ್ರೀ ಎನ್. ರವಿಕುಮಾರ್:- ಸುಮ್ಮನೇ . . .

ಶ್ರೀ ಬಿ.ಕೆ. ಹರಿಪ್ರಸಾದ್:- ನೀವು ಮಾತನಾಡುವಾಗ ಅದನ್ನು ಕೇಳಿ.

ಶ್ರೀ ಎನ್. ರವಿಕುಮಾರ್:- ವಿಷಯ ಬಂದಿದ್ದರಿಂದ ಹೇಳುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಅದನ್ನು ಯಾರು ಹೇಳಿದರು ಎಂದು ಹೇಳಲೇ?

ಶ್ರೀ ಎನ್. ರವಿಕುಮಾರ್:- ಛಾಟಾ ಕಂಪನಿಯವರಿರಬಹುದು, ನಮ್ಮ ದೇಶದ ಇನ್ನಾವುದೇ ಕಂಪನಿ ಇರಬಹುದು ದೇಶದ್ರೋಹಿಗಳು ಎಂದು ಕರೆದಿರುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು . . .

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು yield ಆಗುತ್ತಿಲ್ಲ. ಅವರು ಮಾತನಾಡುವಾಗ ಹೇಳಲಿ. ಇದನ್ನು ಕಡತದಿಂದ ತೆಗೆಯುವುದಕ್ಕೆ ಆಗುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ, ಅವರು yield ಆಗಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

ಸಭಾಪತಿಯವರು:- ನೀವು ಮಾತನಾಡಬೇಕಾದರೆ ಚೀಟಿ ಬರೆದು ಕಳುಹಿಸಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ನಾನೇನಾದರೂ unparliamentary words ಉಪಯೋಗ ಮಾಡಿದಾಗ; ನಾನು ನಿನ್ನೆ ಸಹ ತಮಗೆ ಪುಸ್ತಕಗಳನ್ನು ಕೊಟ್ಟಿದ್ದೇನೆ. ಅದರಂತೆ ದಯವಿಟ್ಟು ಕಡತದಿಂದ ತೆಗೆದು ಹಾಕಿ. ನಾವು ಇವರು ಹೇಳದಂತೆ ಮಾತನಾಡುವುದಕ್ಕೆ ಬಂದಿಲ್ಲ. ಆದ್ದರಿಂದ

ಶ್ರೀ ಎನ್. ರವಿಕುಮಾರ್:- ಹಾಗಂತ ನೀವು ಹೇಳಿದ್ದನ್ನು ಕೇಳುವುದಕ್ಕೂ ಕೂಡ ನಾವು ಬಂದಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ನೀವು ಕೇಳಬೇಡಿ. ನಾವು ನಿಮಗೆ ಹೇಳುವುದಕ್ಕೆ ಬಂದಿಲ್ಲ. ನಾನು ಕರ್ನಾಟಕದ ಜನತೆಗೆ ಹೇಳುತ್ತಿದ್ದೇನೆ, . . .

ಶ್ರೀ ಎನ್. ರವಿಕುಮಾರ್:- ಛಾಟಾ ಕಂಪನಿಯನ್ನು ದೇಶದ್ರೋಹಿ ಎಂದು ಕರೆದಿಲ್ಲ ಎಂದು (ಗೊಂದಲ) ಅದು ನಮ್ಮ ದೇಶದ ಹೆಮ್ಮೆಯ ಕಂಪನಿ. ಆದ್ದರಿಂದಲೇ ನಮ್ಮ ಇಂಡಿಯನ್ ಏರ್‌ಲೈನ್ ಅನ್ನು ಅವರಿಗೆ ಕೊಟ್ಟಿರುವಂತಹದ್ದು.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ರೆಕಾರ್ಡ್ ಸಹಿತ ಕೊಡುತ್ತೇನೆ. ನೀವು ಕುಳಿತುಕೊಳ್ಳಿ (ಗೊಂದಲ)

ಶ್ರೀ ಸಅೀಂ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧಪಕ್ಷದ ನಾಯಕರು yield ಆಗಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ಅವರಿಗೆ ರೆಕಾರ್ಡ್ ಕೊಡುತ್ತೇನೆ. (ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧಪಕ್ಷದ ನಾಯಕರು ಹೇಳುತ್ತಾರೆ, ಕುಳಿತುಕೊಳ್ಳಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನೇ ಹೇಳುತ್ತೇನೆ. ಅವರು ಕೇಳಬೇಕೆಂದು ಇಚ್ಛೆಪಡುತ್ತಿದ್ದಾರೆ. ಶ್ರೀ ಪೀಯೂಷ್ ಗೋಯಲ್ ಎಂಬ ಕೇಂದ್ರ ಸಚಿವರು ಹೇಳಿರುವಂತಹ ಹೇಳಿಕೆ ಅದು.

ಡಾ: ಸಿ.ಎನ್. ಅಶ್ವಥ್‌ನಾರಾಯಣ:- ಎಲ್ಲ ಹೇಳಿದ್ದಾರೆ?

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ದಾಖಲೆ ಸಮೇತ ಕೊಡುತ್ತೇನೆ. (ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ,

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಒಂದು ನಿಮಿಷ ಕುಳಿತುಕೊಳ್ಳಿ. ಅವರು ಹೆಸರು ಹೇಳುತ್ತೇನೆ ಎಂದರು ಸುಮ್ಮನಾದರು. ನೀವು ಹೆಸರು ಹೇಳಬೇಕೆಂದಿದ್ದರಿಂದ ಅವರು ಹೆಸರು ಹೇಳಿದ್ದಾರೆ. ನೀವು ರೆಕಾರ್ಡ್ ಕೇಳಿದ್ದೀರಿ, ಅವರು ರೆಕಾರ್ಡ್‌ನ್ನು ಕೊಡಬೇಕು.

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ಅದರ ರೆಕಾರ್ಡ್ ತಂದು ಕೊಡುತ್ತೇನೆ. ಕೊಡಲಿಲ್ಲ ಎಂದರೆ ದಾಖಲೆಯಿಂದ ತೆಗೆಯಿರಿ.

ಸಭಾಪತಿಯವರು:- ಆಯಿತು.

ಡಾ: ವೈ.ಎ. ನಾರಾಯಣಸ್ವಾಮಿ:- ಕೊಡಲಿಲ್ಲವೆಂದರೆ ಕ್ಷಮೆ ಯಾಚಿಸಬೇಕು.

ಶ್ರೀ ಬಿ.ಕೆ. ಹರಿಪ್ರಸಾದ್:- ಅದನ್ನು ಆಮೇಲೆ ನೋಡೋಣ. (ಗೊಂದಲ)

ಸಭಾಪತಿಯವರು:- ದಾಖಲೆ ಕೊಡಬೇಕೆಂದು ಹೇಳಿದ್ದೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ವೈ.ಎ. ನಾರಾಯಣಸ್ವಾಮಿ:- (ಗೊಂದಲ) ಕ್ಷಮೆ ಯಾಚಿಸಬೇಕು ಅಷ್ಟೇ.

ಸಭಾಪತಿಯವರು:- ನಾನು ಹೇಳಿದ್ದೇನೆ, ಅದರ ಮೇಲೆ ಮಾತನಾಡಬೇಡಿ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಉಲ್ಲೇಖಿತ ಹೆಸರು ಇರುವ ವ್ಯಕ್ತಿ ಇಲ್ಲ. ಆದ್ದರಿಂದ ಅವರನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅಂತಹ ಒಂದು ಸನ್ನಿವೇಶ ನಿರ್ಮಾಣವಾಗಿದೆ. ಅದನ್ನು ತಾವು ತೀರ್ಮಾನ ತೆಗೆದುಕೊಳ್ಳಬೇಕು.

ಸಭಾಪತಿಯವರು:- ನಾನು ಹೇಳುತ್ತೇನೆ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು ಹೆಸರು ಕೇಳಿದ್ದಕ್ಕೆ ನಾನು ಹೇಳಿದೆ. ನನಗೆ ಚೆನ್ನಾಗಿ ಗೊತ್ತಿದೆ.

ಡಾ: ವೈ.ಎ. ನಾರಾಯಣಸ್ವಾಮಿ:- ರೆಕಾರ್ಡ್ ಕೊಟ್ಟು ಬಿಡಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಇಲ್ಲದವರ ಹೆಸರನ್ನು ಹೇಳುವುದಕ್ಕೆ ಬರುವುದಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಇನ್ನು ಬೇಕಾದರೂ ಹೇಳುತ್ತೇನೆ. ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯ ಎಂದು ಹೇಳಿಕೊಳ್ಳುವುದಕ್ಕೆ Karnataka Fiscal Responsibility Act...

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದನದಲ್ಲಿ ಹೊಸದಾಗಿ ವಿರೋಧಪಕ್ಷದ ನಾಯಕರಾಗಿ ಮಾನ್ಯ ಹರಿಪ್ರಸಾದ್‌ರವರು ಆಯ್ಕೆಯಾಗಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ತುಂಬಾ ಅನುಭವವಿರುವವರು. ಪಾರ್ಲಿಮೆಂಟ್‌ನಲ್ಲೂ ಕೂಡ ಅವರು ಜವಾಬ್ದಾರಿಯನ್ನು ನಿರ್ವಹಿಸಿದವರು. ಸಾರ್ವಜನಿಕವಾದಂತಹ ಒಟ್ಟು ಅಭಿಪ್ರಾಯಗಳನ್ನೆಲ್ಲಾ ಪ್ರತಿಪಕ್ಷ ನಾಯಕರು ಬಜೆಟ್ ವಿಷಯದಲ್ಲಿ ಭಾಷಣ ಮಾಡುವಾಗ ನಾವೆಲ್ಲಾ ಕುತೂಹಲದಿಂದ ಕೇಳಬೇಕು. ಹಾಗಾಗಿ ನೀವು ಟೀಕೆ ಮಾಡುವುದು, ವ್ಯಂಗ್ಯ ಮಾಡುವುದು ಮತ್ತು ವಿಮರ್ಶೆ ಮಾಡುವುದು ಅದೆಲ್ಲವೂ ನಿಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಆಧಾರರಹಿತವಾದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆರೋಪಗಳಿಗೆ ಬದಲಾಗಿ ತಾವು ವಸ್ತುನಿಷ್ಠ ವಿಷಯಗಳ ಮೇಲೆ ಬೆಳಕು ಚೆಲ್ಲದರೆ, ಸರ್ಕಾರವನ್ನು ತುದಿಗಾಲನಲ್ಲ ನಿಲ್ಲಿಸಿದರೆ, ನಾವು ತಪ್ಪು ಮಾಡಿದಾಗ ಕಿವಿ ಹಿಂಡಿದರೆ, ನಿಮ್ಮೆಲ್ಲಾ ಮಾತುಗಳನ್ನು ಕೇಳುವ ಆಸಕ್ತಿ ನಮಗಿದೆ. ಅದನ್ನು ಅರ್ಥಮಾಡಿಕೊಂಡು ಮಾತನಾಡಬೇಕೆಂಬುದು ನಮ್ಮ ವಿನಂತಿ.

ಸಭಾಪತಿಯವರು:- ಸರಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈಗ ಸಭಾನಾಯಕರು ಪಾಠ ಹೇಳಿಕೊಟ್ಟಿದ್ದಾರೆ. ಆ ಪಾಠವನ್ನು ಕೇಳುವುದಕ್ಕೆ ಸ್ವಲ್ಪ ಪ್ರಯತ್ನ ಮಾಡುತ್ತೇವೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ನಾನು ಪಾಠ ಎಂದು ಹೇಳಲಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ವಿನಂತಿ ಎಂದು ಹೇಳಿದೆ ಅದರಲ್ಲಿ ತಪ್ಪೇನಿದೆ?

ಸಭಾಪತಿಯವರು:- ಇರಲಿ ತಪ್ಪೇನಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಕರ್ನಾಟಕ ರಾಜ್ಯದ ಅಭಿವೃದ್ಧಿಗೆ, ಬೆಂಗಳೂರು ನಗರದ ಅಭಿವೃದ್ಧಿಗೆ ಕೊಡುಗೆ ಕೊಟ್ಟಂತಹ ಮಹಾನ್ ನಾಯಕರ ಬಗ್ಗೆ ಅವಹೇಳನ ಮಾಡಿದಾಗ ನಾನು ಹೇಳಬೇಕಾಗುತ್ತದೆ.

ಸಭಾಪತಿಯವರು:- ಆ ಕಡೆ ನೋಡಿ ಹೇಳಿ ಟಿ.ವಿ.,ಯಲ್ಲಿ ಬರಲಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಟಿ.ವಿ., ಯಲ್ಲಿ ಬರುವುದು ಬೇಡ, ತಾವು ನನಗೆ ರಕ್ಷಣೆ ಕೊಟ್ಟರೆ ಸಾಕು. ಬೇರೆ ಯಾರ ರಕ್ಷಣೆಯೂ ನನಗೆ ಬೇಕಾಗಿಲ್ಲ. ನಾನು ಯಾರಿಗೂ ಬಿನ್ನು ತೋರಿಸಿ ಹೋದವನೂ ಅಲ್ಲ, ಓಡಿದವನೂ ಅಲ್ಲ, ಓಡುವುದೂ ಇಲ್ಲ. ಕುಂಬಳಕಾಯಿ ಕಳ್ಳ ಎಂದರೆ ಬಿನ್ನನ್ನು ಏತಕ್ಕೆ ಮುಟ್ಟಿ ನೋಡಿಕೊಳ್ಳುತ್ತಾರೆ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ಸಿ.ಎನ್. ಅಶ್ವಥ್ ನಾರಾಯಣ:- ಮಾನ್ಯ ವಿರೋಧಪಕ್ಷದ ನಾಯಕರೇ, ನಮಗೆ ಹೇಳಿದರೆ ಪರವಾಗಿಲ್ಲ. ಪಾಪ ಅಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಹೇಳಬೇಡಿ ಎಂದಷ್ಟೇ ಹೇಳುತ್ತಿದ್ದೇವೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಇನ್ನೂ ಏನೇನೋ ಹೇಳಬೇಕಾಗುತ್ತದೆ.

ಸಭಾಪತಿಯವರು:- ಹೇಳಬೇಡಿ, ಈಗ ಮಾತನಾಡಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನೀವು ಕೇಳಬೇಕಾಗುತ್ತದೆ ಅಷ್ಟೇ. ಕರ್ನಾಟಕ ರಾಜ್ಯ ಮಾದರಿ ರಾಜ್ಯ ಎಂದು ಏತಕ್ಕೆ ಅನ್ನಿಸಿಕೊಂಡಿದೆ ಎಂದರೆ, Karnataka Fiscal Responsibility Act 2002. ರಾಜ್ಯಕ್ಕೆ mandate States to achieve revenue surplus by 2006. ಇದನ್ನು 2004-05ರಲ್ಲಿ ನಾವು ಅದನ್ನು ಸಾಧನೆ ಮಾಡಿದ್ದೆವು. ಆದರೆ surplus Budget ಕೊಟ್ಟಂತಹ ರಾಜ್ಯದಲ್ಲಿ ನಾವು ಮೊಟ್ಟಮೊದಲನೇ ರಾಜ್ಯ. Surplus Budget ಎಲ್ಲತನಕ ಇತ್ತು ಎಂದರೆ 2018ನೇ ಇಸವಿಯವರೆಗೂ ಇತ್ತು. ಮಾನ್ಯ ಸಿದ್ದರಾಮಯ್ಯನವರು ಸತತವಾಗಿ 2013 ರಿಂದ 2018ವರೆಗೂ ಸಹ surplus Budget ಅನ್ನು ಕೊಟ್ಟು ರಾಜ್ಯದ ಅಭಿವೃದ್ಧಿಗೆ ಯಾವ ರೀತಿ ಹಣವನ್ನು ಕ್ರೋಢೀಕರಿಸಬೇಕೆನ್ನುವುದನ್ನು ತೋರಿಸಿಕೊಟ್ಟರು. ಕೋವಿಡ್ ಬರುವುದಕ್ಕಿಂತ ಮೊದಲು ಸಹ 143 ಕೋಟಿ surplus ಇತ್ತು. ಕೋವಿಡ್ ಬಂದ ನಂತರ the revenue deficit 6,235 ಕೋಟಿ ರೂಪಾಯಿಗಳು ಆಗಿದೆ. ಅಂದರೆ 2020-21ರಲ್ಲಿ revised estimate ಕೂಡ ಇದೆ. ಈ ಪ್ರಕಾರ 2020-21 the fiscal deficit GSDP (Gross State Domestic Product) produce was relaxed to five percent from mandated to three percent. ಕೋವಿಡ್ ಸಂದರ್ಭದಲ್ಲಿ Fiscal Responsibility Act ಅನ್ನು ರಿಲ್ಯಾಕ್ಸ್ ಮಾಡಿಕೊಳ್ಳಿ, ಕೋವಿಡ್ ಎದುರಿಸುವುದಕ್ಕೋಸ್ಕರ ಹಣ ಬೇಕಾಗಬಹುದು, ಆದ್ದರಿಂದ ಶೇ.5ರಷ್ಟು ಮಾಡಿ ಎಂದು ಹೇಳಿದರು. ತದನಂತರ ಅದನ್ನು ಶೇ.3ಕ್ಕೆ ತಂದರು. ಆಮೇಲೆ ಕೋವಿಡ್ ಎರಡನೇ ಅಲೆ ಬಂದಾಗಲೂ ಸಹ the Fiscal deficit of Gross State Domestic Product was relaxed to four percent. ಆದರೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರಸರ್ಕಾರದವರು 2022-23ನೇ ಬಜೆಟ್ ಮಾಡುವಾಗ ಅದನ್ನು ಶೇ. 3.5 ಕ್ಕೆ ತಂದು ನಿಲ್ಲಿಸಿದರು. ಆಗ ತಾವು ಈ ಬಜೆಟ್‌ನಲ್ಲಿ ಇಂತಿಂತಹ ಕಾರ್ಯಕ್ರಮ ಮಾಡುತ್ತೇವೆಂದು ಏನು ಘೋಷಣೆ ಮಾಡಿದ್ದೀರಿ ಅದನ್ನು ಮಾಡುವುದಕ್ಕೆ ನೀವು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ನಮ್ಮ ಪಕ್ಷದ ಸರ್ಕಾರಗಳಿದ್ದಾಗ ರಾಜ್ಯದ ಸಾಲ ಸುಮಾರು 02 ಲಕ್ಷದ 42 ಸಾವಿರ ಕೋಟಿ ರೂಪಾಯಿಗಳತ್ತು. Model Karnataka ಮಾಡುವುದಕ್ಕೆ ಬಂದ ಮಹಾನುಭಾವರು ಇವರ ಸಾಲ ಎಷ್ಟಾಯಿತೆಂದರೆ, ರೂ. 05 ಲಕ್ಷ 18 ಸಾವಿರದ 366 ಲಕ್ಷ ಕೋಟಿ ರೂಪಾಯಿಗಳು. ಇವರ ಪರಿಸ್ಥಿತಿ ಹೇಗಿದೆಯೆಂದರೆ ಸಾಲ ಮಾಡಿ ಸಾಲ ತೀರಿಸಿಕೊಳ್ಳುವ ಬಜೆಟ್ ಆಗಿದೆ. ಮುಖ್ಯಮಂತ್ರಿಯವರು ಮಾಡಿರುವುದು ಸಾಲ ಮಾಡಿದ್ದೇ ಬಿ.ಜೆ.ಪಿ ಸರ್ಕಾರದ ಸಾಧನೆ ಎಂದು ಹೇಳಬಹುದು. ಅಂದರೆ ನಮ್ಮಲ್ಲಿ ವ್ಯಾವಹಾರಿಕವಾಗಿ ಇರುವಂತಹವರು ಹೇಳುತ್ತಾರೆ. ಬಹಳಷ್ಟು ಜನರು ಭಾರತ ಬಿಟ್ಟು ಹೋಗಿದ್ದಾರೆ ನೋಡಿ. ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳುವುದು, ಆ ಸಾಲ ತೀರಿಸುವುದಕ್ಕೆ ಇನ್ನೊಂದು ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವುದು ಒಬ್ಬನ ತಲೆಯ ಟೋಪಿಯನ್ನು ಇನ್ನೊಬ್ಬನ ತಲೆಯ ಮೇಲೆ ಹಾಕಿ ಹೋಗುವುದು. ಅದು ಈ ಬಜೆಟ್‌ನಲ್ಲಿ ಕಾಣುತ್ತಿದೆ. ಏಕೆಂದರೆ, ಎಲ್ಲಂದ ಹಣ ಬರುತ್ತದೆ ಎಂಬುದನ್ನು ಇನ್ನೂ ಸಹ ಹೇಳಿಲ್ಲ. ಆದ್ದರಿಂದ ಸಾಲವನ್ನು ಯಾವ ರೀತಿ ಕಡಿಮೆ ಮಾಡುತ್ತೇವೆಂದು ಈ ಬಜೆಟ್‌ನಲ್ಲಿ ಎಲ್ಲಯೂ ಪ್ರಸ್ತಾಪ ಮಾಡಿಲ್ಲ.

(ಮುಂದು)

(200) 09-03-2022 KH/BNS 1-20

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-

ಇದರಲ್ಲಿ revenue deficit ಅನ್ನು ನೋಡಿದಾಗ 14,699 ಕೋಟಿ ರೂಪಾಯಿಗಳು ಇದೆ. ಕೇಂದ್ರ ಸರ್ಕಾರದಲ್ಲ ಮಾನ್ಯ ಮನಮೋಹನ್ ಸಿಂಗ್‌ರವರ ನೇತೃತ್ವದ ಸರ್ಕಾರ ಇದ್ದಾಗ ರಾಷ್ಟ್ರದಲ್ಲ 53.11 ಲಕ್ಷ ಕೋಟಿ ರೂಪಾಯಿಗಳು ಸಾಲ ಇತ್ತು. ಈಗ 153.00 ಲಕ್ಷ ಕೋಟಿ ರೂಪಾಯಿಗಳ ಸಾಲ ಇದೆ. ಇವರಿಗೆ ಸಾಲ ಮಾಡುವುದೇ ಒಂದು ವೃತ್ತಿಯಾಗಿಬಿಟ್ಟಿದೆ. ನಾನು ನೆನ್ನೆಯೂ ಸಾಲ ಮಾಡುವುದು ಏಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದು ತಮ್ಮನ್ನು ಕೇಳಿದೆ. ಆದ್ದರಿಂದ, ಈ ಒಂದು ಬಜೆಟ್ ಅನ್ನು ನೋಡಿದಾಗ ಒಂದು ರೀತಿಯ ಕ್ಷುದ್ರತನವನ್ನು ಕಾಣಬಹುದು. ಅಂದರೆ, ಬಜೆಟ್‌ನಲ್ಲಿ ಘೋಷಣೆ ಮಾಡುವುದು, ಒಂದು ರೀತಿ publicity ಹುಚ್ಚು, ನಾವು ಇದು ಮಾಡಿದ್ದೇವೆ, ಅದು ಮಾಡಿದ್ದೇವೆ, “ಅಜ್ಜಿ ದಿನ್” ಎಂದು ಹೇಳುತ್ತಾರೆ. “ಅಜ್ಜಿ ದಿನ್” ಎಂದು ಹೇಳಿ ಕಳೆದ ಬಜೆಟ್‌ನಲ್ಲಿ “ಅಮೃತ್ ಕಾಲ್” ಎಂದು ಆಗಿ ಹೋಯಿತು. ಏಕೆಂದರೆ “ಅಜ್ಜಿ ದಿನ್” ನಲ್ಲಿ ಏನು ಆಗಿಲ್ಲ. ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿಯವರು ಬಜೆಟ್ ಘೋಷಣೆ ಮಾಡಿರುವುದು “ಅಮೃತ್ ಕಾಲ್” ಅಲ್ಲ. ರಾಹುಕಾಲ ಆಗಿ ಬಿಟ್ಟಿದೆ. ಇದು ರಾಹುಕಾಲದ ಬಜೆಟ್ ಆಗಿರುವುದರಿಂದ, ಜನಸಾಮಾನ್ಯರಿಗೆ ಒಳ್ಳೆಯದೇನು ಆಗುವ ಹಾಗೆ ಕಾಣುವುದಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿ ಆಮೇಲೆ ಸದ್ದಿಲ್ಲದೇ ಕೈಬಿಡುವ ನಡೆಯಾಗಿದೆ. ಗಂಭೀರ ಅಗತ್ಯಗಳೆಂದು ಉಲ್ಲೇಖಿಸಿ, ಅದಕ್ಕೆ ಸಣ್ಣ ಸಣ್ಣ 2.00 ಕೋಟಿ ರೂಪಾಯಿಗಳು, 5.00 ಕೋಟಿ ರೂಪಾಯಿಗಳನ್ನು ಕೊಡುವುದು ಆಗಿದೆ. ಕೊಡಲು ಜಿಲ್ಲೆಗೆ 5.00 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ. ಹಾರು ಹೇಳಿಕೆ ನೀಡಿ ಇತ್ತ ಜಾತಿ ನಿಗಮಗಳಿಗೆ, ಪ್ರತಿಮೆಗಳಿಗೆ ಹಣ ಕೊಡುವುದು, ಈ ಸರ್ಕಾರದ್ದು ಇದೇ ದೊಡ್ಡ ಸಾಧನೆಯಾಗಿ ಬಿಟ್ಟಿದೆ. ಬಜೆಟ್ ಘೋಷಣೆ ಮಾಡಿದಾಗ ಎಲ್ಲಾ ಬಗೆಯ ಚಿಂತನೆ ನಡೆಸಿ ಕೈಗೊಳ್ಳುವ ಕಾರ್ಯಕ್ರಮಗಳನ್ನು ಕ್ಯಾಬಿನೆಟ್ ಕೂಡ ಅಪ್ರೂವ್ ಮಾಡುತ್ತದೆ.

2020-21ನೇ ಸಾಲಿನ ಬಜೆಟ್‌ನಲ್ಲಿ ಈ ಸರ್ಕಾರ ಏನೇನು ಘೋಷಣೆ ಮಾಡಿದ್ದಾರೆ ಎಂದರೆ, “ರಾಸಾಯನಿಕ ಆಧಾರಿತ ಕೃಷಿಯ ಅನಾನುಕೂಲತೆ ಮತ್ತು ಅಪಾಯವು ವಿಜ್ಞಾನಿಗಳಿಗೆ ಗೋಚರವಾಗಿದೆ. ಸಾವಯವ ಕೃಷಿ ಇದಕ್ಕೆ ಪರಿಹಾರವಾಗಿದೆ. ರಾಸಾಯನಿಕಗಳ ಮೂಲಕ ದೊರೆಯುವಂತಹ ಅದೇ ಪೌಷ್ಟಿಕತೆಯನ್ನು ಸಾವಯವ ಆಕರಗಳಿಂದ ಪಡೆದುಕೊಳ್ಳಬಹುದಾಗಿದೆ. ಈ ಉದ್ದೇಶಕ್ಕಾಗಿ ನೀರಿನಲ್ಲಿ ಕರಗುವಂತಹ ಗೊಬ್ಬರಗಳು, ಸೂಕ್ಷ್ಮ ಪೌಷ್ಟಿಕಾಂಶಗಳು, ಹೈಡ್ರೋಜಲ್ ಇತ್ಯಾದಿಗಳನ್ನು ಬಳಸಲು ನೆರವು ನೀಡಲಾಗುವುದು. ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ 200 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು” ಈ ಯೋಜನೆಯನ್ನು ಕೂಡ ಕೈಬಿಡಲಾಗಿದೆ. ಇದಕ್ಕೆ ಬಹಳ ಜನಪ್ರಿಯತೆ ಸಿಕ್ಕಿತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“ನೀರು ಮತ್ತು ಗೊಬ್ಬರಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಸಾಮರ್ಥ್ಯಾಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ, ಉತ್ತಮ ಕೃಷಿ ಪದ್ಧತಿಗಳು, ನೂತನ ತಂತ್ರಜ್ಞಾನಗಳು ಮತ್ತು ಕೊಯ್ಲೋತ್ತರ ನಿರ್ವಹಣೆ ಇತ್ಯಾದಿಗಳ ಬಗ್ಗೆ ಕೃಷಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು” ಈ ಯೋಜನೆಯನ್ನು ಕೂಡ ಕೈಬಿಡಲಾಗಿದೆ.

“ಕರ್ನಾಟಕದಲ್ಲಿ ಶೇಕಡಾ 75 ರಷ್ಟು ಸಣ್ಣ ಹಾಗೂ ಅತೀ ಸಣ್ಣ ರೈತರಿದ್ದಾರೆ. ರಾಜ್ಯದ ಕೃಷಿ ಪದ್ಧತಿಯು ಬಹುತೇಕ ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕಾ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟರಿಗೆ 5,000 ರೂಪಾಯಿಗಳಂತೆ ಗರಿಷ್ಠ 10,000 ರೂಪಾಯಿಗಳ ಮೊತ್ತವನ್ನು ನೇರವಾಗ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು”. ಈ ಯೋಜನೆಯನ್ನು ಕೈಬಿಡಲಾಗಿದೆ.

“ಹಾಪ್‌ಕಾಮ್ಸ್ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಘವಾಗಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರ ಬೆನ್ನಲುಬಾಗಿದೆ. ಹಾಪ್‌ಕಾಮ್ಸ್‌ಗಳಲ್ಲಿ ಉತ್ತಮ ಸೇವೆಗಳನ್ನು ಒದಗಿಸುವ ಹಾಗೂ ವಿಸ್ತರಿಸುವ ಉದ್ದೇಶದಿಂದ ಹಾಪ್‌ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲಾಗುವುದು” ಈ ಯೋಜನೆಯನ್ನು ಕೈಬಿಡಲಾಗಿದೆ.

“ರಾಜ್ಯದಲ್ಲಿ ಹಂದಿಗಳ ಸಾಕಾಣೆ ಮತ್ತು ಉತ್ಪಾದನೆ ಗುಣಮಟ್ಟದಲ್ಲಿ ಸುಧಾರಣೆಯನ್ನು ತರಲು ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳಲು ಸಮಗ್ರ ವರಾಹ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯನ್ನು 5.00 ಕೋಟಿ ರೂಪಾಯಿಗಳ ವೆಚ್ಚದಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೈಗೊಳ್ಳಲಾಗುವುದು” ಈ ಯೋಜನೆಯನ್ನು ಕೈಬಿಡಲಾಗಿತ್ತು. ಮತ್ತೆ ಹಂದಿ ಬದಲು ವರಾಹ ಎಂದು ಈ ಬಾರಿಯ ಬಜೆಟ್‌ನಲ್ಲಿಯೂ ತಂದಿದ್ದಾರೆ.

“ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಮೀನುಗಾರ ಮಹಿಳೆಯರು ಮೀನು ಇಳಿದಾದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1,000 ಮೀನುಗಾರ ಮಹಿಳೆಯರಿಗೆ ಮಹಿಳಾ ಮೀನುಗಾರ ಸಬಲೀಕರಣ ಯೋಜನೆಯ ಮೂಲಕ ಧ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು 5.00 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು”. ಮಹಿಳೆಯರಿಗೂ ಸಹ ಸುಳ್ಳು ಹೇಳಿ ಆ ಕಾರ್ಯಕ್ರಮವನ್ನು ಕೈಬಿಟ್ಟಿದ್ದಾರೆ.

ನಮ್ಮ ಸಭಾನಾಯಕರು “ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರನ್ನು 130 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು”. ಈ ಯೋಜನೆಯನ್ನು ಕೈಬಿಡಲಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, . . .

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ದಯಮಾಡಿ ಕುಳಿತುಕೊಳ್ಳಿ. ನಾನು ಯಿಲ್ಡ್ ಆಗುತ್ತಿಲ್ಲ. ನಂತರ ತಾವು ಹೇಳಿ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನಂತರ ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಬಹಳ ವಿಮರ್ಶೆ ಮಾಡುತ್ತಿದ್ದಾರೆ.

ಸಭಾಪತಿಯವರು:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಹೇಳುವುದನ್ನು ನೋಟ್ ಮಾಡಿಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದರಲ್ಲಿ ನನ್ನದೊಂದು ವಾದ ಇದೆ. ಆದರೆ, ದಾಖಲೆಗೆ ತಪ್ಪು ಮಾಹಿತಿ ಹೋಗಬಾರದು. ನಾವೆಲ್ಲಾ ಉತ್ತರ ಕೊಡುವಾಗ ಇದಕ್ಕೆ ಉತ್ತರ ಕೊಡುತ್ತೇವೆ. ತಮಗೆ ಗೊತ್ತಿರಲಿ, ಪ್ರಥಮ ಬಾರಿಗೆ ನಮ್ಮ ಸರ್ಕಾರ 23 ಸಾವಿರ ಮಹಿಳೆಯರಿಗೆ 60 ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದೆ ಎನ್ನುವುದು ದಾಖಲೆಯಲ್ಲಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಅದನ್ನೆಲ್ಲಾ ಹೇಳುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಯೋಜನೆಯನ್ನು ಕೈಬಿಟ್ಟಿದ್ದೇವೆ ಎಂದು ಹೇಳಿದರು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ರಕ್ಷಣೆ ಕೊಡಲಿಲ್ಲವೆಂದರೆ ನಾನು ಭಾಷಣ ಮಾಡುವುದಕ್ಕೆ ಆಗುವುದಿಲ್ಲ. ಸಭಾನಾಯಕರು ಎಷ್ಟು ಹೊತ್ತು ಬೇಕಾದರೂ ಮಾತನಾಡಲಿ. ಯಾರು ಬೇಡ ಎನ್ನುತ್ತಾರೆ. ನಾನು ಹೇಳುವುದು ಏನೋ, ಅವರು ಹೇಳುತ್ತಿರುವುದೇನೋ ಬೇರೆ ಕಥೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ತಾವು ಒಂದು ನಿಮಿಷ ಕೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ನಿರ್ದಿಷ್ಟ ವಿಚಾರಗಳನ್ನು ಕೈಬಿಟ್ಟಿದ್ದಾರೆ ಎಂದು ಹೇಳುವುದಕ್ಕೆ ನಾನು ಹೇಳಬೇಕಾಗಿತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ನಾನು ಹೇಳುವುದನ್ನು ಒಂದು ನಿಮಿಷ ಕೇಳಿ. ತಾವು ಮಧ್ಯದಲ್ಲ ಉತ್ತರ ಕೊಡಬೇಡಿ. ಮಾನ್ಯ ಬಿ.ಕೆ.ಹರಿಪ್ರಸಾದ್‌ವರು ಮಾತನಾಡುವುದನ್ನು ಬರೆದುಕೊಳ್ಳಿ. ತಾವು ಉತ್ತರ ಕೊಡುವಾಗ ಉತ್ತರವನ್ನು ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ತಾವು ಏನು ಹೇಳುತ್ತಿರೋ ಅದನ್ನು ನಾವು ಯಥಾವತ್ತಾಗಿ ಮಾಡುತ್ತೇವೆ. ಆದರೆ, ನನ್ನದೊಂದು ವಿನಂತಿ ಇದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ವಿನಂತಿ ಎಲ್ಲಾ ಆಮೇಲೆ. ನಾನು ಯಿಲ್ಲೆ ಆಗುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, 130 ಕೋಟಿ ರೂಪಾಯಿಗಳ ಯೋಜನೆಯನ್ನು ನಾವು ಕೈಬಿಟ್ಟೆಲ್ಲ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನಂತರ ಉತ್ತರ ಹೇಳಿ. ಮಧ್ಯದಲ್ಲ ಮಾತನಾಡಬೇಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, “ಕರ್ನಾಟಕವನ್ನು ಶ್ರವಣ ದೋಷ ಮುಕ್ತ ಮಾಡಲು ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನವನ್ನು ಆರಂಭಿಕ ಹಂತದಲ್ಲೆಯೇ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 2020-21ನೇ ಸಾಲಿನಲ್ಲಿ 28 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು.” ಎಂದು ಇತ್ತು. ಈ ಯೋಜನೆಯನ್ನು ಕೈಬಿಡಲಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಅವರು ಹೇಳುವುದನ್ನು ಹೇಳಲಿ. ತಾವು ಇದಕ್ಕೆ ಉತ್ತರ ಕೊಡುವಾಗ ಕೊಡಿ. ಅವರು ಏನಾದರೂ ಮಾಡಲಿ.

ಡಾ|| ಸಿ.ಎನ್.ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ, ಐಟಿ-ಐಐಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಕೌಶಲ್ಯಾಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಯಾವ ಬಜೆಟ್ ಎಂದು ಕೇಳುತ್ತಿದ್ದಾರೆ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಕಳೆದ ಬಾರಿ ಕೊಟ್ಟಿದ್ದಿರಲ್ಲವೇ ಆ ಬಜೆಟ್, ಅದರಲ್ಲಿ ಎಲ್ಲಾ ಯೋಜನೆಗಳನ್ನು ಕೈಬಿಟ್ಟಿದ್ದೀರಾ, ಅದೇ ರೀತಿ ಇದನ್ನು ಮಾಡುತ್ತಿದ್ದೀರಾ ಎಂದು ಹೇಳುತ್ತಿದ್ದೇನೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ಈ ಬಾರಿಯ ಬಜೆಟ್ ಬಗ್ಗೆ ಹೇಳಿ ನಮಗೆ ಅರ್ಥವಾಗುತ್ತದೆ. ಈ ಬಾರಿಯ ಬಜೆಟ್ ಬಗ್ಗೆ ಹೇಳಿ ನಾವು ಕೇಳುತ್ತೇವೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಮಗೆ ಈ ಬಜೆಟ್ ಗೊತ್ತಾಗಬೇಕಾದರೆ ಕಳೆದ ಬಜೆಟ್‌ನಲ್ಲಿ ಏನು ಮಾಡಿದ್ದೀರಾ ಎಂದು ಹೇಳಬೇಕಾಗುತ್ತದೆ. ಬಜೆಟ್‌ನಲ್ಲಿ ಸುಮ್ಮನೆ ಘೋಷಣೆ ಮಾಡಿಕೊಂಡು ಹೋಗುವುದಿಲ್ಲ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಎಸ್.ಆರ್.ಪಾಟೀಲ್‌ರವರು ಕಳೆದ ಬಾರಿ ಬಜೆಟ್ ಬಗ್ಗೆ ಹೇಳಿರುವುದನ್ನು ನಾವು ಕೇಳಿದ್ದೇವೆ. ತಾವು ಈ ಬಜೆಟ್ ಬಗ್ಗೆ ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೇ, ಕುಳಿತುಕೊಳ್ಳಿ. ಅವರು ಮಾತನಾಡಲಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ಭಾಷಣ ಮಾಡುವಾಗ ಘಂಟಾಘೋಷವಾಗಿ ಇದನ್ನೆಲ್ಲಾ ಇವರು ಘೋಷಣೆ ಮಾಡಿದ್ದಾರೆ. ಇದೆಲ್ಲಾ ಬೋಗಸ್, fake ಎಂದು ತಮಗೆ ಹೇಳುತ್ತಿದ್ದೇನೆ. ದಯಮಾಡಿ, ಸ್ವಲ್ಪ ತಾವು ಕುಳಿತುಕೊಳ್ಳಿ. ನಾನು ಪೂರ್ತಿ ಮಾತನಾಡುವುದಕ್ಕೆ ಬಿಡಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇವರು ತಾಳ್ಮೆಯಿಂದ ಕೇಳಿಸಿಕೊಳ್ಳಲಿ. ನಂತರ ಉತ್ತರ ಕೊಡಲಿ. ಇವರು ಕೇಳಿಸಿಕೊಳ್ಳುವುದಕ್ಕೆ ತಯಾರಿಲ್ಲ ಎಂದರೆ ಹೇಗಾಗುತ್ತದೆ. ಬೆಟ್ಟದಷ್ಟು ತಾಳ್ಮೆ ಆಡಳಿತ ಪಕ್ಷದವರಿಗೆ ಬೇಕು.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಒಂದು ನಿಮಿಷ. ನಾನು ಎಲ್ಲರಿಗೂ ಹೇಳುತ್ತೇನೆ. ಅವರಿಗೆ ಮಾತನಾಡುವುದಕ್ಕೆ ಸ್ವತಂತ್ರ ಇದೆ. ಏನು ಮಾತನಾಡುತ್ತಾರೋ, ಬಿಡುತ್ತಾರೋ ಎನ್ನುವುದು ಅವರಿಗೆ ಬಿಟ್ಟದ್ದು. ತಮಗೆ ಏನಾದರೂ ಇದ್ದರೆ points ಮಾಡಿಕೊಳ್ಳಿ. ತಮಗೆ ಉತ್ತರ ಹೇಳುವುದಕ್ಕೆ ಅಧಿಕಾರ ಇದೆ. ಆಗ ತಾವು ಉತ್ತರ ಹೇಳಿ. ದಯಮಾಡಿ, ಮಧ್ಯಪ್ರವೇಶ ಮಾಡಬೇಡಿ. ನನ್ನ ಅನುಮತಿ ಇಲ್ಲದೇ ಯಾರಾದರೂ ನಡುವೆ ಎದ್ದು ಮಾತನಾಡಿದರೆ, ಅದು ರೆಕಾರ್ಡ್‌ಗೆ ಹೋಗಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, “ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲ ಸದರಿ ತೀವ್ರ ನಿಗಾ ಘಟಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. 2020-21ನೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಲನಲ್ಲ ಈ ಘಟಕಗಳನ್ನು ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು”.
ಈ ಯೋಜನೆಯನ್ನು ಕೈಬಿಟ್ಟಿದ್ದಾರೆ.

“ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 20 ಕೋಟಿ ರೂಪಾಯಿಗಳ ಮೊತ್ತದಲ್ಲ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡುವ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು”. ಈ ಯೋಜನೆಯನ್ನು ಕೈಬಿಟ್ಟಿದ್ದಾರೆ.

“6 ಸಾವಿರ ಕೋಟಿ ರೂಪಾಯಿ ವೆಚ್ಚ “ಅಮೃತ ನಗರೋತ್ಥಾನ” ಯೋಜನೆಗೆ ಮಂಜೂರಾತಿ ನೀಡಿದೆ. ಈ ಯೋಜನೆಗೆ ಸರ್ಕಾರ ಈಗಾಗಲೇ ರೂ.3,661 ಕೋಟಿ ಅನುದಾನವನ್ನು ನಗರದ 28 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದೆ. ಮಾನ್ಯ ಮುಖ್ಯಮಂತ್ರಿಗಳು 6 ಸಾವಿರ ಕೋಟಿ ರೂಪಾಯಿಗಳನ್ನು ಕೊಡುತ್ತೇವೆ” ಎಂದು ಹೇಳಿದರು. ಇದನ್ನು ನಾನು ಕಡೆಯಲ್ಲಿ ಮಾತನಾಡುತ್ತೇನೆ. ಇಷ್ಟೆ ಅಲ್ಲ.

(ಮುಂದು)

(201)ಎಸ್‌ಪಿಆರ್/ಬಿಎನ್‌ಎಸ್/1:30/09/03/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು):-

ಘೋಷಣೆ ಮಾಡಿ, ಅನುಷ್ಠಾನಗೊಳಿಸಿರುವುದು ಇಷ್ಟೇ ಅಲ್ಲದೇ, ಇನ್ನೂ ಬಹಳಷ್ಟು ಇವೆ. “Mobile agricultural health clinics” ಇದನ್ನು ಕೈಬಿಟ್ಟಿದ್ದಾರೆ. “Capacity development and awareness programmes will be launched to increase efficiency in use of water and manure and to increase agricultural productivity.” ಇದನ್ನು ಕೈಬಿಟ್ಟಿದ್ದಾರೆ. “A master plan will be prepared regarding the extensive implementation of the Kindi Anekattu Yojane (Vented Dams) in the coastal region across the rivers of the western ghats.” ಇದನ್ನು ಕೈಬಿಟ್ಟಿದ್ದಾರೆ. “Proposing to construct a reservoir across Krishna river near Thinthini

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

bridge to facilitate supply of drinking water to the people of Raichur, Yadgir, Kalaburagi region, action will be taken to prepare a detailed project report.” ಇದನ್ನು ಕೈಬಿಟ್ಟಿದ್ದಾರೆ. ಪಶು ಸಂಗೋಪನೆ ಇಲಾಖೆಗೆ ಸಂಬಂಧಪಟ್ಟಂತೆ, “There are ample opportunities in the State for the development of animal husbandry financial activities such as dairy farming, sheep/goat rearing, pig rearing and poultry rearing. To explore this, a state wide detailed survey will be conducted and a comprehensive policy will be prepared.” “Action is being taken to prepare a project report for the preparation of the survey to formulate a comprehensive policy.” ಈ ವಿಚಾರದಲ್ಲ ಅಗತ್ಯ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆಯಾದರೂ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಿರುವುದಿಲ್ಲ. ಹೆಣ್ಣು ಕರು ಸಿಗಲ ಎನ್ನುವ ಕಾರಣಕ್ಕಾಗಿ, “to obtain more than 90% female calves from the milching cows of the State, the birth of female calves would be increased by undertaking artificial impregnation from gender determined spermatic cord. A grant of Rs. Two crore would be provided for this.”-ಎಂಬುದಾಗಿ ಹೇಳಿದ್ದು, ಇದನ್ನೂ ಸಹ ಕೈಬಿಟ್ಟಿದ್ದಾರೆ. ತಮಗೆ ಈ ವಿಚಾರವು ಬಹಳ ಚೆನ್ನಾಗಿ ತಿಳಿದಿರಬೇಕು ಎಂದು ನಾನು ಭಾವಿಸುತ್ತೇನೆ. “It is proposed to implement “Karnataka Matsya Vikasa Yojane” to encourage fishermen to adopt modern fishing technologies. For this project, Rs.1.5 crore would be provided in the year 2020-21. ಇದನ್ನು ಕೈಬಿಟ್ಟಿದ್ದಾರೆ. “Backwater aquaculture, commonly called as coastal aquaculture, plays an important role in the overall development of the country and the state. To strengthen this backwater fishing, a backwater fish seedlings production centre would be established at Mulki at an expenditure of Rs.Two crore.” ಇದನ್ನು ಕೈಬಿಟ್ಟಿದ್ದಾರೆ. “For the

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

development of the fishing harbour of Karwar in Uttara Kannada district and infrastructure, Rs.Four crore will be provided.”-ಎಂದು ಹೇಳಿರುವ ಯೋಜನೆಯನ್ನೇ ಇವರು ಕೈಬಿಟ್ಟಿದ್ದಾರೆ. “For the estuary desilting works (100 metres) at Tenginagundi harbour of Uttara Kannada district, Rs. Five crore will be provided.” ಈ ಯೋಜನೆಯನ್ನು ಕೈಬಿಟ್ಟಿದ್ದಾರೆ. “To facilitate the development of areca growers, interest exemption is provided to the extent of 5% on a loan to the extent of a maximum of two lakh rupees for long term agricultural loans given to each family of farmers from the available financial resources of the Areca Growers Primary/Market Co-operative Societies and this amount will be borne by the Government.” ಮತ್ತೊಂದೆಡೆ ಸಾಲವನ್ನು ನೀಡುವುದಾಗಿ ತಿಳಿಸಿ, ಈ ಯೋಜನೆಯನ್ನು ಗೊತ್ತಿಲ್ಲದೇ ಕೈಬಿಟ್ಟಿದ್ದಾರೆ. ಸರ್ಕಾರವು ಮಾತ್ರವೇ ಬೇರೆ ಕಡೆ ಸಾಲವನ್ನು ಪಡೆದುಕೊಳ್ಳುತ್ತಿದೆ. “In situations of a fall in price of agricultural produce, benefit has been provided to the farmers by providing minimum support price to the crops grown by them by purchasing through purchase centres. When there is a delay in the release of grants by the Central Government, the amount of revolving fund established to enable the timely payment of money to the farmers will be increased to Rs. 2000 crore, as per the requirement, during the tenure of our Government.” ಪ್ರಸ್ತುತ ಈ ಯೋಜನೆಯು ಏನಾಗಿದೆ ಎಂದು ತಿಳಿದಿಲ್ಲ, ಆದರೆ ಇದನ್ನೂ ಸಹ ಪ್ರಸಕ್ತ ಸಾಲನಲ್ಲ ಕೈಬಿಟ್ಟಿದ್ದಾರೆ.

ಸಾಮಾಜಿಕ ಕ್ಷೇತ್ರವನ್ನು ಅವಲೋಕಿಸಿದಾಗ, ಅಲ್ಪ ಸಂಖ್ಯಾತರಿಗೆ, “five Morarji Desai Residential schools functioning under Minority Welfare Department will be upgraded into pre-university colleges.” ಇದನ್ನು ಕೈಬಿಟ್ಟಿದ್ದಾರೆ. ದಿವಂಗತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೇತಾಜಿ ಸುಭಾಷ್ ಚಂದ್ರ ಬೋಸರವರ ಜನ್ಮ ದಿನಾಚರಣೆಯಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರು ದೊಡ್ಡದಾಗಿ ಘೋಷಣೆ ಮಾಡಿದರು; “Scouts and Guides organization strives to groom today’s children as responsible citizens of the future. To encourage the activities of this organization, Rs. Four crore will be provided to the Scouts and Guides Centres at Davanagere, Udupi and Doddaballapur.” It is an ongoing scheme. ಹೀಗೆ ಚಾಲ್ತಿಯಲ್ಲಿದ್ದ ಯೋಜನೆಯನ್ನು ಸರ್ಕಾರವು ರದ್ದುಗೊಳಿಸಿದೆ. ಎಲ್ಲರೂ ಸಹ ನೇತಾಜಿ ಸುಭಾಷ್ ಚಂದ್ರ ಬೋಸರವರ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಹಾಲ ಚಾಲ್ತಿಯಲ್ಲಿದ್ದ ಕಾರ್ಯಕ್ರಮವನ್ನೇ ಸರ್ಕಾರವು ರದ್ದುಗೊಳಿಸಿದೆ.

ಐತಿಹಾಸಿಕ ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ ಬಗ್ಗೆ ಶ್ರೀ ನಾರಾಯಣಸ್ವಾಮಿರವರು ಬಹಳ ಕಾಳಜಿಯನ್ನು ವಹಿಸಿದರು.“The historic Visvesvaraya College of Engineering, Bengaluru will be developed into an autonomous institute, based on the IIT model. Rs.10 crore is allotted for this purpose.” The scheme is dropped.

ಡಾ|| ಸಿ.ಎನ್.ಅಶ್ವತ್ಥ ನಾರಾಯಣ (ಉನ್ನತ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಯವರೇ, ಈ ಯೋಜನೆಯನ್ನು ಎಲ್ಲ ಕೈಬಿಡಲಾಗಿದೆ? ಬದಲಿಗೆ ಪ್ರಸ್ತುತ ಆಯವ್ಯಯದಲ್ಲ 35 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸಚಿವರು ಉತ್ತರಿಸುವಾಗ ಈ ಎಲ್ಲಾ ಅಂಶಗಳಿಗೆ ಉತ್ತರಿಸಲ. “Intensive Care Units are set up at all the taluk hospitals in the State under public private

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

partnership scheme. It is proposed to effectively monitor the ICUs. It will be implemented in two districts on a pilot basis during the year 2020-21.” ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದ್ದು, ಕೋವಿಡ್-19 ರಂತಹ ಸಾಂಕ್ರಾಮಿಕ ಕಾಯಿಲೆ ಬಂದರೂ ಸಹ ಸರ್ಕಾರವು ಈ ಯೋಜನೆಯನ್ನು ಕೈಬಿಟ್ಟಿದೆ. “A 20-bed Ayush Integrated Hospital will be established in Haveri district at a cost of Rs.20 crore. For this purpose, Rs. Five crore will be provided during the year 2020-21.” ಎಂದು ತಿಳಿಸಿದ್ದು, ಸರ್ಕಾರವು ಇದನ್ನೂ ಸಹ ಕೈಬಿಟ್ಟಿದೆ. ಮುಂದುವರೆದು, ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ, “a grant of Rs.25 crore is earmarked in the year 2020-21 to establish a scheme, “Vanitha Sangathi” in association with factory owners and Bengaluru Metropolitan Transport Corporation (BMTC), to provide free monthly bus passes to one lakh women labourers working in garment factories.” “This scheme has been transferred from Transport Department. Scheme has been dropped.”

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ದಯಮಾಡಿ ಸಂಪೂರ್ಣವಾಗಿ ಕನ್ನಡದಲ್ಲೆಯೇ ತಿಳಿಸಬೇಕು. ಏಕೆಂದರೆ ನಮಗೆ ಇಂಗ್ಲೀಷ್ ಅರ್ಥವಾಗುತ್ತಿಲ್ಲ. ಮುಂದುವರೆದು, ಅವರು ಏನು ಹೇಳುತ್ತಿದ್ದಾರೆಯೋ, ಅದು ಅವರಿಗೆ ಅರ್ಥವಾಗುತ್ತಿಲ್ಲ. ಅವರು ಕನ್ನಡ ಭಾಷೆಯಲ್ಲಿ ಹೇಳಿದರೆ, ಅವರ ವಿಚಾರಗಳು ನಮಗೆ ಅರ್ಥವಾಗುತ್ತವೆ ಎಂದು ನಾನು ಭಾವಿಸುತ್ತೇನೆ.

ಸಭಾಪತಿಯವರು:- ಇದು ಅವರ ಅರ್ಜಿ ಆಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕನ್ನಡದಲ್ಲ ಹೇಳಿದರೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ - ಇದು ಸತ್ಯವಾದುದು. ಒಂದು ವೇಳೆ ಸಂಸ್ಕೃತ ಭಾಷೆಯಲ್ಲಿ ಹೇಳಿದರೆ ಅರ್ಥವಾಗುತ್ತದೆ ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿಲ್ಲ. ಇದೇ ನನಗೆ ಸಮಾಧಾನವಾಗಿದೆ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನನಗೆ ಆ ಭಾಷೆಯೂ ಸಹ ಅರ್ಥವಾಗುತ್ತದೆ. ಹೀಗಾಗಿ ಅವರು ಸಂಸ್ಕೃತದಲ್ಲಯೇ ಹೇಳಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಸದನದಲ್ಲಿ ಮಾತನಾಡುವಾಗ ಕನ್ನಡ, ಆಂಗ್ಲ ಮತ್ತು ಹಿಂದಿ ಯಾವುದೇ ಭಾಷೆಯಲ್ಲಿಯೂ ಸಹ ಮಾತನಾಡಬಹುದು. ಇದಕ್ಕೆ ಅವಕಾಶವೂ ಸಹ ಇದೆ. ಹೀಗಾಗಿ ನನಗೆ ಯಾವ ಭಾಷೆ ಬೇಕೋ ಅದೇ ಭಾಷೆಯಲ್ಲಿ ಮಾತನಾಡುತ್ತೇನೆ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಭಾಷಾಂತರರ ಸೇವೆಗಳನ್ನು ಒದಗಿಸಿ.

ಸಭಾಪತಿಯವರು:- ವಿರೋಧ ಪಕ್ಷದ ನಾಯಕರೇ, ನೀವು ಕೇವಲ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಮಾತ್ರವೇ ಮಾತನಾಡಿ. ಹಿಂದಿ ಭಾಷೆಯಲ್ಲಿ ಮಾತನಾಡುವುದು ಬೇಡ.

ಶ್ರೀ ಬಿ.ಕೆ.ಹರಿಪ್ರಸಾದ್:- ಆಗಲ ಸಭಾಪತಿಗಳೇ. Commerce and Industries Department ಗೆ ಸಂಬಂಧಿಸಿದಂತೆ, “an industrial estate will be setup at Siddapur taluk of Uttara Kannada district.” ಈ ಯೋಜನೆಯನ್ನು ಕೈಬಿಟ್ಟಿದ್ದಾರೆ. “It is proposed to establish a “Center for Smart Manufacturing” institute in Bengaluru in association with industries to deliver smart manufacturing technology to the small and micro industries of the State. A grant of Rs. Five crore will be earmarked for this purpose.” ಎಂದು ಘೋಷಿಸಿದ್ದು,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದನ್ನೂ ಸಹ ಸರ್ಕಾರವು ಕೈಬಿಟ್ಟಿದೆ. ವಿದ್ಯುಚ್ಛಕ್ತಿ ಬಿಲ್ಲನ್ನು ಪಾವತಿಸಲು ಹಾಗೂ ಅದನ್ನು ಮರುಪಾವತಿಸಲು ಹೊಸ ಪಾಲಿಸಿಯನ್ನು ಜಾರಿಗೊಳಿಸುವುದಾಗಿ ಸರ್ಕಾರವು ತಿಳಿಸಿತು. ಆದರೆ ಅದನ್ನೂ ಸಹ ಸರ್ಕಾರವು ಕೈಬಿಟ್ಟಿದೆ. ಮಾನ್ಯ ಸಭಾಪತಿಯವರೇ, ಆಂಗ್ಲ ಭಾಷೆಯಲ್ಲಿರುವುದನ್ನು ಕನ್ನಡ ಭಾಷೆಯಲ್ಲಿ ಹೇಳುವುದಕ್ಕೆ ನಾನು ಪ್ರಯತ್ನಿಸುತ್ತಿದ್ದೇನೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಕೇವಲ ಕೈಬಿಟ್ಟ ಯೋಜನೆಗಳನ್ನು ಮಾತ್ರವೇ ಹೇಳದೇ, ಸೇರಿಸಿರುವ ಯೋಜನೆಗಳ ಬಗ್ಗೆಯೂ ಸಹ ವಿರೋಧ ಪಕ್ಷದ ನಾಯಕರು ತಿಳಿಸಲಿ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಯಾವುದೇ ಯೋಜನೆಗಳನ್ನು ಕೈಬಿಡುವ ಸರ್ಕಾರ ಇದಾಗಿದೆ.

ಶ್ರೀ ಜಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಸರ್ಕಾರವು ಘೋಷಣೆ ಮಾಡಿರುವ ಆಯವ್ಯಯದ ಪ್ರತಿಯು ನನ್ನ ಬಳಿ ಇದೆ. ಅದನ್ನು ಆಡಳಿತ ಪಕ್ಷದ ಸದಸ್ಯರು ನೋಡಬೇಕು. ಅದರಲ್ಲಿ 430 ಅಂಶಗಳಿವೆ. ಆದರೆ 420 ಅಂಶಗಳನ್ನು ಸರ್ಕಾರವು ಇಟ್ಟುಕೊಂಡಿದ್ದರೆ, ಚೆನ್ನಾಗಿ ಇರುತ್ತಿತ್ತು. 430 ಅಂಶಗಳ ಪೈಕಿ ಕೇವಲ 200 ಅಂಶಗಳಿಗೆ ಸಂಬಂಧಿಸಿದಂತೆ ಮಾತ್ರ ಅನುಷ್ಠಾನಕ್ಕೆ ತರುತ್ತೇವೆ, ಪ್ರಸ್ತಾವನೆ ಸಲ್ಲಿಸಲಾಗಿದೆ, ಜಾರಿಗೊಳಿಸಲಾಗುವುದು, ಯೋಜನೆ ಮಾಡಿದ್ದೇವೆ ಎಂದು ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಅದರ ಬಗ್ಗೆಯೂ ಸಹ ನಾನು ಪ್ರಸ್ತಾಪಿಸುತ್ತೇನೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಈ ರೀತಿಯಾಗಿ ವ್ಯಂಗ್ಯ ಮಾಡುವುದು ಸರಿಯಲ್ಲ. ಆಯವ್ಯಯದಲ್ಲಿ 430 ಅಂಶಗಳ ಬದಲಿಗೆ 420 ಅಂಶಗಳನ್ನಿಟ್ಟುಕೊಳ್ಳಬೇಕಾಗಿತ್ತು (ಗೊಂದಲ) ವಿರೋಧ ಪಕ್ಷದ ನಾಯಕರ ಬಗ್ಗೆ ಬಹಳ ಗೌರವವಿದೆ ... ಅವರು ಒಂದು ನಿಮಿಷ ಯಿಲ್ಡ್ ಆಗಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಸಭೆ ಮಾಡಿ, ನನಗೆ ಸದನದಲ್ಲ ಮಾತನಾಡುವುದಕ್ಕೆ ಬಡಬಾರದು ಎಂಬುದಾಗಿ ತಿಳಿಸಿದ್ದಾರೆ. ಆ ರೀತಿಯ ಅಜೆಂಡಾ ಅವರದ್ದಾಗಿದ್ದರೆ, ಅದನ್ನು ನಾವು ನೋಡಿಕೊಳ್ಳುತ್ತೇವೆ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಶ್ರೀ ಬಿ.ಕೆ.ಹರಿಪ್ರಸಾದ್‌ರವರ ಎತ್ತರಕ್ಕೆ “420 ಇರಬೇಕಾಗಿತ್ತು, 430 ಇದೆ” ಎಂದು ಹೇಳಿದರೆ, ಅದರ ಅರ್ಥ ಏನು?

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು...

(ಗೊಂದಲ)

(ಮುಂದು)

(202)/9-3-2022/1-40/ಎಲ್‌ಎಂ/ಕೆಎಸ್

(ಗೊಂದಲ)

ಶ್ರೀ ಎನ್.ರವಿಕುಮಾರ್:-ಮಾನ್ಯ ಸಭಾಪತಿಗಳೇ, 430 ಇರುವುದನ್ನು 420 ಇರಬೇಕಾಗಿತ್ತು ಎಂದು ಹೇಳುವುದು ಎಷ್ಟು ಸರಿ. ಇದರ ಅರ್ಥವೇನು? ವಿರೋಧ ಪಕ್ಷದ ನಾಯಕರು ತಮ್ಮ ಸ್ಥಾನಕ್ಕೆ ತಕ್ಕಹಾಗೆ ಮಾತನಾಡಬೇಕು. ಅವರ ಬಗ್ಗೆ ನನಗೆ ಗೌರವವಿದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:-ಮಾನ್ಯ ಸಭಾಪತಿಗಳೇ, ಬಿಜೆಪಿ ಯವರು ತಮ್ಮ ಶಾಸಕಾಂಗ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರಿಗೆ ಮಾತನಾಡಲು ಅವಕಾಶವನ್ನು ಕೊಡಬೇಡಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೊಂದಲವುಂಟು ಮಾಡಿ ಎಂದು ತಮ್ಮ ಶಾಸಕರಿಗೆ ಹೇಳಿ ಕಳಿಸಿರಬೇಕು. ಅದಕ್ಕೆ ಶಾಸಕರು ಗೊಂದಲವುಂಟು ಮಾಡುತ್ತಿದ್ದಾರೆ.

(ಗೊಂದಲ)

ಶ್ರೀ ಸಅಲಂ ಅಹಮದ್:- ಬಜೆಟಿ ಯವರ ಹಿಡನ್ ಅಜೆಂಡಾ ಅದೇ ಆಗಿರುತ್ತದೆ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ನಾವೇನು ಹಿಂದಿನ ಬಾಗಿಲಿನಿಂದ ಬಂದವರಲ್ಲ, ನಾವೇಕೆ ಅವರ ಮಾತನ್ನು ತಡೆಯಬೇಕು?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನೇನು ಪಂಚಾಯತಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಮುಖ್ಯಮಂತ್ರಿಯಾದವಲ್ಲ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ, ಸೋಲುತ್ತಿದ್ದೇನೆ. ಅದಕ್ಕೆ ನಾನು ಎಲ್ಲೆಯು ಬೆನ್ನು ತೋರಿಸುವುದಿಲ್ಲ ಎಂದು ಹೇಳುತ್ತಿರುವುದು. ಚುನಾವಣೆ ಸ್ಪರ್ಧೆ ಮಾಡದೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾದವಲ್ಲ ನಾನು. ಸ್ಪರ್ಧೆ ಮಾಡುವ ಹಾಗೆ ಇದ್ದರೆ ಜಾತಿ, ಹಣ ಬಿಟ್ಟು ಬೆಂಗಳೂರಿನಲ್ಲಿ ಬಂದು ಸ್ಪರ್ಧೆ ಮಾಡಿ. ನಾನು ಸ್ಪರ್ಧೆ ಮಾಡುವ ಸ್ಥಳದಲ್ಲಿ ನನ್ನ ಜಾತಿಯವರು 100 ಜನರು ಇಲ್ಲ. ಆದರೂ ನಾನು ಅಲ್ಲಿ ಕೆಲಸ ಮಾಡುತ್ತೇನೆ. ನಿಮ್ಮ ಹಾಗೆ ಜಾತಿ, ಹಣ ಇಟ್ಟುಕೊಂಡು ಸ್ಪರ್ಧಿಸುವ ಕ್ರಿಮಿನಲ್ ನಾನಲ್ಲ.

ಶ್ರೀ ಎಂ.ಕೆ.ಪ್ರಾಣೇಶ್:- ಜಾತಿ, ಹಣ ಇರುವಲ್ಲಿಯೇ ನೀವು ಸ್ಪರ್ಧೆ ಮಾಡುವುದು, ನಾವು ಎಲ್ಲಾ ಕಡೆಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ.

ಶ್ರೀ ಎನ್.ರವಿಕುಮಾರ್:- ಕ್ರಿಮಿನಲ್ ಯಾರು ಎನ್ನುವುದು ಗೊತ್ತಾಗುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೇ, ರಾಷ್ಟ್ರೀಯ ಸುಳ್ಳು ಸಂಸ್ಥೆಗಳ ಸಂಘಟನೆ ಇದೆ. Rs. Five Crore will be provided for the welfare of

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

journalists through Journalists' Welfare Fund, ಎಂಬುದನ್ನು ಕೂಡಾ ಡ್ರಾಫ್ ಮಾಡಿದ್ದಾರೆ. ಏಕೆಂದರೆ ದೇಶದ ತುಂಬಾ ಅವರ ಪರವಾಗಿಯೇ ಹೇಳುತ್ತಾರೆ. ಅದಕ್ಕೆ ನಾನು ಬೆನ್ನು ತೋರಿಸುತ್ತಾರೆ ಎಂದು ಹೇಳಿದ್ದು. 'To enable selected beneficiaries in the State who have crossed 60 years and are below the poverty line...' , ಅಂದರೆ 60 ವರ್ಷವಾದವರಿಗೆ ಅನುಕೂಲವಾಗಲಿ ಎಂದು ಹೇಳಿ, ಬಡತನದಿಂದ ಕೆಳಗಿನ ರೇಖೆಯಲ್ಲಿರುವವರಿಗೆ 20 ಕೋಟಿ ರೂಪಾಯಿಗಳನ್ನು 'Jeevana Chaitra Yatre' ಎನ್ನುವ ಯೋಜನೆಯಲ್ಲಿ ಹಣ ಇಟ್ಟಿದ್ದರು. ಅದನ್ನು ಡ್ರಾಫ್ ಮಾಡಿದ್ದಾರೆ. A Digital Media Advertisement Policy will be formulated to reach Government programmes to the public effectively through new media, ಎಂದು ಮಾಡಿ, ಅದನ್ನು ಸಹ ಡ್ರಾಫ್ ಮಾಡಿದ್ದಾರೆ. ಅವರಿಗೆ ಬೇಕಾಗಿರುವುದನ್ನೇ ಬಿಟ್ಟಿರುವವರು ಯಾವ ರೀತಿ ಬಜೆಟ್ ಮಾಡಿದ್ದಾರೆ ಎನ್ನುವುದನ್ನು ಈಗ ತಿಳಿಸುತ್ತೇನೆ. ಕೆಲವು Centrally Sponsored Schemes ಇವೆ, ಇದು ಡಬಲ್ ಇಂಜಿನ್ ಸರ್ಕಾರ. ಅದು ಡಿಸೆಲ್ ಅಥವಾ electric power ನಿಂದ ನಡೆಯುತ್ತದೆಯೇ ಎನ್ನುವುದು ಗೊತ್ತಿಲ್ಲ ಆದರೆ ಇಂಜಿನ್ ಮಾತ್ರ ಇದೆ.

ಉನ್ನತ ಶಿಕ್ಷಣಕ್ಕೆ 2018-19ರಲ್ಲಿ 4263 ಕೋಟಿ ರೂಪಾಯಿಗಳು, 2019-20ರ budget estimate ನಲ್ಲಿ 5,600 ಕೋಟಿ, ಆದರೆ 2019-20ರ revised estimate ನಲ್ಲಿ 5,575 ಕೋಟಿ ಕೊಟ್ಟು 25 ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಈ ವರ್ಷದ ಅಂದರೆ 2021-22ನೇ ಬಜೆಟ್‌ನಲ್ಲಿ 5,049 ಕೋಟಿ ಕೊಟ್ಟಿದ್ದಾರೆ. ಹೋದ ವರ್ಷಕ್ಕಿಂತ 500 ಕೋಟಿ ರೂಪಾಯಿಗಳು ಕಡಿಮೆಯಾಗಿದೆ. Arivu Educational Loan Scheme ಎನ್ನುವುದರ ಬಗ್ಗೆ ನಿನ್ನೆ ಇಲ್ಲಿ ಚರ್ಚೆಯಾಯಿತು. ತಾಂತ್ರಿಕ ದೋಷದಿಂದ ಅದು ಆಗುತ್ತಿಲ್ಲ ಎಂದು ಹೇಳಿದರು. ಬಡ, ದುರ್ಬಲ ವರ್ಗದವರಿಗೆ ಸಾಲ ಕೊಡುವುದನ್ನು ನಿಲ್ಲಿಸಿದ್ದಾರೆ. ಅದು ನಿಲ್ಲಿಸಿದ್ದಾರಾ ಅಥವಾ discontinue ಮಾಡಿದ್ದಾರಾ, ಅದು ಸಹ ನನಗೆ ಗೊತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 2018-19ರಲ್ಲಿ 5,268 ಕೋಟಿ ರೂಪಾಯಿಗಳನ್ನು, 2019-20ನೇ ಸಾಲಿನಲ್ಲಿ budget estimate ನಲ್ಲಿ 4730 ಕೋಟಿ ರೂಪಾಯಿಗಳ ಮಾಡಲಾಗಿತ್ತು. 2020-21ರಲ್ಲಿ 4,258 ಕೋಟಿ ರೂಪಾಯಿಗಳು, ಇಲ್ಲಿ 500 ಕೋಟಿ ರೂಪಾಯಿಗಳು ಕಡಿಮೆಯಾಯಿತು. ದುರ್ಬಲ ವರ್ಗದವರಿಗೆ ಬಹಳ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿ ಈ ರೀತಿ ಕಟ್ ಮಾಡಿಕೊಂಡು ಹೋಗುವುದು ಇವರ ಯೋಜನೆಗಳು. 2020-21ರ budget estimate ನಲ್ಲಿ 3,988 ಕೋಟಿ ರೂಪಾಯಿಗಳು. ಹೊದ ವರ್ಷಕ್ಕಿಂತ 1000 ಕೋಟಿ ರೂಪಾಯಿಗಳ ಕಡಿಮೆ. ಯಾರ ಕಣ್ಣಿಗೆ ಇವರು ಮಣ್ಣು ಎರಚುತ್ತಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, ದಲಿತರು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಗುತ್ತಿಗೆಯನ್ನು ಪಡೆದಾಗ 50 ಲಕ್ಷ ರೂಪಾಯಿಗಳವರೆಗೆ – ಕೊಡಬೇಕು ಎಂದು ಹೇಳಿದರು. ಅದನ್ನು 1 ಕೋಟಿ ರೂಪಾಯಿಗಳಾಗಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನು ಪೂರ್ಣ ಮಾಡಲು ಇವರಿಂದ ಆಗಿರುವುದಿಲ್ಲ.

For the welfare of Scheduled Tribes (STs), 2018-19ನೇ ಸಾಲಿನಲ್ಲಿ 1,660 ಕೋಟಿ ರೂಪಾಯಿಗಳನ್ನು, 2019-20ರಲ್ಲಿ 1,476 ಕೋಟಿ ರೂಪಾಯಿಗಳು ಇಲ್ಲಿ 200 ಕೋಟಿ ರೂಪಾಯಿಗಳಷ್ಟು ಕಡಿಮೆಯಾಯಿತು. 2019-20ರಲ್ಲಿ 1,292 ಕೋಟಿ ರೂಪಾಯಿಗಳು, in revised estimate it is down by Rs. 300 crores. ಈ ಬಾರಿ ಬಜೆಟ್‌ನಲ್ಲಿ 1,490 ಕೋಟಿ ರೂಪಾಯಿಗಳನ್ನು ಕೊಡಲಾಗಿದೆ.

ಇನ್ನು welfare of OBCs ಯವರ ಬಗ್ಗೆ ಹೇಳಬೇಕೆಂದರೆ, ಅವರು ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಸಂವಿಧಾನಿಕವಾಗಿಯೂ ಅವರಿಗೆ ರಕ್ಷಣೆ ಇಲ್ಲ. ಆರಿಸಿ ಬಂದಿರುವ ಸರ್ಕಾರದಿಂದಲೂ ಅವರಿಗೆ ರಕ್ಷಣೆ ಇಲ್ಲ. ಬರುವಂತಹ ಸೌಲಭ್ಯಗಳನ್ನು ಕಿತ್ತುಕೊಂಡು, ಇವರು ಮೀಸಲಾತಿಯನ್ನೂ ಸಹ ಕಿತ್ತುಕೊಂಡಿದ್ದಾರೆ. ಇವತ್ತು ಅವರ ಪರಿಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ. 2018-19ನೇ ಸಾಲಿನಲ್ಲಿ 2,146 ಕೋಟಿ ರೂಪಾಯಿಗಳನ್ನು ಕೊಡಲಾಗಿತ್ತು, 2019-20ನೇ ಸಾಲಿನ budget estimate ನಲ್ಲಿ 2,100 ಕೋಟಿ ರೂಪಾಯಿಗಳು, ಅದೇ 2019-20ರ revised estimate ನಲ್ಲಿ 1,738

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೋಟಿ ರೂಪಾಯಿಗಳು, ಅದರಲ್ಲಿ 400 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ. 2020ರಲ್ಲಿ ಕೊಟ್ಟಿರುವುದು 1,276 ಕೋಟಿ ರೂಪಾಯಿಗಳು, ಅಂದರೆ ಸಾವಿರ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ.

ನಿನ್ನೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಬಾರಿ ವಿಶ್ವ ಮಹಿಳಾ ಅಂತರಾಷ್ಟ್ರೀಯ ದಿನಾಚರಣೆಗೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ, 2018-19ರಲ್ಲಿ 4,006 ಕೋಟಿ ರೂಪಾಯಿಗಳನ್ನು, 2019-20ರ budget estimate ನಲ್ಲಿ 5,251 ಕೋಟಿ ರೂಪಾಯಿಗಳು, ಇಲ್ಲಿ ಜಾಸ್ತಿ ಕೊಟ್ಟಿದ್ದಾರೆ. 2019-20ರ revised budget ನಲ್ಲಿ 5,234 ಕೋಟಿ ರೂಪಾಯಿಗಳು. 2020-21ರ budget estimate ನಲ್ಲಿ 4,650 ಕೋಟಿ ರೂಪಾಯಿಗಳು. ಇದರಲ್ಲಿ 500 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ.

ವಸತಿ ಖಾತೆಯಲ್ಲಿ 2018-19ರಲ್ಲಿ 4,287 ಕೋಟಿ ರೂಪಾಯಿಗಳನ್ನು ಕೊಡಲಾಗಿದೆ. 2019-20ರಲ್ಲಿ 2,639 ಕೋಟಿ ರೂಪಾಯಿಗಳು, ಅಂದರೆ 50% ಕಡಿಮೆ ಮಾಡಿದ್ದಾರೆ. ಈಗ 2021-22ರಲ್ಲಿ 2,971 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ.

ಅಲ್ಪ ಸಂಖ್ಯಾತರ ಅಭಿವೃದ್ಧಿಗೆ, “ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಈಗ ಸಬ್ ಕಾ ಪ್ರಯಾಸ್ ಈಗ ಸೇರಿಸಿಕೊಂಡಿದ್ದಾರೆ. ಅದರ ಬಗ್ಗೆ ಭಾಷಣ ಮಾಡುತ್ತಿರುತ್ತಾರೆ. 2018-19ರಲ್ಲಿ 2,146 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ. 2019-20ರ budget estimate ನಲ್ಲಿ 2,100 ಕೋಟಿ ರೂಪಾಯಿಗಳು. 2010ರಲ್ಲಿ 1,738 ಕೋಟಿ ರೂಪಾಯಿಗಳು. 400 ಕೋಟಿ ರೂಪಾಯಿಗಳು ಕಡಿಮೆಯಾಯಿತು. 2020-21ರಲ್ಲಿ 1,276 ಕೋಟಿ ರೂಪಾಯಿಗಳು. ಸಾವಿರ ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಇದನ್ನು ನೋಡಿದರೆ, ದುರ್ಬಲ ವರ್ಗದವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಭಾಷಣದಲ್ಲಿ ಹೇಳುವುದು ಬೇರೆ. ಅನುಷ್ಠಾನಕ್ಕೆ ತರುವ ಸಂದರ್ಭದಲ್ಲಿ ಏನಾಗುತ್ತದೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. Centrally Sponsored Schemes ನ್ನು ನೋಡಿದರೆ, ಕರ್ನಾಟಕಕ್ಕೆ ಯಾವ ಪರಿಷ್ಕಿತಿ ಬಂದಿದೆ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(203)09-03-2022(01-50)bsd-ks

ಶ್ರೀ ಬಿ.ಕೆ. ಹರಿಪ್ರಸಾದ್ (ಮುಂದು)

SCSA (Scheduled Caste Sub-allocation)/TSA (Tribal Sub-allocation) budget after the Act ಬೇರೆ ಇದೆ. 2014-15 ರ ಬಜೆಟ್‌ನಲ್ಲಿ ರೂ.11,519 ಕೋಟಿ..... 2017 ರಿಂದ ತೆಗೆದುಕೊಂಡಾಗ ರೂ.19,711.51 ಕೋಟಿ, 2018-19 ರಲ್ಲಿ ರೂ.20,957.15 ಕೋಟಿ, 2019-20 ರ ಬಜೆಟ್‌ನಲ್ಲಿ ರೂ.21,602.61 ಕೋಟಿ ಆಗಿದ್ದು, out which they have spent Rs.9998.66 crores. Similarly, in 2019-20 with respect TSA, out of Rs.8,842.38 crores of allocated budget, ರೂ.3,632 ಕೋಟಿ ಖರ್ಚಾಗಿದೆ. ಬಜೆಟ್‌ನಲ್ಲಿ ರೂ.30,444.99.37 ಕೋಟಿಗೆ ರೂ.13,631 ಕೋಟಿ ಖರ್ಚಾಗಿದೆ. ಇದರಲ್ಲಿಯೂ ತಾರತಮ್ಯ ಇದೆ. ಇದರಲ್ಲಿ ಹಣ ಕಟ್ ಆಗಿದೆ. 2020-21ರಲ್ಲಿ Welfare of SC, ST, OBC and Minorities Sector ರವರಿಗೆ budget estimate ನಲ್ಲಿ ರೂ.9,402 ಕೋಟಿಗಳಿಗೆ ರೂ.7,457 ಕೋಟಿಗಳನ್ನು ಖರ್ಚು ಮಾಡಿ, -21% ಕಡಿಮೆಯಾಗಿದೆ. Education, Sports, Arts and Culture sector ಗೆ budget estimate ನಲ್ಲಿ ರೂ.28,967 ಕೋಟಿಗಳಲ್ಲಿ ರೂ.25,483 ಕೋಟಿ ಖರ್ಚಾಗಿದ್ದು, -12% ಕಡಿಮೆಯಾಗಿದೆ. ಪೂಲೀಸ್ ಇಲಾಖೆಗೆ budget ನಲ್ಲಿ ರೂ.7,035 ಕೋಟಿಗಳಿಗೆ actuals ನಲ್ಲಿ ರೂ.6,306 ಕೋಟಿಗಳಾಗಿದ್ದು, -10% ಕಡಿಮೆಯಾಗಿದೆ. Rural Development Sector ಗೆ ರೂ.9,769 ಕೋಟಿಗಳಲ್ಲಿ ರೂ.9,231 ಕೋಟಿಗಳಾಗಿದ್ದು, -6% ಕಡಿಮೆಯಾಗಿದೆ. ಸ್ವಚ್ಛ ಭಾರತ್ ಎಂದು ಹೇಳುವವರು, water supply and sanitation sector ಗೆ budget estimate ನಲ್ಲಿ ರೂ.4,944 ಕೋಟಿಗಳು ಆಗಿದ್ದು, ಇದರಲ್ಲಿ ರೂ. 4,707 ಕೋಟಿ ಖರ್ಚಾಗಿದ್ದು, -5% ಕಡಿಮೆಯಾಗಿದೆ. Urban Development ಗೆ budget estimate ನಲ್ಲಿ ರೂ.5,780 ಕೋಟಿಗಳನ್ನು ಇಟ್ಟಿದ್ದು, ಇದರಲ್ಲಿ ರೂ.5,547 ಕೋಟಿ ಖರ್ಚಾಗಿದ್ದು, -4% ಕಡಿಮೆಯಾಗಿದೆ. ಅಂದರೆ ಹಣ ಕೊಟ್ಟು ಖರ್ಚಾಗದೇ ಬೇರೆ ಕಡೆ ಯಾವರೀತಿ ತೆಗೆದುಕೊಂಡು ಹೋಗಿದ್ದಾರೆ ಎಂಬುದನ್ನು ನೋಡಬಹುದು. ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಪದ್ಧತಿ ಬಂದಮೇಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮಲ್ಲಿ ಅಷ್ಟಾಗಿ tax ಹೆಚ್ಚು ಮಾಡಲು ಅವಕಾಶಗಳಿಲ್ಲ. ಇದರಲ್ಲಿ ಅಬಕಾರಿ, Stamp duty and Registration fees ಗಳ ತೆರಿಗೆ ಬಿಟ್ಟರೆ ಬೇರೆ ಯಾವುದೂ ತೆರಿಗೆ ನೇರವಾಗಿ ರಾಜ್ಯಕ್ಕೆ ಬರುವುದಿಲ್ಲ. ಇಲ್ಲದೇ ಕೇಂದ್ರ ಸರ್ಕಾರದಿಂದಲೇ ಕಾಯಬೇಕು. ಕೇಂದ್ರ ಸರ್ಕಾರದವರು ಕೋವಿಡ್-19 ಸಂದರ್ಭದಲ್ಲಿ ಜಿಎಸ್‌ಟಿ ಕೊಡದೇ ರೂ.18 ಸಾವಿರ ಕೋಟಿ ಸಾಲ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಸಾಲ ತೆಗೆದುಕೊಳ್ಳಲು ಆಸ್ತದಗಳಿಲ್ಲ. Centrally Sponsored Schemes ನ matching grants ಗಳನ್ನು ಕೊಡುತ್ತಾರೆ. ರಾಜೀವ್‌ಗಾಂಧೀ ಪಂಚಾಯತ್ ಸಶಸ್ತ್ರೀಕರಣ ಯೋಜನೆಯಲ್ಲಿ ಕಳೆದ ಬಾರಿ ಹಣ ಇಲ್ಲ ಮತ್ತು ಈ ಬಾರಿಯೂ ಇಲ್ಲ. ನಂತರ National Mission on Food Process Scheme ಗೆ 2018-19 ರಲ್ಲಿ ಕೇಂದ್ರದಿಂದ ಹಣ ಬಂದಿಲ್ಲ ಮತ್ತು 2019-20 ರಲ್ಲಿಯೂ ಹಣ ಬಂದಿಲ್ಲ, Pre-matric Scholarship for SC students Scheme ಗೆ 2017-18 ರಲ್ಲಿ ಹಣ ಬಂದಿಲ್ಲ, 2018-19 ರಲ್ಲಿಯೂ ಬಂದಿಲ್ಲ, 2019-20 ರಲ್ಲಿ ರೂ.1,115 ಕೋಟಿಗಳನ್ನು ಇಟ್ಟಿದ್ದಾರೆ. Pradhana Mantri Krishi Sinchayi Yojana (PMKSY) scheme ಗೆ 2018-19 ರಲ್ಲಿ ಹಣ ಇಲ್ಲ, 2019-20 ರಲ್ಲಿಯೂ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಎಂದು ಹೇಳುತ್ತಿದ್ದೇನೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, 2018-19 ರಲ್ಲಿ ಯಾವ ಸರ್ಕಾರ ಇತ್ತು? ಮಾನ್ಯ ವಿರೋಧ ಪಕ್ಷದ ನಾಯಕರು ಕೊಡದೇ ಇರುವುದನ್ನು ಹೇಳುತ್ತಿದ್ದು, ಕೊಟ್ಟು ಕೈ ಹಿಡಿದಿರುವುದನ್ನು ಕೂಡ ಹೇಳಬೇಕಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್:- ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದು ಹೇಳುತ್ತಿದ್ದೇನೆ, ಆಗ ನಾವೇ ಇದ್ದೆವು. ಅವರು ಸ್ವಲ್ಪ ಕೇಳಲಿ, ಕೈ ಹಿಡಿದಿರುವುದನ್ನು ಹೇಳಲು ನಾನು ಹೊಗಳಿ ಭಟ್ಟನೇ?

ಶ್ರೀ ಎನ್. ರವಿಕುಮಾರ್:- ಹಿಂದಿನಿಂದಲೂ ಡ್ರಾಪ್-ಡ್ರಾಪ್ ಎಂದು ಹೇಳುತ್ತಿದ್ದಾರೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಹೊಗಳಿ ಭಟ್ಟನಲ್ಲ!, ನಾನು ಹೊಗಳುವುದಕ್ಕೆ ಬಂದವನಲ್ಲ, ಕೈ ಬಿಟ್ಟಿರುವುದನ್ನು ಹೇಳುತ್ತಿರುವುದಕ್ಕೆ ಅವರಿಗೆ ಸ್ವಲ್ಪ.....

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ. ವೆಂಕಟೇಶ್:- ಮಾತನಾಡುವಾಗ ಅಡ್ಡ ಬರುವುದು ಬೇಡ, ನಂತರ ಅವರು ಮಾತನಾಡಲಿ. ನಾವು ಇದನ್ನೇ ಮಾತನಾಡಬೇಕಾಗುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು ಸ್ವಲ್ಪ ಸಂಯಮದಿಂದ ಕೇಳಲಿ.

ಶ್ರೀ ಯು.ಬಿ. ವೆಂಕಟೇಶ್:- ಅವರು ಕೊಟ್ಟಿರುವುದನ್ನೆಲ್ಲ ಕೊಟ್ಟಿದ್ದಾರೆ ಎಂದು ಹೇಳಲಿ, ಉತ್ತರ ಕೊಡುವಾಗ ಎಲ್ಲವನ್ನೂ ಹೇಳಲಿ, ಯಾರೂ ಬೇಡ ಎನ್ನುತ್ತಾರೆ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, National Nutrition Mission Scheme ಗೆ 2019-20 ರಲ್ಲಿ ಕೇಂದ್ರದಿಂದ ಯಾವುದೇ ಹಣ ಬಂದಿಲ್ಲ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿಯೂ 2019-20 ರಲ್ಲಿ ಕೇಂದ್ರದಿಂದ ಯಾವುದೇ ಹಣ ಬಂದಿಲ್ಲ. ಆದರೆ ನನ್ನ ರಾಜ್ಯದಿಂದ 25 ಜನ ಎಂ.ಪಿ ಗಳನ್ನು ಬಿಜೆಪಿ ಯಿಂದ ಗೆಲ್ಲಿಸಿ ಕಳುಹಿಸಲಾಗಿದೆ. ಸಾಕ್ಷರತೆ ಭಾರತ್‌ನಲ್ಲಿ 2019-20 ರಲ್ಲಿ ಮತ್ತು ಈ ಬಾರಿ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರಕ್ಕೆ matching grants ಕೊಡುವುದು ಬೇರೆ ಪ್ರಶ್ನೆ. ಇದಲ್ಲದೇ, National Health Protection Scheme ಗೆ 2017-18 ರಲ್ಲಿ ಹಣ ಕೊಟ್ಟಿಲ್ಲ, 2018-19 ರಲ್ಲಿ, 2019-20 ಮತ್ತು ಈ ಬಾರಿಯೂ ಯಾವುದೇ ಹಣವನ್ನು ಕೊಟ್ಟಿಲ್ಲ. ಕೇಂದ್ರ ಸರ್ಕಾರದವರು, 'Double Engine Government' ಎನ್ನುತ್ತಾರಲ್ಲ! ಯಾವ double engine ಸರ್ಕಾರ ಸ್ವಾಮಿ!. ಮಾನ್ಯ ಸಭಾಪತಿಯವರೇ, ಇದು bullet train ಇದ್ದ ಹಾಗೆ ಇದೆ. Rajiv Gandhi National Scheme for the children of working mothers' scheme ಗೆ 2018-19 ರಲ್ಲಿ ಹಣ ಕೊಟ್ಟಿಲ್ಲ, 2019-20 ರಲ್ಲಿಯೂ ಹಣ ಕೊಟ್ಟಿಲ್ಲ, ಈಗ ರೂ.200 ಕೋಟಿಗಳನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದವರು double engine government ವಾಗಿ ಒಟ್ಟಿಗೆ ಮಾಡುತ್ತೇವೆ ಎಂದು ಹೇಳುವವರು ಯಾವ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದರೆ ಯಾವುದೇ ವರ್ಗದವರು ಅಂದರೆ ಕಾಯಕ ಸಮಾಜ ಅಥವಾ ದುರ್ಬಲ ವರ್ಗದವರು ಸಮಾಜ ಎನ್ನುವಂತೆ ಇರಲು ಯಾವುದೇ ಕಾರ್ಯಕ್ರಮಗಳನ್ನು ಹೇಳಿಲ್ಲ. ಆಗಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮದು ಅಭಿವೃದ್ಧಿ ಸರ್ಕಾರ ಎಂದು ಹೇಳುತ್ತಿರುತ್ತಾರೆ. (ಗೊಂದಲ) ಮಾನ್ಯ ಸಭಾಪತಿಯವರೇ, ಅವರಲ್ಲ ಜನ ಇದ್ದಾರೋ ಅಥವಾ ದನ ಇದ್ದಾರೋ ಎಂದು ನಾನು ನೋಡುವುದಕ್ಕೆ ಹೋಗಿಲ್ಲ. ಡಾ: ಅಬ್ದುಲ್ ಕಲಂ ಎಂದು.... ದೇಶದ ರಾಷ್ಟ್ರಪತಿ ಆಗಿದ್ದರು.

ಶ್ರೀ ಎನ್. ರವಿಕುಮಾರ್:- ಅವರು ದೇಶದ ರಾಷ್ಟ್ರಪತಿ ಆಗಿದ್ದರು.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ದೇಶದ ರಾಷ್ಟ್ರಪತಿ ಎಂದು ಹೇಳುತ್ತಿದ್ದೇನೆ. ದೇಶದ ರಾಷ್ಟ್ರಪತಿ ಎಂದರೆ ಅವರದ್ದೇ ದೇಶ ಅಲ್ಲ. ಈ ದೇಶ 130 ಕೋಟಿ ಜನರದ್ದಾಗಿದೆ. ಅವರು ಖಾಲಿ ಒಬ್ಬ feku master ದೇಶ ಎಂದು ತಿಳಿದುಕೊಂಡಿದ್ದಾರೆ, ಅದಲ್ಲ. ಮಾನ್ಯ ಸಭಾಪತಿಯವರೇ, ಮಾನ್ಯ ಅಬ್ದುಲ್ ಕಲಂ ರವರು ಒಸಮಾನಿಯ ವಿಶ್ವವಿದ್ಯಾಲಯದಲ್ಲ ಭಾಷಣ ಮಾಡುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದವರು ವಿರೋಧ ಪಕ್ಷದವರಾಗಿದ್ದರು.

ಶ್ರೀ ಎನ್. ರವಿಕುಮಾರ್:- ಮಾನ್ಯ ಅಬ್ದುಲ್ ಕಲಂ ರವರನ್ನು ರಾಷ್ಟ್ರಪತಿಯನ್ನಾಗಿ ನಾವು ಮಾಡಿದೆವು, ಅವರು ಮಾಡಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಸರಿ, ಅವರು ಮಾಡಿದ ರಾಷ್ಟ್ರಪತಿ ಏನು ಹೇಳಿದ್ದಾರೆ ಎಂಬುದನ್ನು ಸ್ವಲ್ಪ ಕೇಳಿ, ಅವರೇ ಮಾಡಿದ್ದಾದರೂ ರಾಷ್ಟ್ರಪತಿಗಳ ಬುದ್ಧಿ ಅವರ ತಲೆಗೆ ಸ್ವಲ್ಪ ಹೋದರೆ ಚೆನ್ನಾಗಿರುತ್ತದೆ.

ಶ್ರೀ ಎನ್. ರವಿಕುಮಾರ್:- ಡಾ: ಅಂಬೇಡ್ಕರ್ ರವರಿಗೆ ಹೇಗೆ ಅಪಮಾನ ಮಾಡಿದರು.....

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಮೊಸಳೆ ಕಣ್ಣೀರು ಬೇಕಾಗಿಲ್ಲ. ನಾವು ಅವರಂತಹವರನ್ನು ಬಹಳ ನೋಡಿಬಿಟ್ಟಿದ್ದೇವೆ. ಡಾ: ಅಬ್ದುಲ್ ಕಲಂ ರವರು ಒಸಮಾನಿಯ ವಿಶ್ವವಿದ್ಯಾಲಯದ student union ನಲ್ಲ ಭಾಷಣ ಮಾಡುವಾಗ ಅವರ ಪಕ್ಷದವರಿಗೆ ಬುದ್ಧಿವಾದ ಹೇಳಿದ್ದಾರೆ. ವಿರೋಧ ಪಕ್ಷದಲ್ಲಿದ್ದೇವೆ ಎಂದು ಆಳುವ ಪಕ್ಷದವರನ್ನು ಎಲ್ಲದ್ದರಲ್ಲೂ ಉಕೆ ಮಾಡುವುದು ಸರಿಯಲ್ಲ. 60 ವರ್ಷಗಳಲ್ಲ ಏನೂ ಆಗಿಲ್ಲ ಎಂದು ಹೇಳುವುದು ತಪ್ಪು. ಅವರು ಇದೇ word ನ್ನು ಹೇಳಿದ್ದಾರೆ. 1960 ರಲ್ಲ ಅಮೇರಿಕಾದಿಂದ PF ಗೋಧಿ ಬರುತ್ತಿತ್ತು ಮತ್ತು ಈಗ ಯಾವ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಸ್ಥಿತಿಯಲ್ಲದ್ದೇವೆ ಎಂಬ ಬಗ್ಗೆ ಹೇಳಿದರು. ಈ ದೇಶ ಅಕ್ಕಿ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ.

(ಮುಂದು)

(204) 09.03.2022 2.00 hv.gr

ಶ್ರೀ ಬಿ.ಕೆ.ಹರಿಪ್ರಸಾದ್(ಮುಂದು...):-

ಸನ್ಮಾನ್ಯ ಸಭಾಪತಿಯವರೇ, “.....ನಮ್ಮ ದೇಶ ಅಕ್ಕಿ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಗೋಧಿ ಉತ್ಪಾದನೆಯಲ್ಲಿ ಬ್ರೆಜಿಲ್ ಮತ್ತು ಅಮೇರಿಕಾವನ್ನು ಬಿಟ್ಟರೆ ಎರಡನೆಯ ಸ್ಥಾನದಲ್ಲಿದೆ. ನಮ್ಮ ದೇಶ ಹಾಲು ಉತ್ಪಾದನೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ ಬ್ರೆಜಿಲ್ ಮತ್ತು ಚೀನಾವನ್ನು ಹೊರತುಪಡಿಸಿದರೆ ಎರಡನೆಯ ಸ್ಥಾನದಲ್ಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮೂರನೆಯ ಸ್ಥಾನದಲ್ಲಿದೆ. ನಮ್ಮ ದೇಶ 6ನೇಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಪರಮಾಣು ಶಕ್ತಿಯನ್ನು ಹೊಂದಿರುವ 5ನೇ ದೊಡ್ಡ ದೇಶವಾಗಿದೆ” ಎಂದು ಮಾಜಿ ರಾಷ್ಟ್ರಪತಿಗಳು ಹೇಳಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಇಷ್ಟೆಲ್ಲ ಸಾಧನೆಯನ್ನು ಇವರ ಸರ್ಕಾರವೇ ಮಾಡಿದೆಯೇ? ಫೋಕ್ರಾನ್ ಅಣುಸ್ಥಾವರ ನಮ್ಮ ನೆಚ್ಚಿನ ನಾಯಕಿ ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿ ಆಗಿದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ ಈಗಾಗಲೇ ಸಮಯ 2 ಗಂಟೆಗಳಾಗಿವೆ. ಇನ್ನೂ ಎಷ್ಟು ಸಮಯದವರೆಗೆ ತಾವು ಮಾತನಾಡುತ್ತೀರಿ?

ಶ್ರೀ ಬಿ.ಕೆ. ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಸುಮಾರು 3 ಗಂಟೆಗಳವರೆಗೆ ಮಾತನಾಡುತ್ತೇನೆ. ಈಗ ಬೇಕಾದರೆ ತಾವು ಭೋಜನ ವಿರಾಮಕ್ಕಾಗಿ ಸದನವನ್ನು ಮುಂದೂಡಿ. ಭೋಜನ ವಿರಾಮದ ನಂತರ ನನ್ನ ಮಾತುಗಳನ್ನು ಮುಂದುವರಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಭೋಜನ ವಿರಾಮದ ನಂತರ ತಮ್ಮ ಮಾತುಗಳನ್ನು ಮುಂದುವರಿಸುವುದಕ್ಕೆ ತಮಗೆ ಅವಕಾಶವನ್ನು ನೀಡುತ್ತೇನೆ. ಈಗ ಸದನವನ್ನು 3 ಗಂಟೆ 10 ನಿಮಿಷಗಳವರೆಗೆ ಮುಂದುಡಲಾಗುತ್ತಿದೆ.

(ಸದನವನ್ನು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 2 ಗಂಟೆ 1 ನಿಮಿಷಗಳಿಗೆ ಮುಕ್ತಾಯಗೊಳಿಸಿ,

ಪುನಃ ಮಧ್ಯಾಹ್ನ 3 ಗಂಟೆ 10 ನಿಮಿಷಗಳಿಗೆ ಸಮಾವೇಶಗೊಳ್ಳಲು ತೀರ್ಮಾನಿಸಲಾಯಿತು)

(205) 9-3-2022 3.20 ಡಿಎಸ್-ಎಂಡಿ

(ಸದನವು ಭೋಜನ ವಿರಾಮದ ನಂತರ ಮತ್ತೆ 3 ಗಂಟೆ 26 ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನಲಂಕರಿಸಿದರು)

08. 2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಆಯವ್ಯಯದ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ನಾನು ಸದನದ ಗಮನಕ್ಕೆ ತಂದಿದ್ದೆ. ಅದಕ್ಕೆ ಸಾಕ್ಷಿ ಕೊಡುವುದಕ್ಕಾಗುತ್ತದೆಯೇ ಎಂದು ಆಕ್ಷೇಪಣೆ ಬಂತು. ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದಂತಹ ಮಹಾನ್ ವ್ಯಕ್ತಿಗಳನ್ನು ರಾಷ್ಟ್ರ ದ್ರೋಹಿಗಳು ಎನ್ನುವ ಮಟ್ಟಕ್ಕೆ ಮಾತನಾಡಿರುವಂತಹ ವಿಚಾರ ಬಂದಾಗ ಅದಕ್ಕೆ ಸಾಕ್ಷಿ ಬೇಕು, ಇಲ್ಲವೆಂದರೆ ನಾವು ತಪ್ಪು ಒಪ್ಪಿಕೊಳ್ಳಬೇಕು ಎಂದೆಲ್ಲಾ ಹೇಳಿದರು. ಅದಕ್ಕೋಸ್ಕರ ನ್ಯೂಸ್-18 ಕನ್ನಡದಲ್ಲಿ ಬಂದಿದೆ. “ಇನ್ಫೋಸಿಸ್ ನಾರಾಯಣ ಮೂರ್ತಿಯವರಿಗೆ ದೇಶ ವಿರೋಧಿ ಶಕ್ತಿಗಳ ಜೊತೆ ಇನ್ಫೋಸಿಸ್ ಕೈಜೋಡಿಸಿದೆ” ಆರ್‌ಎಸ್‌ಎಸ್ ಸಂಬಂಧಿಸಿದ ಪತ್ರಿಕೆಯ ಆರೋಪ. ಇದನ್ನು ನಾನು ತಮಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿದ್ದೇನೆ. “ಇನ್ಫೋಸಿಸ್‌ನಿಂದ ನಕ್ಷಲ್‌ವಾದಿ ಹಾಗೂ ಸೌಮ್ಯವಾದಿಗಳಿಗೆ ಸಹಾಯ” ಪಾಂಚಜನ್ಯ ನಿಯತಕಾಲಿಕೆ ಆರೋಪ. “Criticism of Infosys, Tata worries Indian Businesses” Piyush Goel says Industry practices against the country’s interest – criticize Tata Group. ‘What is our commitment towards India, we need introspect that’: Goel to Indian Industry, ‘Piyush Goyal Swipe at Tata on National Interest Vs Business Sparks Debate’ ಇದಿಷ್ಟು ಸಹ ತಮ್ಮ ಸುಪರ್ದಿಗೆ ಕೊಡುತ್ತೇನೆ. ಆದರೆ ಕಡತದಿಂದ ಯಾವುದೂ ತೆಗೆಯಬೇಡಿ, ಎಲ್ಲಾ ಇದರಲ್ಲ ಇದೆ. ಇದನ್ನು ತಾವು ಪರಿಗಣಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ.

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಮಾನ್ಯ ಸಭಾಪತಿಯವರಿಗೆ ದಾಖಲೆಗಳನ್ನು ಕಳುಹಿಸಿ ಕೊಟ್ಟರು)

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಏನು ಸಾಕ್ಷಿಗಳನ್ನು ಕೊಡುತ್ತಿದ್ದಾರೆ ಅದನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ. ಸ್ವಾಭಾವಿಕವಾಗಿ ಟಾಟಾ ರವರ ಬಗ್ಗೆಯಾಗಲಿ, ಇನ್ಫೋಸಿಸ್‌ರವರ ಬಗ್ಗೆಯಾಗಲಿ, ನಮ್ಮ ಬಗ್ಗೆಯಾಗಲಿ, ನಮ್ಮ ಪಕ್ಷದ ಬಗ್ಗೆಯಾಗಲಿ ಗೌರವವಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸಭಾನಾಯಕರು ಮಾತನಾಡುವಾಗ ನಾನು ಮಾತನಾಡಬಾರದು, ನಾನು ಮಾತನಾಡುವಾಗ ಸಭಾನಾಯಕರು ಮಾತನಾಡಬಾರದು ಎಂದು ಈಗಾಗಲೇ ನಾವು ಸದನದಲ್ಲಿ ಮಾತನಾಡಿಕೊಂಡಿದ್ದೇವೆ. ನಾವು ಈ ಶಿಸ್ತನ್ನು ಅಳವಡಿಸಿಕೊಳ್ಳೋಣ. ನಮ್ಮ ಶಿಸ್ತು ಬೇರೆ, ಅವರ ಶಿಸ್ತು ಬೇರೆ. ಅವರಿಗೆ ಶಿಸ್ತು ಕಲಿಸಿಕೊಟ್ಟಿರುವುದು ಎಲ್ಲರಿಂದ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳದರೆ ಮತ್ತೆ ಎಲ್ಲರೂ ಎದ್ದು ನಿಂತುಕೊಳ್ಳುತ್ತಾರೆ. ಅವರ ಶಿಸ್ತು circus ಶಿಸ್ತು ಇದ್ದ ಹಾಗೆ. ನಮಗೆ ಜನರು ಶಿಸ್ತು ಕಲಿಸಿಕೊಟ್ಟಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಸೇರಿದಂತೆ ಎಲ್ಲರೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಅನಿವಾರ್ಯವಾಗಿ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ನಮ್ಮ ಶಿಸ್ತನ್ನು ಅಂಗೀಕರಿಸಿದ್ದಾರೆ. ಅವರು ಸ್ವಲ್ಪ ದಿವಸಗಳಾದ ನಂತರ ನಮ್ಮ ಶಿಸ್ತನ್ನು ಒಪ್ಪಿಕೊಳ್ಳುತ್ತಾರೆ, ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ ಎನ್ನುವ ವಿಶ್ವಾಸ ಇದೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಮ್ಮ ಶಿಸ್ತನ್ನು ಮಹಾತ್ಮ ಗಾಂಧಿಯವರು, ಡಾ||ಬಿ.ಆರ್.ಅಂಬೇಡ್ಕರ್ ರವರು ಒಪ್ಪಿಕೊಂಡಿದ್ದರು. ಅವರು ಒಪ್ಪಿಕೊಳ್ಳುವುದು ಬೇಡ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಮ್ಮ ಶಿಸ್ತು ಭಾರತ ಸೇವಾದ ಶಿಸ್ತು. Circus ನಲ್ಲರುವ ಪ್ರಾಣಿಗಳಿಗೂ ಕೂಡ ಶಿಸ್ತನ್ನು ಹೇಳಿಕೊಟ್ಟಿರುತ್ತಾರೆ. ಅಲ್ಲ ಏನಾದರೂ Ringleader ಹಿಂದೆ ಹೋದರೆ ಆ ಪ್ರಾಣಿಗಳು ಮನುಷ್ಯನನ್ನು ತಿಂದು ಹಾಕಿಬಿಡುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ವಿರೋಧ ಪಕ್ಷದ ನಾಯಕರಿಗೆ ಕೇಳಿಕೊಳ್ಳುವುದೇನೆಂದರೆ, ಶ್ರೀ ಪ್ರಣವ್ ಮುಖರ್ಜಿಯವರ ಬಗ್ಗೆ ಗೌರವವಿದೆಯಲ್ಲವೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಅವರು ಆರ್.ಎಸ್.ಎಸ್. ಕಚೇರಿಗೆ ಹೋದ ಮೇಲೆ ಗೌರವ ಹೊರಟು ಹೋಯಿತು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ಆರ್.ಎಸ್.ಎಸ್. ಕಚೇರಿಗೆ ಏಕೆ ಹೋದರೆಂದರೆ, ವಸ್ತುಸ್ಥಿತಿ ಈ ರೀತಿ ಇದೆ, ಇಡೀ ಭಾರತದಲ್ಲಿ ಶ್ರೀ ಪ್ರಣವ್ ಮುಖರ್ಜಿಯವರು ಅರ್ಥಗರ್ಭಿತವಾಗಿರುವಂತಹ ರಾಜಕಾರಣಿಗಳು, ಕಾಂಗ್ರೆಸ್‌ನ ಶ್ರೇಷ್ಠ ಮುಖಂಡರಾಗಿರುವಂತವರು. ಅವರು ಆರ್.ಎಸ್.ಎಸ್. ಬಗ್ಗೆ ಏನು ಹೇಳುತ್ತಾರೆಂದರೆ, ಇಂತಹ ರಾಷ್ಟ್ರ ಭಕ್ತಿಯ ಸಂಘಟನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳುತ್ತಾರೆ. ಆರ್.ಎಸ್.ಎಸ್. ಬಗ್ಗೆ ಶ್ರೀ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಣವ್ ಮುಖರ್ಜಿಯವರು ಒಪ್ಪಿಕೊಂಡಿದ್ದಾರೆ ಎಂದ ಮೇಲೆ ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ದಿವಸ ತಡವಾಗಬಹುದು. ಸರಿಯಾದ ಹಾದಿಯಲ್ಲಿದ್ದಾರೆ, ಅವರಿಗೆ ಬನ್ನಿ ಎಂದು ಸ್ವಾಗತ ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ತಾವು ಸಾಕ್ಷಿಯನ್ನು ಕೇಳಿದ್ದೀರಿ. ಮಾನ್ಯ ವಿರೋಧ ಪಕ್ಷದ ನಾಯಕರು ಸಾಕ್ಷಿಯನ್ನು ಕೊಟ್ಟಿದ್ದಾರೆ. ಅದನ್ನು ತೆಗೆದುಕೊಳ್ಳಿ ಅಥವಾ ಬಿಡಿ. ಈಗ ಮಾತನಾಡಿ.

(ಮುಂದು)

206/9-3-2022/3-30/bkp-md

(ಸಭಾಪತಿಯವರು ಪೀಠದಲ್ಲಿದ್ದರು)

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-ಮಾನ್ಯ ಸಭಾಪತಿಯವರೆ, ಇದರ ಒಂದು ಪ್ರತಿಯನ್ನು ಜೆರಾಕ್ಸ್ ಮಾಡಿ ಕೊಡುತ್ತೇನೆ.

ಶ್ರೀ ಕೋಟಾ ಶ್ರೀನಿವಾಶ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರು ಏನು ಹೇಳಿದ್ದಾರೆ ಅದರ ಬಗ್ಗೆ ಸಂದರ್ಭ ನೋಡಿಕೊಂಡು ಪರಿಶೀಲನೆ ಮಾಡಿ ಮತ್ತೆ ಉತ್ತರವನ್ನು ಕೊಡುತ್ತೇವೆ.

(ಗೊಂದಲ)

ಶ್ರೀ ಎನ್.ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೆ.....

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ನನಗೆ ಶ್ರೀಯುತ ರವಿಕುಮಾರ್‌ರವರನ್ನು ಬಿಟ್ಟು ಬಾಕಿ ಯಾವ ಸದಸ್ಯರು ನನಗೆ ಬೈದರು ಸಹ ನನಗೆ ಬೇಸರವಾಗುವುದಿಲ್ಲ. ಅವರು well trained from RSS. ನಾನು ಅದನ್ನು ಒಪ್ಪಲಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಧ್ಯವೇ ಇಲ್ಲ. ಬಾಕಿ ಯಾವ ಸದಸ್ಯರು ಏನೇ ಹೇಳಿದರೂ ಸಹ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-ಮಾನ್ಯ ಸಭಾಪತಿಯವರೆ, ಶ್ರೀಯುತ ಎನ್. ರವಿಕುಮಾರ್ ರವರು ಆರ್‌ಎಸ್‌ಎಸ್ ಮೂಲದಿಂದ ಬಂದಿದ್ದಾರೆ. ಇಲ್ಲಿ ಇರುವಂತಹ ಎಲ್ಲರೂ ಸಹ ಆರ್‌ಎಸ್‌ಎಸ್. ಬಗ್ಗೆ ಗೌರವವನ್ನು ಹೊಂದಿದ್ದಾರೆ. ಯಾವ ದಾಕ್ಷಿಣ್ಯಕ್ಕೂ ಒಳಗಾಗುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಗ್ಗೆ ನಮಗೆ ಹೆಮ್ಮೆ ಇದೆ.

ಸಭಾಪತಿಯವರು:- ನೀವು ಸಭಾನಾಯಕರಿದ್ದೀರಿ, ಈ ರೀತಿ ಮಾತನಾಡಿದರೆ ಹೇಗೆ?

(ಗೊಂದಲ)

ಶ್ರೀ ಎನ್.ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೆ,

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ನಾನು yield ಆಗಿಲ್ಲ. ತಾವು ನಮಗೆ ರಕ್ಷಣೆ ಕೊಡಲಿವೆಂದರೆ ಮತ್ತೆ ಯಾರು ರಕ್ಷಣೆ ಕೊಡುತ್ತಾರೆ?

ಸಭಾಪತಿಯವರು:- ಒಂದು ನಿಮಿಷ ಅವರು ಯಿಲ್ಲೆ ಆಗಿಲ್ಲವೆಂದರೆ ನಾನು ಏನು ಮಾಡಲಕ್ಕೆ ಬರುವುದಿಲ್ಲ. ಅವರು yield ಆದಲ್ಲಿ ನೀವು ಮಾತನಾಡಿ. ಶ್ರೀಯುತ ರವಿಕುಮಾರ್ ರವರೆ, ಕುಳಿತುಕೊಳ್ಳಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಧನ್ಯವಾದಗಳು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ,

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮಾನ್ಯ ನಾರಾಯಣಸ್ವಾಮಿಯವರೆ, ಆಮೇಲೆ ಮಾತನಾಡೋಣ, ಇನ್ನು ಸಮಯ ಇದೆ. ನಾನು ಶ್ರೀ ಅಬ್ದುಲ್ ಕಲಾಂ ಸಾಹೇಬರ ಬಗ್ಗೆ ಹೇಳುತ್ತಿದ್ದೆ. ಅವರು ಏನು ಹೇಳುತ್ತಿದ್ದರು ಎಲ್ಲದಕ್ಕೂ ಸಹ 60 ವರ್ಷಗಳಲ್ಲಿ ಈ ಭಾರತ ದೇಶದಲ್ಲಿ ಏನೂ ಆಗಿಲ್ಲ ಎಂದರೆ ತಪ್ಪಾಗುತ್ತದೆ, 60ನೇ ಇಸವಿಯಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಕಡಿಮೆ ಇದೆ ಎಂದು ಹೇಳಿ ಡೆನ್ಮಾರ್ಕ್‌ನಿಂದ ಹಾಲಿನ ಪುಡಿ ಬರುತ್ತಿತ್ತು. ಸ್ಕೂಲ್‌ನಲ್ಲಿ ನಮಗೂ ಸಹ ಅದನ್ನು ಬಿಸಿ ಮಾಡಿ ಕೊಡುತ್ತಿದ್ದರು. ನಮ್ಮಲ್ಲಿ 10 ಹಸುಗಳಿದ್ದವು, ಅದು ಬೇರೆ ಪ್ರಶ್ನೆ. ಆದರೆ, ಅದರ ನಂತರ ಮಾನ್ಯ ಕೊರಿಯನ್‌ರವರು ಮತ್ತು ನಮ್ಮ ಪಕ್ಷದ ಕೆಲವು ಮುಖಂಡರು ಆನಂದ್ ಅಮೋಲ್ ಎಂದು ಮಾಡಿದ ನಂತರ ಇವತ್ತು ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಹಾಲು ಉತ್ಪಾದನೆಯ ರಾಷ್ಟ್ರ ಯಾವುದು ಎಂದರೆ, ಅದು ಭಾರತ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ಗುಜರಾತ್‌ನಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಾರೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಅದು ಗುಜರಾತ್ ಆಗಿದೆಯೇ? ಆ ವಿಷಯಕ್ಕೆ ನಂತರ ಬರುತ್ತೇನೆ. ಗುಜರಾತ್ ಯಾವ ಸ್ಥಾನದಲ್ಲಿದೆ ಎಂದು ನಾನು ಹೇಳುತ್ತೇನೆ. ಪಿ4 ಗೋಧಿ ಬರುವಾಗ ಇರಲಿಲ್ಲ. ಇವತ್ತು ಅಕ್ಕಿ ಉತ್ಪಾದನೆಯಲ್ಲಿ ನಾವು ಮೊದಲನೆಯ ಸ್ಥಾನದಲ್ಲಿದ್ದೇವೆ. India is the world's largest producer of milk, pulses and jute, and ranks as the second largest producer of rice, wheat, sugarcane, groundnut, vegetables, fruit and cotton. It is also one of the leading producers of spices, fish, poultry, livestock and plantation crops. ಇದನ್ನು ಅಬ್ದುಲ್ ಕಲಾಂ ಸಾಹೇಬರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಿರುವಂತಹದ್ದು. 60 ವರ್ಷಗಳಿಂದ ಏನೂ ಮಾಡಿಲ್ಲ, ಕಾಂಗ್ರೆಸ್‌ನವರು ಏನು ಮಾಡಿದ್ದಾರೆಂದು ಹೇಳುವ ಜನ ಹೇಳಿದ್ದಾರೆ. ತಮಗೂ ನಾನು ಹೇಳಿದೆ. ಕೃಷಿ ಕ್ಷೇತ್ರದಲ್ಲಿ ಮತ್ತು ನೀರಾವರಿ ಕ್ಷೇತ್ರದಲ್ಲಿ ರಾಷ್ಟ್ರೀಯ average ಏನಿದೆ, ಅದಕ್ಕಿಂತಲೂ ಜಾಸ್ತಿ ಕೊಟ್ಟಿದ್ದಾರೆ. ಸಂತೋಷ. ಅದು ಏನು ಕೊಟ್ಟಿದ್ದಾರೆ ಎನ್ನುವ ವಿಚಾರವಾಗಿ ಅಮೇಲೆ ಬರುತ್ತೇನೆ.

The economy of India is a middle income developing mixed economy. It is the world's sixth-largest economy by nominal GDP and the third largest by purchasing power parity (PPP). According to the International Monetary Fund (IMF), on a per capita income basis, India ranked 145th by GDP (nominal) and 122nd by GDP (PPP). ಇದು ನಮ್ಮ ರಾಷ್ಟ್ರ ಕೃಷಿ ಆಧಾರಿತ ರಾಷ್ಟ್ರವಾಗಿದ್ದು, ಕೇವಲ ಕೃಷಿ ಆಧಾರಿತ ರಾಷ್ಟ್ರ ಆಗಬಾರದು ಎಂದು ಮಾನ್ಯ ಪಂಡಿತ್ ಜವಹರ್‌ಲಾಲ್ ನೆಹರು ರವರು ಸಾರ್ವಜನಿಕವಾಗಿ ಮುಂದೆ ಬರಬೇಕೆಂದು ಹೇಳಿ, ಸಾರ್ವಜನಿಕ ಉದ್ದಿಮೆಗಳನ್ನು ಹುಟ್ಟು ಹಾಕಿದರು. ಏಕೆಂದರೆ, ಆ ಕಾಲದಲ್ಲಿ ದೊಡ್ಡ ಅಂದರೆ ಬೃಹತ್ ಕಾರ್ಖಾನೆಗಳು ಇರಲಿಲ್ಲ. ಇವೆಲ್ಲವನ್ನೂ ಮಾಡಿ ಒಂದು ಸದೃಶ ಭಾರತ ಆಗಬೇಕೆನ್ನುವುದು ಇದ್ದರೆ ಅದಕ್ಕೆ ಅವರು ಭದ್ರವಾದ ಭೂನಾದಿಯನ್ನು ಹಾಕಿ ಕೊಟ್ಟರು.

ಮಾನ್ಯ ಸಭಾಪತಿಯವರೆ, ತಮಗೆ ಗೊತ್ತಿದೆ, ರಾಷ್ಟ್ರದ ಅಥವಾ ರಾಜ್ಯದ ಖಜಾನೆ

ಸಭಾಪತಿಯವರು:- ತಾವು ಮುಖ್ಯವಾದ ವಿಷಯವನ್ನು ಮಾತನಾಡುತ್ತಿದ್ದೀರಿ. ಆದರೆ, ನಿಮ್ಮ ಪಕ್ಷದ ವತಿಯಿಂದ 4 ಮಂದಿ ಮಾತ್ರ ಕುಳಿತಿದ್ದಾರೆ. ವಿರೋಧ ಪಕ್ಷದ ನಾಯಕರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡುವಾಗ ಪಕ್ಷದ ಸದಸ್ಯರು ಹಾಜರಿರಬೇಕು. ಅದಕ್ಕೆ ನಿಮ್ಮ ಸದಸ್ಯರಿಗೆ ಹೇಳಿ. ಏಕೆಂದರೆ, ವಿರೋಧಪಕ್ಷದ ನಾಯಕರು ಮಾತನಾಡುತ್ತಿದ್ದಾರೆಂದು ನಾನು ಬೆಳಗ್ಗೆಯಿಂದ ಕುಳಿತುಕೊಂಡಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ನಾನು ಸದನದ ಮೂಲಕ ರಾಜ್ಯದ ಜನತೆಗೆ ಹೇಳುತ್ತಿದ್ದೇನೆಯೇ ವಿನಃ ನಾನು ವ್ಯಕ್ತಿಗೆ ಹೇಳುತ್ತಿಲ್ಲ. ಇದು ನನ್ನ ಹಕ್ಕು, ನಾನು ಹೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:-ಮಾನ್ಯ ಸಭಾಪತಿಯವರೆ,

ಶ್ರೀ ಬಿ.ಕೆ. ಹರಿಪ್ರಸಾದ್:- ಸಭಾನಾಯಕರಾದ ತಾವು discipline ಕಾಯಬೇಕು, ತಾವು ಮಾತನಾಡುವಾಗ ನಾನು ಎದ್ದು ಮಾತನಾಡುವುದಿಲ್ಲ. ಶ್ರೀಯುತ ಸೋಮಣ್ಣನವರೆ, ಅವರಿಗೆ ಸ್ವಲ್ಪ ಹೇಳಿ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಸಾಮಾನ್ಯವಾಗಿ ಸರ್ಕಾರದ ಪರವಾಗಿ ಮಾತನಾಡಲಕ್ಕೆ ಸಭಾನಾಯಕರು ಎದ್ದು ನಿಂತಾಗ ವಿರೋಧ ಪಕ್ಷದ ನಾಯಕರು ಗೌರವದಿಂದ ಕುಳಿತುಕೊಳ್ಳುವುದು ರೂಢಿ. ಅದು ಏಕಿಲ್ಲವೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ನನ್ನ ಆಕ್ಷೇಪ ಇಲ್ಲ. ಈ ವಿಚಾರದಲ್ಲಿ ನಾನು ಏನು ಅರ್ಥ ಮಾಡಿಕೊಂಡೆ ಎಂದರೆ, ಇಡಿ ಕರ್ನಾಟಕದ ಆರೋವರೆ ಕೋಟ ಜನತೆ ವಿರೋಧ ಪಕ್ಷದ ನಾಯಕರ ಭಾಷಣವನ್ನು ಕೇಳಲಕ್ಕೆ ಆಸಕ್ತರಾಗಿದ್ದಾರೆಂದು ನಾವು ತಿಳಿದುಕೊಂಡು ನೀವು ಇಡಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ನಿಮ್ಮ ಪಕ್ಷದವರು ಕುಳಿತುಕೊಂಡಿದ್ದರೆ ಚೆನ್ನಾಗಿತ್ತು ಎನ್ನುವುದಾಗಿದೆ.

ಶ್ರೀ ಯು.ಬಿ.ವೆಂಕಟೇಶ್(ನಾಮ ನಿರ್ದೇಶಿತರು):- ಎಲ್ಲರೂ ಬರುತ್ತಾರೆ, ತಾವು ಕುಳಿತುಕೊಳ್ಳಿ,

ಶ್ರೀ ಬಿ.ಕೆ. ಹರಿಪ್ರಸಾದ್:- ಈಗ ತಮಗೆ ಸಮಾಧಾನವಾಯಿತೇ. ಇನ್ನು ಏನಾದರೂ ಇದ್ದರೆ ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಮತ್ತೇನೂ ಇಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ ಆ ಕಾರಣಕ್ಕೆ ಹೇಳಬಹುದು.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ನೋಡಿದಾಗ ಖಜಾನೆ ತುಂಬಿಸುವಂತಹದ್ದು, service sector ನಲ್ಲರುವವರು.

(ಈ ಹಂತದಲ್ಲಿ ವೈಸ್ ಛೇರ್ಮನ್‌ರವರಾದ ಮಾನ್ಯ ಶ್ರೀ ಕೆ. ಟಿ. ಶ್ರೀಕಂಠೇಗೌಡರವರು ಸಭಾಪೀಠವನ್ನಲಂಕರಿಸಿದರು)

ಅವರು ಪ್ರತಿ ವರ್ಷ ಸುಮಾರು 20 ರಿಂದ 22% GDP contribute ಮಾಡುತ್ತಾರೆ. ಆದರೆ, ಉದ್ಯೋಗದ ಸಂಖ್ಯೆಯನ್ನು ತೆಗೆದುಕೊಂಡಾಗ ಅವರದ್ದು ಬಹಳ ಕಡಿಮೆ. ಅಂದರೆ 20%ಗಿಂತ ಕಡಿಮೆ. ಅದೇ ರೀತಿಯಾಗಿ, ಕೃಷಿ ಕ್ಷೇತ್ರ ತೆಗೆದುಕೊಂಡಾಗ ಕೃಷಿ ರಾಷ್ಟ್ರದ ಬೆನ್ನೆಲುಬು. ಇದು ಖಜಾನೆಗೆ ತುಂಬತಕ್ಕಂತಹದ್ದು 20% ಸಹ ಆಗುವುದಿಲ್ಲ. ಆದರೆ, 54% ಜನರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಉದ್ಯೋಗವನ್ನು ಕೊಡುತ್ತದೆ. ಆದ್ದರಿಂದ ಈ ಎರಡು ಕ್ಷೇತ್ರಗಳಲ್ಲೂ ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ಆದ್ದರಿಂದ, ಈ ಬಜೆಟ್ ಮಾಡುವಾಗ ಆಳವಾಗಿ ಇದನ್ನು ನಾನು ನೋಡಿದೆ. ಶ್ರೀಯುತ ಬೊಮ್ಮಾಯಿಯವರ ಬಗ್ಗೆ ನನಗೇನೂ ಧ್ವೇಷ, ಸ್ನೇಹತ್ವ ಇಲ್ಲ. ಅವರು ಒಂದು ರಾಜಕೀಯ ಪಕ್ಷದಲ್ಲಿದ್ದಾರೆ, ನಾನು ಸಹ ಒಂದು ರಾಜಕೀಯ ಪಕ್ಷದಲ್ಲಿದ್ದೇನೆ. ಅವರಿಗೂ ಸಹ ರಾಜ್ಯದ, ರಾಷ್ಟ್ರದ ಜನರ ಬಗ್ಗೆ ಕಳಕಳ ಇಟ್ಟುಕೊಂಡಿರುವಂತಹವರು. ಅವರು ಈ ರೀತಿಯ ಬಜೆಟ್ ಕೊಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಏತಕ್ಕೆ ನಿರೀಕ್ಷೆ ಮಾಡಿರಲಿಲ್ಲವೆಂದರೆ ಯಾವುದೇ ತೆರಿಗೆಯನ್ನು ಹಾಕಿಲ್ಲ. ಎಲ್ಲರಿಗೂ ಸಹ ಮೂಗಿನ ಮೇಲೆ ತುಪ್ಪವನ್ನು ಹಚ್ಚಿದ್ದಾರೆ. 'ಅಚ್ಚೇ ದಿನ್' ಎಂದು ಯಾವ ರೀತಿಯಲ್ಲಿ ಮಾಡಿದ್ದರು ಆ ರೀತಿಯಲ್ಲಿ ತುಪ್ಪವನ್ನು ಹಚ್ಚಿದ್ದಾರೆ. ಅದು ನನಗೆ ಬೇಕಾಗಿಲ್ಲ. ಏಕೆಂದರೆ ನನ್ನ ಅನುಭವದಲ್ಲ ಇಡೀ ರಾಷ್ಟ್ರಕ್ಕೆ, ಇಡಿ ಪ್ರಪಂಚಕ್ಕೆ ನಮ್ಮದು ಮಾದರಿ ರಾಜ್ಯ. ಅದು ಸಾಮಾಜಿಕ ಕ್ಷೇತ್ರ ಇರಬಹುದು, ಆರ್ಥಿಕ ಕ್ಷೇತ್ರ ಇರಬಹುದು, ಬಹಳಷ್ಟು ಸುಧಾರಣೆಯಾಗಿರತಕ್ಕಂತಹ, ಪ್ರಗತಿಪರವಾಗಿರುವಂತಹ ರಾಜ್ಯದಲ್ಲ ಈ ರೀತಿಯಲ್ಲಿ ಬಜೆಟ್ ಕೊಡುವಂತಹದ್ದು ಬಹಳ ದುರಾದೃಷ್ಟಕರ ಎಂದು ಹೇಳಲಕ್ಕೆ ಬಯಸುತ್ತೇನೆ. ಮತ್ತೆ, ನಮ್ಮ ಕೇಂದ್ರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರ ಡಬಲ್ ಇಂಜಿನ್ ಸರ್ಕಾರವೆಂದು ಬಹಳ ಸಾರಿ ಹೇಳುತ್ತಿರುತ್ತಾರೆ. ಮತ್ತೆ ಈ ಬಜೆಟ್‌ನಲ್ಲಿ ಅರ್ಧ ಭಾಗವನ್ನು ಬರಿ ಕೇಂದ್ರ ಸರ್ಕಾರದ ವಿಷಯವನ್ನೇ ಹಾಕಿಕೊಂಡಿದ್ದೀರಿ. ನಿಮ್ಮದೇ ಇದ್ದರೆ, ಆ ವಿಷಯದ ಬಗ್ಗೆ ಹೇಳುತ್ತಿದ್ದೆ. ಅರ್ಧ ಭಾಗ ಕೇಂದ್ರ ಸರ್ಕಾರದ್ದೇ ಇದೆ ಬಜೆಟ್ ಪುಸ್ತಕ ತೆಗೆದು ನೋಡಿ. ಆದ್ದರಿಂದ ಅದನ್ನು ನಾವು ಹೇಳಬೇಕಾಗುತ್ತದೆ. ಅರ್ಧ ಭಾಗ ಬಜೆಟ್‌ನಲ್ಲಿದ್ದು, ಅರ್ಧ ಭಾಗ ಬರಬೇಕಾದ ಅನುದಾನ ಬರಿ ಘೋಷಣೆಯಾಗಿದೆಯೇ ವಿನಃ ಅದು ಬಂದೇ ಇಲ್ಲ. ಮತ್ತೆ ಹಸು ಕಂಡರೆ ಬಹಳ ಪ್ರೀತಿ.

ಮುಂದು.

(207) 09.03.2022 03.40 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-

ಇವರಿಗೆ ಹಸು ಕಂಡರೆ ಬಹಳ ಪ್ರೀತಿ. ಗೋಮಾತಾ ಹಮಾರಾ ಮಾತಾ ಹೈ ಎಂದು ಹೇಳುತ್ತಿರುತ್ತಾರೆ. ಇಂದು ಬೆಳಿಗ್ಗೆ ಮಾನ್ಯ ಅರವಿಂದ ಕುಮಾರ್ ಅರಳಿಯವರು ಒಂದು ಪ್ರಶ್ನೆಯನ್ನು ಕೇಳಿದ್ದರು. 100 ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಆರಂಭಿಸುವ ಘೋಷಣೆಯು ಬಜೆಟ್‌ನಲ್ಲಿದೆ. ರಾಜ್ಯದಲ್ಲಿ ಪಶುವೈದ್ಯ ಚಿಕಿತ್ಸಾಲಯಗಳು, ಪಶು ಚಿಕಿತ್ಸಾ ಆಸ್ಪತ್ರೆಗಳು ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಸುಮಾರು 1300 ಹುದ್ದೆಗಳು ಖಾಲಿಯಿವೆ. ಅದೂ ಸಹ ಗ್ರಾಮೀಣ ಪ್ರದೇಶದಲ್ಲಿ. ಇಷ್ಟೆಲ್ಲಾ ಸಿಬ್ಬಂದಿಯ ಕೊರತೆಯಿದ್ದರೂ 100 ಪಶು ವೈದ್ಯಾಲಯಗಳನ್ನು ಪ್ರಾರಂಭ ಮಾಡುತ್ತೇವೆಂದು ಹೇಳಿದ್ದಾರೆ. ಎಲ್ಲಂದ ಮಾಡುತ್ತಾರೆ? ದುಡ್ಡು ಎಲ್ಲದೆ? ಹಾಲು ಉತ್ಪಾದಕರಿಗಾಗಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಬಜೆಟ್ ಸರ್ಕಾರ ಬಂದ ಮೇಲೆ ಸಹಕಾರ ಕ್ಷೇತ್ರವೇ ಕೆಟ್ಟು ಹೋಗಿದೆ. ಅದನ್ನು ಬಿಟ್ಟುಬಿಡಿ, ಅದಕ್ಕೆ ಕೈ ಹಾಕಬೇಡಿ ಎಂದು ತಮ್ಮ ಮೂಲಕ ಅವರಿಗೆ ಒತ್ತಾಯಿಸುತ್ತೇನೆ. ಹೇಗೋ ಸಹಕಾರ ಸಂಘಗಳವರು ಹಾಲು, ಬೆಣ್ಣೆ, ತುಪ್ಪ ಮಾರಿಕೊಂಡು ಇದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೋ ರಕ್ಷಣೆ ಎನ್ನುವ ವಿಷಯವಿಲ್ಲದೆ ಇವರದ್ದು ಏನೂ ನಡೆಯುವುದೇ ಇಲ್ಲ. ಗೋ ರಕ್ಷಣೆ ವಿಚಾರದಲ್ಲಿ ವೀರಾವೇಶದಿಂದ ಬಲ್ ಅನ್ನು ಪಾಸ್ ಮಾಡಿಕೊಂಡರು. ಆಗ ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಗೋಶಾಲೆ ಮಾಡುತ್ತೇವೆಂದು ಹೇಳಿದರು. ಆದರೆ ಇದುವರೆವಿಗೂ ಒಂದೇ ಒಂದು ಗೋಶಾಲೆಯಾಗಿಲ್ಲ. 100 ಗೋಶಾಲೆ ಮಾಡುತ್ತೇವೆಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಾತು ಕೇಳಿದ್ದಕ್ಕೆ ಮಾನ್ಯ ನಾರಾಯಣಸ್ವಾಮಿಯವರು ರಾಜ್ಯದ ವಿಚಾರಕ್ಕೆ ಬನ್ನಿ ಎಂದು ಹೇಳಿದರು. ಕೇಂದ್ರ ಸರ್ಕಾರದವರು ಏನೇನು ಮಾಡಿದ್ದಾರೆ ಎಂಬುದನ್ನು ಕೇಳಿ. ಸಣ್ಣ ಅಕ್ಷರಗಳಾಗಿರುವುದರಿಂದ ಕನ್ನಡಕ ಹಾಕಿಕೊಳ್ಳಬೇಕಾಗಿದೆ. ನಾನು ಕನ್ನಡದಲ್ಲಿರುವ ಪುಸ್ತಕವನ್ನೇ ತಂದಿದ್ದೇನೆ. ರಾಜ್ಯಗಳಿಗೆ ನಿಗದಿ ಪಡಿಸಿದ ನಿವ್ವಳ ವರದಾನದ ಪಾಲು ರೂ.210 ಕೋಟಿ ಬರಬೇಕು. ರೂ.101 ಕೋಟಿಗಳನ್ನು ಮಾತ್ರ ನೀಡಲಾಗಿದೆ. ಗ್ರ್ಯಾಂಟ್-ಇನ್-ಏಡ್‌ಗೆ ಕೊಡಬೇಕಾಗಿರುವುದು....

(ಈ ಹಂತದಲ್ಲಿ ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಇತರ ಸದಸ್ಯರೊಂದಿಗೆ

ಮಾತನಾಡುತ್ತಿದ್ದರು)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ನಾರಾಯಣಸ್ವಾಮಿಯವರೇ, ಕೇಳಿ ಸ್ವಲ್ಪ. ನಿಮ್ಮ ಸರ್ಕಾರದವರು, ಕೇಂದ್ರ ಸರ್ಕಾರದವರು. ಬರೀ ಹೇಳುವುದಲ್ಲ, ಮಾತನಾಡುವಾಗ ಅಡ್ಡಿ ಪಡಿಸುವುದಲ್ಲ. ಸಕ್ಷಮ ಅಂಗನವಾಡಿ ಮತ್ತು...

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು 2014ರಿಂದ ಓದುತ್ತಿದ್ದೀರಿ. 2004ರದ್ದು ಓದಿ. ಯಾವ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ದುಡ್ಡು ಬಂದಿದೆ ಎಂಬುದನ್ನು ಹೇಳಿ. ಕೇಳುತ್ತೇವೆ. ತಮ್ಮ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ನಿಮ್ಮ ಮಾತನ್ನು ಕೇಳುವುದಕ್ಕೆ ಕುಳಿತುಕೊಂಡಿದ್ದೇವೆ. 2014-ಕ್ಕಿಂತಲೂ ಮುಂಚೆ ಹೋಗಿ. 2004ರಿಂದ ಓದಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ನಾರಾಯಣಸ್ವಾಮಿಯವರೇ, ಆಗಲೂ, ಅಲ್ಲಗೂ ಬರುತ್ತೇನೆ. ನಿಮ್ಮನ್ನು 1942ಕ್ಕೆ ಕರೆದುಕೊಂಡು ಹೋಗಿಬಿಡುತ್ತೇನೆ. 1942ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬೇಡ ಎಂದು ಹೇಳಿದವರು ನೀವು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ವಿಪಕ್ಷ ನಾಯಕರೇ, ನಾವು ವಿರೋಧ ಪಕ್ಷದ ನಾಯಕರ ಭಾಷಣವನ್ನು ಕೇಳಬೇಕೆಂದು ಕಾತರವಾಗಿದ್ದೇವೆ. ನಿಮ್ಮ ಅಂಕಿ ಅಂಶಗಳ ಬಗ್ಗೆ ನನಗೆ ಬಹಳ ಗೌರವವಿದೆ. 2004ರಿಂದ ಹೇಳಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಏನೇನಾಗಿತ್ತು ಎಂಬುದನ್ನು ದಯವಿಟ್ಟು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ನಾರಾಯಣಸ್ವಾಮಿಯವರೇ, ನಿಮ್ಮನ್ನು ಮುಖ್ಯ ಸಚಿವರನ್ನಾಗಿ ಮಾಡುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಕುಳಿತುಕೊಳ್ಳಿ.

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ವಿಪಕ್ಷ ನಾಯಕರೇ, ಅದನ್ನು ಆಮೇಲೆ ಮಾತನಾಡೋಣ.

ಶ್ರೀ ನಜೀರ್ ಅಹಮದ್:- ಮಾನ್ಯ ನಾರಾಯಣಸ್ವಾಮಿಯವರೇ, 2004ರದ್ದು ಹೇಳುತ್ತೇನೆ. ಕೇಳುತ್ತೀರಾ?

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ನಜೀರ್ ಅಹಮದ್ ಅವರೇ, ಆಗ ಇದ್ದ ಸರ್ಕಾರದವರು ಎಷ್ಟು ಹಣ ಘೋಷಣೆ ಮಾಡಿದ್ದರು? ಎಷ್ಟು ಹಣ ಕೊಟ್ಟಿದ್ದಾರೆ ಎಂಬುದನ್ನು ಹೇಳಿ.

ಶ್ರೀ ನಜೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ಮನಮೋಹನ್‌ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ರೂ.53,000 ಕೋಟಿ ಸಾಲ ಇತ್ತು. ಈಗ ರೂ.1,52,000 ಕೋಟಿ ಸಾಲ ಇದೆ. ಅಂದರೆ ಒಂದು ಲಕ್ಷ ಕೋಟಿ ವ್ಯತ್ಯಾಸವಿದೆ. ಕೇವಲ ಏಳು ವರ್ಷಗಳಲ್ಲಿ ಇಷ್ಟು ಹೆಚ್ಚಾಗಿದೆ.

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ನಜೀರ್ ಅಹಮದ್ ಅವರೇ, ಆಗಿನ ಬಜೆಟ್ ಗಾತ್ರ ಎಷ್ಟಿತ್ತು? ಮಾನ್ಯ ಸಿದ್ದರಾಮಯ್ಯನವರ ಕಾಲದಲ್ಲಿ ಬಜೆಟ್ ಎಷ್ಟಿತ್ತು? ಎಷ್ಟು ಸಾಲ ಮಾಡಿದ್ದರಿ ಎಂಬುದನ್ನು ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ನಾರಾಯಣಸ್ವಾಮಿಯವರೇ, ನಿಮ್ಮನ್ನು ಮಾನ್ಯ ಅರುಣ ಶಹಾಪುರ ಅವರು ಕರೆಯುತ್ತಿದ್ದಾರೆ. ಅಲ್ಲಿ ಹೋಗಿ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ವಿದೇಶಕ್ಕೆ ಹೋಗಿ ಬಂಗಾರವನ್ನು ಒತ್ತೆ ಇಟ್ಟು ಬಂದದ್ದು ಮನಮೋಹನ್ ಸಿಂಗ್ ಅವರೇ ಅಥವಾ ಪಿ.ವಿ.ನರಸಿಂಹರಾವ್ ಅವರೇ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಅದು ಚಂದ್ರಶೇಖರ್ ಅವರು.

(ಗೊಂದಲ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮನಮೋಹನ್ ಸಿಂಗ್ ಅವರು ಬಿಡಿಸಿಕೊಂಡು ಬಂದದ್ದು.

(ಗೊಂದಲ)

VICE-CHAIRMAN: Please sit down.

ಶ್ರೀ ಎನ್.ರವಿಕುಮಾರ್:- ಅಟಲ್ ಬಿಹಾರಿ ವಾಜಪೇಯಿಯವರು ಬಂದ ಮೇಲೆ ಬಂಗಾರವನ್ನು ವಾಪಸ್ ತಂದರು. ಬಂಗಾರವನ್ನು ಅಡ ಇಟ್ಟವರು ಯಾರು? ಕಾಂಗ್ರೆಸ್ ಪಕ್ಷ ತಾನೇ?

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್ ಅವರು ಬಾಯಿ ಬಿಟ್ಟರೆ ಬರೀ ಸುಳ್ಳೇ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಬಂಗಾರವನ್ನು ಒತ್ತೆ ಇಟ್ಟದ್ದು ಕಾಂಗ್ರೆಸ್‌ನವರು. ಅದನ್ನು ವಾಪಸ್ ತಂದದ್ದು ಬಿಜೆಪಿಯವರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ನಜೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್ ಅವರಿಗೆ ಮತ್ತೊಮ್ಮೆ ನಾಗಪುರ ವಿಶ್ವವಿದ್ಯಾಲಯಕ್ಕೆ ಹೋಗಿ ಬರಲು ಹೇಳಿ.

ಶ್ರೀ ಎನ್.ರವಿಕುಮಾರ್:- ನಾಗಪುರ ವಿಶ್ವವಿದ್ಯಾಲಯ ಅಂದರೆ ಹರಿಪ್ರಸಾದ್ ಅವರು upset ಆಗುತ್ತಾರೆ. ಭಾಷಣ ಎಲ್ಲಾ ಮರೆತುಬಿಡುತ್ತಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಇನ್ನೊಂದು ದಿನ ಅವರನ್ನು ಬೇರೆ ಕರೆದುಕೊಂಡು ಹೋಗಿ ನಾಗಪುರ ವಿಶ್ವವಿದ್ಯಾಲಯದ ಬಗ್ಗೆ ಮಾತನಾಡುತ್ತೇನೆ. ಇಂದು ಬೇಡ. ಸುಮ್ಮನೆ ಏಕೆ ಬೇಸರ ಮಾಡುತ್ತಾರೆ.

ಶ್ರೀ ನಿರಾಣಿ ಹಣಮಂತ ರುದ್ರಪ್ಪ:- ಮಾನ್ಯ ವಿರೋಧ ಪಕ್ಷದ ನಾಯಕರೇ, ಇಲ್ಲಿಯೇ ಹೇಳಬಿಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಹೇಳಬಡಲೇ? ನಾಗಪುರ ವಿಶ್ವವಿದ್ಯಾಲಯವು ಸುಳ್ಳಿನ ಕಾರ್ಖಾನೆ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಇದು ಇಟಿ ಸರ್ಕಾರ ಅಲ್ಲ. ಭಾರತ ಸರ್ಕಾರ. ನಾಗಪುರ ವಿಶ್ವವಿದ್ಯಾಲಯ ಎಂದರೆ ಈ ದೇಶದ ವಿಶ್ವವಿದ್ಯಾಲಯ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ನಾರಾಯಣಸ್ವಾಮಿಯವರಿಗೆ yield ಆಗುತ್ತೇನೆ. ಬೇರೆ ಯಾರಿಗೂ yield ಆಗುವುದಿಲ್ಲ.

ವೈಸ್ ಛೀಮನ್:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಮಗೆ ದಯವಿಟ್ಟು ಬೆಳಕು ಚೆಲ್ಲ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ತಾಕತ್ತಿದ್ದರೆ ಕಾಂಗ್ರೆಸ್ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಿ. ಕಾಂಗ್ರೆಸ್ ಸ್ಥಾಪನಾ ದಿನ ಯಾವತ್ತು? ಕಾಂಗ್ರೆಸ್‌ನ ಸ್ಥಾಪನೆ ಮಾಡಿದವರ ಜಯಂತಿಯನ್ನು ಮಾಡುತ್ತಾರೆಯೇ? ನಾವು ಬಿಜೆಪಿ ಸ್ಥಾಪಕರ ಜಯಂತಿಯನ್ನು ಆಚರಿಸುತ್ತೇವೆ. ನಾವು ಬಿಜೆಪಿ, ಜನಸಂಘದ ಸ್ಥಾಪನಾ ದಿನವನ್ನು ಮಾಡುತ್ತೇವೆ. ಇವರು ಕಾಂಗ್ರೆಸ್‌ನ ಸ್ಥಾಪನಾ ದಿನವನ್ನು ಆಚರಿಸುತ್ತಾರೆಯೇ? ನಾಗಪುರ ನಮಗೆ ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ. ಇಟಲಿಯಿಂದ ನಾವು ಎರವಲು ಪಡೆಯುವುದಿಲ್ಲ. ಇಟಲಿಯ ಸಂಸ್ಕೃತಿಯನ್ನು ನಾವು ನಮ್ಮ ದೇಶಕ್ಕೆ ತರುವುದಿಲ್ಲ.

ವೈಸ್ ಛೀಮನ್:- ದಯಮಾಡಿ ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ನಾರಾಯಣಸ್ವಾಮಿಯವರಿಗೆ yield ಆಗುತ್ತೇನೆ. ಬೇರೆಯವರ ಮಾತಿಗೆ yield ಆಗುವುದಿಲ್ಲ. ಕಾಂಗ್ರೆಸ್‌ನ ಸ್ಥಾಪನಾ ದಿನವನ್ನು ಡಿಸೆಂಬರ್ 28ನೇ ತಾರೀಖನಂದು ಇಡೀ ದೇಶದಲ್ಲೆಡೆ ಕಾಂಗ್ರೆಸ್ ಕಛೇರಿಗಳಲ್ಲಿ ನಡೆಸಲಾಗುತ್ತದೆ. ಇವರ ಕಣ್ಣಿಗೆ ಕಾಮಾಲೆಯಿರುವುದರಿಂದ ಗೊತ್ತಾಗುತ್ತಿಲ್ಲ. ಇವರಿಗೆ ಕಾಣುವುದು ಕೇವಲ ಕೇಸರಿ ಮಾತ್ರ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ನಾವು ಬಿಜೆಪಿಯ ಸ್ಥಾಪಕರ ಘೋಷಣೆ ಇಟ್ಟು ಪೂಜಿಸುತ್ತೇವೆ. ನೀವು ಕಾಂಗ್ರೆಸ್‌ನ ಸ್ಥಾಪಕರು ಯಾರೆಂದು ಪೂಜಿಸುತ್ತೀರಿ? ಮೊದಲಿಗೆ ಕಾಂಗ್ರೆಸ್‌ನ ಸ್ಥಾಪಕರು ಯಾರು ಎಂಬುದನ್ನು ಹೇಳಲಿ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ನಾಯಿಸಿದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ.

ವೈಸ್ ಛೇರ್ಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ಮಾನ್ಯ ವಿರೋಧ ಪಕ್ಷದ ನಾಯಕರೇ, ತಮ್ಮ ಮಾತನ್ನು ಮುಂದುವರಿಸಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು. ಸಕ್ಷಮ ಅಂಗನವಾಡಿ ಮತ್ತು ಪೋಷನ್-2.0 ಗೆ zero. ಸಮರ್ಥ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಗೆ zero. ಸಕ್ಷಮ ಅಂಗನವಾಡಿ ಮತ್ತು ಪೋಷನ್ 2.0 (ರಾಷ್ಟ್ರೀಯ ಕ್ರೀಚ್ ಯೋಜನೆ)ಗೆ zero. NSAP (National Social Assistance Programme) ಅಡಿಯ Indira Gandhi National Disability Pension Scheme ಗೆ zero. Support for Educational Development including Teachers Training & Adult Education ಗೆ zero. ಇದಕ್ಕೆ ಎರಡು ವರ್ಷದಿಂದ ದುಡ್ಡು ಇಲ್ಲವೇ ಇಲ್ಲ. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನಕ್ಕೆ ಈ ವರ್ಷ zero. ವೇಗವರ್ಧಿತ ನೀರಾವರಿ ಸೌಲಭ್ಯಗಳ ಕಾರ್ಯಕ್ರಮಕ್ಕೆ 3,000 ಇದ್ದದ್ದು 12,500 ಲಕ್ಷಗಳನ್ನು ಮೀಸಲಡಲಾಗಿದೆ. Skill India, Skill India ಎಂದು ಬೊಬ್ಬೆ ಹಾಕುತ್ತಿರುತ್ತಾರೆ. Skill India ಆಯಿತು, Make in India ಆಯಿತು. ಆತ್ಮನಿರ್ಭರ ಭಾರತ ಆಯಿತು. ಈಗ ಆತ್ಮನಿರ್ಭರ ಭಾರತದಿಂದ ಆತ್ಮಹತ್ಯೆ ಸ್ಥಿತಿಗೆ ಬಂದಿದೆ.

(...ಮುಂದು)

(208) 09-03-2022 (3.50) ಕೆಜಿ-ಎಕೆ

(ವೇಸ್‌ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-

ದೇಶದಲ್ಲ Skill India ಎಂದು ಹೇಳುವಂತಹ ಜನ, ಪಕೋಡಾ economics ಎಂದು ಹೇಳದವರು ಕಳೆದ ವರ್ಷ 500 ಕೋಟಿ ರೂಪಾಯಿಗಳು, ಪಕೋಡ ಮಾಡುವುದಕ್ಕೆ ಅಷ್ಟು ಸಾಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ ವರ್ಷ zero. ಇಲ್ಲವೇ ಇಲ್ಲ. Skill India, Make in India, ಆತ್ಮನಿರ್ಭರ, ಈಗ ಅಮೃತ್ ಕಾಲ್. Nut, bolt ಹಾಕಿಬಿಟ್ಟು ಸಿಂಹವನ್ನು ನಿಲ್ಲಿಸಿಬಿಟ್ಟರೆ ಆಗುವುದಿಲ್ಲ, ಜೀವಂತವಾಗಿರುವ ಸಿಂಹಗಳು ಬೇರೆ ಬೇರೆ ಜಾಗಗಳಲ್ಲಿ ಇವೆ. Vocational Training Project with World Bank Assistance, ಇದಕ್ಕೆ ಕಳೆದ ವರ್ಷ 200 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದರು. ಈ ವರ್ಷ zero. ಮಾನ್ಯ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಸುಮಾರು 16 ಪುಟಗಳಷ್ಟು ಕೃಷಿ ವಿಚಾರದಲ್ಲ ಮಾತನಾಡಿದ್ದಾರೆ. ಅದು ಪುಟ 10 ರಿಂದ 26 ರಲ್ಲಿದೆ. ಅದರಲ್ಲಿ central scheme ನ ಕಥೆ ಏನಾಗಿದೆ ಎಂಬುದನ್ನು ನೋಡಿ. ಮಣ್ಣಿನ ಫಲವತ್ತತೆಯ ರಾಷ್ಟ್ರೀಯ ಯೋಜನೆ. ಅದನ್ನು ಆಂಗ್ಲ ಭಾಷೆಯಲ್ಲಿ National Project on Management of Soil Health-SCSP, ಇದಕ್ಕೆ ಎರಡು ವರ್ಷದಿಂದ ಹಣ ಇಲ್ಲ. ಪರಂಪರಾಗತ್ ಕೃಷಿ ವಿಕಾಸ ಯೋಜನೆ, ಇದು ಹಿಂದಿ ಭಾಷೆಯ ಪದ. ಇವರು ಅದನ್ನು ಕನ್ನಡದಲ್ಲ ಬರೆದಿದ್ದಾರೆ. ಪರಂಪರಾಗತ್ ಕೃಷಿ ವಿಕಾಸ ಯೋಜನೆ - ಪರಿಶಿಷ್ಟ ಜಾತಿ ಉಪ ಯೋಜನೆ, ಇದಕ್ಕೂ ಹಣ ಇಲ್ಲ. ಸಮಗ್ರ ಜಲಾನಯನ ಪ್ರದೇಶ ನಿರ್ವಹಣೆ ಕಾರ್ಯಕ್ರಮ / Integrated Watershed Management Programme-SCSP, ಇದಕ್ಕೂ ಹಣ ಇಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ / National Food Security Mission-SCSP, ಇದಕ್ಕೂ ಹಣ ಇಲ್ಲ. ಇದು ಕಾರ್ಯಕ್ರಮವಲ್ಲ, ಇದು ಕಾನೂನು. ಡಾ|| ಮನಮೋಹನ್‌ಸಿಂಗ್ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರು ಅಧಿಕಾರದಲ್ಲ ಇದ್ದಂತಹ ಸಂದರ್ಭದಲ್ಲಿ National Food Security Act ಅನ್ನು ಯಾರು ಸಹ ಹೊಟ್ಟೆ ಹಸಿವಿನಿಂದ ಮಲಗಬಾರದು ಎನ್ನುವ ಕಾರಣದಿಂದ ಬಡವರಿಗಾಗಿ ಇದನ್ನು ಜಾರಿಗೆ ತಂದರು. ಈ ಯೋಜನೆಗೂ ಹಣ ಕೊಟ್ಟಿಲ್ಲ. ನಾನು ಏಕೆ ಇದನ್ನು ಕನ್ನಡದಲ್ಲ ಮತ್ತು ಆಂಗ್ಲ ಭಾಷೆ ಎರಡಲ್ಲಯೂ ಹೇಳುತ್ತಿದ್ದೇನೆಂದರೆ, ನನ್ನ ಮಾತೃ ಭಾಷೆ ತುಳು. ನನ್ನ ರಾಜ್ಯ ಭಾಷೆ ಕನ್ನಡ. ನನ್ನ ವ್ಯವಹಾರಿಕ ಭಾಷೆ ಹಿಂದಿ ಮತ್ತು ಇಂಗ್ಲೀಷ್. ಈಗ ಇವರು ಬಂದ ಮೇಲೆ ಧರ್ಮದ ಭಾಷೆಯನ್ನು ಆಗಾಗ ಸಂಸ್ಕೃತದಲ್ಲ ಹೇಳಬೇಕಾಗುತ್ತದೆ. ಏಕೆಂದರೆ, ಸಂಸ್ಕೃತವನ್ನು ಮೂರು ವರ್ಷಗಳ ಕಾಲ ಕಲಿತಿದ್ದೇನೆ. ಈ ಪರಿಸ್ಥಿತಿ ಇದೆ. ಅದಕ್ಕೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಹೇಳುತ್ತಿದ್ದೇನೆ. ಮಾನ್ಯ ಸಚಿವರಾದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಶ್ವಥ್‌ನಾರಾಯಣ್‌ರವರು ಸದನದಲ್ಲ ಇದ್ದಿದರೆ, ಅವರು ನಾವು ಯಾವ ಸಂಸ್ಕೃತಿಯನ್ನು ಮಾತನಾಡುತ್ತಿದ್ದೇವೆಂದು ಹೇಳುತ್ತಿದ್ದರು.

ವೈಸ್ ಛೇರ್ಮನ್:- ಈಗ ಮಾನ್ಯ ಸದಸ್ಯರಾದ ರವಿಕುಮಾರ್‌ರವರಿಗೆ ಸ್ವಲ್ಪ ಸಮಾಧಾನ ಆಯಿತು.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸೋಮಣ್ಣನವರಿಗೆ ನಾವು ಸಂಸ್ಕೃತವನ್ನು ಮಾತನಾಡಿದರೆ ಯಾವ ರೀತಿ ಮಾತನಾಡುತ್ತೇವೆಂದು ಗೊತ್ತು. ಏಕೆಂದರೆ, ಅವರು ಪಾಪ ನಮ್ಮ ಪಕ್ಷದಿಂದ ಹೋಗಿದ್ದಾರೆ. ಅವರು ಬಂದು ಅಣ್ಣ ನಿಮ್ಮ ಪಕ್ಷದಲ್ಲ ಇದ್ದಾಗ ನಮ್ಮ ಭಾಷೆಯೇ ಬೇರೆ ಇತ್ತು. ಅಲ್ಲಗೆ ಹೋದ ಮೇಲೆ ಬೇರೆ ಭಾಷೆ ಆಗಿ ಹೋಗಿದೆ ಎಂದು ಹೇಳುತ್ತಾರೆ. ಪರಿಸ್ಥಿತಿ ಆ ರೀತಿ ಆಗಿದೆ.

ಶ್ರೀ ವಿ.ಸೋಮಣ್ಣ (ವಸತಿ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಹರಿಪ್ರಸಾದ್‌ರವರ ಮಾತುಗಳನ್ನು ಕೇಳಿ ತುಂಬ ದಿವಸಗಳು ಆಗಿವೆ. ಮಾನ್ಯ ಬಿ.ಕೆ. ಹರಿಪ್ರಸಾದ್‌ರವರು ನನಗೆ ಆತ್ಮೀಯರು. ಅದರಲ್ಲ ಎರಡು ಮಾತಿಲ್ಲ. ಆದರೆ, ಒಂದು ಸತ್ಯ. ಸ್ನೇಹಕ್ಕೆ ಮತ್ತೊಂದಕ್ಕೆ ಕೊರತೆ ಇಲ್ಲ. ಕಾಕತಾಳಿಯ ಎಂಬಂತೆ ನಾನು ಇಂದು ಇದೇ ಸದನದಲ್ಲ ಇದ್ದೇನೆ. ನಾವು ಬಂದಿಲ್ಲವೆಂದರೆ, ಮಾನ್ಯ ಸಭಾನಾಯಕರು 5 ನಿಮಿಷಗಳಿಗೆ ಒಮ್ಮೆ ಫೋನ್ ಮಾಡಿಸಿ ನೀವು ಬಂದಿಲ್ಲ, ನೀವು ಬಂದಿಲ್ಲವೆಂದು ಹೇಳುತ್ತಿರುತ್ತಾರೆ. ನಾನು ಅವರನ್ನು ನೋಡಿಕೊಂಡು ಬಂದೆ.

ವೈಸ್ ಛೇರ್ಮನ್:- ಮಾನ್ಯ ಸಚಿವರೇ, ಅವರಿಗೆ ಪೀಠದ ಒತ್ತಡ ಇದೆ, ಅದಕ್ಕೆ ಫೋನ್ ಮಾಡಿಸುತ್ತಿರುತ್ತಾರೆ.

ಶ್ರೀ ವಿ.ಸೋಮಣ್ಣ (ವಸತಿ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧಪಕ್ಷದ ನಾಯಕರಿಗೆ ಬಹಳ ಅನುಭವ ಇದೆ. ಅವರು ರಾಜ್ಯ ಸಭೆಯಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಆದ್ದರಿಂದ, ಅವರು ದಯಮಾಡಿ ಇದರ ಮೇಲೆ ಬೆಳಕು ಚೆಲ್ಲಲಿ. ಆಮೇಲೆ ದಿನ ಬೆಳಗಾದರೆ ನಾಗಪುರ ಮತ್ತೊಂದು ಮಾತನಾಡುವುದು, ನಾವು ಅದರ ಮೇಲೆ counter

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದು ಸ್ವಾಭಾವಿಕವಾಗಿ ಆಗುತ್ತದೆ. ಅವರು ವಿರೋಧಪಕ್ಷದ ನಾಯಕರಾಗಿ ಅವರಿಗೆ ಇರುವಂತಹ ಅನುಭವದ ಮೇಲೆ, ಅವರಿಗೆ ಇರುವಂತಹ ಚಿಂತನೆಯ ಮೇಲೆ ಮಾತನಾಡುವುದಕ್ಕೆ ನಾವು ಯಾರು ಸಹ ವಿರೋಧ ಮಾಡುವುದಿಲ್ಲ. ಹತ್ತಾರು ವರ್ಷಗಳ ಕಾಲ ನನ್ನ ಮತ್ತು ಅವರ ಒಡನಾಟ ಇದೆ. ಆದರೆ, ಅವರಿಗೆ ಅವರದ್ದೇ ಅದಂತಹ ದೃಷ್ಟಿಕೋನ ಇದೆ. ನನಗೆ ಇನ್ನೂ 15 ನಿಮಿಷಗಳು ಕಳೆದ ಮೇಲೆ ಇನ್ನೊಂದು ಸಭೆ ಇದೆ. ಅವರು ಯಾವ ಯಾವ ರೀತಿ ನಡೆಯುತ್ತದೆ ಎಂದು ಹೇಳಿಕೊಂಡು ಬಂದರು. ಅದನ್ನು ನಾವು ಪ್ರಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಕೆಲವು ಇಲಾಖೆಗಳಿಗೆ ಏನು ಮಾಡಿಲ್ಲವೆಂದು ಹೇಳಿದ್ದಾರೆ. ಅಂತಹ ಸಂದರ್ಭದಲ್ಲಿ ಆ ಇಲಾಖೆಗಳಿಗೆ ಕಿತ್ತುಕೊಡಬೇಕಾಗುತ್ತದೆ. ಸರ್ಕಾರ ಎಂದರೆ, ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಂತ ನೀರಲ್ಲಿ ಹರಿಯುವ ನೀರು ಇದ್ದಂತೆ, ಈ ಹರಿಯುವ ನೀರಿನಲ್ಲಿ ಸ್ವಲ್ಪ ಕವಲು ದಾರಿಗಳು ಇರುತ್ತವೆ, ಮತ್ತೊಂದು ಇರುತ್ತದೆ. ಎಡವಟ್ಟುಗಳು ಇವೆ. ಎಲ್ಲವನ್ನು ಸಹ ರಾಜ್ಯ ಹಣಕಾಸು ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಯವರೇ ನೋಡುವುದಕ್ಕೆ ಆಗಿರುವುದಿಲ್ಲ. ಕೆಲವು ತಪ್ಪುಗಳು ಆದಂತಹ ಸಂದರ್ಭದಲ್ಲಿ ಅದನ್ನು ಸರಿಪಡಿಸುವಂತಹ ವ್ಯವಸ್ಥೆಗಳು ಇದ್ದಾಗ, ಅನಿವಾರ್ಯತೆಗಳು ಇದ್ದಾಗ, ಅವರು ಈಗ ಬೆಳಕು ಚೆಲ್ಲುತ್ತಿದ್ದಾರೆ. ಅದರ ಅವಶ್ಯಕತೆ ಇದೆ. ಹಾಗಾಗಿ, ಅವರು ದಯಮಾಡಿ ಅವರ ಮಾತುಗಳನ್ನು ಮುಂದುವರಿಸಬೇಕು. ಮಾನ್ಯ ರವಿಕುಮಾರ್‌ವರೇ, ಅವರು ಹೇಳುವುದನ್ನೆಲ್ಲಾ ಮೊದಲು ಕೇಳೋಣ. ನಂತರ ಅದಕ್ಕೆ ಉತ್ತರ ಕೊಡೋಣ.

ಮಾನ್ಯ ಸಭಾಪತಿಯವರೇ, ನಾನು ಮೇಲ್ಮನೆಗೆ ಮತ್ತು ಕೆಳಮನೆಗೆ ಬಂದು 30 ವರ್ಷಗಳು ಆಗಿವೆ. ನಾವು ಅನೇಕ ವಿಚಾರ ಧಾರೆಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಅಧಿಕಾರ ಇದ್ದಾಗ ನಾವು ಉಳಿಕೆಗಳನ್ನು ಸ್ವೀಕಾರ ಮಾಡಬೇಕಾಗುತ್ತದೆ. ನಾವೆಲ್ಲರೂ ಅದನ್ನು ಕೆಲವು ಸಂದರ್ಭಗಳಲ್ಲಿ ಅನುಭವಿಸಿದ್ದೇವೆ. ತಮಗೂ ಸಹ ಗೊತ್ತಿದೆ. ಮಾನ್ಯ ವಿರೋಧ ಪಕ್ಷದ ನಾಯಕರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರ ಮಾತಿನ ಮೂಲಕ ಬರುವಂತಹ ಕೆಲವು ಸಂದೇಶಗಳು ನಮ್ಮ ರಾಜ್ಯಕ್ಕೆ ಪೂರಕವಾಗಿರಬೇಕು. ಅದು ಅಭಿವೃದ್ಧಿಗೆ ಪರವಾಗಿರಬೇಕು. ಮುಂದಿನ ಪೀಳಿಗೆಯೂ ಸಹ ಇಂತಹ ಕಾಲದಲ್ಲಿ ಈ ರೀತಿ ನಡೆಯುತ್ತಿತ್ತು ಎಂದು ಗುರುತಿಸುವಂತಹ ಕೆಲಸಕ್ಕೆ ಮುನ್ನುಡಿಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಕುತ್ತಿದ್ದಾರೆ. ಆ ಕಡೆ ಇದ್ದಾಗ ಒಂದು ತರಹ, ಈ ಕಡೆ ಇದ್ದಾಗ ಒಂದು ತರಹ ಇದ್ದೇ ಇರುತ್ತದೆ. ಇದು ಸಾಮಾನ್ಯ. ನಾನು ಮೊದಲು ಜನತಾ ಪಕ್ಷದಲ್ಲಿದ್ದೆ. ನಂತರ ಜನತಾ ದಳ ಪಕ್ಷಕ್ಕೆ ಬಂದೆ. ಅನಂತರ ಸ್ವತಂತ್ರ ಪಕ್ಷಕ್ಕೆ ಬಂದೆ. ಅದಾದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಈಗ ಬಿಜೆಪಿಯಲ್ಲಿದ್ದೇನೆ. ಇಷ್ಟರ ಮಧ್ಯದಲ್ಲ ನಾನು ರಾಜಕಾರಣದಲ್ಲ ಇದ್ದೇನೆ ಏನೆಂದರೆ, ಅದಕ್ಕೆ ನನ್ನದೇ ಆದಂತಹ ವ್ಯಕ್ತಿತ್ವ, ನನ್ನದೇ ಆದಂತಹ ನಡವಳಿಕೆ, ನನ್ನದೇ ಆದಂತಹ ಕೆಲವು ಚಿಂತನೆಗಳು, ನನ್ನದೇ ಆದಂತಹ ಕೆಲವು ದೂರದೃಷ್ಟಿಗಳು ಹಾಗೂ ನನ್ನದೇ ಆದಂತಹ ಶ್ರಮ ಇರುವುದರಿಂದ ಇದ್ದೇನೆ. ನಾನು ಇವತ್ತು ಮಾನ್ಯ ಹರಿಪ್ರಸಾದ್‌ರವರ ಜೊತೆಗೆ ಮಾತನಾಡುತ್ತೇನೆ. ನಾಳೆಯೂ ಸಹ ಮಾತನಾಡುತ್ತೇನೆ. ನಮ್ಮದೇ ಆದ ದಾರಿಗಳು ನಮಗೆ ಇರುತ್ತವೆ. ಅವರದ್ದೇ ಆದ ತೀರ್ಮಾನಗಳು ಅವರಿಗೆ ಇರುತ್ತವೆ. ಆದರೆ, ಒಂದು ಸತ್ಯ. ಅವರು ಸಾಕಷ್ಟು ಹೋರಾಟದಿಂದ ಬಂದಿದ್ದಾರೆ. ಅವರು ಇದರ ಮೇಲೆ ಬೆಳಕು ಚೆಲ್ಲಲಿ. ನಾವು ಅದನ್ನು ಕೇಳೋಣ. ನಮ್ಮದು ನಾಗಪರ, ಹೌದು, ನಾವು ಅದಕ್ಕೆ ಬದ್ಧರಾಗಿದ್ದೇವೆ. ನಾವು ನಮ್ಮದೇ ಆದಂತಹ ವ್ಯವಸ್ಥೆಯಲ್ಲಿದ್ದೇವೆ. ಅವರು ಅವರದೇ ಆದಂತಹ ವ್ಯವಸ್ಥೆಯಲ್ಲಿದ್ದಾರೆ. ಈ ವ್ಯವಸ್ಥೆಗಳ ಮಧ್ಯದಲ್ಲ ನಾವೆಲ್ಲರೂ ನಮ್ಮ ರಾಜ್ಯಕ್ಕೆ ಪೂರಕವಾದ ಮತ್ತು ಚಿಂತನೆಗಳಿಗೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಅವರು ಅವರ ಮಾತುಗಳನ್ನು ಮುಂದುವರಿಸಲಿ. ನನಗೆ 4.15 ಕ್ಕೆ ಒಂದು ಸಭೆ ಇತ್ತು. ಆದರೆ, ನಾನು 4.30ಕ್ಕೆ ಬರುತ್ತೇನೆಂದು ಹೇಳಿ ಕಳುಹಿಸಿದ್ದೇನೆ. ಇನ್ನೂ ಅರ್ಧ ಗಂಟೆಗಳ ಕಾಲ ಅವರು ಹೇಳುವುದನ್ನು ಕೇಳಬೇಕು ಎನ್ನುವ ಆಸೆ ನನಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಮಾನ್ಯ ಸೋಮಣ್ಣನವರು Corporator ಆದಾಗಿನಿಂದ ಅವರನ್ನು ನೋಡಿದ್ದೇನೆ.

ವೀಸೋಫೀರ್ಮನ್:- ಮಾನ್ಯ ವಿರೋಧಪಕ್ಷದ ನಾಯಕರೇ, ನಾನು ಅವರನ್ನು 80ರ ದಶಕದಿಂದ ನೋಡಿದ್ದೇನೆ. ನನಗೆ ಅಲ್ಲಂದ ಅವರು ಗೆಲೆಯರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನನಗೂ ಸಹ ಅವರು ಬಹಳ ಹಳೆಯ ಸ್ನೇಹಿತರು. ಅವರು ವಿಭಿನ್ನವಾದ ರಾಜಕಾರಣಿ. ಅವರು ನಂಬಿಕೆಗೆ ಪಾತ್ರರಾದವರು. ಅವರು ಬಹಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

soft ಆಗಿ ಇರುತ್ತಾರೆ. ಅವರನ್ನು soft ಎಂದು ತಿಳಿದುಕೊಂಡರೆ, ತಪ್ಪು. ಅವರು ಒಳಗೆ ಅಷ್ಟೇ ಗಟ್ಟಿಯಾಗಿ ಇರುತ್ತಾರೆ. ಅವರು ಯಾರನ್ನು ಬೇಕಾದರೂ ಎದರಿಸುತ್ತಾರೆ. ಅವರು ಯಾವುದಕ್ಕೂ ಭಯಪಡುವವರಲ್ಲ.

ವೇಸ್‌ಫೀರ್ಮನ್:- ಮಾನ್ಯ ವಿರೋಧಪಕ್ಷದ ನಾಯಕರೇ, ಸಾರ್ವಜನಿಕ ಬದುಕಿಗೆ ಅದು ಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ಯಾವುದಕ್ಕೂ ಸುಮ್ಮನೆ ಆರ್ಭಟ ಮಾಡುವುದಿಲ್ಲ. ಅವರು quiet ಆಗಿ ಇರುತ್ತಾರೆ. ಅವರು ಬೆಂಗಳೂರು ನಗರದಲ್ಲ 4/5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದು ಹುಡುಗಾಟದ ಕೆಲಸವಲ್ಲ. ಅದು ಬನ್ನಿಪೇಟೆ ಕ್ಷೇತ್ರದಲ್ಲ. ಹಾಗಾಗಿ, ಅದು ಅದ್ಭುತ. ಅವರೊಬ್ಬರು ಬಿಟ್ಟು ಬೇರೆಯವರು ಎಲ್ಲರೂ ಬೈಯಲಿ. ನಾನು ಅದನ್ನು ಕೇಳುತ್ತೇನೆ. ನನಗೆ ತೊಂದರೆ ಇಲ್ಲ.

(ಗೊಂದಲ)

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ..

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ವಿರೋಧ ಪಕ್ಷದ ನಾಯಕರು ಹಿರಿಯರು ಇದ್ದಾರೆ. ವಿರೋಧ ಪಕ್ಷದವೆಂದು ಯಾವ ರೀತಿ ಕರೆದರೋ ನನಗೆ ಗೊತ್ತಿಲ್ಲ. ನಾವು ಸಾಮಾನ್ಯ ರೂಡಿ ಪದದಲ್ಲ ಪ್ರತಿಪಕ್ಷ ಎಂದು ಕರೆಯುತ್ತೇವೆ. ಪ್ರತಿಪಕ್ಷದ ನಾಯಕರು ಎದ್ದು ನಿಂತರೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬಲ್ಲರು ಎನ್ನುವ ವ್ಯವಸ್ಥೆ ಇದೆ. ಪ್ರತಿಪಕ್ಷದ ನಾಯಕರ ಭಾಷಣ ಎಂದರೆ, ಟೀಕೆ, ಟಿಪ್ಪಣಿ, ವ್ಯಂಗದ ಜೊತೆಯಲ್ಲಿ ಸರ್ಕಾರಕ್ಕೆ ಒಂದು ಮಾರ್ಗದರ್ಶನ ಮಾಡಬಲ್ಲರು ಎಂದು ಹೇಳುತ್ತೇವೆ. ಪ್ರಜಾಪ್ರಭುತ್ವದ ಮೇಲೆ ಬಹು ದೊಡ್ಡ ನಂಬಿಕೆ ಇರುವವರಲ್ಲ ಮಾನ್ಯ ಹರಿಪ್ರಸಾದ್ ಒಬ್ಬರು ಎಂದು ಹೇಳುವುದರಲ್ಲ ನನಗೆ ವಿಶ್ವಾಸ ಇದೆ. ಅದರಲ್ಲ ಯಾವ ಬದಲಾವಣೆಗಳು ಇಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೂಲಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಯ್ಕೆಯಾದ ಪ್ರಸುತ ಮಾನ್ಯ ಪ್ರಧಾನ ಮಂತ್ರಿಯವರು ನಾಗಪುರದಲ್ಲ ಶಿಕ್ಷಣವನ್ನು ಪಡೆದವರು. ರಾಷ್ಟ್ರಪತಿಯವರು ನಾಗಪುರವನ್ನು ಗೌರವಿಸುವವರು. ಉಪ ರಾಷ್ಟ್ರಪತಿಯವರು ರಾಷ್ಟ್ರದ ಬಹುತೇಕ ರಾಜ್ಯದ ಮುಖ್ಯಮಂತ್ರಿಗಳು. ನಾಗಪುರ ಶಿಕ್ಷಣವನ್ನು ನಾವು ಪಡೆದಿದ್ದೇವೆ ಎಂದು ಹೇಳುವವರನ್ನು ಅವರು ಗೌರವಿಸುವುದಿಲ್ಲವೇ? ಅವರು ಮತ್ತೇ ನಾಗಪುರವನ್ನು ಟೀಕೆ ಮಾಡುತ್ತಾರೆಯೇ? ನಾನು ಮಾನ್ಯ ಪ್ರಣಬ್ ಮುಖರ್ಜಿ ರವರ ಬಗ್ಗೆ ಏಕೆ ಹೇಳಿದೆ ಎಂದರೆ, ಅವರು ನೇರವಾಗಿ ನಾಗಪುರ ನಮ್ಮ ಕಛೇರಿಗೆ ಹೋದಾಗ ನಾನು ನಾಗಪುರದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಛೇರಿಗೆ ಬಂದ ಮೇಲೆ ಈ ರಾಷ್ಟ್ರದ ಭಕ್ತತ್ವದ ಇನ್ನೊಂದು ಮುಖವನ್ನು ಕಂಡೆ ಎಂದು ಉದ್ಗಾರ ಮಾಡುತ್ತಾರೆ. ಈಗ ಅವರಿಗೆ ಅವರ ಬಗ್ಗೆ ಗೌರವ ಇದೆಯೋ ಅಥವಾ ಇಲ್ಲವೋ ಅದು ನನ್ನ ಪ್ರಶ್ನೆಯಲ್ಲ. ನಾನು ಅವರಲ್ಲ ಒಂದು ವಿನಂತಿಯನ್ನು ಮಾಡುತ್ತೇನೆ. ಪ್ರಜಾಪ್ರಭುತ್ವದ ಲಕ್ಷಣವನ್ನು ಒಪ್ಪಿಕೊಂಡಂತಹ ನಾವೆಲ್ಲರೂ ಇದನ್ನು ಗೌರವಿಸಬೇಕು ಎಂದು ನಾವು ಆಸೆ ಪಡುವವರು.

ಡಾ|| ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಈ ಕಡೆ ಇದ್ದಂತಹ ಸಂದರ್ಭದಲ್ಲಿ ಅವರು ಹೇಳುತ್ತಿದ್ದನ್ನು ನಾವು ಬಹಳ ಚೆನ್ನಾಗಿ ಕೇಳುತ್ತಿದ್ದೇವು. ನಾವು ಆ ಸಂದರ್ಭದಲ್ಲಿ ಮಾತನಾಡುತ್ತಿರಲಿಲ್ಲ.

ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾವು ಅಡ್ಡ ಬಂದಿಲ್ಲ. ಈಗ ವಿರೋಧಪಕ್ಷದ ನಾಯಕರಿಗೆ ಬಹಳ ಪ್ರೀತಿಯಿಂದ ವಿನಂತಿ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇರುವಂತಹವರು ಅವರು ಇದನ್ನೆಲ್ಲಾ ಗೌರವಿಸಿ ಮಾತನಾಡಿದರೆ, ಅವರ ಮಾತಿಗೆ ಇನ್ನಷ್ಟು ತೂಕ ಬರುತ್ತದೆ ಎನ್ನುವುದು ನನ್ನ ಆಸೆ.

ವೈಸ್ ಛೀರ್ಮನ್:- ಮಾನ್ಯ ವಿರೋಧಪಕ್ಷದ ನಾಯಕರೇ, ತಾವು ಮಾತನಾಡಿ. ಮಾನ್ಯ ಸೋಮಣ್ಣನವರು ಜೊತೆಗೆ ಅವರು ಕೇಳಿಸಿಕೊಳ್ಳಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸತ್ಯ ಮಾತನಾಡಿದರೆ ಸ್ವಲ್ಪ ಕಹಿಯಾಗಿ ಇರುತ್ತದೆ. ನನಗೆ ಅವರ ಮೇಲೆ ಬೇಸರ ಇಲ್ಲ. ಅದೇರೀತಿ ನಾಗಪುರದ ಮೇಲೆ ಬೇಸರ ಇಲ್ಲ. ನನಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇಸರ ಏನೆಂದರೆ, 1942 ನೇ ಇಸವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ಬ್ರಿಟಿಷರಿಗೆ “ಭಾರತವನ್ನು ಬಿಟ್ಟು ತೊಲಗಿ” ಎಂದಾಗ, ಇವರ ಪಾತ್ರ ಏನಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ನನ್ನದ್ದು reservation ಇದೆ. ಮುಂದೆಯೂ ಇರುತ್ತದೆ. ನಾನು ಸಾಯುವವರೆಗೂ ಅದನ್ನು ಹೇಳುತ್ತಿರುತ್ತೇನೆ. ಆದ್ದರಿಂದ, ಅವರ ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ, ಯಾರನ್ನೋ ದ್ವೇಷ ಮಾಡಿ ಅದನ್ನೇ ರಾಷ್ಟ್ರ ಭಕ್ತಿ ಎಂದರೆ, ನಾನು ಅದನ್ನು ಒಪ್ಪುವುದಕ್ಕೆ ತಯಾರು ಇಲ್ಲ. ನಮ್ಮ ದೇಶದಲ್ಲ 7 ದೊಡ್ಡ ದೊಡ್ಡ ಧರ್ಮಗಳು ಇವೆ. ಇವರೆಲ್ಲರೂ ಸಹ ಸ್ವಾತಂತ್ರ್ಯ ಹೋರಾಟಕ್ಕೆ ಭಾಗವಹಿಸಿದ್ದರು. ಇವರು ಇರಲಿಲ್ಲ.

(ಮುಂದು..)

(209) 09-03-2022 (4.00) ಎಂ.ವಿ-ಆರ್‌ಎನ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು...):-

ಆದುದರಿಂದ, ನನಗೆ ಯಾವುದೇ ರೀತಿಯ ದ್ವೇಷವಿಲ್ಲ. ಆದರೆ, ಆಗಿನ ಕಾಲದಲ್ಲ ಅವರ ನಡೆ ಏನಿತ್ತು ಅದನ್ನು ನಾನು ಒಪ್ಪುವುದಕ್ಕೆ ತಯಾರಿಲ್ಲ ಅಷ್ಟೆ. ಅದನ್ನು ಸೈದ್ಧಾಂತಿಕವಾಗಿ ಒಪ್ಪುವುದಿಲ್ಲ. ಅದನ್ನು ಅವರು ದ್ವೇಷವೆಂದು ತಿಳಿದುಕೊಳ್ಳುವುದು ಬೇಡ. ಅವರು ನಮಗೆ ವಿರೋಧಿಗಳು, ಆದರೆ ಅವರು ನಮಗೆ ಶತ್ರುಗಳಲ್ಲ. ಪ್ರಜಾಪ್ರಭುತ್ವದಲ್ಲ ಯಾರೂ ಶತ್ರುಗಳಲ್ಲ. ಕೆಲವರಿಗೆ ಕೆಲವು ಧರ್ಮದವರಾಗಿರಬಹುದು. ಆದರೆ, ಅದು ನಮಗೆ ಇಲ್ಲ. ನಮಗೆ ಯಾರೂ ಸಹ ಶತ್ರುಗಳು ಇಲ್ಲ. ಆದರೆ, ನಮಗೆ ವಿರೋಧಿಗಳು ಇದ್ದಾರೆ. ಅದನ್ನು ನಾನು ಎದುರಿಸುವುದಕ್ಕೂ ತಯಾರಿದ್ದೇನೆ. ಹಾಗೆಯೇ ಅವರ ತಪ್ಪು ಏನು ಎಂದು ಹೇಳುವುದಕ್ಕೂ ಧೈರ್ಯವಿದೆ, ಅದನ್ನು ಸಹ ಹೇಳುತ್ತೇನೆ. ಅದನ್ನು ನಾನು ಜೀವನಪೂರ್ತಿ ಹೇಳಿಕೊಂಡು ಬಂದಿದ್ದೇನೆ. ಅದನ್ನು ನಾನು ಸಾಯುವವರೆಗೂ ಹೇಳುತ್ತೇನೆ.

ವೈಸ್ ಛೀಮನ್:- ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೆ, ತಾವು ಈಗ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಸುಮ್ಮನೆ “ನಾಗಪುರ” ಎಂದು ಹೇಳಿದರೆ, ಅವರೆಲ್ಲರೂ ಸಹ ಮೇಲೆ ಬಿದ್ದುಬಿಡುತ್ತಾರೆ. ನಾನು ಏನನ್ನು ಹೇಳುತ್ತೇನೆಂದು ಕೇಳುವುದೇ ಇಲ್ಲ. ಮಾನ್ಯ ವಿ.ಸೋಮಣ್ಣನವರೆ, ತಾವು ಏಕೆ ಬಿಜೆಪಿ ಹೋಗಿದ್ದೀರಿ ಮತ್ತು ನಾಗಪುರಕ್ಕೆ ಏಕೆ ಹೋಗಿದ್ದೀರಿ ಎಂದು ಕೇಳದೇನೆಯೇ? ನಮ್ಮ ಶಿಷ್ಯರಲ್ಲ ಕೆಲವರು ಅಲ್ಲಗೆ ಹೋಗಿಬಿಟ್ಟಿದ್ದಾರೆ. ಅವರನ್ನು ಕೇಳುವುದಕ್ಕೆ ಆಗುವುದಿಲ್ಲ. ಮಾನ್ಯ ಆನಂದ್ ಸಿಂಗ್‌ರವರ ಬಿಜೆಪಿ ಹೋಗಿದ್ದಾರೆ ನಾನು ಅವರನ್ನು ಕೇಳದೇನೆಯೇ ಎಂದು ಕೇಳ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಸ್ವಾತಂತ್ರ್ಯ ಹೋರಾಟದಲ್ಲಿ ಆರ್. ಎಸ್.ಎಸ್. ಕೂಡ ಕಾಂಗ್ರೆಸ್‌ನ ಒಂದು ಭಾಗವಾಗಿತ್ತು. ಅದು ಮಾನ್ಯ ಸದಸ್ಯರಿಗೆ ಗೊತ್ತಿರಲಿ. ಆರ್.ಎಸ್.ಎಸ್.ನ ಸಂಸ್ಥಾಪಕರಾದಂತಹ Dr.K.B.Hedgewar ರವರು...

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಪ್ರತಿಬಾರಿ ಈ ರೀತಿ ಮಾತನಾಡುತ್ತಾರೆ.

(ಗೊಂದಲ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ಈ ರೀತಿಯಾದರೆ ನಾವು ಪ್ರತಿಯೊಂದಕ್ಕೂ ಸಹ ಎದ್ದು ನಿಂತುಕೊಳ್ಳಬೇಕಾಗುತ್ತದೆ. ಅವರು ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ ಇಲ್ಲವೇ ಎಂದು ಕೇಳ.

(ಗೊಂದಲ)

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ನಾವು ಸಹ ಎದ್ದು ನಿಂತುಕೊಳ್ಳುತ್ತೇವೆ.

(ಗೊಂದಲ)

ಶ್ರೀ ಎಂ.ಎಲ್. ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಮತ್ತು ಮಾನ್ಯ ಮಂತ್ರಿಗಳೆಲ್ಲರೂ ಕೂಡ ಬಹಳ ಸಮಾಧಾನದಿಂದ ಇದ್ದಾರೆ. ಆದರೆ, ಮಾನ್ಯ ಎನ್.ರವಿಕುಮಾರ್‌ರವರು ಸಮಾಧಾನದಿಂದ ಇಲ್ಲ.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಪಶ್ಚಿಮ ಬಂಗಾಳದಲ್ಲ ಮುಸ್ಲಿಂ ಅೀಗ್ Government ನಲ್ಲ ಶ್ರೀ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಸಹ ಸಚಿವರಾಗಿದ್ದರು. ಅವರು ಅದನ್ನು ಸಹ ಮರೆಯುವುದು ಬೇಡ.

(ಗೂಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಒಂದು ಪ್ರಾರ್ಥನೆ ಏನೆಂದರೆ, ಒಂದು ದಿವಸ ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಚರ್ಚೆಯನ್ನು ಇಟ್ಟುಬಿಡಿ. ಏಕೆಂದರೆ, ಚುನಾವಣೆಯ ಸುಧಾರಣೆ ಮತ್ತು ಸಂವಿಧಾನದ ಬಗ್ಗೆ ಚರ್ಚೆಯಾಗಬೇಕೆಂದು ವಿಧಾನಸಭೆಯಲ್ಲೂ ಸಹ ಹೇಳುತ್ತಿರುತ್ತಾರೆ. ಅದಕ್ಕೆ ಒಂದು ದಿನ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆಗೆ ಇಟ್ಟುಬಿಡಿ. ಆಗ ಅದರ ಬಗ್ಗೆ ಅಲಾಜಾಲವಾಗಿ ಚರ್ಚೆ ಮಾಡೋಣ. ಅವರು ನಮ್ಮದು ಏನು ತಪ್ಪಿದೆ ಎಂದು ಹೇಳಿಲ್ಲ. ನಾವು ಅವರದ್ದು ಏನು ತಪ್ಪಿದೆ ಎಂದು ಹೇಳುತ್ತೇವೆ. ಸುಮ್ಮನೆ ಇದರಲ್ಲ ಮಾತನಾಡುವುದು ಸರಿಯಿರುವುದಿಲ್ಲ.

(ಗೂಂದಲ)

ಆಮೇಲೆ ಎಲ್ಲೆಲ್ಲ ತಪ್ಪಿದೆ ಎಂದು ಹೇಳುತ್ತಿದ್ದೇನೆ. ಸಮಗ್ರ ಜಲಾನಯನ ಪ್ರದೇಶ ನಿರ್ವಹಣೆ ಕಾರ್ಯಕ್ರಮ, Integrated Watershed Management Programme ದುಡ್ಡಿಲ್ಲ. ಇದು ಕೇಂದ್ರ ಸರ್ಕಾರದ್ದು. ನಾವು ಕರ್ನಾಟಕದಿಂದ ಸುಮಾರು 25 ಎಂ.ಪಿ.ಗಳನ್ನು ಆರಿಸಿ ಕಳುಹಿಸಿದ್ದೇವೆ. ರಾಷ್ಟ್ರೀಯ ಕೃಷಿ ಮತ್ತು ತಂತ್ರಜ್ಞಾನ ಅಭಿಯಾನ National Mission on Agriculture Extension and Technology SCSP ದುಡ್ಡಿಲ್ಲ. ಕೃಷಿ ಯಾಂತ್ರಿಕತೆಯ ಮೇಲಿನ ಉಪ ಅಭಿಯಾನ Sub-Mission Agriculture Mechanization SCSP ದುಡ್ಡಿಲ್ಲ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ ದುಡ್ಡಿಲ್ಲ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ. Prime Minister Formalization of Micro food processing Enterprises ದುಡ್ಡಿಲ್ಲ. ಈಗ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ದುಡ್ಡು ಇಲ್ಲವೆಂದರೆ, ಇನ್ನು ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಎಲ್ಲಂದ ದುಡ್ಡು ಕೊಡುತ್ತಾರೆ. ಆದುದರಿಂದ, ಡಬಲ್ ಇಂಜಿನ್ ಸರ್ಕಾರ ಯಾವ ರೀತಿ ತಂದು ಇಟ್ಟಿದ್ದಾರೆಂದರೆ, ನಮಗೆ ಬರಬೇಕಾದ ದುಡ್ಡನ್ನು ಕೊಡಲಿ, ನಾವು ಅವರ ಹತ್ತಿರ ಏನೂ ಕೇಳುವುದಿಲ್ಲ. ನಾವು ರಾಜ್ಯದಿಂದ ಜಿ.ಎಸ್.ಟಿ. ಸಂಗ್ರಹವೆಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತೇವೆ. ಆದರೆ, ಅವರು ನಮಗೆ ವಾಪಸ್ಸು ಕೊಡುವುದು ನಲವತ್ತು ನಾಲ್ಕು ಲಕ್ಷ ಕೋಟಿ ಕೂಡ ಇಲ್ಲ. ಅದುದರಿಂದ, ನಮ್ಮ ಹಕ್ಕನ್ನು ನಮಗೆ ಕೊಡಲಿ. ಈಗ ನಾವು ಚೆನ್ನಾಗಿ ಬದುಕಿದ್ದೇವೆಂದು ಹೇಳಿ, ಇನ್ನು ನಾವು ಬದುಕುವುದು ಇಷ್ಟವಿಲ್ಲವೆಂದು ಹೇಳಲಿ. ನಮಗೆ ಬರಬೇಕಾಗಿರುವ ಹಣವನ್ನು ಗೋಲ್ಡ್‌ಮಾಲ್ ಮಾಡಿದರೆ ನಾವು ಏನು ಮಾಡುವುದು ಎಂದು ಹೇಳಲಿ. ಈಗ ನಮಗೆ ಬಂದಿರುವಂತಹ royalty ಏನು ಇದೆ ನೋಡಿ, Non-tax revenues. ಅದು ಬಂದಿರುವುದೇ ಮಾನ್ಯ ಮಂತ್ರಿಗಳಾದ ಆನಂದ್ ಸಿಂಗ್‌ರವರ ಜಿಲ್ಲೆಯಿಂದ. ಅಂದರೆ, iron ore ಇದರಿಂದ ಬಂದಿದೆ ವಿನಃ ಬೇರೆ ಯಾವುದೇ ಸೆಕ್ಷರ್‌ಗಳಲ್ಲೂ ಕಾಣುತ್ತಿಲ್ಲ. ಕೃಷಿಗೆ ಯಾವ ರೀತಿಯ ಸ್ಥಿತಿಯನ್ನು ಮಾಡಿದ್ದಾರೆಂದು ಹೇಳಿದ್ದೇನೆ. ನಿನ್ನೆಯ ದಿವಸ ಎಲ್ಲಾ ಚರ್ಚೆ ಮಾಡಿದ್ದೇವೆ. Urban Local Bodies ಎಂದು ಇದೆ. ಇದರಲ್ಲಿ Urban Local Bodies ಒಂದು ಕಾಲದಲ್ಲಿ 6,425/- ಕೋಟಿ ರೂಪಾಯಿಗಳು. ಆದರೆ, ಈ ವರ್ಷ 936/- ಕೋಟಿ ರೂಪಾಯಿಗಳಿಗೆ ಬಂದಿದೆ. ಅದು ಅಲ್ಲದೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುತ್ತೇವೆಂದು ಹೇಳುತ್ತಿರುತ್ತಾರೆ. ಅದರಲ್ಲಿ ಏನು central government dues ಅದನ್ನು ನಿಲ್ಲಿಸಿಬಿಟ್ಟಿದ್ದಾರೆ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಓ.ಬಿ.ಸಿ.ಗಳಿಗೆ ಮೀಸಲಾತಿ ಇಲ್ಲದೆ, ಚುನಾವಣೆ ಮಾಡಬೇಕೆ ಬೇಡವೇ ಎಂದು ನಿನ್ನೆಯ ದಿವಸ ಚರ್ಚೆಯಾಯಿತು. ಇವರ foot soldiers ಇದ್ದಾರೆ ನೋಡಿ, ಇವರೆಲ್ಲ ಸಹ ಶೂದ್ರರು ಮತ್ತು ದಲಿತರು, ಇವರುಗಳೇ ಜೈಲಿಗೆ ಹೋಗುವುದಕ್ಕೆ ಮತ್ತು ಹೊಡೆದಾಟ ಮತ್ತು ಬಡಿದಾಟ ಮಾಡುವುದಕ್ಕೆ. ಆದರೆ, ಬೆಣ್ಣೆ ತಿನ್ನುವುದಕ್ಕೆ ಮಾತ್ರ ಬೇರೆಯವರು. 2010ರಲ್ಲಿ ಇವರುಗಳಿಗೆ ಮೀಸಲಾತಿಯನ್ನು ತೆಗೆದು ಹಾಕಿಸುವುದಕ್ಕೆ ಶ್ರೀ ರಾಮಜೋಯಿಸ್‌ರವರು ಮೀಸಲಾತಿಯ ವಿರುದ್ಧ ಹೋಗಿದ್ದರು. ಏಕೆಂದರೆ, ಇವರ ಕೆಲವು ಸಂಘಟನೆಗಳು ಮೀಸಲಾತಿಯ ವಿರುದ್ಧ ಮತ್ತು ಸಂವಿಧಾನದ ವಿರುದ್ಧ ಮಾತನಾಡುತ್ತವೆ. ಅದುದರಿಂದ ಒಂದೊಂದೇ ಸೆಕ್ಷರ್‌ಗಳಿಗೆ ಹಣ ಕಡಿಮೆ ಮಾಡಿಕೊಂಡು ಹೋದರೆ ಶಿಥಿಲವಾಗುತ್ತದೆ. ಆ ಕಾರಣಕ್ಕೆ Local Body Elections ದುಡ್ಡು ಕಡಿಮೆ ಇದೆ. ಬರಬೇಕಾಗಿರುವಂತಹ ಸಬ್ಸಿಡಿಗಳನ್ನು ಸಹ ಕಡಿಮೆ ಮಾಡಿದ್ದಾರೆ. ಈ Social Security Pensions ಮೊದಲು 7,905/- ಕೋಟಿ ರೂಪಾಯಿ ಇದ್ದದ್ದು ಈಗ 7,503/- ಕೋಟಿ ರೂಪಾಯಿಗಳಿಗೆ ತಂದಿದ್ದಾರೆ. ಅಂದರೆ, ಪಿಂಚಣಿಗೆ 400/- ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದ್ದಾರೆ. ಈ ಪಿಂಚಣಿಯು ದುರ್ಬಲ ವರ್ಗದವರಿಗೆ ಇರುವಂಥದ್ದು. ಇದಕ್ಕೆಲ್ಲಾ ಹಣಕಾಸಿನ grant ಬರುತ್ತಿತ್ತು. ಅದರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಕಡಿಮೆಯಾಗಿದೆ. ಅದು ಅಲ್ಲದೆ, ಪಿ.ಡಬ್ಲ್ಯು.ಡಿ.ಯಲ್ಲಿ assets create ಮಾಡುವುದು ಇರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

National Highway or State Highway ಆಗಲಿ, ಇದನ್ನು ನೋಡಿದಾಗ, Roads in kilo meters ಇದರಲ್ಲಿ ಎಲ್ಲೂ ಲೆಕ್ಕವೇ ಇಲ್ಲ ಹೇಳಿ. Bridges ಬಗ್ಗೆ ಲೆಕ್ಕವಿಲ್ಲ. Building number ಲೆಕ್ಕವಿಲ್ಲ. Assets create ಮಾಡಿರುವಂಥದ್ದು ಎಲ್ಲೂ ಇಲ್ಲ. ಆದುದರಿಂದ ಇದು ಯಾವ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಎಲ್ಲಿನ ಸರ್ಕಾರವೆನ್ನುವುದು ಯಾರಿಗೂ ಸಹ ಗೊತ್ತಾಗುತ್ತಿಲ್ಲ. ಅದೂ ಅಲ್ಲದೆ, ಕಳೆದ ಬಾರಿ ಗೋರಕ್ಷಣೆಯ ವಿಧೇಯಕವನ್ನು ಪಾಸ್ ಮಾಡಿದ ಮೇಲೆ, ಜಿಲ್ಲೆಗೊಂದು ಗೋಶಾಲೆ ಪ್ರಾರಂಭ ಮಾಡುತ್ತೇವೆಂದು ಹೇಳಿದರು. ಆದರೆ, ಈಗ ಸುಮಾರು ನೂರು ಗೋಶಾಲೆಗಳನ್ನು ಪ್ರಾರಂಭ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಅದನ್ನು ಎಲ್ಲ ಮಾಡುತ್ತಿದ್ದಾರೆಂದು ಸಹ ಗೊತ್ತಾಗುತ್ತಿಲ್ಲ.

ಈಗ ನೀರಾವರಿಗೆ ಸಂಬಂಧಪಟ್ಟಂತೆ ಹೇಳುವುದಾದರೆ, ರಾಜ್ಯದ ನೀರಾವರಿ ಕ್ಷೇತ್ರವನ್ನು ವಿಸ್ತರಿಸುವ ಮತ್ತು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದವರಿಗೆ ಎಷ್ಟು ಬದ್ಧತೆ ಇದೆ ಎಂಬುದು ಈ ಬಜೆಟ್‌ನಲ್ಲಿ ಗೊತ್ತಾಗುತ್ತಿದೆ. 2018ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ನೀರಾವರಿಗೆ ಸುಮಾರು 18,000/- ಕೋಟಿ ರೂಪಾಯಿಗಳ ಹಣ ಮೀಸಲು ಇಡಲಾಗಿತ್ತು. ಆದರೆ, ಈಗ 2,601/- ಕೋಟಿ ರೂಪಾಯಿಗಳನ್ನು ಮಾತ್ರ ಮೀಸಲಿಡಲಾಗಿದೆ. ರಾಜ್ಯದ ಬಜೆಟ್ ಗಾತ್ರ ಹೆಚ್ಚಾದರೂ ಸಹ ನೀರಾವರಿಗೆ ಹೆಚ್ಚು ಹಣ ನೀಡುವ ಪ್ರಯತ್ನವಾಗಿಲ್ಲ. ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 30,000/- ಕೋಟಿ ರೂಪಾಯಿಗಳನ್ನು ಕೊಡುತ್ತೇವೆಂದು ಹೇಳುತ್ತಿದ್ದರು. ಅದು ಬಿ.ಜೆ.ಪಿ.ಯ ಪ್ರಣಾಳಿಕೆಯಲ್ಲೂ ಸಹ ಇದೆ. ಆದರೆ, ಅದು ಎಲ್ಲೂ ಸಹ ಕಾಣುತ್ತಿಲ್ಲ. ಮಾನ್ಯ ವಿ.ಸೋಮಣ್ಣನವರಿಗೆ ಚೆನ್ನಾಗಿ ಗೊತ್ತಿದೆ. ನೀರಾವರಿ ಯೋಜನೆಗಳಿಗೆ ಈಗಾಗಲೇ 20,000/- ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಬಿಲ್ಲುಗಳು ಬಾಕಿ ಇದೆ. ಈಗ ಇವರು ಬಜೆಟ್‌ನಲ್ಲಿ ಕೊಟ್ಟಿರುವ ಹಣದಲ್ಲಿ ಉಳಿದಿರುವ ಬಿಲ್ ಕೊಡುವುದಕ್ಕೂ ಸಾಕಾಗುವುದಿಲ್ಲ. ಈ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಹಳಷ್ಟು ಹಣ ಬೇಕಾಗಿದೆ. ಆದರೆ, 3,600/- ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಎತ್ತಿನಹೊಳೆ ಯೋಜನೆಗೆ 3,000/- ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇದು ಯಾವುದಕ್ಕೆ ಸಾಕಾಗುತ್ತದೆ? ಇದು “ಬಕಾಸುರನ ಹೊಟ್ಟೆಗೆ ಮೂರು ಕಾಸು ಮಜಿಗೆ” ಎನ್ನುವ ರೀತಿ ಆಗುತ್ತದೆ. ಮತ್ತೆ ನಾವೆಲ್ಲಾ ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆ ಎಂದು ನಮ್ಮ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಪಾದಯಾತ್ರೆ ಪ್ರಾರಂಭ ಮಾಡಿದಾಗ, ಅವರು ರಾಜಕೀಯಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆಂದು, ನಮ್ಮ ಮೇಲೆ ಬಹಳಷ್ಟು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಪಾದನೆಗಳು ಬಂದವು. ಹಾಗಾದರೆ ಏಕೆ ಸ್ವಾಮಿ 1,000/- ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ.

ಮುಂದು...

(210) 09.03.2022 04.10 LL-RN

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಬಿ.ಕೆ. ಹರಿಪ್ರಸಾದ್(ಮುಂದು...)

ನಾವು ಮೇಕೆದಾಟು ಯೋಜನೆಗೆ ಕೇಳಿದಂತಹ 10 ಸಾವಿರ ಕೋಟಿ ರೂಪಾಯಿಯಲ್ಲಿ ಕನಿಷ್ಠ ಪಕ್ಷ 5 ಸಾವಿರ ಕೋಟಿ ರೂಪಾಯಿಯಾದರೂ ಘೋಷಣೆ ಮಾಡಬಹುದಿತ್ತಲ್ಲವೇ? ಇಲ್ಲ ಇವರು ರಾಜಕಾರಣ ಮಾಡಿಲ್ಲವೇ? (ಗೊಂದಲ) ಆ ಯೋಜನೆ ಅನುಮೋದನೆಯಾಗದೇ ಇದ್ದರೂ ಸಹ that indicates our stand. ನಾವು ಏನು ನಿಲುವು ತೆಗೆದುಕೊಂಡಿದ್ದೇವೆ, ಅದನ್ನು ಸರ್ಕಾರ ಒಪ್ಪಿಕೊಂಡಿದೆ. ಅದೊಂದು ವಿಷಯ ಈ ಬಜೆಟ್‌ನಲ್ಲಿ ಸಂತೋಷದ ವಿಚಾರವಾಗಿದೆ. ಇನ್ನು ಯಾವುದೇ ವಿಚಾರ ಸಂತೋಷ ತರುವಂಥದ್ದಾಗಿಲ್ಲ.

ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಮಹಿಳೆಯರ ಅಭಿವೃದ್ಧಿ ಬಗ್ಗೆ ನಾವು ಬಹಳ ಮಾತನಾಡುತ್ತೇವೆ. ಹಿಜಾಬ್ ಮತ್ತು ಬೇರೆ ವಿಚಾರವನ್ನು ತೆಗೆದುಕೊಂಡು, ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸುವಂತಹ ಕೆಲಸವನ್ನು ಪರೋಕ್ಷವಾಗಿ ಸರ್ಕಾರ ಮಾಡುತ್ತಿದೆ. ಅದರಲ್ಲಿಯೂ ಅಲ್ಪಸಂಖ್ಯಾತರ ಮಕ್ಕಳಿಗೆ ಶಿಕ್ಷಣ ಸಿಗಬಾರದು ಎಂದು ಏನು ಕೆಲಸ ಮಾಡುತ್ತಿದ್ದಾರೆ, ಅದು ಈ ದೇಶದಲ್ಲಿ ಬಹಳ ದುರಂತವಾಗಿದೆ. ಮಹಿಳೆಯರು ಒಂದು ಕಾಲದಲ್ಲಿ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಪಾಲನೆ ಮಾಡುವಂತಿರಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಒಂದೊಂದಾಗಿ ಧಾರ್ಮಿಕ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾ ಬರುವಂತಹ ಸಂದರ್ಭದಲ್ಲಿ ಸಂವಿಧಾನದ ವಿರುದ್ಧವೇ ಕೆಲವು ಜನರು ಹುನ್ನಾರಗಳನ್ನು ಮಾಡುವಂತಹ ಕೆಲಸಗಳನ್ನು ಗುಪ್ತಕಾರ್ಯಸೂಚಿನಿ ಇಟ್ಟುಕೊಂಡಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದರ ಜೊತೆಗೆ, ಗುರು ನಾರಾಯಣರವರ ಸ್ವಭಿತ್ತವನ್ನು ಗಣರಾಜ್ಯೋತ್ಸವದ ಫೆರೇಡ್‌ನಲ್ಲಿ ತಿರಸ್ಕಾರ ಮಾಡಿದಾಗ, ಇಡೀ ಕರಾವಳಿ ಪ್ರದೇಶದಲ್ಲಿ ಬಹಳ ಹಾಹಾಕಾರ ಆಗಿತ್ತು. ಅದನ್ನು ಸರಿ ಮಾಡುವುದಕ್ಕೋಸ್ಕರ ಈಗ ಕೆಲವು ಕಾರ್ಯಕ್ರಮಗಳನ್ನು ಅಲ್ಲಿ ಹಮ್ಮಿಕೊಂಡಿರುತ್ತಾರೆ. ನಿನ್ನೆಯ ದಿವಸ ಶ್ರೀ ಎಸ್.ಎಲ್. ಭೋಜೇಗೌಡರವರು ಮಾತನಾಡುವಾಗ ಬಹಳ ಚೆನ್ನಾಗಿ ಮಾತನಾಡಿದರು. ಮಹಿಳೆಯರಿಗೆ ಏನಾದರೂ ಗೌರವದಿಂದ ಬದುಕುವುದಕ್ಕೆ ಕಲಿಸಿಕೊಟ್ಟಿದ್ದೇ ಗುರು ನಾರಾಯಣರವರು. ಅದು ಸಹ ಈ ಒಂದು ಸಂದರ್ಭದಲ್ಲಿ ಆ ಒಂದು ಸಮುದಾಯದವರಿಗೆ ಯಾವುದೇ ಒಂದು ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವುದಿಲ್ಲ. ಆ ಸಮುದಾಯದವರಿಗೆ ಈಗಲಾದರೂ ಒಂದು ಮೆಡಿಕಲ್ ಕಾಲೇಜು ಘೋಷಣೆ ಮಾಡಲಿ. ಅದನ್ನು ಬಿಟ್ಟು ಕೇವಲ ಕಣ್ಣು ಒರೆಸುವುದಕ್ಕಾಗಿ ನಾವು ಆ ಸಮುದಾಯದವರಿಗೆ ಹಾಸ್ಟೆಲ್ ಕಟ್ಟುತ್ತೇವೆ ಎಂದು ಹೇಳುವುದು ಬೇಕಾಗಿರುವುದಿಲ್ಲ.

ಕೋವಿಡ್-19 ಬಂದಾಗ ಲಾಕ್‌ಡೌನ್ ಆದ ಸಂದರ್ಭದಲ್ಲಿ ರಿವರ್ಸ್ ಮೈಗ್ರೇಷನ್ ಆಯಿತು. ದೇಶದ ಪ್ರಧಾನ ಮಂತ್ರಿಗಳು ಉತ್ತರಪ್ರದೇಶದಲ್ಲಿ ಚುನಾವಣೆ ಮಾಡುವ ಸಂದರ್ಭದಲ್ಲಿ, “ಕಾಂಗ್ರೆಸ್ ಪಕ್ಷದವರು ನಗರದಲ್ಲಿರುವ ಜನರು ತಮ್ಮ ಹಳ್ಳಿಗಳಿಗೆ ಹೋಗಿ ಎಂದು ಹೇಳಿದರು. ಇದರಿಂದಾಗಿ, ಕೋವಿಡ್-19 ಎಲ್ಲಾ ಕಡೆ ಹರಡಿತು” ಎಂದು ಹೇಳಿದರು. ಈ ಬೆಂಗಳೂರು ನಗರದಲ್ಲಿ ಉದ್ಯೋಗಗಳು ಮತ್ತು ಅಂಗಡಿ ಮುಚ್ಚಿದಾಗ ಜನ ಏನು ಮಾಡುತ್ತಾರೆ? ಅವರು ರಸ್ತೆಯಲ್ಲಿಯೇ ಸಾಯುತ್ತಾರೆಯೇ? ನಾನು ಆ ಸಂದರ್ಭದಲ್ಲಿ ದೆಹಲಿಯಿಂದ ರಸ್ತೆ ಮಾರ್ಗವಾಗಿ ಬರುವಾಗ ದಾರಿಯುದ್ದಕ್ಕೂ ಸಿಗುವ ಜನರ ಜೊತೆ ಮಾತನಾಡಿದಾಗ ಅವರು, “ಸರ್, ನಾವು ನಮ್ಮ ಹಳ್ಳಿಗೆ ಹೋಗಿ ಸಾಯುತ್ತೇವೆ. ಈ ಸಿಟಿಯಲ್ಲಿ ನಾವು ಸತ್ತರೂ ಸಹ ನಮ್ಮನ್ನು ನಾಯಿಗಿಂತಲೂ ಕಡೆಯಾಗಿ ನೋಡುತ್ತಾರೆ. ಅದಕ್ಕೆ ನಾವು ನಮ್ಮ ಹಳ್ಳಿಗೆ ಹೋಗಿ ಸಾಯುತ್ತೇವೆ” ಎಂದು ಹೇಳಿ ರಿವರ್ಸ್ ಮೈಗ್ರೇಷನ್ ಆಯಿತು. ಈ ಬಗ್ಗೆ ನಾನು ಮಾನ್ಯ ಈಶ್ವರಪ್ಪನವರನ್ನು ಕೇಳಿದಾಗ, “14 ಕೋಟಿ ಮ್ಯಾನ್ ಡೇಸ್ ಜಾಸ್ತಿ ಆಯಿತು” ಎಂದು ಹೇಳಿದರು. ಆ ರಿವರ್ಸ್ ಮೈಗ್ರೇಷನ್ ಆದಾಗ, ಅದರಲ್ಲಿ ಹೊಡೆತ ತಿಂದವರು ಯಾರು ಎಂದರೆ, ದುರ್ಬಲ ವರ್ಗದವರಾದ ಎಸ್.ಸಿ./ಎಸ್.ಟಿ. ವರ್ಗದ ಜನರಿಗೆ ದಿನಗೂಲಿ ನೌಕರರಿಗೆ ಕೆಲಸ ಕಡಿಮೆಯಾಯಿತು. ಆ ಸಂದರ್ಭದಲ್ಲಿ ಮಹಿಳೆಯರಿಗೂ ಸಹ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿರಾಕರಣೆ ಮಾಡಿದರು. ಇದನ್ನು ಸರಿ ಮಾಡಿ ಎಂದು ನಾನು ಅವರಿಗೆ ಹೇಳುತ್ತೇನೆ. ಆ ಬಗ್ಗೆ ನನ್ನ ಬಳಿ ದಾಖಲೆ ಇರುತ್ತದೆ. ಈ ಬಗ್ಗೆ ನಿನ್ನೆಯ ದಿವಸ ಕೂಡ ಹೇಳಿದ್ದು, ಈಗಲೂ ಸಹ ಹೇಳುವುದಕ್ಕೆ ಇಷ್ಟಪಡುತ್ತೇನೆ. **MGNREGA** (Mahatma Gandhi National Rural Employment Guarantee Act) ದಲ್ಲಿ ಏನಾಯಿತು ಎಂದು ಅದರಲ್ಲಿ ಬಹಳ ಸ್ಪಷ್ಟವಾಗಿದೆ.

ಕೋವಿಡ್-19 ಬಂದಂತಹ ಸಂದರ್ಭದಲ್ಲಿ ನಾವು ಜನರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಕೆಲಸ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಎಲ್ಲಾ ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚ್‌ಗಳನ್ನು ಮುಚ್ಚಲಾಯಿತು. ಈ ದೇಶದಲ್ಲಿ ಯಾವುದಾದರೂ ಒಂದು ಧಾರ್ಮಿಕ ಸಂಘಟನೆ ದಿನದ 24 ಗಂಟೆ, ವರ್ಷದ 365 ದಿನ, ವಾರದ 7 ದಿನ ಕೂಡ ಬಾಗಿಲು ತೆಗೆದಿದ್ದು ಎಂದರೆ, ಅದು ಸರ್ಕಾರಗಳ ಗುರುದ್ವಾರಗಳು. ಬೆಂಗಳೂರಿನ ಕಂಪೋಸ್ಟೆಂಟ್ ಗುರುದ್ವಾರಕ್ಕೆ ಯಾವ ಹೊತ್ತಿನಲ್ಲಿ ಹೋದರೂ ಸಹ ಊಟ ಸಿಗುತ್ತದೆ. ಕೋವಿಡ್-19 ಸಂದರ್ಭದಲ್ಲಿ ದೆಹಲಿಯಲ್ಲಿ ಎಲ್ಲಾ ಹೋಟೆಲ್‌ಗಳನ್ನು ಮುಚ್ಚಿದರೂ ಸಹ, ದಿನದ 24 ಗಂಟೆ 365 ದಿನ ಉಚಿತವಾದ ಊಟವನ್ನು ಕೊಟ್ಟಿರುವಂತಹ ಈ ಒಂದು ಗುರುದ್ವಾರಗಳಿಗೆ ನಾವು ಸಹಾಯ ಮಾಡಬೇಕಾಗಿತ್ತು. ಈಗಲೂ ಸಹ ಆ ಗುರುದ್ವಾರಗಳು ಯಾವುದೇ ಜಾತಿ, ಧರ್ಮ, ಭಾಷೆ ಅಥವಾ ಯಾವುದೇ ಬೇಧ-ಭಾವಗಳು ಇಲ್ಲದೇ ಇಷ್ಟೋ ಜನ ಬೇರೆ ಬೇರೆ ಕಡೆಯಿಂದ ಕ್ಲಬ್‌ಗಳಲ್ಲಿ ಸ್ಟ್ರೈಕ್ ಮಾಡುವುದಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ನಾವೇನಾದರೂ ಊಟದ ವ್ಯವಸ್ಥೆ ಮಾಡುವುದಕ್ಕೆ ಹೋದರೆ ಅವರು, “ಬೇಡ ಸರ್, ಗುರುದ್ವಾರದಲ್ಲಿ ನಮಗೆ ಉಚಿತವಾಗಿ ಊಟ ಕೊಟ್ಟು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ” ಎಂದು ಹೇಳುತ್ತಾರೆ. ಕೋವಿಡ್-19 ಸಂದರ್ಭದಲ್ಲಿ ಯಾವ ಸಂಸ್ಥೆಗಳು ಸಹಾಯ ಮಾಡಿರುತ್ತದೆ, ಅಂತಹ ಸಂಸ್ಥೆಗಳಿಗೆ ನಾವು ಸಹಾಯ ಮಾಡಬೇಕಾಗಿತ್ತು. SC person days upto total person minus 4.9 ಆಯಿತು ಮತ್ತು ಮಹಿಳೆಯರಿಗೆ -2.04 ಆಯಿತು. **MGNREGA** ದಲ್ಲಿ ಇವರಿಗೆ ಕಡಿಮೆಯಾಯಿತು. ಅದು ನ್ಯಾಷನಲ್ ಆವರೆಜ್‌ಕ್ವಿಂತಲೂ ಜಾಸ್ತಿ.

ಕಳೆದ ಬಾರಿ ನಡೆದಂತಹ ಅಧಿವೇಶನದಲ್ಲಿ ಬಿ.ಜಿ.ಪಿ. ಪಕ್ಷದ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎ.ಹೆಚ್. ವಿಶ್ವನಾಥ್‌ರವರು ಗಂಭೀರವಾದ ಆರೋಪ ಮಾಡಿದರು. ಅದೇನೆಂದರೆ, “BJP MLC

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Vishwanath alleges Rs 21,473 crore tender “scam”, targets K'taka CM's son.” ಇದಕ್ಕೆ ಏನು ಉತ್ತರ ಇರುವುದಿಲ್ಲ. ಪ್ರಸ್ತುತ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿಯವರು ಆ ಸಂದರ್ಭದಲ್ಲಿ ಅವರೇ ನೀರಾವರಿ ಮಂತ್ರಿಗಳಾಗಿರುತ್ತಾರೆ. ಅದು ಏನಾಯಿತು ಎಂದು ಗೊತ್ತಿರುವುದಿಲ್ಲ. ಆದರೆ, ಮೊದಲನೆ ಬಾರಿಗೆ ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ರೈಡ್ ಆಗಿದ್ದು ಯಾರ ಮೇಲೆ ಎಂದರೆ, ಒಬ್ಬ ಮಾಜಿ ಮುಖ್ಯಮಂತ್ರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ರೈಡ್ ಆಗಿರುತ್ತದೆ. ಆ ಬಗ್ಗೆ ಎರಡು ದಿನ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ. ಆ ನಂತರ ಯಾವುದೇ ಪತ್ರಿಕೆಯಲ್ಲಿ ಆ ಬಗ್ಗೆ ವರದಿಯಾಗಿರುವುದಿಲ್ಲ. ಈ ಮನೆಯ ಸದಸ್ಯರಾಗಿದ್ದೇ ಇರುವವರ ಹೆಸರನ್ನು ನಾನು ಇಲ್ಲಿ ಹೇಳುವುದಿಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಗಳ ಆಪ್ತನ ಮನೆ ಮೇಲೆ ಐ.ಐ. ದಾಳಿ. ಬಿ.ಎಂ.ಐ.ಸಿ. ಕಂಡಕ್ಟರ್ ಆಗಿದ್ದ ಆತ ಕೋಟ್ಯಾಧಿಪತಿ. ಅದಕ್ಕೋಸ್ಕರ ನ್ಯಾಷನಲ್ ಆವರೇಜ್ ಜಾಸ್ತಿ ಮಾಡಬೇಕೇ? IT raids across Bangalore Ex-Chief Minister's aide, others detect 750 crore. ಅದರ ಬಗ್ಗೆ ಯಾವುದೇ ಕ್ರಮ ಇರುವುದಿಲ್ಲ.

ಕಮೀಷನ್ ದಂಧೆ ಬಗ್ಗೆ ಶೇಕಡ 40 ರಷ್ಟು ಕಮೀಷನ್ ಎಂದು ಗುತ್ತಿಗೆದಾರರ ಸಂಘ ಆರೋಪ ಮಾಡಿರುತ್ತದೆ. ಆ ಆರೋಪವನ್ನು ಕಾಂಗ್ರೆಸ್‌ನವರು ಮಾಡಿರುವುದಿಲ್ಲ. ಅಲ್ಲದೇ, ಈ ಬಗ್ಗೆ ಅವರು ಕೇಂದ್ರ ಸರ್ಕಾರಕ್ಕೂ ಸಹ ಪತ್ರ ಬರೆದಿರುತ್ತಾರೆ. ಆ ಬಗ್ಗೆ ಯಾವುದೇ ಚರ್ಚೆ ಇರುವುದಿಲ್ಲ. ಯಾರಾದರು ಚುನಾವಣೆ ಬಗ್ಗೆ ಅಥವಾ ಪ್ರಧಾನ ಮಂತ್ರಿ ವಿರುದ್ಧ ಮಾತನಾಡುತ್ತೇನೆಂದರೆ, ಮಾರನೆಯ ದಿನ ಅವರ ವಿರುದ್ಧ ಐ.ಐ. ರೈಡ್, ಇ.ಡಿ. ರೈಡ್, ಸಿ.ಬಿ.ಐ. ರೈಡ್ ಮಾಡುತ್ತಾರೆ. ಆದರೆ, ಇದರಲ್ಲಿ ಶೇಕಡ 40 ರಷ್ಟು ಕಮೀಷನ್ ಎಂದು ಹೇಳಿದರೂ ಸಹ ಅವರ ವಿರುದ್ಧ ರೈಡ್ ಮಾಡಿರುವುದಿಲ್ಲ. ಆದಾಗ್ಯೂ, ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಒಂದು ಬಾರಿ ರೈಡ್ ಮಾಡಿ ಸುಮ್ಮನಾಗಿಬಿಟ್ಟರು. ಏಕೆಂದರೆ, ಅವರಿಗೆ ಬೇಕಾದ ಕಮೀಷನ್ ಅನ್ನು ಅಲ್ಲಿ ಕೊಟ್ಟಿರುತ್ತಾರೆಂದು ಕಾಣುತ್ತದೆ. ಅದಕ್ಕೆ ಅವರ ವಿರುದ್ಧ ಪುನಃ ರೈಡ್ ಆಗಲಿಲ್ಲ. ಭದ್ರಾ ಮೇಲ್ವಂಡೆ ಯೋಜನೆಯ ಬಗ್ಗೆಯೂ ಸಹ ಇದೇ ಸದನದ ಸದಸ್ಯರಾದ ಶ್ರೀ ಎ.ಹೆಚ್. ವಿಶ್ವನಾಥ್‌ರವರು ಆರೋಪ ಮಾಡಿರುತ್ತಾರೆ. ಎಷ್ಟು ಭ್ರಷ್ಟಾಚಾರ party

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

with difference ಎಂದು ಹೇಳತಕ್ಕಂತಹವರು ಅದರಲ್ಲಯೂ ಕೂಡ ಕಾಲುವೆ ತೋಡುವುದರಲ್ಲ
activists serve large-scale malpractices. ಇದರ ಬಗ್ಗೆ ಯಾವುದೇ ಕ್ರಮ ಇರುವುದಿಲ್ಲ.

ಈ ಹಿಂದೆ ಮಾದರಿ ರಾಜ್ಯವಾಗಿದ್ದಂತಹ ನಮ್ಮ ಕರ್ನಾಟಕ ರಾಜ್ಯ ಇವೊತ್ತಿನ ದಿವಸ ಈ ಸ್ಥಿತಿಗೆ ಬಂದಿರುತ್ತದೆ. ಗುಜರಾತ್ ರಾಜ್ಯ ನಮ್ಮ ರಾಜ್ಯಕ್ಕೆ ಮಾಡೆಲ್ ಎಂದು ಕೆಲವು ಸದಸ್ಯರು ಹೇಳಿದರು. ಅದರ ಬಗ್ಗೆ ನಾನು ಸಣ್ಣದಾಗಿ ಹೇಳುವುದಕ್ಕೆ ಬಯಸುತ್ತೇನೆ. I want to talk about the schools level of education in our Karnataka. ಗುಜರಾತ್‌ನಲ್ಲಿ ಒಟ್ಟು 54,629 ಶಾಲೆಗಳು ಇದ್ದರೆ, ನಮ್ಮಲ್ಲಿ 77 ಸಾವಿರ ಶಾಲೆಗಳು ಇರುತ್ತವೆ. ಇದರಿಂದಾಗಿ, ನಮ್ಮ ಕರ್ನಾಟಕ ರಾಜ್ಯಕ್ಕೆ ಗುಜರಾತ್ ರಾಜ್ಯ ಮಾಡೆಲ್ ಎನ್ನಬೇಕಾ ಅಥವಾ ಗುಜರಾತ್ ರಾಜ್ಯಕ್ಕೆ ನಮ್ಮ ಕರ್ನಾಟಕ ರಾಜ್ಯ ಮಾಡೆಲ್ ಎನ್ನಬೇಕಾ? ಗುಜರಾತ್‌ನಲ್ಲಿ 12 ಸಾವಿರ ಪ್ರಾಥಮಿಕ ಶಾಲೆಗಳು ಇದ್ದರೆ, ನಮ್ಮ ರಾಜ್ಯದಲ್ಲಿ 24 ಸಾವಿರ ಪ್ರಾಥಮಿಕ ಶಾಲೆಗಳು ಇರುತ್ತವೆ. ಅಲ್ಲಿ 29 ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳು ಇದ್ದರೆ, ನಮ್ಮಲ್ಲಿ 31 ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳು ಇರುತ್ತವೆ. ಅಲ್ಲಿ 4 ಸಾವಿರ ಮಾಧ್ಯಮಿಕ ಶಾಲೆಗಳು ಇದ್ದರೆ, ನಮ್ಮ ರಾಜ್ಯದಲ್ಲಿ 15 ಸಾವಿರ ಮಾಧ್ಯಮಿಕ ಶಾಲೆಗಳು ಇರುತ್ತವೆ. ಆದರೆ, ಹಿರಿಯ ಮಾಧ್ಯಮಿಕ ಶಾಲೆಗಳು ಮಾತ್ರ ಅಲ್ಲಿ 7 ಸಾವಿರ ಶಾಲೆಗಳು, ನಮ್ಮಲ್ಲಿ ಕೇವಲ 5,800 ಶಾಲೆಗಳು ಇರುತ್ತವೆ. ಇದರಿಂದಾಗಿ, ಯಾವ ಮಾಡೆಲ್ ಅನ್ನು ಇವರು ನೋಡುತ್ತಾರೆ? ಆದುದರಿಂದ, ಕರ್ನಾಟಕ ರಾಜ್ಯದಲ್ಲಿ ನಾವು ಮಾಡಿರತಕ್ಕಂತಹ ಕೆಲಸಗಳನ್ನು ಹೇಳಿದರೆ ನಾವು ಬಹಳಷ್ಟು ಹೆಮ್ಮೆ ಪಡಬಹುದು. ಆದರೆ, ಈ ಬಜೆಟ್‌ನಲ್ಲಿ ಏನು ಹೇಳಿದ್ದಾರೆಂದರೆ, 'ಉದ್ದೇಶಿಸಲಾಗಿದೆ', 'ಪ್ರಸ್ತಾಪಿಸಲಾಗಿದೆ', 'ಅಭಿವೃದ್ಧಿಪಡಿಸಲಾಗುವುದು', 'ಉನ್ನತೀಕರಿಸಲಾಗುವುದು' ಎಂದು ಹೇಳಿದ್ದಾರೆ.

(211) 09.03.2022 4.20 ವೈಎಲ್-ವಿಕೆ

(ವೈಸ್‌ಫೀರ್ಮನ್‌ರವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-

ಇವೆಲ್ಲವೂ ಒಂದು ರೀತಿ ಮೂಗಿಗೆ ತುಪ್ಪ ಸವರಿದ ಹಾಗೆ ಇದೆ. ಬೆಂಗಳೂರು ವಿಚಾರಕ್ಕೂ ಸಂಬಂಧಿಸಿದಂತೆ ಹೇಳುವುದಾದರೆ, ನಮ್ಮ ಸಮಾಜ ಕಲ್ಯಾಣ ಇಲಾಖೆ ಸಚಿವರು ಇಲ್ಲಿಯೇ ಇದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗಾಗಿ ಯಾವ್ಯಾವ ಯೋಜನೆಯಲ್ಲಿ ಕಡಿಮೆ ಹಣ ವ್ಯಯವಾಗಿದೆ ಎನ್ನುವುದನ್ನು ಸಹ ಹೇಳಬಯಸುತ್ತೇನೆ. 2020ನೇ ಸಾಲಿನಲ್ಲಿ ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ 3967 ಗುರಿ ಇತ್ತು, ಈಗ 1903 ಗುರಿ ಇದೆ. ಹಾಗೆಯೇ ಹಿಂದುಳಿದ ವರ್ಗಗಳ ಆಯೋಗದಿಂದ ವಾಣಿಜ್ಯ ಉತ್ಪಾದನೆ ಸರಬರಾಜು ಮಾಡುವ ಒಂದು ಸಾವಿರಗಳಷ್ಟು ಡಿಆವರಿ ಯುವಕರಿಗೆ ಬೈಕ್ ಖರೀದಿಸಲು ಆರ್ಥಿಕ ನೆರವು ನೀಡುತ್ತೇವೆ ಎಂದು ಹೇಳಿದರು, ಇದುವರೆವಿಗೂ ನೀಡಿಲ್ಲ. ಆದರೆ, ನಿನ್ನೆ ದಿವಸ ಸರಿಪಡಿಸುತ್ತೇವೆ ಎನ್ನುವಂಥ ಮಾತನ್ನು ಮಾನ್ಯ ಸಚಿವರು ತಿಳಿಸಿದರು. ದಿನಾಂಕ: 03.12.2019 ರಂದು ಗಂಗಾ ಕಲ್ಯಾಣ ಯೋಜನೆಗೆ ಹಂಚಿಕೆ ಮಾಡಿದ ರೂ.9,500 ಲಕ್ಷಗಳ ಪೈಕಿ ರೂ.6,000 ಲಕ್ಷಗಳು ಗಂಗಾ ಕಲ್ಯಾಣ ಯೋಜನೆಯ ಟೆಂಡರ್ ಪ್ರಕ್ರಿಯೆಯು ವಿಳಂಬವಾದ ಕಾರಣ ಉಳಿತಾಯವಾಗಿರುವ ಹಣವನ್ನು ವಿದ್ಯಾರ್ಥಿ ವೇತನ, ಇತರೆ ಖರ್ಚುಗಳಿಗೆ ಪುನರ್ ವಿನಿಯೋಗಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು ಒಳ್ಳೆಯ ಕೆಲಸ. ಆದರೆ, ಅಲ್ಲಂದ ಇಲ್ಲಗೆ ಹಣವನ್ನು ವರ್ಗಾವಣೆ ಮಾಡುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ. ಅದಲ್ಲದೇ 2019-20ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿದ್ದ ಈ ಕೆಳಕಂಡ ಯೋಜನೆಗಳು ಅನುದಾನ ಲಭ್ಯವಿಲ್ಲದ ಕಾರಣ 2020-21ನೇ ಸಾಲಿಗೆ ಅನುಷ್ಠಾನಗೊಳಿಸಲು ಅವಕಾಶವಾಗುತ್ತಿಲ್ಲವೆಂದು ತಿಳಿಸಿದ್ದು, ಅವುಗಳು ಯಾವುದೆಂದರೆ, ಚೈತನ್ಯ ಸಹಾಯಧನ ಯೋಜನೆ, ಡಿ.ದೇವರಾಜ ಅರಸ್ ಸ್ವಯಂ ಉದ್ಯೋಗ ಸಾಲ ಯೋಜನೆ, ಸಾಂಪ್ರದಾಯಿಕ ವೃತ್ತಿದಾರರಿಗೆ ಆರ್ಥಿಕ ನೆರವಿನ ಯೋಜನೆ, ಕಿರು ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವವಿದ್ಯಾಲಯದಲ್ಲ ಉನ್ನತ ವ್ಯಾಸಂಗಕ್ಕಾಗಿ ಬಡ್ಡಿ ರಹಿತ ಸಾಲ ಯೋಜನೆ. ಈ ಮೇಲ್ಕಂಡ ಯೋಜನೆಗೆ 250.00 ಕೋಟಿ ಮಾತ್ರ ಬಡುಗಡೆ ಪ್ರಸ್ತಾವನೆ ಸಲ್ಲಿಸಿದ್ದು, ಅವೆಲ್ಲವನ್ನೂ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇನ್ನೊಂದು ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಜಲಜೀವನ್ ಮಿಷನ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, Sri Shivakumar.C. Udasi: *Will the Minister of Jal Shakti be leased to state: a) whether it is a fact that the Government has increased the amount of funds allocated to Karnataka under the Jal Jeevan Mission in the financial year 2021-2022 and if so, the details*

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

thereof including the funds released during financial year 2019-20 and 2020-21, year wise;” ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಜಲ ಶಕ್ತಿ ಖಾತೆ ರಾಜ್ಯ ಸಚಿವರಾಗಿದ್ದ ಮಾನ್ಯ ಪ್ರಹ್ಲಾದ್ ಸಿಂಗ್ ಪಟೇಲ್‌ರವರು *Government of India has enhanced the allocation of Central grant under Jal Jeevan Mission to Karnataka from Rs.1,189.40 Crore in 2020-21 to Rs.5,008.80 Crore in 2021-22. During 2019-20 and 2020-21, the State of Karnataka has drawn Rs.546.06 Crore...*” ಎಂದು ಉತ್ತರವನ್ನು ನೀಡಿದರು. ಅಲ್ಲಿ ರೂ.5000 ನೀಡಿದರೂ, ಇವರು ಕೇವಲ ರೂ.546 ಮಾತ್ರ ತೆಗೆದುಕೊಂಡಿದ್ದಾರೆ. ಹಾಗೆಯೇ ಮತ್ತೊಂದು ಪ್ರಶ್ನೆ ಏನೆಂದರೆ, *Whether the Government is having the data of Central grant-in-aid sanctioned to the State Government of Karnataka during the last three financial years 2018-19, 2019-20, 2020-21? ಆಗ “of which released to the State of Government of Karnataka is Rs. 2,114.50 Crore. Raised to the State Government of Karnataka against the allocation.”* ಹಣವನ್ನು ಸಹ ಇವರಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದರೂ ಸರ್ಕಾರದ ಅಭಿವೃದ್ಧಿ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಹಾಗಾಗಿ, ಡಬಲ್ ಇಂಜನ್ ಸರ್ಕಾರ ಅಧಿಕಾರಕ್ಕೆ ಬಂದರೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತಾರೆ ಎಂಬುವುದನ್ನು ನೋಡಿದಾಗ ಯಾವ ರೀತಿಯ ಸಹಾಯ ಸಿಕ್ಕಿದೆ ಎನ್ನುವುದು ಇನ್ನು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.

ಹಾಗೆಯೇ, ಬೆಂಗಳೂರು ನಗರದ ಕುರಿತು ಈ ಸಾಲಿನ ಬಜೆಟ್‌ನಲ್ಲಿ ಬಹಳಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಬೆಂಗಳೂರು ಸಮಗ್ರ ಅಭಿವೃದ್ಧಿ ಯೋಜನೆಯಡಿ ಘೋಷಿಸಿರುವ ಯೋಜನೆಗಳು ಕೇವಲ ಪ್ರಸ್ತಾವನೆ ರೂಪದಲ್ಲಿದೆ. ಸರ್ಕಾರವು ಯಾವ ಮಟ್ಟಕ್ಕೆ ಬೆಂಗಳೂರಿನ ಸ್ಥಿತಿಯನ್ನು ತಂದಿದ್ದಾರೆ ಎಂಬುವುದನ್ನು ನೋಡಿದರೆ, ನಿನ್ನೆ ದಿವಸ ಮಾನ್ಯ ಸಭಾಪತಿಯವರು ಪೀಠದಲ್ಲಿದ್ದಾಗ ಯಾವ ರೀತಿ ಬೆಂಗಳೂರು ಬೆಳೆದು ಬಂದಿದೆ ಎಂದು ಅದರ ಕೀರ್ತಿ ಬಗ್ಗೆ ಹೇಳಲಾಗುತ್ತಿತ್ತು. ಈ ಮೊದಲು ಬೆಂಗಳೂರು ಸಿಲ್ಕ್ ಸಿಟಿಯಾಗಿತ್ತು. ಟಿಪ್ಪು ಸುಲ್ತಾನ್ ಕಾಲದಲ್ಲಿ ರಾಮನಗರ, ಶಿಡ್ಲಘಟ್ಟ, ಕೋಲಾರ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚೆನ್ನಪಟ್ಟಣಗಳೆಲ್ಲವೂ “Silk City” ಎಂದು ಜನಪ್ರಸಿದ್ಧವಾಗಿತ್ತು. ಇವತ್ತಿಗೂ ಸಹ ಇಡೀ ರಾಷ್ಟ್ರದಲ್ಲ ಬೆಂಗಳೂರು ನಗರವು ಸಿಲ್ಕ್ ರೇಷ್ಮೆ ಉತ್ಪಾದನೆಯಲ್ಲಿ ಹಾಗೂ ತೋಟಗಾರಿಕೆ ವಿಚಾರದಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ ಎನ್ನುವುದು ಹೆಮ್ಮೆಯ ವಿಚಾರ. ಏಕೆಂದರೆ, ಕೋವಿಡ್-19 ನಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚಿ ಹೋದವು. ಆದರೆ, ಕೃಷಿ ಚಟುವಟಿಕೆ ಮಾತ್ರ ನಡೆಯುತ್ತಿದ್ದು, ನಾವೆಲ್ಲರೂ ಜೀವಂತವಾಗಿದ್ದೇವೆ. ಹಾಗಾಗಿ ತಮ್ಮ ಮೂಲಕ ಇಡೀ ರೈತಾಪಿ ಜನ ಸಮುದಾಯಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತೇನೆ. ಆ ಸಂದರ್ಭದಲ್ಲಿ ಬೇರೆ ಯಾರು ಸಹ ಮುಂದೆ ಬರಲಿಲ್ಲ. ಬೆಂಗಳೂರು ನಗರ “Silk City” ಯಿಂದ “Science City” ಆಗಿತ್ತು. Indian Institute of Science, 1907ನೇ ಸಾಲಿನಲ್ಲಿ ಜಿ.ಎನ್.ಟಾಟಾರವರು ದೇಶಕ್ಕೆ ಒಂದು ಒಳ್ಳೆಯ ವಿಜ್ಞಾನ ಸಂಸ್ಥೆ ಬೇಕು ಎಂದು ಅಂದಿನ ದಿವಸ ಬೆಂಗಳೂರಿನ ಹೊರವಲಯವಾಗಿದ್ದ ಮಲ್ಲೇಶ್ವರಂನಲ್ಲಿ 1200 ಎಕರೆ ಜಮೀನಿನಲ್ಲಿ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. 1907ನೇ ಸಾಲಿನಲ್ಲಿ ಎಂದರೆ, ಈಗಾಗಲೇ ಸುಮಾರು 114 ವರ್ಷಗಳು ಕಳೆದಿವೆ. ಇಡೀ ರಾಷ್ಟ್ರಕ್ಕೆ ಆ ಸಂಸ್ಥೆ ಹೆಸರುವಾಸಿಯಾಗಿತ್ತು. ಸ್ವತಂತ್ರ ಬಂದ ನಂತರ “Public Sector City” ಆಯಿತು. ಕೈಗಾರಿಕಾ ರಾಜಧಾನಿಯಾಗಿದ್ದು, ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಜವಾಹರಲಾಲ್ ನೆಹರೂವರು ಮೊಟ್ಟಮೊದಲ ಬಾರಿಗೆ ಹೆಚ್.ಎಂ.ಟಿ. ಗೆ ಶಿಲಾನ್ಯಾಸ ಮಾಡಿದಾಗ ಐ.ಐ.ಐ, ಬಿ.ಇ.ಎಲ್, ಹೆಚ್.ಎ.ಎಲ್. ಪ್ರಾರಂಭಿಸಿದರು. ಹೆಚ್.ಎ.ಎಲ್. ಅನ್ನು ಗುಜರಾತಿ ವ್ಯಾಪಾರಸ್ಥರು ಮೊದಲೇ ಖಾಸಗಿಯಾಗಿ ಪ್ರಾರಂಭಿಸಿದರು, ತದನಂತರ ಸರ್ಕಾರವು ಹೆಚ್.ಎ.ಎಲ್. ಅನ್ನು take over ಮಾಡಿಕೊಂಡು, HAL (Hindustan Aeronautics Limited) ಎಂದು ಪ್ರಾರಂಭ ಮಾಡಲಾಯಿತು. ಸುಮಾರು 50 ಸಾರ್ವಜನಿಕ ಉದ್ಯಮಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಅದರ ಫಲ “Silk, Science and Milk” ಗೆ ದೊರೆತ್ತಿತ್ತು. ಶ್ರೀ ಎಂ.ವಿ.ಕೃಷ್ಣಪ್ಪನವರು ಹಾಲಿನ ಉತ್ಪಾದನೆಯನ್ನು ಪ್ರಾರಂಭ ಮಾಡಿದಾಗ “Milk City” ಎಂದು ಪ್ರಸಿದ್ಧವಾಗಿತ್ತು. 1984-85ರಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ನನ್ನ ನೆಚ್ಚಿನ ನಾಯಕರಾದ ಶ್ರೀ ರಾಜೀವ್‌ಗಾಂಧಿಯವರು ಒತ್ತು ನೀಡಿ, ರಾಜಧಾನಿ ಬೆಂಗಳೂರು ಆಗಬೇಕೆಂದು ಹೇಳಿದಾಗ “from Silk, Science, Milk to Silicon City” ಎಂದು ಪ್ರಸಿದ್ಧವಾಗಿದೆ. ಸಿಲಿಕಾನ್ ಸಿಟಿಯ ಸ್ಥಿತಿಯನ್ನು ಯಾವ ಹಂತಕ್ಕೆ ತಂದಿದ್ದಾರೆ ಎಂದರೆ, ಭಾರತೀಯ ಜನತಾ ಪಾರ್ಟಿಯವರು ಯಾವಾಗ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಯ್ಕೆ ಆಗಿ ಬಂದರೂ ಸಹ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ. ಕಳೆದ ಸಲ ಆಯ್ಕೆ ಆಗಿದ ಸಂದರ್ಭದಲ್ಲಿ “Garbage city” ಎಂದು ಅನಿಸಿಕೊಂಡರು. ಈ ಸಲ ಆಯ್ಕೆ ಆಗಿ ಬಂದ ಮೇಲೆ “ಪಾತಾಳ ಸಿಟಿ” ಎಂದು ಅನಿಸಿಕೊಂಡಿದೆ. ಏಕೆಂದರೆ, ಎಷ್ಟು ಜನ ಸತ್ತಿದ್ದಾರೆ ಎಂಬುದು ಸಹ ಗೊತ್ತಿಲ್ಲ. ನಾನು ಏನಾದರೂ ಅದರ ಬಗ್ಗೆ ಹೇಳಿದರೆ, ಕಾಂಗ್ರೆಸ್ ಪಕ್ಷದವರು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಆದರೆ, ಈ ಸಂಬಂಧ ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯವು ಚಾಟಿ ಬಿಸುತ್ತಿದ್ದು, ಬಿ.ಬಿ.ಎಂ.ಪಿ. ಆಯುಕ್ತರನ್ನು ಕರೆದು, ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೇಳುತ್ತಿದೆ. ಆದಾಗ್ಯೂ ಸಹ ಕಣ್ಣು ಒರೆಸುವ ತಂತ್ರ ನಡೆಯುತ್ತಿದೆ, ಇತ್ತೀಚೆಗೆ ಪತ್ರಿಕೆಯಲ್ಲಿ ಸಹ “ರಸ್ತೆ ಗುಂಡಿ ವಿಚಾರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಮತ್ತೆ ಕಿಡಿ”, “ಸಮರ್ಥ ಇಂಜಿನಿಯರ್ ನೇಮಕಕ್ಕೆ ಆದೇಶ ನೀಡಬೇಕೆಂದು ಎಚ್ಚರಿಕೆ” ಎದೆಲ್ಲಾ ವರದಿಯಾಗಿದೆ. ಕಳೆದ ಬಜೆಟ್ ಯೋಜನೆಯ ಅನುಷ್ಠಾನಕ್ಕೆ ಆದೇಶವು ಇನ್ನೂ ಬಂದಿಲ್ಲ. ಕಳೆದ ಬಜೆಟ್‌ನಲ್ಲಿ ರೂ.3500.00 ಕೋಟಿ “ಅಮೃತ್ ನಗರೋತ್ಥಾನ” ಯೋಜನೆಗೆ ಪ್ರಚಾರ ಮಾಡಲಾಗಿತ್ತು. ಈ ಸಾಲಿನ ಬಜೆಟ್‌ನಲ್ಲಿ “ಅಮೃತ್ ನಗರೋತ್ಥಾನ” ಯೋಜನೆಗೆ ಸುಮಾರು ರೂ.6000.00 ಕೋಟಿ ಎಂದು ಪ್ರಚಾರ ಮಾಡಿದ್ದಾರೆ. ಆದರೆ, ಈಗಾಗಲೇ ಮಾನ್ಯ ಉಚ್ಚ ನ್ಯಾಯಾಲಯವು ಬಿ.ಬಿ.ಎಂ.ಪಿ. ಆಯುಕ್ತರಿಗೆ ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದರೂ ಸರ್ಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಅದಲ್ಲದೇ ಒಂದರ ಮೇಲೆ ಒಂದು ಅಕ್ರಮ ನಡೆಯುತ್ತಿದೆ. ತೆರಿಗೆ, ಜಾಹೀರಾತು, ತ್ಯಾಜ್ಯದಲ್ಲಿ ರೂ.617.00 ಕೋಟಿ ಅಕ್ರಮವಾಗಿದೆ. ಇತ್ತೀಚೆಗೆ ಎಸಿಬಿ ಯವರು ರೇಡ್ ಮಾಡಿದ್ದು, ಎಷ್ಟು ಜನರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ, ಏನೇನು ಸಿಕ್ಕಿದೆ ಎಂಬುದನ್ನು ಸಹ ಹೇಳಿಲ್ಲ.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(212) 09.03.2022/4.30/ಎಸ್ಕೆ-ವಿಕೆ

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಬಿ.ಕೆ. ಹರಿಪ್ರಸಾದ್ (ಮುಂದು):-

ಇಂಜಿನಿಯರ್ ಎನ್ನುವ ಪಾಪದವನು ಸಿಕ್ಕಿಬಿದ್ದರೆ, ಅವನು ಮನೆಯ ಬೀದಿನಲ್ಲಿ ಹೆಚ್ಚು ಹಣ ಇಟ್ಟಿದ್ದಾನೆ ಎಂದು ಹೇಳಿ, ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಬಿಟ್ಟು, ಅವನು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ಮಾಡಿಬಿಡುತ್ತಾರೆ. ಕಾರ್ಪೊರೇಷನ್‌ನವರು ಆಸ್ತಿ ತೆರಿಗೆ ಸಂಗ್ರಹದಲ್ಲಿ ಐದು ನೂರು ಕೋಟಿ ರೂಪಾಯಿಗಳ ಅಕ್ರಮ ಪತ್ತೆಯಾಗಿರುವುದರ ಬಗ್ಗೆ ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ ಬಿ.ಬಿ.ಎಂ.ಪಿ.,ಯಲ್ಲಿ ಸುಮಾರು ನೂರಾರು ಕೋಟಿ ರೂಪಾಯಿಗಳ ಅಕ್ರಮ ಪತ್ತೆಯಾಗಿರುವ ಬಗ್ಗೆ ಯಾರ ಮೇಲೆ ಕ್ರಮ ಕೈಗೊಂಡಿರಿ? ಈಗ ಅದಲ್ಲದೇ ಅಲ್ಲಿ ವಸ್ತು ಬಂದು ಬಿಟ್ಟಿದೆ.

ಮಳೆ ಜಾಸ್ತಿ ಬಂದಾಗ, ವಿಪತ್ತು ಆದಾಗ Disaster Management ಎಂದು ಹೇಳಿ ಮಾಡುತ್ತಾರೆ. ಅದರಲ್ಲಿ ಎಷ್ಟು ಅಕ್ರಮವಾಗಿದೆ ಎಂಬುದು ಗೊತ್ತಿಲ್ಲ. ನನ್ನ ಅನುಭವದ ಪ್ರಕಾರ Bangalore Corporation is the best Corporation in the Country. ಇಡೀ ದೇಶದಲ್ಲಿ ಯಾವುದಾದರೂ ಒಳ್ಳೆಯ ಕಾರ್ಪೊರೇಷನ್ ಇದೆ ಎಂದು ಹೇಳಿದರೆ, ಅದು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ National standard ನಲ್ಲಿ ಕರ್ನಾಟಕ standard ನಲ್ಲಿ ಅದನ್ನು ನೋಡುವುದಕ್ಕೆ ಹೋದರೆ, it is the worst Corporation ಎಂದು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಇವರದೇ ಒಂದು ಮಂಗಳೂರಿನಲ್ಲಿ ಕಾರ್ಪೊರೇಷನ್ ಇದೆ. ಅದು ಕೂಡ ಚೆನ್ನಾಗಿ ಇದೆ. ಆದರೆ ಬೇರೆ ಕಡೆ ಕೆಲವು ಇದೆ. ಆದರೆ ಬೆಂಗಳೂರಿನಲ್ಲಿ ಕೆಟ್ಟಿರುವಂತಹದ್ದು ಯಾವುದೂ ಇಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಇವರದು ಎಂದು ಹೇಳಬೇಡಿ. ನಮ್ಮದು ಎಂದು ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ. ಹರಿಪ್ರಸಾದ್:- ಆಯಿತು. ಅದು ಮಾನ್ಯ ಭೋಜೇಗೌಡರದೇ. ತಾವು ತುಳು ಭಾಷೆ ಮಾತಾಡುತ್ತೀರಾ. ಅದು ಕೂಡ ತಮ್ಮದೇ ಮಂಗಳೂರು ಆಗಿದೆ. ಗುರುನಾರಾಯಣರವರಿಗೆ ಬೆಂಬಲ ಕೊಟ್ಟಿದ್ದೀರಾ. ತಮ್ಮದೇ ಅದು.

ವೈಸ್ ಛೀಮನ್:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅಲ್ಲ ಯಾವುದೇ ಚುನಾಯಿತ ಮಂಡಳಿ ಇಲ್ಲದೇ ಇರುವುದರಿಂದ ಅದು ಎಲ್ಲರದು ಆಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಮ್ಮ ಆದೇಶವನ್ನು ಪಾಲನೆ ಮಾಡುತ್ತೇನೆ. ಅದರಲ್ಲಿ ಸುಮಾರು ರೂ. 1050 ಕೋಟಿ ವೆಚ್ಚದ ಮೊತ್ತದ ಕಾಮಗಾರಿ ಟೆಂಡರ್ ಅಕ್ರಮ ದಾಖಲೆ ವಶ. ಇದರಲ್ಲಿ ಯಾರ ಮೇಲೆ ಕ್ರಮ ಕೈಗೊಂಡಿದ್ದಾರೆ? ಪ್ರವಾಹ ನಿಯಂತ್ರಣಕ್ಕಾಗಿ ರಾಜ ಕಾಲುವೆ ಅಭಿವೃದ್ಧಿಗೆ ಸುಮಾರು 1556 ಕೋಟಿ ರೂಪಾಯಿಗಳಷ್ಟು ನೀಡುತ್ತೇವೆಂದು ಹೇಳಿದ್ದು, ಆದರೆ ಇದಕ್ಕೆ ಕೊಟ್ಟಿರುವಂತಹದ್ದು ಹಣ ಸುಮಾರು ರೂ. 411 ಕೋಟಿ ರೂಪಾಯಿಗಳಷ್ಟು ಮಾತ್ರ. ಅದರ ಜೊತೆಗೆ ಕೇವಲ ಭರವಸೆಗಳಾಗಿಯೇ ಉಳಿದುಕೊಂಡಿವೆ. ಬೆಂಗಳೂರು ನಗರದ ಕಸವನ್ನು ಮೊದಲು ಹನ್ನೆರಡು ಕ್ಷೇತ್ರವಿದ್ದಾಗ, ಹಳ್ಳಿಯಿಂದ ಜನ ಇಲ್ಲಿಗೆ ಬಂದು ಗೊಬ್ಬರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆಗ ಬೆಂಗಳೂರು 56 ಸ್ಕ್ವೇರ್ ಕಿಲೋ ಮೀಟರ್ ಇದ್ದಿದ್ದು, ಈಗ ಸುಮಾರು 300 ಸ್ಕ್ವೇರ್ ಕಿಲೋ ಮೀಟರ್ ಆಗಿರುವಂತಹ ಬೆಂಗಳೂರಿನಲ್ಲಿ ಕಸದ ಮಾಫಿಯಾ ಇದೆ. ಕಸದ ಮಾಫಿಯಾ ಯಾವ ರೀತಿ ಇದೆ ಎಂದು ಹೇಳಿದರೆ, ಈ ಹಳ್ಳಿ ಕಸವಾದರೆ, ಹಸು ಸಗಣೆ, ಹುಲ್ಲು-ಗಿಲ್ಲು ಹಾಕಿ ಗೊಬ್ಬರವನ್ನು ಮಾಡುತ್ತಾರೆ. ಇಲ್ಲಿ ತಂಗಳನ್ನ ಹಾಕಿ ಗೊಬ್ಬರವನ್ನು ಮಾಡಿರುತ್ತಾರೆ. ಇದು ಬಹಳ ರುಚಿ. ಆ ಗೊಬ್ಬರವನ್ನು ಕೂಡ ಬಿಡುವುದಿಲ್ಲ. ಇನ್ನು contractor ಗಳ ಗಲಾಟೆ. ಇದರಲ್ಲಿ ಮಾಫಿಯಾ ಕೂಡ ಇದೆ. ಅದರಲ್ಲಿ ಒಂದು ಒಣ ಕಸ ಮತ್ತೊಂದು ಹಸಿ ಕಸ ಎಂದು ಹೇಳಿ, ಅದನ್ನು ಬೇರ್ಪಡಿಸಬೇಕು. ಹಸಿ ಕಸ ಆಗುವಾಗ, ರೈತರು ಹೊಲಕ್ಕೆ ಎಂದು ಹೇಳಿ ಅದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ಮಾಫಿಯಾ ಏನಿದೆ ಅದನ್ನು ಒಟ್ಟಿಗೆ ಮಾಡುವುದಕ್ಕೆ ಕೊಡುವುದಿಲ್ಲ. ಅದು ಒಟ್ಟಿಗೆ ಇದ್ದರೆ ಕಸದ ಬೆಟ್ಟ ಆಗುತ್ತದೆ ನೋಡಿ, ಜಾಸ್ತಿ ಕಸ ತೆಗೆದುಕೊಂಡು ಹೋದರೆ ಅವರಿಗೆ ಹಣ. ಅದರಲ್ಲಿ ದೊಡ್ಡ ಮಾಫಿಯಾ ಇದೆ. ಅದನ್ನು ಯಾರೂ ಮುಟ್ಟುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗುತ್ತಿಲ್ಲ. ಪಕ್ಷಾತೀತವಾಗಿ ನಾವೆಲ್ಲರೂ ಸುಮ್ಮನಿದ್ದೇವೆ. ಇದೊಂದು ಬೆಂಗಳೂರು ನಗರಕ್ಕೆ ದುರಂತ. ಈ ಒಂದು ಸರ್ಕಾರ ಏನಿದೆ ನೋಡಿ, ಅದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇದು ದಿಕ್ಕು-ದೆಸೆ ಇಲ್ಲದೇ ಇರುವಂತಹ ರೈಲು. ನನ್ನ ಜೀವನದಲ್ಲಿ ಮೊಟ್ಟಮೊದಲನೇ ಬಾರಿ ನೋಡಿದ್ದು ಎಂದರೆ, ಯಾರೋ ರೈಲನ್ನೇ ಕದ್ದುಕೊಂಡು ಹೋಗಿಬಿಟ್ಟಿದ್ದರು. Train Robbery ಎಂದು English film ನೋಡಿದ್ದು. ಮೊಟ್ಟಮೊದಲ ಬಾರಿಗೆ ಬಹಾರ್‌ನವನು ರೈಲನ್ನು ಕದ್ದುಕೊಂಡು ಹೋಗಿ ಜಾರ್ಜಿಯಾಕ್ಕೆ ಹೋಗಿದ್ದ. ಈ ಡಬಲ್ ಇಂಜಿನ್‌ಗೆ ಟ್ರ್ಯಾಕ್ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಸ್ಕೂಲ್‌ನಲ್ಲಿದ್ದಾಗ ರೈಲು ಬರುತ್ತಿದೆ ಎಂದು ಹೇಳಿ, ರೈಲು ನೋಡುವುದಕ್ಕೆ ಹೋಗುತ್ತಿದ್ದೇವು. ಆಗ ಉಗಿಬಂಡಿ ರೈಲು ಇತ್ತು. ಡೀಸೆಲ್ ರೈಲ್ ಬಂದಾಗಲೂ ಕೂಡ ನಾವು ನೋಡುವುದಕ್ಕೆ ಹೋಗುತ್ತಿದ್ದೇವೆ. ರೈಲಿನ ಮುಂದೆ ಒಂದು ಇಂಜಿನ್, ಹಿಂದೆ ಒಂದು ಇಂಜಿನ್ ಇರುತ್ತಿತ್ತು. ಅದು ಏತಕ್ಕೆ ಎಂದರೆ, ರೈಲಿನ ಮುಂದಿರುವ ಇಂಜಿನ್‌ಗೆ ಎಳೆಯುವುದಕ್ಕೆ ಶಕ್ತಿ ಇರುವುದಿಲ್ಲ. ಅದಕ್ಕೆ ಇನ್ನೊಂದು ಇಂಜಿನ್ ಸೇರಿಸುತ್ತೇವೆ. ಅಂದರೆ weakest Government ಗೆ ಇನ್ನೊಂದು ಇಂಜಿನ್ ಬೇಕಾಗಿದೆ. ಈಗ ಎಲ್ಲಾ electric train ಗಳು. ಈಗ ಇರುವ ರೈಲುಗಳಿಗೆ ಡಬಲ್ ಇಂಜಿನ್ ಬೇಕಾಗಿಲ್ಲ. ಸಿಂಗಲ್ ಇಂಜಿನ್‌ನಲ್ಲೆಯೇ ಓಡುತ್ತದೆ. ಅದರಲ್ಲಿ ಶಕ್ತಿ ಇಲ್ಲ. ಅದಕ್ಕೋಸ್ಕರ ಡಬಲ್ ಇಂಜಿನ್. ಇವೆಲ್ಲ ಡಬಲ್ ಕ್ರಾಸ್ ಇಂಜಿನ್‌ಗಳು. ಆದ್ದರಿಂದ ಸಂಪೂರ್ಣವಾಗಿ ಇದು ಜನ ವಿರೋಧಿಯ ಬಜೆಟ್ ಆಗಿದೆ. ಇದು ಮಹಿಳಾ ವಿರೋಧಿಯ ಬಜೆಟ್ ಆಗಿದೆ. ಇದು ರೈತರ ವಿರೋಧಿಯ ಬಜೆಟ್ ಆಗಿದೆ. ಇದು ಕಾರ್ಮಿಕರ ವಿರೋಧಿಯ ಬಜೆಟ್ ಆಗಿದೆ. ಇದು ವಿದ್ಯಾರ್ಥಿಗಳ ವಿರೋಧಿಯ ಬಜೆಟ್ ಆಗಿದೆ. ಇದು ದುರ್ಬಲ ವರ್ಗದವರ ವಿರೋಧಿಯ ಬಜೆಟ್ ಆಗಿದೆ. ಈ ಬಜೆಟ್‌ನ್ನು ಸರಾಸಾಗಟಾಗಿ ನಾವು ತಿರಸ್ಕರಿಸುತ್ತೇವೆಂದು ಹೇಳಿ, ನಾನು ತಮ್ಮ ಮೂಲಕ ಸರ್ಕಾರಿ ತಿಳಿಸುವುದಕ್ಕೆ ಇಚ್ಛೆಪಡುತ್ತೇನೆ. ತಮಗೆ ಧನ್ಯವಾದಗಳು.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಈಗಾಗಲೇ ವಿರೋಧ ಪಕ್ಷದ ನಾಯಕರು ಸವಿಸ್ತಾರವಾಗಿ ಬಜೆಟ್‌ನ ಪರಿಪೂರ್ಣತೆ ಮತ್ತು ಅಪೂರ್ಣತೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರದೇ ಆದಂತಹ ದಾಖಲೆಗಳ ಈ ಸದನದ ಮೂಲಕ ಇಡೀ ರಾಜ್ಯಕ್ಕೆ ತಿಳಿಸಿದ್ದಾರೆ. ಈ ಸಮಯದಲ್ಲಿ ನಾನು ಹೇಳುವುದೇನೆಂದರೆ, ನಮ್ಮದು ಆಡಳಿತ ಭಾಷೆ ಕನ್ನಡ. ಕನ್ನಡಕ್ಕೆ ಪ್ರಾಧಾನ್ಯತೆಯನ್ನು ಕೊಡಲೇಬೇಕಾದ ಕರ್ತವ್ಯ ಮತ್ತು ಧರ್ಮ ಕೂಡ ಇದೆ. ಹಾಗಾಗಿ ಕನ್ನಡ ನಾಡಿನಲ್ಲಿ ಅನೇಕ ದಾರ್ಶನಿಕರು, ಕವಿಗಳು, ಸಂತರು ಹಾಗೂ ಈ ವಿಧಾನಸೌಧವನ್ನು ಕಟ್ಟಿದ ಶ್ರೀ ಕೆಂಗಲ್ ಹನುಮಂತಯ್ಯನವರಿಂದ ಹಿಡಿದು ಬಹಳಷ್ಟು ಜನರು ಮತ್ತು ಮೈಸೂರು ಮಹಾರಾಜರು ಕೂಡ ಈ ನಾಡಿಗೆ ಆಪಾರವಾದ ಕೊಡುಗೆಯನ್ನು ಕೊಟ್ಟಿರುವಂತಹ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಮೊಟ್ಟಮೊದಲನೇ ಬಾರಿಗೆ ಕವಿಗಳಾದ ಮಾನ್ಯ ಕೆ.ಎಸ್. ನೀಸರ್ ಅಹಮ್ಮದ್, ಮಾನ್ಯ ಕುವೆಂಪು ಮತ್ತು ಡಾ. ರಾಜ್‌ಕುಮಾರ್‌ರವರು ನಮ್ಮ ನಾಡಿನ ಶ್ರೇಷ್ಠ ನಟ. ಅವರು ಮೂರು ಹಾಡುಗಳನ್ನು ಸುಮಾರು ಇಪ್ಪತ್ತು ಲಕ್ಷ ಜನರು ಏಕ ಕಾಲದಲ್ಲಿ ಈ ನಾಡಿನಲ್ಲಿ ಹಾಡಿದರು. ಆಟೋ ರಿಕ್ಷಾ ಡ್ರೈವರ್‌ನಿಂದ ಹಿಡಿದು ಬಸ್ ಸ್ಟಾಂಡ್ ಇನ್ನಿತರ ಕಡೆಗಳಲ್ಲಿ ಈ ಹಾಡು ಹಾಡಿರುವ ಬಗ್ಗೆ ನಾವು ಟಿ.ವಿ.ಗಳಲ್ಲಿ ನೋಡಿದ್ದೇವೆ. ಕನ್ನಡ ಬಾರದೇ ಇರುವ ಪ್ರಪಂಚದ ಪ್ರಜೆಯ ಮುಖಾಂತರ ರಾಜ್ಯಪಾಲರ ಭಾಷಣವನ್ನು ನಾವು ಓದಿಸಬೇಕಾಗುತ್ತದೆ. ಅದು ನಮ್ಮ ದುರ್ದೈವ ಮತ್ತು ಅನಿವಾರ್ಯ. ನಾವಲ್ಲದೇ ಬೇರೆ ಯಾರಾದರೂ ಕೂಡ ಆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ

ಜೋಗದ ಸಿರಿ ಬೆಳಕಿನಲ್ಲಿ ತುಂಗೈಯ

ತೆನೆ ಬಳುಕಿನಲ್ಲಿ

ಸಹ್ಯಾದ್ರಿಯ ಲೋಹದದಿರ ಉತ್ತುಂಗದ

ನಿಲುಕಿನಲ್ಲಿ

ನಿತ್ಯ ಹರಿಧ್ವನವನದ ತೇಗ ಗಂಧ

ತರುಗಳಲ್ಲಿ

ನಿತ್ಯೋತ್ಸವ ತಾಯಿ ನಿತ್ಯೋತ್ಸವ

ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಹಾಗೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲಾದರು ಇರು; ಎಂತಾದರು ಇರು;

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ. ಕನ್ನಡವೇ ನಿತ್ಯ.

ನಾನು ಹಾಡುತ್ತಾ ಹೋದರೆ ಬಹಳ ಸಮಯ ಬೇಕಾಗುತ್ತದೆ. ಮಾನ್ಯ ಸದಸ್ಯರು ಮಾತನಾಡಬೇಕಾಗಿದೆ. ಹಾಗಾಗಿ ಇದರ ಜೊತೆಗೆ ಇನ್ನೊಂದು ಹಾಡಿನ ಸಾಲುಗಳನ್ನಷ್ಟೇ ಈ ಸಂದರ್ಭದಲ್ಲಿ ಉಲ್ಲೇಖಿಸಬಯಸುತ್ತೇನೆ.

ಹುಟ್ಟಿದರೆ ಕನ್ನಡ ನಾಡಲ್ಲ ಹುಟ್ಟಬೇಕು.

ಮೆಟ್ಟಿದರೆ ಕನ್ನಡ ಮಣ್ಣು ಮೆಟ್ಟಬೇಕು

ಡಾ. ರಾಜ್‌ಕುಮಾರ್ ಹಾಡಿರುವಂತಹ ಗೀತೆಯ ಮುಖಾಂತರ ಈ ಹಾಡು ಹಾಡಿದಂತಹ ಸಂದರ್ಭದಲ್ಲಿ ಹಾಗೂ ಕುವೆಂಪುರವರು, ನಿಸಾರ್ ಅಹಮದ್‌ರವರು

ಹಚ್ಚಿವು ಕನ್ನಡದ ದೀಪ

ಕರುನಾಡದೀಪ ಸಿರಿನುಡಿಯ ದೀಪ

ನಾವು ಯಾವುದೇ ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಬೇಕಾದಾಗ ಈ ಹಾಡು ಹಾಡುತ್ತೇವೆ. ಇಷ್ಟೆಲ್ಲಾ ಮಾಡುವಂತಹ ಸಂದರ್ಭದಲ್ಲಿ ಕನ್ನಡ ಆಡಳಿತ ಭಾಷೆಗೆ ನಾವು ಕೊಟ್ಟ ಪ್ರಾಮುಖ್ಯತೆ ಏನು? ಈ ನಾಡಿನಲ್ಲಿರುವ ಒಟ್ಟು 62,000 ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 43,000 ಸರ್ಕಾರಿ ಪ್ರೈಮರಿ ಶಾಲೆಗಳಾಗಿದ್ದು, ಇನ್ನುಳಿದ ಸುಮಾರು 20,000 ಶಾಲೆಗಳು ಅನುದಾನ ರಹಿತ ಪ್ರೈಮರಿ ಶಾಲೆಗಳಾಗಿವೆ. ಅದೇರೀತಿ ಸುಮಾರು 15,063 ಪ್ರೌಢ ಶಾಲೆಗಳಿದ್ದು, ಅವುಗಳಲ್ಲಿ ಸುಮಾರು 4727 ಸರ್ಕಾರಿ ಪ್ರೌಢ ಶಾಲೆಗಳಾದರೆ ಇನ್ನುಳಿದವು ಅನುದಾನ ರಹಿತ ಪ್ರೌಢ ಶಾಲೆಗಳಾಗಿವೆ. ಹೀಗಿರುವಾಗ ಪ್ರಸ್ತುತ ಕನ್ನಡ ಶಾಲೆಗಳ ಪರಿಸ್ಥಿತಿ ಏನಿದೆ ಎಂಬುದನ್ನು ನಾವೆಲ್ಲರೂ ವಿಚಾರ ಮಾಡಬೇಕಾಗುತ್ತದೆ. ಕಳೆದ ವರ್ಷದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಸ್ಕೃತಿ ಇಲಾಖೆಯ ವತಿಯಿಂದ ಸುಮಾರು ಇಪ್ಪತ್ತು ಲಕ್ಷ ಜನರಿಂದ ಈ ಹಾಡುಗಳನ್ನು ಹಾಡಿಸಿದ್ದೇವೆ. ಕವಿಗಳಾದ ಶ್ರೀ ಕೆ.ಎಸ್. ನಿಸಾರ್ ಅಹಮ್ಮದ್‌ರವರನ್ನು, ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ಡಾ.ರಾಜ್‌ಕುಮಾರ್‌ರವರನ್ನು ನೆನೆಪಿಸಿಕೊಳ್ಳುವ ಮುಖಾಂತರ ಈ ನಾಡಿಗೆ ಅಲ್ಲ, ಹೊರನಾಡಿಗೂ ಸಹ ಇದನ್ನು ಭತ್ತರಿಸಿರುವಂತಹದ್ದು ಆಗಿದೆ.

(ಮುಂದು)

(213) 09-03-2022 4.40 ಟಿಸಿಹೆಚ್-ಬಿಎನ್‌ಎಸ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

ನಮ್ಮ ನಾಡಿನಲ್ಲಿ ಕನ್ನಡ ಶಾಲೆಗಳಿಗೆ ಆಗುತ್ತಿರತಕ್ಕಂಥ ಅನ್ಯಾಯಗಳನ್ನು ಯಾವಾಗ ಸರಿಪಡಿಸುವುದು? ಈ ಬಜೆಟ್‌ನಲ್ಲಿ ಕನ್ನಡ ಶಾಲೆಗಳ ಬಗ್ಗೆ ಯಾವ ರೀತಿ ಏನು ಹೇಳಿದ್ದಾರೆ ಎನ್ನುವ ವಿಚಾರವನ್ನು ದಯಮಾಡಿ ನಾವೆಲ್ಲರೂ ಕೂಡ ಅವಲೋಕನ ಮಾಡಬೇಕಾಗುತ್ತದೆ. ಇವತ್ತಿನ ದಿವಸ ಕನ್ನಡ ಶಾಲೆಗಳ ಪರಿಸ್ಥಿತಿ ಏನಾಗಿದೆಯೆಂದು ಒಂದೆರಡು ಉದಾಹರಣೆಗಳನ್ನು ಹೇಳುತ್ತೇನೆ. ಈ ಸದನದಲ್ಲಿ ಮಾನ್ಯ ಸಚಿವರುಗಳಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂಗಾರ.ಎಸ್ ರವರು ಇದ್ದಾರೆ. ಬಂಟ್ವಾಳ ತಾಲ್ಲೂಕಿನಲ್ಲಿ ದಡ್ಡಲಕಾಡು ಎಂಬ ಶಾಲೆ ಇದೆ. ಆ ಶಾಲೆಯಲ್ಲಿ ಕೇವಲ 18 ಮಕ್ಕಳು ಕಲಿಯುತ್ತಿದ್ದರು. ನಮ್ಮ ನಿಮ್ಮ ಅನೇಕ ಸ್ನೇಹಿತರುಗಳೆಲ್ಲಾ ಸೇರಿಕೊಂಡು ಆ ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡರು. What is the strength today? It has crossed 1,100 students. ಇವತ್ತಿನ ದಿವಸ ಆ ಶಾಲೆಯಲ್ಲಿ 1100ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. 5 ಬಸ್ ವ್ಯವಸ್ಥೆ ಕೂಡ ಮಾಡಿದ್ದಾರೆ. ಸುಮಾರು ರೂ.4 ಕೋಟಿಗಳನ್ನು ಖರ್ಚು ಮಾಡಿ ಆ ಕನ್ನಡ ಶಾಲೆಯನ್ನು ಉಳಿಸಿರತಕ್ಕಂಥ ಕೀರ್ತಿ ಆ ಶಾಲೆಯ ಸುತ್ತಮುತ್ತಲು ಇರತಕ್ಕಂಥವರಿಗೆ ಸಲ್ಲಬೇಕು. ಅವರೇನು ಬಹಳ ದೊಡ್ಡ ಶ್ರೀಮಂತರಲ್ಲ. ಅವರೆಲ್ಲಾ ಬಡ ರೈತರು, ದಿನನಿತ್ಯ ಕೆಲಸ ಮಾಡತಕ್ಕಂಥ ಕೂಲಿ ಕಾರ್ಮಿಕರೆಲ್ಲಾ ಸೇರಿ ರೂ.4 ಕೋಟಿಗಳಷ್ಟು ಖರ್ಚು ಮಾಡಿದ್ದಾರೆ. ಸುಮಾರು 85 ಶಿಕ್ಷಕರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ಶಾಲೆಗೆ ತೆಗೆದುಕೊಂಡು ನಡೆಸುತ್ತಿದ್ದಾರೆ. ಆ ಶಿಕ್ಷಕರಿಗೆ ಏನಾದರೂ ಸರ್ಕಾರ ಸಂಬಳ ಕೊಡುತ್ತಿದೆಯೇ. ಇದರ ಬಗ್ಗೆ ಆಲೋಚನೆ ಮಾಡಬೇಕು. ನಮಗೆ ಎಲ್ಲಾ ರೀತಿಯ ಸರ್ಕಾರ ನೀಡಿ, ಆದರೆ ನಮಗೆ ಹಣಕಾಸಿನ ಸರ್ಕಾರ ಬೇಡವೆಂದು ಅವರು ಬಹಳ ನೋವಿನಿಂದ ಹೇಳುತ್ತಾರೆ. ಇವತ್ತಿನ ದಿವಸ ಶ್ರೀ ರಾಜೇಶ್ ನಾಯಕರವರ ಬಂಟ್ವಾಳ ಕ್ಷೇತ್ರದಲ್ಲಿ ಆ ಶಾಲೆ ನಡೆಯುತ್ತಿದೆ. ಅದೇ ರೀತಿ ಬೆಳ್ತಂಗಡಿ ಮುರೋಡಿ ಗ್ರಾಮ ಕೂಕನಬೆಟ್ಟದಲ್ಲರುವ ಶಾಲೆಯಲ್ಲಿ 16 ಮಕ್ಕಳು ಇದ್ದಂಥ ಶಾಲೆಯಲ್ಲಿ 144 ಮಕ್ಕಳಿದ್ದಾರೆ. ಅಲ್ಲಿಗೆ ಒಂದು ಬಸ್ ವ್ಯವಸ್ಥೆ ಕೂಡ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಾಲೆಯಿಂದ 7ನೇ ತರಗತಿವರೆಗೆ ಸರ್ಕಾರಿ ಶಾಲೆಗಳಿಗೆ ಬಸ್ ಇದೆಯೇ ಎಂದು ತಾವು ದಯಮಾಡಿ ಗಮನಿಸಬೇಕಾಗಿದೆ. ಆ ಹಳ್ಳಿಗಾಡಿನ ಸಾಮಾನ್ಯ ಜನರು ಆ ಶಾಲೆಯನ್ನು ಪ್ರೈವೇಟ್ ಆಗಿ ತೆಗೆದುಕೊಂಡು ಈ ಕನ್ನಡ ಶಾಲೆಯನ್ನು ಉಳಿಸಿ, ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗತಕ್ಕಂಥ ಶಕ್ತಿ ಅವರಿಗೆ ಇರಬೇಕಾದರೆ, ನಮ್ಮ ಸರ್ಕಾರಕ್ಕೆ ಆ ಶಕ್ತಿ ಇಲ್ಲವೇ? ಮೂಡುಬದರೆ ತಾಲ್ಲೂಕಿನಲ್ಲಿ ಅಳವೂರು ಸರ್ಕಾರಿ ಶಾಲೆಯಲ್ಲಿ 142 ಮಕ್ಕಳು ಇದ್ದರು. ಇವತ್ತಿನ ದಿವಸ ಅಲ್ಲಿ 337 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಾನೇಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ಇವತ್ತು ಕನ್ನಡ ಶಾಲೆಯನ್ನು ನಾವು ಪ್ರೋತ್ಸಾಹಿಸಿ ಬೆಳೆಸದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಆಡಳಿತ ಭಾಷೆ ಕನ್ನಡ ಹೇಗೆ ಆಗುತ್ತದೆ? ವಿಶೇಷವಾಗಿ, with great excuse, ನಾನು ಹೇಳುವುದಾದರೆ ಇವತ್ತಿನ ದಿವಸ ದೊಡ್ಡ ದೊಡ್ಡ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿಯವರು ಸರ್ಕಾರಿ ಕಚೇರಿಗಳಲ್ಲಿ majority of the Circulars ಶೇ.75 ರಿಂದ ಶೇ.80 ಭಾಗ ಬಹಳಷ್ಟು ಇಂಗ್ಲೀಷ್‌ನಲ್ಲೇ ಹೊರಗಡೆ ಹೋಗುತ್ತಿವೆ. ಈ ರೀತಿಯಾದಲ್ಲಿ ಆಡಳಿತ ಭಾಷೆ ಕನ್ನಡ ಹೇಗೆ ಮಾಡುತ್ತೀರಿ? ಕನ್ನಡವನ್ನು ಆಡಳಿತ ಭಾಷೆ ಮಾಡಬೇಕೆಂದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಸಾಕೆ? ಸರ್ಕಾರ ಯಾವಾಗ ಇದಕ್ಕೆ ತಿಲಾಂಜಲಿ ಹಾಡುವುದು? ನಮಗೆ ಆಡಳಿತದಲ್ಲಿ ಕನ್ನಡ ಭಾಷೆ ಬೇಕು. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಮ್ಮ ನಾಡು-ನುಡಿ ಇರತಕ್ಕಂಥ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಪೋಷಿಸಿ, ಪ್ರಪಂಚದಾದ್ಯಂತ ಸಾರಬೇಕೆಂದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಸಾಕೆ? ಅದಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಬೇಕಲ್ಲವೇ? ಈ ವ್ಯವಸ್ಥೆ ಯಾವಾಗ ಆಗುವುದು? ಹಾಗಾಗಿ, ಈ ಬಜೆಟ್‌ನಲ್ಲಿ ಏನು ಹೇಳಿದ್ದಾರೆಂದು ನಾವೆಲ್ಲರೂ ಕೂಡ ಅವಲೋಕನ ಮಾಡಬೇಕಾಗುತ್ತದೆ. ಬರೀ ಬಾಯಿ ಮಾತಿನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ‘ಕನ್ನಡ ಭಾಷೆ’ ಎಂದು ಹೇಳಿದರೆ ಆಗುವುದಿಲ್ಲ. Of course, language is playing very important role in the society, State, Country and outside the Country. ಉತ್ತರ ಭಾರತದಲ್ಲಿ ನನಗೆ ಹಿಂದಿ ಭಾಷೆ ಬರುವುದಿಲ್ಲವೆಂದು ತೊಂದರೆ ಅನುಭವಿಸಿದ್ದೇನೆ. When I became the Vice Chairman of Bar Council, ನಾನು ಹಿಂದಿ ಭಾಷೆ ಕಲಿತಿಲ್ಲವೆಂದು ನನಗೆ ಅವಮಾನವಾಗಿದೆ. I took it as a challenge and within one month ನಲ್ಲ ಹಿಂದಿ ಕಲಿತು ಹೊರಗಡೆ ಬಂದು ಮಾತನಾಡಿದ್ದೇನೆ. ಸುಪ್ರೀಂ ಕೋರ್ಟಿನ ಜಸ್ಟೀಸ್ ಶ್ರೀ ಮಿಶ್ರಾವರು “ ಯೇ ಪೆಹಲೇ ಗೌಡ ನಹೀ ದೂಸ್ತಾ ಗೌಡ ಹೋಗಯಾ; ಯೇ ಗೌಡ, ದಿಲ್ಲ ಆನೇಕೆ ಪೆಹಲೇ ಹಿಂದಿ ಸೀಕ್ಲೋ, ಬಾದ್ ಮೇ ದಿಲ್ಲ ಆಜಾವೊ” ಎಂದು openly meeting ನಲ್ಲ ಹೇಳಿದ್ದಾರೆ. ಅದನ್ನು ನಾನು ಅವಮಾನವೆಂದು ತೆಗೆದುಕೊಳ್ಳಲಿಲ್ಲ. I took it as a challenge, ನಾನು ಹಿಂದಿ ಭಾಷೆ ಕಲಿತು ಮಾತನಾಡಿದ್ದೇನೆ. ಈ ರೀತಿ ನಮ್ಮ ಮಕ್ಕಳಿಗೆ ಆಗಬಾರದು. ನಮ್ಮ ಮಕ್ಕಳಿಗೆ ಲಾಂಗ್ವೇಜ್ ಬೇಕು. ನಮ್ಮ ಆಡಳಿತ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು, ಆಡಳಿತ ಭಾಷೆಯನ್ನು ಕಲಿಸುವುದರ ಜೊತೆಗೆ ವ್ಯಾವಹಾರಿಕವಾಗಿ ಇತರೆ ಭಾಷೆಗಳನ್ನು ಕಲಿಸಬೇಕು. ಕನ್ನಡ ಭಾಷೆಗೆ ಶ್ರೀಮಂತಿಕೆ ಇದೆ. ಆ ಶ್ರೀಮಂತಿಕೆಯನ್ನು ಮೆರೆಸತಕ್ಕಂಥ ಮತ್ತು ಪಸರಿಸುವುದನ್ನು ನಮ್ಮ ಮಕ್ಕಳಿಗೆ ಪ್ರಾರಂಭದಲ್ಲೆಯೇ ಕಲಿಸತಕ್ಕಂಥ ಕೆಲಸ ಆಗಬೇಕಾಗುತ್ತದೆ. ಮೊನ್ನೆದಿವಸ ಮಾನ್ಯ ಶಾಸಕರಾದ ಶ್ರೀಮತಿ ಭಾರತಿಶೆಟ್ಟಿಯವರು ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲೆಯೇ ನಾವು moral science ಕಲಿಸಬೇಕೆಂದು ಹೇಳಿದರು. ಖಂಡಿತವಾಗಿಯು ಹೌದು. ಪ್ರೈಮರಿ ಶಾಲೆಯಲ್ಲಿ ನೀವು ಆ ಮಕ್ಕಳಿಗೆ ಕಲಿಸದಿದ್ದರೆ ಮತ್ತೆ ಯಾವಾಗ ಕಲಿಸುವುದು? ಮೊದಲು ಅಲ್ಲಂದಲೇ ಕಲಿಯಬೇಕಲ್ಲವೇ? ಶಿಕ್ಷಣ ಪ್ರಾಥಮಿಕ ಶಾಲೆಯಲ್ಲಿ ಬಹಳ ಪ್ರಮುಖವಾದುದು. ಬೇರೆ ಡಾಕ್ಟರೇಟ್, ಪಿಹೆಚ್.ಡಿ. ಮಾಡಬಹುದು. ನಾವೆಲ್ಲಾ ಹಳ್ಳಿಗಾಡಿನ ಬದುಕಿನಲ್ಲಿ ಬಂದವರು. ನಾವೆಲ್ಲಾ ವ್ಯಾಸಂಗ ಮಾಡುವಾಗ ಮೇಷ್ಟ್ರು ಇದ್ದರೆ ಸ್ಕೂಲ್ ಇಲ್ಲ, ಸ್ಕೂಲ್ ಇದ್ದರೆ ಮೇಷ್ಟ್ರು ಇರಲಿಲ್ಲ. ನಾವು ಅಂತಹ ಸಮಯದಲ್ಲೇ ಓದಿದ್ದೇವೆ. ಆದರೆ ಇವತ್ತಿನ ದಿವಸ ಆ ಪರಿಸ್ಥಿತಿ ಇಲ್ಲ. ಅಂತಹ ಪರಿಸ್ಥಿತಿ ಇಲ್ಲದೇ ಇರತಕ್ಕಂಥ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಲ್ಲವೇ? ಇವತ್ತಿನ ದಿವಸ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡತಕ್ಕಂಥ ಕೆಲಸವನ್ನು ಪ್ರತಿಯೊಂದು ಸರ್ಕಾರಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಕಾಗುತ್ತದೆ. ಆ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇವತ್ತಿನ ದಿವಸ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳತಕ್ಕಂಥ ಪರಿಸ್ಥಿತಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜುಗಳವರೆಗೆ ಹೋಗಿದೆ. ಇನ್ನು aided ಶಿಕ್ಷಣ ಸಂಸ್ಥೆಗಳಲ್ಲಿ 1995 ರಿಂದ ಇವತ್ತಿನವರೆಗೆ ಶಿಕ್ಷಕರ ನೇಮಕವಾಗಿಲ್ಲ. ಆ ನೇಮಕಾತಿ ಪ್ರಕ್ರಿಯೆ ಇದುವರೆಗೆ ನೆನೆಗುದಿಗೆ ಬಿದ್ದಿದೆ. ಆ ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿದ್ದರೆ ಗುಣಮಟ್ಟದ ಶಿಕ್ಷಣವನ್ನು ನಾವು ಯಾವಾಗ ಕೊಡುವುದು? ಈ ಬಜೆಟ್‌ನಲ್ಲಿ 15000 ಶಿಕ್ಷಕರನ್ನು ನೇಮಕಾತಿ ಮಾಡುತ್ತೇವೆಂದು ಹೇಳಿದ್ದಾರೆ. ಆದರೆ ನಾನು ಸರ್ಕಾರಕ್ಕೆ ಒಂದು ವಿನಂತಿ ಮಾಡುವುದೇನೆಂದರೆ, ಮಾನ್ಯ ಸಭಾನಾಯಕರೇ, ದಯಮಾಡಿ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡುವಾಗಲೇ aided ಶಾಲೆಗಳಿಗೂ ಆ ಸಂದರ್ಭದಲ್ಲೇ ಕೊಡಿ. Aided ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಮ್ಮ ಮಕ್ಕಳಿಗೆ ನೋವು ಆಗಬಾರದು. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ವಿಶೇಷವಾಗಿ ನಾನು ನೂರಕ್ಕೆ ನೂರರಷ್ಟು ಹೇಳುವುದೇನೆಂದರೆ, ಏನಾದರೂ ತೊಂದರೆಯಾದರೆ ನಮ್ಮ ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಮಾತ್ರ ತೊಂದರೆಯಾಗುತ್ತದೆ. ಅದು ಬಿಟ್ಟರೆ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಲಯುತ್ತಿರತಕ್ಕಂಥ ಯಾವ ಶೇ.1ರಷ್ಟು ಮಕ್ಕಳಿಗೂ ತೊಂದರೆಯಾಗುವುದಿಲ್ಲ. ರೈತ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತದೆ. ಯಾವ ಮಕ್ಕಳು ಶಾಲೆಗೆ ಕಲಯಬೇಕೆಂದು ಬರುತ್ತಿದ್ದಾರೋ, ಅವರು ಇವತ್ತಿನ ದಿವಸ ಶಾಲೆ ತೊರೆದು ಕಾಡಿಗೆ ದನ-ಕುರಿ ಕಾಯುವುದಕ್ಕೆ ಹೋಗತಕ್ಕಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ದಯಮಾಡಿ ಸರ್ಕಾರ ಇದನ್ನು ಜ್ಞಾಪಕ ಇಟ್ಟುಕೊಳ್ಳಬೇಕು. ನಮ್ಮ ರಾಜ್ಯದಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರುಗಳನ್ನು ಕೊಡುತ್ತಿರಲ್ಲವೇ? ಅದೇ ರೀತಿ aided ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ಕೊಡಿ. Aided ಶಾಲೆಗಳಲ್ಲಿ ಕಲಯತಕ್ಕಂಥ ಮಕ್ಕಳಿಗೆ ಶೂ ಇಲ್ಲ, ಯೂನಿಫಾರಂ ಇಲ್ಲ; ಬಿಸಿಯೂಟ ಮಾತ್ರ ಕೊಡುತ್ತಿದ್ದೀರಿ. ಏಕೆ ಆ ಮಕ್ಕಳು ಬೇರೆಯವರೇ? ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವಂತೆ ಆ aided ಶಾಲೆಗಳೂ ಕೂಡ ಸರ್ಕಾರಕ್ಕೆ parallel ಆಗಿ ಶಿಕ್ಷಣ ಕೊಡುತ್ತಿದ್ದಾರಲ್ಲವೇ? ಈ ಕೆಲಸವನ್ನು ಸರ್ಕಾರ ಒಂದೇ ಮಾಡುವುದಕ್ಕೆ ಆಗುತ್ತದೆಯೇ? ಸರ್ಕಾರದ ಜೊತೆಯಲ್ಲಿ ನಾವೆಲ್ಲರೂ ಸಾರ್ವಜನಿಕವಾಗಿ ಸೇರಿದಾಗ ಮಾತ್ರ ಇಂತಹ ಶಿಕ್ಷಣಕ್ಕೆ ಒತ್ತುಕೊಟ್ಟು ಕೆಲಸ ಮಾಡುವುದಕ್ಕೆ ಆಗುತ್ತದೆ. ಹಾಗಾಗಿ, ಶಾಲೆ ನಡೆಸುತ್ತಿರತಕ್ಕಂಥ ಪ್ರೈವೇಟ್‌ನವರಿಗೂ ಕೂಡ ಸರ್ಕಾರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರೋತ್ಸಾಹ ನೀಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಇಲ್ಲದೇ ನಾವು ಗುಣಮಟ್ಟದ ಶಿಕ್ಷಣವನ್ನು ಕೊಡುವುದಕ್ಕೆ ಖಂಡಿತವಾಗಿಯು ಸಾಧ್ಯವಾಗುವುದಿಲ್ಲ. ಹಾಗಾಗಿ, ದಯಮಾಡಿ ಅದಕ್ಕೂ ಕೂಡ ಒತ್ತು ಕೊಡಬೇಕಾಗುತ್ತದೆ. ಈ ಬಜೆಟ್‌ನಲ್ಲಿ ಅದಕ್ಕೆ ಏನು ಒತ್ತು ಕೊಡಬೇಕಾಗುತ್ತದೋ ಕೊಡಿ. ಇವತ್ತಿನ ದಿವಸ ಶಿಕ್ಷಣ ಕ್ರಾಂತಿ, ಆರೋಗ್ಯ ಕ್ರಾಂತಿ, ಕೃಷಿ ಕ್ರಾಂತಿಯಿಂದ ಈ ನಾಡಿನ ಉದ್ಧಾರವಾಗಲು ಸಾಧ್ಯವಾಗುತ್ತದೆ. ನೀವು ಇನ್ನೂ ಹತ್ತು ವರ್ಷಗಳವರೆಗೆ ರೋಡ್ ಮಾಡಬೇಡಿ, ಏನೂ ತೊಂದರೆಯಿಲ್ಲ. ಮಂದಿರಗಳನ್ನು ಕಟ್ಟಬೇಡಿ ಏನೂ ತೊಂದರೆಯಿಲ್ಲ. ಆದರೆ ನೀವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ. ಕೋವಿಡ್-19 ಬಂದ ನಂತರ, ಕಳೆದ 2 ವರ್ಷಗಳಿಂದ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಾನು ಮತ್ತೆ ಹೇಳುತ್ತಿದ್ದೇನೆ, ವಿಶೇಷವಾಗಿ ಹಳ್ಳಿಗಾಡಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನೀವು ಬೇಕಾದರೆ ಶಾಲೆಗಳ attendance ತೆಗೆಯಿರಿ. ಅವೊತ್ತಿನ attendance ಏನಾಗಿದೆ, ಇವತ್ತಿನ ದಿವಸ attendance ಏನಾಗಿಯೆಂದು ಗೊತ್ತಾಗುತ್ತದೆ. ಹಾಗಾಗಿ, ಆ ವಿಚಾರದಲ್ಲಿ ಬಹಳ ಗಂಭೀರವಾಗಿ ಸರ್ಕಾರ ಕಣ್ಣಿರೆದು ನೋಡಿ ಶಿಕ್ಷಣಕ್ಕೆ ಒತ್ತು ಕೊಡತಕ್ಕಂಥ ಕೆಲಸ ಆಗಬೇಕಾಗಿದೆ. ಮಾನ್ಯ ಸಚಿವರಾದ ಎಸ್.ಅಂಗಾರವರೇ, ಆ ಶಾಲೆಯವರು ಮಾನ್ಯತೆ ನವೀಕರಣದ ಬಗ್ಗೆ ನಿಮಗೆ ದಿನಾಲು ಬಂದು ಹೇಳುತ್ತಾರೆ, ನೀವು ಕೂಡ ಅನುಭವಿಸಿದ್ದೀರಿ. ಏನಾದರೂ ಸೆಪರೇಟ್ ರೂಲ್ ಇದೆಯೇ? ನಾವೆಲ್ಲಾ ಈ ನಾಡಿನಲ್ಲಿ ವಾಸ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳಿಗೆ ಬೇರೆ ಕಾನೂನು ಇದೆಯೇ? ಪ್ರೈವೇಟ್ ಶಾಲೆಗಳಿಗೆ ಬೇರೆ ಕಾನೂನು ಇದೆಯೇ? ಸದನದ ಗ್ಯಾಲರಿಯಲ್ಲಿ ಅಧಿಕಾರಿ ವರ್ಗದವರೂ ಕೂಡ ಕುಳಿತುಕೊಂಡಿದ್ದಾರೆ.

(ಮುಂದು...)

(214)9.3.2022/4.50/ಎಂ.ಎಂ-ಬಿ.ಎನ್.ಎಸ್

(ವೈಸ್ ಚೇರ್ಮನ್ ಉಪಸ್ಥಿತಿ)

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು):-

ಮಾನ್ಯತೆ ನವೀಕರಣದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ. ಸುಪ್ರೀಂ ಕೋರ್ಟ್ ಆದೇಶ, does it only pertains to private schools? ಪ್ರೈವೇಟ್ ಸ್ಕೂಲನವರು ಮಾತ್ರ ಪಾಲನೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಕೇ? ಹತ್ತು ಹಲವಾರು ಮೀಟಿಂಗ್‌ಗಳಾಗಿವೆ. ಮಾನ್ಯ ಮುಖ್ಯಮಂತ್ರಿಗಳ ಜೊತೆ ಮೀಟಿಂಗ್ ಆಗಿಲ್ಲ. ಮಾನ್ಯ ಸಚಿವರು ಮಾಡುತ್ತೇವೆ ಎಂದು ಹೇಳಿದರು. ಆದರೆ ಇದುವರೆಗೂ ಮಾಡುವುದಕ್ಕೆ ಆಗಲಿಲ್ಲ. ಏತಕ್ಕೆ ಆಗಿಲ್ಲ ಎಂಬುದು ನನಗೆ ಗೊತ್ತಿಲ್ಲ. ಮಾನ್ಯತೆ ನವೀಕರಣ ಒಂದರಿಂದ ಎಂತಹ emulation ಆಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಮೊನ್ನೆ ಮಾನ್ಯ ಸಚಿವರು ಉತ್ತರ ಕೊಟ್ಟರು. ಉತ್ತರ ಅಷ್ಟು ಸಮಂಜಸವಾಗಲಿಲ್ಲ. ಅದಕ್ಕಾಗಿ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 330ರಲ್ಲಿ ನಾವು ವಾಪಸ್ ಕೇಳಿದ್ದೇವೆ. ನಾನು ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ. ದಯಮಾಡಿ, ಮಾನ್ಯತೆ ನವೀಕರಣ ವಿಚಾರ ಬಹಳ ಗಂಭೀರವಾದ ವಿಚಾರ. ಇದು ಈ ರಾಜ್ಯದ burning issue. ಸರ್ಕಾರಿ ಶಾಲೆಗಳಿಗೆ ಸುಪ್ರೀಂ ಕೋರ್ಟ್ ಆದೇಶ ಬೇರೆಯಲ್ಲ, ನಮ್ಮ ಶಾಲೆಗಳಿಗೆ ಬೇರೆಯಲ್ಲ. ಮಾನ್ಯತೆ ನವೀಕರಣ ಆಗಬೇಕಾಗುತ್ತದೆ. ನಿನ್ನೆ ದಿವಸ ದಿನಾಂಕ 08.03.2022ರಂದು High has given verdict. ಸರ್ಕಾರಕ್ಕೆ ಇದು ಬೇಕೇ? ಅದರಲ್ಲಿ ಹೇಳುವುದೇನೆಂದರೆ, “..... In that view of the matter, there is no scope for any doubt about the fact that recognition granted by respondent Nos. 1 and 2 under Section 36 of the Act to the educational institutions is for a minimum period of ten years. Learned AGA has made it absolutely clear that period of ten years shall also hold good for subsequent renewal of recognition granted after first recognition.”

ಮೊಟ್ಟಮೊದಲ ಬಾರಿಗೆ ಮಾನ್ಯತೆ ಕೊಡಬೇಕಾದರೆ 10 ವರ್ಷದ ಒಳಗೆ ಕೊಡಬೇಕೆಂದು ಹೈಕೋರ್ಟ್ ನಿನ್ನೆ ಆದೇಶ ಕೊಟ್ಟಿದೆ. ಇದು ಬರುವವರೆಗೆ ನಾವು ಕಾಯಬೇಕೇ? ನಮ್ಮನ್ನೆಲ್ಲಾ ಕೇಳಿದರು, ನಮ್ಮ ಅಧಿಕಾರಿ ವರ್ಗದವರನ್ನು, ಮಂತ್ರಿಗಳನ್ನೆಲ್ಲಾ ಕೇಳಿ ಸುತ್ತಿ ಆಯಿತಲ್ಲವೇ? ಇನ್ನು ವಿಧಿಯಿಲ್ಲದೆ ಕುತ್ತಿಗೆಗೆ ಬಂದಮೇಲೆ ಹೈಕೋರ್ಟ್‌ಗೆ ಹೋಗಲೇಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಉಂಟಾದ ಕಾರಣದಿಂದ ಹೈಕೋರ್ಟ್‌ಗೆ ಹೋಗಿದ್ದಾರೆ. ಅಂದರೆ ಯಾರೋ 4-5 ಜನ ಇನ್ಸ್‌ಟಿಟ್ಯೂಷನ್‌ನವರು ಹೋಗಿದ್ದಾರೆ ಎಂದರೆ ನೀವು ಎಲ್ಲರೂ ಹೋಗಬೇಕೆಂದು ಕಾಯುತ್ತೀರಾ? ದಯಮಾಡಿ ಆ ಕೆಲಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಬೇಡಿ. It is applicable to all. ನಮ್ಮ ಅಧಿಕಾರಿ ವರ್ಗದವರು ಇಲ್ಲ ಕುಳತಿದ್ದಾರೆ. ದಯಮಾಡಿ ನೀವು ವಾಪಸ್ ಇದಕ್ಕೆ ಅಪೀಲು ಹೋಗುವುದೋ ಇನ್ನೊಂದೋ ಮಾಡಿ ತೊಂದರೆಯಿಲ್ಲ. ಆದರೆ recognition ಕೊಡುವಾಗ ದಯವಿಟ್ಟು ಅದು ಸಮಂಜಸವಾಗಿದೆಯೋ ಇಲ್ಲವೋ ಎಂಬುದನ್ನು ನೋಡಿ. Easy way ಮಾಡಿ. Easy way ಏತಕ್ಕೆ ಮಾಡುವುದಿಲ್ಲ? ಇದು ಸಾವಿರಾರು ಸಂಸ್ಥೆಗಳ ಪರಿಸ್ಥಿತಿ. ನಾನು ಅದಕ್ಕೊಂದು ಮಾತು ಹೇಳುತ್ತೇನೆ. ನೀವು ಸರ್ಕಾರಿ ಶಾಲೆಗಳನ್ನು role model ಆಗಿ ಮಾಡಿ. ಆಗ ಶಾಲೆ ಎಂದರೆ ಈ ರೀತಿ ಇರಬೇಕೆಂದು ಎಲ್ಲಾ ಪ್ರೈವೇಟ್ ಶಾಲೆಯವರಿಗೆ ನಾವು ಹೇಳುತ್ತೇವೆ. ನೀವು ಆ ರೀತಿಯ ಒಂದು ಶಾಲೆಯನ್ನು ಮಾಡಿ ತೋರಿಸಿ. ಮಾನ್ಯ ಮುಖ್ಯಮಂತ್ರಿಯವರಿಗೆ ನಾನು ಬಜೆಟ್ ಮುನ್ನಾ ಎರಡು ತಿಂಗಳ ಮುಂಚೆ ಒಂದು ಅರ್ಜಿ ಕೊಟ್ಟೆ. ಏಕೆಂದರೆ ಕೋವಿಡ್ ಪರಿಸ್ಥಿತಿಯಲ್ಲಿ ಪ್ರತಿ ಶಾಲೆಯಲ್ಲಿ ಬಿಸಿ ನೀರು ಸಿಗಬೇಕು, ಶುದ್ಧವಾದ ನೀರು ಸಿಗಬೇಕು. ನೀರಿನ ಟ್ಯಾಂಕ್‌ಗಳನ್ನು ಬಹಳ ವರ್ಷಗಳ ಹಿಂದೆ ಇಟ್ಟಿರಲಾಗುತ್ತದೆ. ಈಗೇಲ್ಲಾ ಪ್ಲಾಸ್ಟಿಕ್ ಟ್ಯಾಂಕ್‌ಗಳನ್ನು ಇಟ್ಟಿರುತ್ತಾರೆ. ಅವುಗಳ ಕ್ಲೀನಿಂಗ್ ಇಲ್ಲ. ನೀವು ಬೇಕಾದರೆ ನಾಲ್ಕಾರು ಶಾಲೆಗಳನ್ನು ಚೆಕ್ ಮಾಡಿ. ಆದ್ದರಿಂದ ಟ್ಯಾಂಕ್‌ಗಳ ಕ್ಲೀನಿಂಗ್‌ಗೆ ಬಜೆಟ್‌ನಲ್ಲಿ ಇಡೀ ರಾಜ್ಯದಲ್ಲಿ 200 ಕೋಟಿ ರೂಪಾಯಿಗಳನ್ನು ಇಡಿ ಎಂದು ಹೇಳಿದೆವು. ಆಯಿತು, ಇಡೀ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಮಾತ್ರ ಎಂದು ಹೇಳಿದರು. ಆಯಿತು, ಸರ್ಕಾರಿ ಶಾಲೆಗಳಿಗೆ ಮಾಡಿ, ಬೇರೆ ಶಾಲೆಗಳಿಗೆ ಬೇಡ ತೊಂದರೆಯಿಲ್ಲ ಎಂದು ಹೇಳಿದೆವು. ಬೇರೆ ಶಾಲೆಗಳವರು ಮಾಡಿಕೊಳ್ಳುತ್ತಾರೆ. ಆದರೆ ಮಾಡಲಿಲ್ಲ. ದಯಮಾಡಿ, ಮಾನ್ಯ ಸಭಾನಾಯಕರೇ, ಈ ವಿಚಾರದಲ್ಲಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮಾನ್ಯತೆ ನವೀಕರಣದ ಬಗ್ಗೆ ಹೈಕೋರ್ಟ್ verdict ಬರುವವರೆಗೆ ಕಾಯಬೇಕಾದ ಅವಶ್ಯಕತೆ ಇರಲಿಲ್ಲ. ಏತಕ್ಕೋ ನನಗೆ ಗೊತ್ತಿಲ್ಲ, ಅದು ವಿಳಂಬ ಆಗಿದೆ. ಬೇಗ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ಮ್ಯಾನೇಜ್‌ಮೆಂಟ್ ಪ್ರಾಬ್ಲಂ ಸ್ವಲ್ಪ ಇದೆ, ಅದಕ್ಕೂ ಕೂಡ ಸರ್ಕಾರವೇ stringent action ತೆಗೆದುಕೊಳ್ಳಿ. ಕ್ರಮ ವಹಿಸಿದರೆ ಎಲ್ಲರೂ ಮಾತು ಕೇಳುತ್ತಾರೆ. ನಾನು ಶಿಕ್ಷಕರ ಪರವಾಗಿಯೇ ಮಾತನಾಡುತ್ತಿಲ್ಲ. ಶಿಕ್ಷಕರು ತಪ್ಪು ಮಾಡಿದರೆ ಮ್ಯಾನೇಜ್‌ಮೆಂಟ್‌ನವರು ಸರಿ ಮಾಡಲಿ, ಮ್ಯಾನೇಜ್‌ಮೆಂಟ್‌ನವರು ತಪ್ಪು ಮಾಡಿದರೆ ಸರ್ಕಾರ ಸರಿ ಮಾಡಲಿ. ಸರ್ಕಾರ ಏತಕ್ಕೆ ಇರಬೇಕು? ಹಾಗಾಗಿ ಆ ಕೆಲಸ ಮಾಡಬೇಕೆಂದು ತಮ್ಮೆಲ್ಲ ಅತ್ಯಂತ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಳಕಳಿಯಿಂದ ಪ್ರಾರ್ಥನೆ ಮಾಡುತ್ತೇನೆ. ಇದರಿಂದ ನಾವು ಕಳೆದುಕೊಳ್ಳುವುದೇನೂ ಇಲ್ಲ. Financial implication ಬಹಳವೇನೂ ಇಲ್ಲ. ಸ್ವಲ್ಪ action ಆಗಬೇಕಾಗುತ್ತದೆ. Action ಮಾಡುವ ವಿಚಾರದಲ್ಲಿ ಸ್ವಲ್ಪ ಜರೂರಾಗಿ ಮಾಡಿ. ಏಕೆಂದರೆ, we are stepping towards New Education Policy. ನಾವು New Education Policy ಯೊಳಗೆ ಬರುತ್ತಿದ್ದೇವೆ. ನೀವು ಈ ಬಜೆಟ್‌ನಲ್ಲಿ New Education Policy ಗೆ ಕಾಲಿಟ್ಟು ಮೊಟ್ಟಮೊದಲ ರಾಜ್ಯ ಎಂಬ ಕೀರ್ತಿಗೆ ಬಂದಿದೆ ಎಂದು ಹೇಳಿದಿರಿ. ಖಂಡಿತ ನಾವು ಇದನ್ನು ಒಪ್ಪುತ್ತೇವೆ. ಆದರೆ New Education Policy ಯನ್ನು ಮೊಟ್ಟ ಮೊದಲು introduce ಮಾಡಬೇಕೆಂದರೆ, pros and cons ಬಗ್ಗೆ ನೀವು ನೋಡಬೇಕಲ್ಲವೇ? ನಾವು ಭಾಗವಹಿಸಿದ್ದೇವೆ. New Education Policy ಕೊಡಬೇಕಾದರೆ ಯಾವ ರೀತಿ ಮೂಲಸೌಕರ್ಯಗಳರಬೇಕೆನ್ನುವುದು ಬಹಳ ಮುಖ್ಯವಲ್ಲವೇ? ಆ ಮೂಲಸೌಕರ್ಯಗಳನ್ನು ಕೊಡುವುದಕ್ಕೆ ಈ ಬಜೆಟ್‌ನಲ್ಲಿ ಏನಿದೆ? ನಾವು ಬಂದು introduce ಮಾಡಿದ್ದೇವೆ ಎಂದು ಹೇಳುವ ಒಂದೇ ಹೆಗ್ಗುಲಕೆ ನಮ್ಮದಾಗಬಾರದು. New Education Policy ಬಗ್ಗೆ ಸಿಸ್ಟಂನಲ್ಲಿ ಏನಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಆ ಸಿಸ್ಟಂ ಪ್ರಕಾರ ತೆಗೆದುಕೊಂಡು ಬನ್ನಿ, ಖಂಡಿತ ನಾವು ಅದನ್ನು ಸ್ವಾಗತ ಮಾಡುತ್ತೇವೆ. ಅಂದೇ ನಾವು ಸ್ವಾಗತ ಮಾಡಿದ್ದೇವೆ. ಇವತ್ತು ಕೂಡ ಸ್ವಾಗತ ಮಾಡುತ್ತೇವೆ. ಆದರೆ ಮೂಲಸೌಕರ್ಯಗಳಲ್ಲದೇ ಒಂದು ಶಾಲೆಯಲ್ಲಿ ಇವತ್ತಿನವರೆಗೆ; ಅನೇಕ ಪ್ರೈಮರಿ ಶಾಲೆಗಳಲ್ಲಿ ಶೌಚಾಲಯ ಇಲ್ಲದೇ ಇರುವುದನ್ನು ನಾವು ನೀವೆಲ್ಲರೂ ಕೂಡ ನೋಡಿದ್ದೇವೆ. ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ನೋಡಿದ್ದೇವೆ, ಆಟದ ಮೈದಾನದ ವಿಚಾರ, ವಿಶೇಷವಾಗಿ ಹೊಸದಾಗಿ ಯಾರು; ಈಗ ಬೆಂಗಳೂರಿನಲ್ಲಿ nook and corner ನಲ್ಲಿ 30*40 ನಿವೇಶನದಲ್ಲಿ ಇವತ್ತು ಶಾಲೆಗಳನ್ನು ಮಾಡಿ ಹಣಕಾಸು ಮಾಡುತ್ತಿಲ್ಲವೇ? ಇವತ್ತು ಯಾವುದೋ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಆಗಿರುವಂತಹ ಅನಾಹುತಗಳನ್ನು ತೆಗೆದುಕೊಂಡು ಬಂದು ನಮ್ಮ ಹಳ್ಳಿಗಾಡಿನ ಮಕ್ಕಳು ವಿದ್ಯೆ ಕಲಿಯುವುದಕ್ಕೆ ದಯಮಾಡಿ ತೊಂದರೆ ಮಾಡಬೇಡಿ. ಹಳ್ಳಿಗಾಡಿನ ಶಾಲೆಗಳೇ ಬೇರೆ ರೀತಿಯಲ್ಲಿ ಇದೆ, ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಇರುವ ಶಾಲೆಗಳೇ ಬೇರೆ ರೀತಿಯಲ್ಲಿ ಇದೆ. ಇಲ್ಲರುವಂತಹ ಡೊನೇಷನ್ನೇ ಬೇರೆ ರೀತಿ ಇದೆ. ಅಲ್ಲರುವಂತಹ fee structure ಕೂಡ ಬೇರೆ ರೀತಿ ಇದೆ. ಹಾಗಾಗಿ ಅಲ್ಲ ಕಲಿಯುವಂತಹ ಮಕ್ಕಳಿಗೂ, ಇಲ್ಲ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಯುವಂತಹ ಮಕ್ಕಳಿಗೂ ಬಹಳ ವ್ಯತ್ಯಾಸವಿದೆ. ಅದೆಲ್ಲವನ್ನೂ ಒಂದೇ ತರಹ ಮಾಡಬೇಡಿ. ಒತ್ತುವರಿ, grabbing ಎಂದು ಹೇಳುತ್ತಾರೆ. ಒತ್ತುವರಿ ಮತ್ತು land grabbing ರೀತಿ ಆಗಿದೆ. ಬೆಂಗಳೂರಿನಲ್ಲಿ land grabbing. ನಮ್ಮಲ್ಲಿ ಜೀವನಕ್ಕೋಸ್ಕರ ಒತ್ತುವರಿ ಮಾಡಿರುವಂತಹ ಜಮೀನಿಗೆ ಕುತ್ತಿಗೆಗೆ ಬಂದಿದೆ, ಅವರಿಗೆ ಮನೆ ಕಟ್ಟುವುದಕ್ಕೆ ಆಗಿಲ್ಲ. ನಾನು ಆ ವಿಚಾರಕ್ಕೆ ಆಮೇಲೆ ಬರುತ್ತೇನೆ. ಇಲ್ಲಿ ಅರಣ್ಯ ಸಚಿವರು ಕೂಡ ಇದ್ದಾರೆ. ಬಹಳ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಕ್ಕೆ ಸಂಬಂಧಪಟ್ಟಂತೆ ಕಸ್ತೂರಿ ರಂಗನ್ ವರದಿ ವಿಚಾರವನ್ನು ತೆಗೆದುಕೊಳ್ಳುತ್ತೇವೆ.

ಓ.ಪಿ.ಎಸ್., ಮತ್ತು ಎನ್.ಪಿ.ಎಸ್., ಬಗ್ಗೆ ಹೇಳುವುದಾದರೆ, ಮಾನ್ಯ ಸದಸ್ಯರಾದ ಮಂಜಣ್ಣನವರು ಕುಳಿತಿದ್ದಾರೆ. ಓ.ಪಿ.ಎಸ್., ಎನ್.ಪಿ.ಎಸ್ ಹೇಗೆ ಎಂಬ ಬಗ್ಗೆ ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ. ಅವರು ರಾಜ್ಯಸಭಾ ಸದಸ್ಯರಾಗಿ, ಎಂ.ಪಿ., ಆಗಿ, ಎಂ.ಎಲ್.ಎ., ಎಂ.ಎಲ್.ಸಿ ಆಗಿ ಎಲ್ಲಾ ಸದನಗಳನ್ನೂ ನೋಡಿ ಬಂದಿರುವಂತಹ veteran leader. ಅವರನ್ನು ನಮ್ಮ ಗುರುಗಳು ಎಂದು ಹೇಳುತ್ತೇನೆ. ಅವರು ಇಲ್ಲಿ ಕುಳಿತಿದ್ದಾರೆ. ಎನ್.ಪಿ.ಎಸ್., ಮತ್ತು ಓ.ಪಿ.ಎಸ್., ಬಗ್ಗೆ ಒಂದು ನಿರ್ಧಾರ ಮಾಡಿ. ನಿನ್ನೆ ದಿವಸ 25 ಜನ ಗ್ರಾಮ ಪಂಚಾಯತಿಗಳಿಂದ ಆಯ್ಕೆಯಾಗಿ ಬಂದಿರುವಂತಹ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನವನ್ನು ಹೆಚ್ಚು ಮಾಡಿ ಎಂದು ಸುದೀರ್ಘವಾಗಿ ಎಳೆ ಎಳೆಯಾಗಿ ಮಾತನಾಡಿದರು. ಆಗ ನಾನು ಒಂದೇ ನಿಮಿಷ ಮಾತನಾಡಿದೆ, ಜಾಸ್ತಿ ಮಾತನಾಡಲಿಲ್ಲ. ಹೊರಗಡೆ ಏನಾಗಿದೆ ಎಂದರೆ, ನಾವು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಕಳೆದ 5-7 ವರ್ಷಗಳಿಂದ ನಮಗೆ ಸಂಬಳ ಜಾಸ್ತಿ ಮಾಡಿಲ್ಲ. ಅದರ ಪ್ರಕಾರ ಬಂದಿದ್ದಾರೆ, ನಮಗೆ ಜಾಸ್ತಿ ಮಾಡಿದ್ದಾರೆ. ಆದರೆ ಹೊರಗಡೆ ಕೇಳುತ್ತಿರುವಂತಹ ವಿಚಾರ ಏನೆಂದರೆ, is there any small, one minute debate over increasing your salary? Salary bill ಬಗ್ಗೆ ಮಾತನಾಡಿದಿರಲ್ಲಾ, ನಿಮಗೆ ಸಂಬಳ ಜಾಸ್ತಿಯಾಯಿತಲ್ಲಾ ಅದರ ಬಗ್ಗೆ ಆ ಬಿಲ್ ಬಂದಾಗ ಯಾರಾದರೂ ಒಬ್ಬರು ಡಿಬೇಟ್ ಮಾಡಿದರೇ, ಏನಾದರೂ ಮಾತನಾಡಿದರೇ? ನಮ್ಮ ಸಂಬಳ ಜಾಸ್ತಿ ಮಾಡಬೇಕಾದರೆ ಬಿಲ್ ಬಂದಾಗ ನೀವು ಗಂಟೆಗಟ್ಟಲೆ ಮಾತನಾಡುತ್ತೀರಲ್ಲಾ? ಎನ್ನುತ್ತಿದ್ದಾರೆ. ಇದರಿಂದ ನಮಗೆ ಅವಮಾನವಾಗಿದೆ. ಶಾಸಕರ ಪರಿಸ್ಥಿತಿ ಕಷ್ಟ ಇರುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಷ್ಟವಿರುವಂತಹ ಶಾಸಕರೂ ಇದ್ದಾರೆ. ಇಲ್ಲವೆಂದು ಹೇಳುವುದಿಲ್ಲ. ಅದಕ್ಕೆ ಅವರು ಆ ಕಾಲದ ಶಾಸಕರೇ ಬೇರೆ, ಈ ಕಾಲದ ಶಾಸಕರೇ ಬೇರೆ ಎಂದು ಹೇಳುತ್ತಾರೆ. ಅದು ಸತ್ಯ ಕೂಡ. ಈ ಸದನದಲ್ಲಿ ಇವತ್ತು ಒಪ್ಪಬೇಕಾಗುತ್ತದೆ. ಈ ನಾಡಿನ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಪೆನ್ಷನ್ ಬೇಕು, ಹೈಕೋರ್ಟ್‌ನ ನ್ಯಾಯಾಧೀಶರಿಗೆ ಪೆನ್ಷನ್ ಬೇಕು, ನಮ್ಮನ್ನಾಳುವ ಶಾಸಕರು ವಿಧಾನ ಪರಿಷತ್, ವಿಧಾನಸಭೆ, ಎಂ.ಪಿ., ಇರಬಹುದು, ರಾಜ್ಯಸಭೆ ಇರಬಹುದು ಅವರಿಗೆ ಪೆನ್ಷನ್ ಬೇಕು, 40 ವರ್ಷ ಸುದೀರ್ಘವಾಗಿ ಸೇವೆಯನ್ನು ಮಾಡಿ ನಿವೃತ್ತಿಯಾಗಿ ನಾವು ಮನೆಗೆ ಹೋಗುವಂತಹ ಸಂದರ್ಭದಲ್ಲಿ ಸ್ವಲ್ಪ ಇಡಿಗಾಸನ್ನು ತೆಗೆದುಕೊಂಡು ಹೋಗಿ ತನ್ನ ಮಕ್ಕಳ ಮದುವೆ, ಮುಂದೆ ಉಳಿದಿರುವಂತಹ ಕಾರ್ಯಗಳನ್ನು ಮಾಡಿಕೊಂಡು ಹೋಗುವುದಕ್ಕೆ, ತನಗೆ ನೆಮ್ಮದಿಯ ಜೀವನದಿಂದ ಬದುಕುವುದಕ್ಕೆ, ವೃದ್ಧಾಪ್ಯ ಕಾಲದಲ್ಲಿ ಮೆಡಿಸಿನ್‌ಗೆ, ಔಷಧಿಗೆ, ತನ್ನ ಜೀವನ ಮಾಡುವುದಕ್ಕೋಸ್ಕರ ತನಗೊಂದು ಪೆನ್ಷನ್ ಇಲ್ಲವಲ್ಲ ಎಂದು, ತಾನು ನಿವೃತ್ತಿಯಾಗಿ ಮನೆಗೆ ಹೋಗಿ ತಲೆ ಮೇಲೆ ಟವಲ್ ಹಾಕಿಕೊಂಡು ಕೈ ಹೊತ್ತುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿಯನ್ನು ನಮ್ಮ ಶಿಕ್ಷಕರಿಗೆ ಮತ್ತು ಬೇರೆ ಬೇರೆಯವರಿಗೆ ನಿರ್ಮಾಣ ಮಾಡಿದ್ದೀರಲ್ಲಾ ಇದು ನ್ಯಾಯವೇ ಎಂದು ಕೇಳುತ್ತಾರೆ. ಆಗ ನಾವು ಏನನ್ನು ಹೇಳಬೇಕು? ನಮ್ಮ ಹತ್ತಿರ ಉತ್ತರವೇನಿದೆ? ನಮ್ಮಲ್ಲಿ ಉತ್ತರ ಉಂಟೇ? ಓ.ಪಿ.ಎಸ್., ಆದರೂ ಕೊಡಿ ಅಥವಾ ಎನ್.ಪಿ.ಎಸ್., ನಾದರೂ ಕೊಡಿ ಎಂದು ಅನುದಾನಿತ ಶಾಲೆಯವರು ಕೇಳುತ್ತಾರೆ.

(ಮುಂದು)

(215) 09-03-2022 KH/KS 5-00

(ಮೈಸ್ ಛೇರ್‌ಮನ್ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಮುಂದು):-

ಯಾರಿಗೆ ನೂರಕ್ಕೆ ನೂರು ಹಣದ ಅವಶ್ಯಕತೆ at the time of retirement, ಜೀವನಕ್ಕಾಗಿ 60 ವರ್ಷ ದುಡಿಯುವುದಕ್ಕೆ ಆಗದೇ ಮನೆ ಸೇರಿಕೊಳ್ಳುವಂತಹ ಸಂದರ್ಭದಲ್ಲಿ, ಮನುಷ್ಯನಿಗೆ ಅವಶ್ಯಕತೆ ಇರುವ Constitution ನಲ್ಲಿರುವ right ನಂತೆ ನಾವು ಅವನಿಗೆ ಕೊಡುವುದಕ್ಕೆ ಆಗುತ್ತಿಲ್ಲ. ಇದು ಸರಿಯೇ? ಇದನ್ನು ನಾವು ಕೇಳಬಾರದೇ? ತಮ್ಮ ಬಲ್ ಬರುವಾಗ ಒಂದೇ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚರ್ಚೆಯಾಗುವುದಿಲ್ಲ. Debate ಆಗುವುದಿಲ್ಲ. ಆ ಬಿಲ್ ಬಂದಿದ್ದು ಗೊತ್ತಿಲ್ಲ. ಪಾಸ್ ಆಗಿದ್ದು ಗೊತ್ತಿಲ್ಲ. ತಾವು ಇರುವಂತಹ ಬ್ಯಾಂಕ್‌ನಲ್ಲಿ ಸಂಬಳ ಜಮಾ ಆಗುವುದು ತಮಗೆ ಗೊತ್ತಾಗುವುದಿಲ್ಲ. ಎಷ್ಟೋ ದಿವಸ ತಾವು ನೋಡೇ ಇರುವುದಿಲ್ಲ. ವರ್ಷಕ್ಕೆ ಒಂದು ಬಾರಿ ನೋಡುತ್ತೇವೆ ಎಂದು ಹೇಳುತ್ತಾರೆ. ಕೆಲವರು ಇದನ್ನು ನೋಡುವವರು ಇದ್ದಾರೆ. ಇಲ್ಲವೆಂದು ನಾನು ಹೇಳುವುದಿಲ್ಲ. ಹಾಗಾಗಿ, ಇದು ತಮಾಷೆ ವಿಚಾರವಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ವೈಸ್ ಛೇರ್ಮನ್:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಎಲ್ಲರೂ ತಮ್ಮ ಹಾಗೆ ಎಸ್ಟೇಟ್ ಮಾಲೀಕರು ಅಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸದಸ್ಯರೇ, ನನ್ನ ಹತ್ತಿರ ಎಸ್ಟೇಟ್ ಇಲ್ಲ. ಬೇಕಾದರೆ ಕೇಳಿ ಅಲ್ಲ.

ವೈಸ್ ಛೇರ್ಮನ್:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಅಡಿಕೆ ಕೊಯ್ಲು ಅನ್ನು ಕಾಯುವಂತಹ ಪ್ರಶ್ನೆ ಇಲ್ಲ ಬಿಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, . . .

ಡಾ|| ತೇಜಸ್ವಿನಿಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಒಂದು ನಿಮಿಷ. ಇಂತಹದೊಂದು ಚರ್ಚೆ ಮುಂದಿನ ದಿನಗಳಲ್ಲಿ ಆಗಬೇಕಾಗುತ್ತದೆ. Electoral reforms ಅನ್ನು ತರಬೇಕೆನ್ನುವುದರ ಬಗ್ಗೆ ಮಾತನಾಡುತ್ತಿರುವುದರ ಹಿನ್ನೆಲೆಯಲ್ಲಿ ಇದೊಂದು ದೊಡ್ಡ ಜಿಜ್ಞಾಸೆ. ರಾಜಕಾರಣಕ್ಕೆ ಯಾರು ಬರಬೇಕು, ಯಾರು ಬರಬಾರದು? ರಾಜಕಾರಣಕ್ಕೆ ಬರುವುದಕ್ಕೆ ಉಳ್ಳವರೇ ಬರಬೇಕೇ, ಸ್ಥಿತಿವಂತರೇ ಬರಬೇಕೇ ಅಥವಾ ಹಿರಿಯರು ಬರಬೇಕೇ, ಈ ಮೇಲ್ಮನೆಯನ್ನು ಏನು ಮಾಡಿದ್ದಾರೆ. ಎಲ್ಲಾ ರಂಗದವರು ಬರಬೇಕೆನ್ನುವುದರ ಬಗ್ಗೆ ಮಾತನಾಡಬೇಕು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಹಿಂತೆಗೆತೆಗೆದುಕೊಂಡರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಅತ್ಯಂತ ಹಿರಿಯ ಸದಸ್ಯರಾಗಿ ಈ ಮನೆಯಲ್ಲಿ ಅವರು ಬಂದಂತಹ ಸಮಯ ಹೇಗಿತ್ತು ಎಂದು ಹೇಳುತ್ತಿದ್ದರು. ಕನಕಪುರದ ಮಾನ್ಯ ಕರಿಯಪ್ಪನವರಿಗೆ ಒಂದು ಬಾರಿ ಮಂತ್ರಿಯಾಗುವ ಅವಕಾಶ ಬಂದಾಗ ಒಂದು ಹಾಸ್ಟೆಲ್ ಪ್ರಾರಂಭ ಮಾಡಿರುತ್ತಾರೆ. ಕನಕಪುರದಲ್ಲರುವ ನಮ್ಮ ರೂರಲ್ ಕಾಲೇಜು ಬಗ್ಗೆ ಮಾನ್ಯ ಎಸ್. ಎಲ್.ಭೋಜೇಗೌಡರವರಿಗೂ ಗೊತ್ತಿದೆ. ನಾನು ಮಂತ್ರಿಯಾಗಿ ಹೋದರೆ ಆ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಮಯ ಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳಿ, ಅವರು ಆ ಕೆಲಸಕ್ಕೆ ಬೇರೆ ಯಾರನ್ನಾದರೂ ತೆಗೆದುಕೊಳ್ಳಿ ಎಂದು ರಿಜೆಕ್ಟ್ ಮಾಡಿದರು. ಅಂತಹದೊಂದು ಕಾಲ ಕೂಡ ಆಗಿತ್ತು. ನನ್ನ ಸಲಹೆ ಇಷ್ಟೆ. ದಯವಿಟ್ಟು, ಇಲ್ಲಿ ಸಂಬಳ ಯಾರಿಗೆ ಅವಶ್ಯಕತೆ ಇದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ತೇಜಸ್ವಿನಿಗೌಡರವರೇ, ನನ್ನ ಸಂಬಳವನ್ನು ಕಟ್ ಮಾಡಿಬಿಡುತ್ತಾರೆ.

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಇಲ್ಲ. ಒಂದು ನಿಮಿಷ. ದಯವಿಟ್ಟು, ನಮಗೆಲ್ಲಾ ತಾವು ಅನ್ಯಾಯ ಮಾಡಬೇಡಿ. 'Give up LPG subsidy' ಎಂದು ಹೇಳಿ, ಇತ್ತೀಚೆಗೆ ಎಲ್.ಪಿ.ಜಿ., ಗ್ಯಾಸ್‌ನಲ್ಲಿ ಯಾರ್ಯಾರಿಗೆ ಅವಶ್ಯಕತೆ ಇಲ್ಲವೋ, ಈ ದೇಶದಲ್ಲಿ ಅನುಕೂಲಸ್ಥರು ಇದ್ದಾರೆ. ಈ ಸಬ್ಸಿಡಿಯನ್ನು ಬಿಟ್ಟುಬಿಡಿ ಎಂದು ಮಾನ್ಯ ಪ್ರಧಾನ ಮಂತ್ರಿಯವರು ಒಂದು ಸ್ಥಿರ ಅನ್ನು ತಂದಿದ್ದಾರೆ. ದಯಮಾಡಿ, ಸಿರಿವಂತ ರಾಜಕಾರಣಿಗಳು ಯಾರ್ಯಾರು ಕೆಳಮನೆ, ಮೇಲ್ಮನೆಗೆ ಬರುತ್ತಾರೆ, ಯಾರಿಗೆ ಭಗವಂತ ಅನುಕೂಲ ಕೊಟ್ಟಿರುತ್ತಾನೆ, ಯಾರ ಜೀವನಕ್ಕೆ ಈ ಸಂಬಳ ಅವಶ್ಯಕತೆ ಇಲ್ಲ. ದಯಮಾಡಿ, Give it up scheme ನಲ್ಲಿ LPG subsidy ನ್ನು ಬಿಟ್ಟುಕೊಟ್ಟರೆ ಒಳ್ಳೆಯದು. ನಾವು ಸಂಬಳದಲ್ಲೇ ಬದುಕುವಂತಹವರು, ನಮಗೆ ಸಂಬಳ ಬಿಟ್ಟು, ಬೇರೆ ಏನೂ ಗಿಂಬಳ ಅನೀತಿ ರಾಜಕಾರಣ ಗೊತ್ತಿಲ್ಲವಾದ್ದರಿಂದ, ನಮ್ಮ ಜೀವನಾವಶ್ಯಕ ಸಂಬಳದ ಬಗ್ಗೆ ಮಾತನಾಡುವುದು ಅದೆಷ್ಟು ಸರಿ ಎನ್ನುವುದು ನನಗೆ ಗೊತ್ತಿಲ್ಲ. ಮತ್ತೆ ಇದನ್ನು compare ಮಾಡಬೇಕು. ಬೇರೆ ಬೇರೆ ವಲಯಗಳು ಏನಿದೆ, ಅದಕ್ಕೆ compare ಮಾಡಿದರೆ ಒಳ್ಳೆಯದಾಗುತ್ತದೆ. Otherwise, ನಾವು ಮರ್ಯಾದೆ ಕಳೆದುಕೊಳ್ಳುವುದು, ಬೇರೆಯವರಿಗೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮರ್ಯಾದೆ ಕಳೆಯುವುದು ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ಈ debate ಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡುತ್ತೇನೆ. ಸಂಬಳ ಬೇಡದೇ ಇರುವವರು ಬರೆದುಕೊಟ್ಟು ಬಡಬಡ ದೇಶಕ್ಕೆ ಒಳ್ಳೆಯದಾಗುತ್ತದೆ.

ಶ್ರೀ ಅಡಗೂರ್ ಹೆಚ್.ವಿಶ್ವನಾಥ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ತಾವು ಕೂಡ 1978 ರಲ್ಲಿ ಈ ಸದನಕ್ಕೆ ಬಂದಿದ್ದೀರಿ. ಮಾನ್ಯ ಬಿ.ಕೆ.ಹರಿಪ್ರಸಾದ್‌ವರು, ಮಾನ್ಯ ನಸೀರ್ ಅಹ್ಮದ್‌ವರು ಇದ್ದಾರೆ. ಆಗ ನಮಗೆಲ್ಲಾ ತಿಂಗಳಿಗೆ 600 ರೂಪಾಯಿಗಳ ಗೌರವಧನ ಇತ್ತು. ಪ್ರತಿ ದಿವಸ ಬಂದು ಸಹಿ ಹಾಕಿದರೆ 50 ರೂಪಾಯಿಗಳನ್ನು ಕೊಡುತ್ತಿದ್ದರು. ಆಗ ನಮಗೆ ಪೆನ್ಷನ್ ಇಲ್ಲ. ಪೆನ್ಷನ್ ಹೇಗೆ ಬಂದಿತು ಎಂದರೆ, ಆಗ ನನ್ನ ಹತ್ತಿರ ಹಳೆ ಕಾರು ಇತ್ತು. ಪ್ರತಿ ದಿವಸ ಒಬ್ಬ ಹುಡುಗ ಶಾಸಕರ ಭವನದ ಹತ್ತಿರ ಬಂದು ಕಾರು ಕ್ಲೀನ್ ಮಾಡಿ, 2 ರೂಪಾಯಿ ಕೊಡಿ ಎಂದು ಕೇಳುತ್ತಿದ್ದನು. ಅವನಿಗೆ ಒಂದು ದಿವಸ ಕಪಾಳಕ್ಕೆ ಹೊಡೆದುಬಿಟ್ಟೆ. ಪ್ರತಿ ದಿವಸ 2 ರೂಪಾಯಿ ಯಾಕಯ್ಯ ಎಂದು ಕೇಳಿದೆ. ಸರ್, ನಮ್ಮ ತಂದೆಯವರು ಸಹ ಎಂ.ಎಲ್.ಎ., ಆಗಿದ್ದರು. ನಾನು ಆಗ ತಮ್ಮ ತಂದೆಯವರು ಎಂ.ಎಲ್.ಎ., ಆಗಿದ್ದಾರಾ, ಹೇಗಪ್ಪಾ, ಹೇಗೆ ಎಂದು ಕೇಳಿದೆ. ಸರ್, ನಮ್ಮ ತಂದೆ ಮಧುಗಿರಿಯಲ್ಲಿ ಎಂ.ಎಲ್.ಎ., ಆಗಿದ್ದರು. ನಾನು ಇಲ್ಲ ಕಾರು ತೊಳೆಯುತ್ತೇನೆ. ನಮ್ಮ ಅಣ್ಣ ಸುದರ್ಶನ್ ಗೆಸ್ಟ್ ಹೌಸ್ ಹತ್ತಿರ ಕಾರು ತೊಳೆಯುತ್ತಾನೆ ಎಂದು ಹೇಳಿದ. ಆಗ ಅವರ ಅಪ್ಪ 2 ಬಾರಿ ಎಂ.ಎಲ್.ಎ., ಆಗಿದ್ದರು. ಹಾಗೆಯೇ ಎಂ.ಎಲ್.ಎ., ಆಗಿದ್ದವರ ಮಕ್ಕಳು ಇಲ್ಲ ಕಾರು ತೊಳೆಯುತ್ತಿದ್ದಾರೆ ಎಂದು ಕೇಳಿ ನನ್ನ ಮನಸ್ಸಿಗೆ ಬಹಳ ಬೇಜಾರಾಯಿತು. ಅವನನ್ನು ನೇರವಾಗಿ ಕಾರಿನಲ್ಲಿ ಕೂರಿಸಿಕೊಂಡು, ಆಗ ಮೈಸೂರಿನ ವೆಂಕಟರಮಣ ಎಂದು ಸ್ವೀಕರ್ ಇದ್ದರು. ಅವರ ಹತ್ತಿರ ಹೋಗಿ ನೋಡಿ, ಸರ್, ಇವನು ಮಧುಗಿರಿ ಎಂ.ಎಲ್.ಎ., ಮಗ. ಇವನಿಗೆ ಏನಾದರೂ ಕೆಲಸ ಕೊಡಿ, ಎಲ್.ಹೆಚ್., ನಲ್ಲಿ ಕಾರು ತೊಳೆಯುತ್ತಿದ್ದಾನೆ ಎಂದು ಹೇಳಿದೆ. ಅವರು light ಆಗಿ ತೆಗೆದುಕೊಂಡು ಹೋಗಿ, ಇವರ ಅಪ್ಪಾ, ಎಲ್ಲೋ ಕುಡಿದು ಸತ್ತು ಹೋಗಿ ಬಿಟ್ಟ ಎಂದು ಹೇಳಿದರು. ನಂತರ ನಾನು ಅವನನ್ನು ಕರೆದುಕೊಂಡು ದೇವರಾಜ್ ಅರಸುರವರ ಹತ್ತಿರ ಬಂದು, ಅವರಿಗೆ ಈ ರೀತಿ ಎಂದು ಹೇಳಿದೆ. ದೇವರಾಜ್ ಅರಸುರವರು ನನ್ನ ಮಾತನ್ನು ಕೇಳಿ, ಅವನಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೆಲಸ ಕೊಡುವುದಕ್ಕೆ ಬಂದರು. ನಂತರ ಸರ್, ನೋಡಿ, ಸರ್ಕಾರಿ ನೌಕರರು/ಅಧಿಕಾರಿಗಳೆಲ್ಲಾ ಪೆನ್ಷನ್ ಇದೆ. ನಾವೆಲ್ಲಾ ಸೋತು ಮನೆಗೆ ಹೋದರೆ ನಮಗೆ ಏನೂ ಬರುವುದಿಲ್ಲ. ತಾವೇನಾದರೂ ಆಸರೆ ಮಾಡಿಕೊಡಬೇಕೆಂದು ಹೇಳಿದಾಗ ದೇವರಾಜ್ ಅರಸುರವರು ಬಹಳ ಅಂತಃಕರಣದಿಂದ, he told me to draft a pension bill with the assistance of all young MLAs' and he will instruct the Secretaries of Law, DPAR and Finance Departments ಎಂದು ಹೇಳಿದರು, ನಾನು ಮತ್ತು ಹಿಂದೆ ಕಾನೂನು ಸಚಿವರಾಗಿದ್ದಂತಹ ಮಾನ್ಯ ಜಯಚಂದ್ರರವರು ಹಾಗೂ ಮಾನ್ಯ ಕಡಿದಾಳ್ ದಿವಾಕರ್‌ರವರು ಇನ್ನು 5 ಜನ ಕುಳಿತುಕೊಂಡು ಆಗ ಪೆನ್ಷನ್ ಬಿಲ್ ಸಿದ್ಧಮಾಡಿಸಿದರು. ಅಷ್ಟೊತ್ತಿಗೆ 1980 ರಲ್ಲಿ ಮಾನ್ಯ ಗುಂಡುರಾವ್ ರವರು ಮುಖ್ಯಮಂತ್ರಿಗಳಾಗಿ ಬಂದರು. ಆಗ 600 ರೂಪಾಯಿ ಇದ್ದ ಗೌರವಧನವನ್ನು 1000 ರೂಪಾಯಿಗಳಿಗೆ ಮಾಡಿದರು. 350 ರೂಪಾಯಿ ಪೆನ್ಷನ್ ಕೊಡುವ ಹಾಗಾಯಿತು. ಆಗಲೂ ಸಹ ಪೆನ್ಷನ್ ಬಿಲ್ ಮೇಲೆ ಮಾತನಾಡುವಂತಹ ಸಂದರ್ಭದಲ್ಲಿ ಗೌರವಧನ ಬೇಕಾದರೆ ಕಡಿಮೆ ಕೊಡಿ, ಈ ಪೆನ್ಷನ್ ಸ್ವಲ್ಪ ಜಾಸ್ತಿ ಕೊಡಿ ಎಂದು ಕೇಳಿದೆವು. ಯಾರು ಇರುತ್ತೇವೋ, ಯಾರು ಹೋಗುತ್ತೇವೋ, ಗೆಲುವು-ಸೋಲು ಯಾರ ಕೈಯಲ್ಲೂ ಇಲ್ಲ ಎಂದು ಕೇಳಿಕೊಂಡೆವು. ಹಾಗಾಗಿ, ನಮ್ಮ ಶಾಸಕರು ಈಗ ಈ ರಾಜಕೀಯ ರಣೋತ್ಸಾಹದಲ್ಲಿ ಯಾರು ಗೆಲ್ಲುತ್ತೇವೋ, ಯಾರು ಸೋಲುತ್ತೇವೋ, ಏನಾಗುತ್ತೇವೋ ಗೊತ್ತಿಲ್ಲ. ಗೌರವಯುತವಾಗಿ ನಮ್ಮ ಸಂಸಾರ ಬದುಕಬೇಕು, ಗೌರವಯುತವಾಗಿ ನಮ್ಮ ಮಕ್ಕಳೆಲ್ಲಾ ಬದುಕಬೇಕು. ನಿಜ. ಇಲ್ಲ ಯಾರು ಏನು ಕೈ ಒಡ್ಡಿಕೊಂಡು ಕುಳಿತಿಲ್ಲ. ಹಾಗಾಗಿ, ನಮಗೆ ಸ್ವಲ್ಪ ಗೌರವಧನನೋ, ಮತ್ತೊಂದೋ, ಮಗದೊಂದೋ ಹೆಚ್ಚು ಮಾಡಿದರೆ ಒಳ್ಳೆಯದು ಎಂದು ಸ್ವಾಗತ ಮಾಡುವುದಕ್ಕೆ ಇಷ್ಟಪಡುತ್ತೇನೆ.

ಸಭಾಪತಿಯವರು:- ಮಾನ್ಯ ಅಡಗೂರು ಹೆಚ್.ವಿಶ್ವನಾಥ್‌ರವರೇ, ನೆನ್ನೆ ನನ್ನ ಹತ್ತಿರ 20 ಜನ ಮಾಜಿ ಎಂ.ಎಲ್.ಎ., ಎಂ.ಎಲ್.ಸಿ.,ಗಳು ಬಂದಿದ್ದರು. ದಯಮಾಡಿ, ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದರು. ಇದಕ್ಕೆ ಅವರು ಒಂದು ಪತ್ರವನ್ನು ಕೊಟ್ಟಿದ್ದಾರೆ. ಈಗ ಏನೇನು ಪರಿಸ್ಥಿತಿಯಾಗಿದೆ, ಮೆಡಿಕಲ್‌ನಲ್ಲಿ ಏನೇನಾಗಿದೆ ಎಂದು ಕೊಟ್ಟಿದ್ದಾರೆ. ಅದಕ್ಕೆ ನಾನು ಚೀಪ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಿನಿಸ್ಟರ್‌ರವರಿಗೆ ಪತ್ರವನ್ನು ಬರೆಯುತ್ತಿದ್ದೇನೆ. 20 ಜನ ಮಾಜಿ ಎಂ.ಎಲ್.ಎ., ಎಂ.ಎಲ್.ಸಿ.,ಗಳು ಬಂದಿದ್ದರು. ಮಾಜಿ ಎಂ.ಎಲ್.ಎ., ಎಂ.ಎಲ್.ಸಿ.,ಗಳ ಪರಿಸ್ಥಿತಿ ತಮಗೇನಾದರೂ ಆದರೆ ಹೇಗೆ? ತಾವು ಇನ್ನು ಮಾಜಿ ಆಗಿಲ್ಲ. ತಮಗೆ ಗೊತ್ತಿಲ್ಲ ಇದರ ಕಷ್ಟ. ಅವರು ಮೆಡಿಕಲ್ ಬ್ಲಾಕ್ ಬಗ್ಗೆ ಎಲ್ಲಾ ಹೇಳಿದರು. ಅದಕ್ಕೆ ನಾನು ಪತ್ರವನ್ನು ಬರೆಯುತ್ತಿದ್ದೇನೆ.

ಶ್ರೀ ಅಡಗೂರ್ ಹೆಚ್.ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ನಾನು ಮತ್ತು ಮಾಜಿ ಎಂ.ಎಲ್.ಎ.,ಗಳು ಕುಮಾರಕೃಪ ಗೆಸ್ಟ್‌ಹೌಸ್‌ನಲ್ಲಿ ಸುಮಾರು 20-25 ಮಂದಿ ಊಟ ಮಾಡಿದೆವು ಅವರೆಲ್ಲರೂ ಹೇಳಿದರು. ದೇವರಾಜ್ ಅರಸುರವರು ಎಷ್ಟು ದೊಡ್ಡ ಅಂತಃಕರಣದವರು ಎಂದರೆ, ನಾನು ಅವರ ಜೊತೆ ಚೆನ್ನಾಗಿದ್ದೇನೆ ಎಂದು ವಾರಕ್ಕೆ ಒಬ್ಬೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದೆ. ಇವನು ಮನೆ ಕಟ್ಟುತ್ತಿದ್ದಾನೆ ದುಡ್ಡು ಕೊಡಿ. ಸೈಟ್ ಕೊಡಿ ಎಂದು ಹೇಳುತ್ತಿದ್ದೆ. ಯಾಕಪ್ಪ, ಸದಾ ಹೀಗೆ ಕರೆದುಕೊಂಡು ಬರಬೇಡ, ಒಂದು ಕೆಲಸ ಮಾಡಿ, ಶಾಸಕರ ಕೋ-ಆಪರೇಟಿವ್ ಸೊಸೈಟಿಯನ್ನು ಮಾಡಿಕೊಳ್ಳಿ, ನಾನು ಬಲ್ಕ್ ಆಗಿ ಸೈಟ್ ಹಂಚಿಕೆ ಮಾಡುತ್ತೇನೆ ಎಂದು ಹೇಳಿದರು. ನಾನು ಮತ್ತು ಮಾನ್ಯ ಜಯಚಂದ್ರರವರು promoters ಆಗಿದ್ದೆವು. ಮಾನ್ಯ ಬಸವರಾಜ ಶಿವಅಂಗಪ್ಪ ಹೊರಣಿಯವರು ಸಹ ಫಲಾನುಭವಿಗಳಾಗಿದ್ದಾರೆ. ಆಗ Legislators' Housing Co-operative Society ಉದ್ಭವವಾಯಿತು. ಆರ್.ಉ.ನಗರನಲ್ಲಿ ಈಗ ಯಾರ್ಯಾರೂ ಇದ್ದಾರೆ, ಆಗ 124 ಸೈಟ್‌ಗಳನ್ನು ಬಲ್ಕ್ ಆಗಿ ಕೊಟ್ಟರು. ಹಾಗಾಗಿ, Legislators' Housing Co-operative Society ಇದೆ ಎಂದಾಯಿತು. ಹಾಗಾಗಿ, ಇದರ ಅವಶ್ಯಕತೆ ಇದೆ. ಆದರೆ, ಎಲ್ಲರನ್ನೂ ಒಂದೇ ಕಣ್ಣಿನಲ್ಲಿ ನೋಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ಬಹಳ ಜನ Legislators', ಮಂತ್ರಿಗಳು ರಿಯಲ್ ಎಸ್ಟೇಟ್‌ನಲ್ಲಿ ಕೋಟ್ಯಾಧಿಪತಿಗಳು ಇರಬಹುದು, ನಾವ್ಯಾರು ರಿಯಲ್ ಎಸ್ಟೇಟ್‌ನವರಲ್ಲ, ಯಾವ ದಂಧೆಯವರು ಅಲ್ಲ, ಎಂತಹವರು ಅಲ್ಲ, ತಾವು ಏನು ಕೊಡುತ್ತಿರೋ, ಅದರಲ್ಲ ಬದುಕು ನಡೆಸುವಂತಹವರು, ಆದರೂ, ನಾವು ರೈತರ ಮಕ್ಕಳು, ನಾವೆಲ್ಲಾ ಗ್ರಾಮಾಂತರ ಪ್ರದೇಶದಿಂದ ಬಂದಂತಹವರು, ಗೌರವಯುತವಾಗಿ, ಮರ್ಯಾದೆಯಾಗಿ, ಪ್ರಾಮಾಣಿಕವಾಗಿ ಬದುಕುತ್ತಿದ್ದೇವೆ. ನಾವೇನೂ ಸತ್ಯ ಹರಿಶ್ಚಂದ್ರರಲ್ಲ. ಆದರೂ ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿರುವಂತಹ ಪಟ್ಟಿಯಲ್ಲಿ ನಾವೆಲ್ಲಾ ಇದ್ದೇವೆ. ಹಾಗಾಗಿ, ಇದರ ಅವಶ್ಯಕತೆ ಇದೆ. ಆದರೆ, ಸರ್ಕಾರ ಕೊಟ್ಟಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದೆಲ್ಲಾ ಸರಿ, ತಾವೆಲ್ಲಾ ಫಲಾನುಭವಿಗಳಾದರೆ ಈಗ ಬಂದಿರುವಂತಹ ಶಾಸಕರಿಗೆಲ್ಲಾ ಇಲ್ಲದಂತೆ ಆಗಿದೆ.

ಸಭಾಪತಿಯವರು:- ಮಾನ್ಯ ಅಡಗೂರು ಹೆಚ್.ವಿಶ್ವನಾಥ್‌ರವರು ತಮ್ಮ ಬಗ್ಗೆ ಹೇಳಲಿಲ್ಲ. ತಮಗೇನೂ ಅವಶ್ಯಕತೆ ಇಲ್ಲ.

(ಮುಂದು)

(216) ಎಸ್‌ಪಿಆರ್/ಕೆಎಸ್/5:10/09/03/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರು ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ಚನ್ನವೀರ ಕಣವಿರವರ ಈ ಕೆಳಕಂಡ ಒಂದು ಪದ್ಯವನ್ನು ಉಲ್ಲೇಖಿಸಿದ್ದಾರೆ. ಅವರನ್ನು ನೀವೂ ಸಹ ತುಂಬಾ ಹತ್ತಿರದಿಂದ ನೋಡಿದ್ದೀರಿ.

ಹೆಸರಾಯಿತು ಕರ್ನಾಟಕ ಉಸಿರಾಗಲ ಕನ್ನಡ

ಹಸಿಗೋಡೆಯ ಹರಳನಂತೆ ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ

ಮಾನ್ಯ ಸಭಾಪತಿಯವರೇ, ಸಚಿವರಾದ ಶ್ರೀ ಗೋವಿಂದ ಕಾರಜೋಳರವರು ಪ್ರಸ್ತುತ ಸದನದಲ್ಲಿದ್ದಾರೆ. ನಿನ್ನೆಯ ದಿನ ಸದನದಲ್ಲಿ ಮಾದಕ ವಸ್ತುಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನೈತಿಕ ವಿಜ್ಞಾನ ಅಥವಾ ನೈತಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಕಲಿಸಬೇಕು ಎಂಬುದಾಗಿ ಪ್ರಸ್ತಾಪಿಸಲಾಯಿತು. ಸಭಾನಾಯಕರೇ, ಇದು ದುದೈವದ ಸಂಗತಿಯಾಗಿದೆ. ಪಠ್ಯ ಪುಸ್ತಕಗಳನ್ನು ಯಾರು ಯಾರು ಯಾವಾಗ ತಯಾರಿಸುತ್ತಾರೆನ್ನುವ ವಿಚಾರವು ತಮಗೆ ತಿಳಿದಿದೆ. ನಾವು ನುರಿತವರಾಗಿದ್ದು, ಒಳ್ಳೊಳ್ಳೆಯ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಪ್ರಾಥಮಿಕ ವರ್ಗಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂದರೆ, 1ನೇ ತರಗತಿಯಿಂದ 4ನೇ ತರಗತಿಯವರೆಗೆ; ಮಾಧ್ಯಮಿಕ ವರ್ಗಕ್ಕೆ ಅಂದರೆ 5ನೇ ತರಗತಿಯಿಂದ 7ನೇ ತರಗತಿಯವರೆಗೆ ಹಾಗೂ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ನಿರ್ದಿಷ್ಟ ರೀತಿಯಾದ ಪಠ್ಯ ಪುಸ್ತಕಗಳರಬೇಕು ಎಂದು ನಿರ್ಧರಿಸಲಾಗುತ್ತದೆ. ನುರಿತ ತಜ್ಞರುಗಳೇ ಪಠ್ಯ ಪುಸ್ತಕಗಳನ್ನು ತಯಾರಿಸುತ್ತಾರೆ.

ಪ್ರಸಕ್ತ ಸಾಲಿನ ಆಯವ್ಯಯದ ಪ್ರಾರಂಭದಲ್ಲ ಸಾಹಿತಿ ಚನ್ನವೀರ ಕಣವಿಯವರ ಲೇಖನವನ್ನು ಉಲ್ಲೇಖಿಸಿ, ಅವರ ಗುಣಗಾನವನ್ನು ಮಾಡಿದ್ದಾರೆ. ದಿವಂಗತ ಚನ್ನವೀರ ಕಣವಿವರು ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಅವರ ಅಂತಿಮ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದನ್ನು ಯ್ಯೂಟೂಬ್ ಚಾನೆಲ್‌ನಲ್ಲಿ ನಾನು ನೋಡಿದ್ದೇನೆ; ಅವರೊಂದಿಗೆಯೂ ಸಹ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಇವತ್ತಿನ ದಿವಸ ನಮ್ಮ ಮಕ್ಕಳಿಗೆ ಚನ್ನವೀರ ಕಣವಿಯ ಬರಹಗಳನ್ನು ಪರಿಚಯ ಮಾಡಿಸಿಕೊಡಬೇಕು. 6ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಚನ್ನವೀರ ಕಣವಿಯ ಪದ್ಯವು ಇದೆ; ಅದನ್ನು ನಾನು ನೋಡಿದ್ದೇನೆ. ಅದನ್ನು ನಾನು ಈ ಸಂದರ್ಭದಲ್ಲಿ ಉಲ್ಲೇಖಿಸಬಯಸುತ್ತೇನೆ.

ನನ್ನ ದೇಶ ನನ್ನ ಜನ ನನ್ನ ಪ್ರಾಣ

ಘನ ತೀರಿಸುವೆನು ಅದರ ಋಣ ಈ ಒಂದೇ ಜನ್ಮದಿ

ಕೆಂಪು ನೆಲದ ಹಸಿರು ಬೆಳೆ ಕಪ್ಪು ಬಣ್ಣದ ಮೊಗದ ಕಳೆ

ಸೂರ್ಯ ಚಂದ್ರ ಚುಕ್ಕಿಗಳೇ ನಮ್ಮ ಹಿರಿಯ ಒಕ್ಕಲು

ನೂರು ಭಾವ ಭಾಷೆ ನೂರು ವೇಷ ಕಲೆ

ಸ್ವಚ್ಛಂದದ ಹಕ್ಕಿಗಳೇ ನಮ್ಮ ಆಡು ಬದುಕಲು

ಪ್ರಾಚೀನದವರ ತಿಕ್ಕೋಡೆ ವರ್ತಮಾನ ಜೀವ ಕಳೆ

ಒಕ್ಕೋರಳ ಬಾಳೋಳೆ ಬಾ ಆ ಭವಿಷ್ಯದೊಡಲಿಗೆ

ಮೈ ಕೊಡವಿದೆ ಮೂಕಜ್ಜನ ಕೈ ಹಿಡಿಯಿರಿ

ನಾಲ್ಕು ಜನ ಎದ್ದೇಳಲ ಎಲ್ಲ ಗುಣ ಈ ಸಮೃದ್ಧ ಬಾಳಿಗೆ

ನನ್ನ ದೇಶ ನನ್ನ ಜನ ನನ್ನ ಪ್ರಾಣ

ಘನ ತೀರಿಸುವೆನು ಅದರ ಋಣ ಈ ಜನ್ಮದಿ ಈ ಜನ್ಮದಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದು ಒಂದೇ ತರಗತಿಯ ಪಠ್ಯ ಪುಸ್ತಕದಲ್ಲಿನ ಪದ್ಯವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಎಷ್ಟೋ ಮಕ್ಕಳು ಒಂದೇ ತರಗತಿಗೆ ಬರುತ್ತಾರೋ, ಅವರುಗಳೆಲ್ಲರಿಗೂ ಇದು ಪಠ್ಯ ಪುಸ್ತಕದಲ್ಲ ಇರಬೇಕಾಗಿತ್ತು; ಅವರುಗಳು ಇದನ್ನು ಕಲಿಯಬೇಕಾಗಿತ್ತು. ಆದರೆ ಇವತ್ತಿನ ದಿವಸ ಇದನ್ನು ಒಂದೇ ತರಗತಿಯ ಪಠ್ಯ ಪುಸ್ತಕದಿಂದ ತೆಗೆದುಹಾಕಲಾಗಿದೆ. ಆದರೆ, ಪ್ರಸಕ್ತ ಸಾಲಿಗೆ ಮಂಡಿಸಿರುವ ಆಯವ್ಯಯದಲ್ಲಿ ಶ್ರೀ ಚನ್ನವೀರ ಕಣವಿಯವರ ಪದ್ಯವನ್ನು ಉಲ್ಲೇಖಿಸಿ, ಅವರ ಗುಣಗಾನವನ್ನು ಸರ್ಕಾರವು ಮಾಡಿದೆ. ಇದು ಯಾವ ಪುರುಷಾರ್ಥಕ್ಕಾಗಿ ಎಂದು ನಾನು ಕೇಳಲಿಚ್ಛಿಸುತ್ತೇನೆ. ನಾವುಗಳೆಲ್ಲರೂ ಸಹ ಪುಣ್ಯಕೋಟ ಕಥೆಯನ್ನು ಓದಿದ್ದೇವೆ. ಈ ಕಥೆಯ ಸಾರಾಂಶವನ್ನು ನಾವು ಮಕ್ಕಳಿಗೆ ಕಲಿಸಿಕೊಟ್ಟಿದ್ದೇವೆ. “ಮುದ್ದಣ್ಣನ ಮನೋರಮೆಯ ಸಲ್ಲಾಪ” ಇದರ ಬಗ್ಗೆ ನಾನು ಈ ಹಿಂದೆಯೂ ಸಹ ಪ್ರಸ್ತಾಪಿಸಿದ್ದೇನೆ. ಇದು ಪ್ರಾಥಮಿಕ ವರ್ಗದ ಪಠ್ಯ ಪುಸ್ತಕದ ಭಾಗವಾಗಿತ್ತು. ಈ ಸಂದರ್ಭದಲ್ಲಿ ನಾನು ವಾಲ್ಮೀಕಿ ರಾಮಾಯಣವನ್ನು ಉಲ್ಲೇಖಿಸಬಯಸುತ್ತೇನೆ.

ಎಲ್ಲ ಮುನಿಪೋತ್ತಮರ ಪಾವನದಡೆಗಳ್

ಎಲ್ಲ ಸುಹವಿಗಳ ಕಂಪೋಗದ ಅಗ್ನಿಪೋತ್ತದ ಕುಟೀರಂಗಳ್

ಅಲ್ಲಗೋಯ್ಯದೆ ದಾರು ದಾರುಣದ ಕಟ್ಟಡವಿಗಿಲ್ಲಗೆಯ್ಕೆ ತಂದೆ

ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ಯಳು

ದೇವಿ ನಿನಗಿನ್ನೆಗೆಂಪೇಳ್ತುದಿಲ್ಲ ಅಪವಾದ ಮಾವರಿಸಿ

ನಿನ್ನನೊಲ್ಲದ ಆ ರಘುಕುಲೋದ್ಧಂಸೀ ಈವರಿಸಿ ಬಿಟ್ಟು

ಗಾಂಧಾರಕ್ಕೆ ಕಳುಹಿ ಬಾ ಎಂದೆನೆಗೆ ನೇಮಿಸಿದೊಡೆ

ಆ ವಿಭುವಿನ ಆಜ್ಞೆಯನ್ ಮೀರಲರಿಯದೇ

ನಿನ್ನೆಲ್ಲ ಒಡಗೊಂಡು ಬಂದೆ ಇನ್ನು ಆವಲ್ಲಗಾದೋಡಂ

ಪೋಗು ಎಂದು ಲಕ್ಷ್ಮಣಂ ಭಾಷ್ಪಲೋಚನನಾದನು

ಬರುಗಾಳ ಪೊಡೆಯಲೈ ಕಂಪಿಸಿ ಪಲತ ಕದಳ

ಮುರಿದಿಳೆಗೊಗುವಂತೆ ಲಕ್ಷ್ಮಣನ ಮಾತು ಕಿವಿದುರೆಗೆ ಬೀಳದ ಮುನ್ನ

ಅಮ್ಮೈಸಿ ಬದ್ಧಳಂಗನೆ ಧರೆಗೆ ನಡು ನಡುಗುತೆ

ಬಳಕ ಸೌಮಿತ್ರಿ ಸೆರಗಿಂದ ಬೀಸಿ ತಣ್ಣೀರ್ ದಳದು

ರಾಮನ ಸೇವೆ ಸಂದುದೆ ತನಗೆಂದು ರೋಧಿಸಿದನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದು ಮಾಧ್ಯಮಿಕ ವರ್ಗದ ಅಂದರೆ, 5-7 ನೇ ತರಗತಿಗಳಲ್ಲಿ ನಮಗೆ ಹೇಳಿಕೊಟ್ಟಿದ್ದು. ಇದು ಹಳಗನ್ನಡ ಭಾಷೆಯಲ್ಲಿದೆ. ನಮ್ಮ ಕಾಲದಲ್ಲಿ ಹಳಗನ್ನಡದ ಪದ್ಯಗಳು ಪಠ್ಯಪುಸ್ತಕದಲ್ಲಿರುತ್ತಿದ್ದವು. ಹೀಗಾಗಿ ಇಂತಹ ಪದ್ಯಗಳನ್ನು ನಾವು ಮಾಧ್ಯಮಿಕ ಶಾಲೆಗಳಲ್ಲಿ ಕಲಿಸಿದ್ದೇವೆ. ಈ ಪದ್ಯವು ನಮಗೆ 7ನೇ ತರಗತಿಯಲ್ಲತ್ತು. ಅವತ್ತಿನ ವಿದ್ಯಾಭ್ಯಾಸದ ಗುಣಮಟ್ಟ ಒಳ್ಳೆಯದೇ ಅಥವಾ ಇವತ್ತಿನ ವಿದ್ಯಾಭ್ಯಾಸದ ಗುಣಮಟ್ಟ ಒಳ್ಳೆಯದೇ ಎಂದು ನಾನು ಈ ಸಂದರ್ಭದಲ್ಲಿ ಕೇಳಬಯಸುತ್ತೇನೆ.

ಸಭಾಪತಿಯವರು:- ಇವತ್ತಿನ ದಿವಸ ಯಾವುದೇ ತಂದೆ-ತಾಯಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆ ತಂದೆ ತಾಯಿಗಳಿಗೆ ತಮ್ಮ ಮಕ್ಕಳು ತಕ್ಷಣವೇ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆಯಬೇಕು ಎನ್ನುವ ಮನೋಭಾವನೆ ಇರುತ್ತದೆ. ಇಂದಿನ ಮಕ್ಕಳು ಈ ರೀತಿಯ ಪಠ್ಯವನ್ನು ಅಭ್ಯಸಿಸುವುದಿಲ್ಲ. ಇದು ನಿಮಗೆ ತಿಳಿದಿಲ್ಲ ಆದರೆ ನನಗೆ ತಿಳಿದಿದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈಗಿನ ಮಕ್ಕಳು ಕೇವಲ ಯಾಂತ್ರೀಕರಣವನ್ನು ಮಾತ್ರ ಬಯಸುತ್ತಾರೆ.

ಸಭಾಪತಿಯವರು:- ಈ ರೀತಿಯ ಜ್ಞಾನ ಇಂದಿನ ಮಕ್ಕಳಿಗೆ ಬೇಡವಾಗಿದೆ. ಉನ್ನತ ಶಿಕ್ಷಣಕ್ಕೆ ಅರ್ಹರಾಗಿ, ಸೀಟು ಪಡೆಯಲು ಏನು ಬೇಕೋ ಅಷ್ಟನ್ನು ಮಾತ್ರವೇ ಕಲಿಯುತ್ತಾರೆ. ಕೇವಲ ಅಂತಹ ವಿಷಯಗಳನ್ನು ಮಾತ್ರವೇ ಓದುತ್ತಾರೆ. ಈ ಹಿಂದೆ ನೈತಿಕ ವಿಜ್ಞಾನ ಎಂಬ ವಿಷಯವನ್ನು ಕಲಿಕೆಯಲ್ಲಿ ಅಳವಡಿಸಲಾಗಿತ್ತು. ಈ ಹಿಂದೆ ನಾನು ಶಿಕ್ಷಕನಾಗಿದ್ದಾಗ, ತರಗತಿಗಳ ವೇಳಾ ಪಟ್ಟಿಯಲ್ಲಿ ನೈತಿಕ ವಿಜ್ಞಾನದ ವಿಷಯವನ್ನು ಸೇರಿಸಲಾಗಿತ್ತು. ಆಗ ಆ ತರಗತಿಯನ್ನು ತೆಗೆದು ಹಾಕಿ, ಗಣಿತ ಮತ್ತು ಆಂಗ್ಲ ಭಾಷೆಗಳ ತರಗತಿಗಳ ಸಂಖ್ಯೆಗಳನ್ನು ಹೆಚ್ಚಿಸಲಾಯಿತು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ಪದ್ಯದ ಭಾವಾರ್ಥವೇನೆಂದರೆ, ಈ ಹಿಂದೆ ಶ್ರೀರಾಮಚಂದ್ರನು ರಾಜ್ಯದ ಆಡಳಿತವನ್ನು ನಡೆಸುತ್ತಿದ್ದಾಗ, ನನ್ನ ರಾಜ್ಯದಲ್ಲಿ ಎಲ್ಲಾ ಪ್ರಜೆಗಳು ಸುಖವಾಗಿದ್ದಾರೆಯೇ ಎಂದು ತಿಳಿಯಲು ತನ್ನ ಗೂಢಚಾರರನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಳುಹಿಸುತ್ತಿದ್ದನು. ರಾಜ್ಯವನ್ನು ಸಂಚಾರಿಸಿ, ಅಲ್ಲಿನ ವಸ್ತುಸ್ಥಿತಿಗಳನ್ನು ಅವಲೋಕಿಸಿದ ಗೂಢಚಾರರು ಶ್ರೀರಾಮಚಂದ್ರನಿಗೆ ವರದಿಯನ್ನೊಪ್ಪಿಸುತ್ತಾರೆ. ನಾವು ಯಾವಾಗಲೂ ರಾಮರಾಜ್ಯದ ಬಗ್ಗೆ ಮಾತನಾಡುತ್ತಿರುತ್ತೇವೆ. ಆಗ ಗೂಢಚಾರರು ರಾಜ್ಯದಲ್ಲಿನ ಅಗಸನೊಬ್ಬನು “ನಿನ್ನನ್ನು ಮನೆಯೊಳಗೆ ಸೇರಿಸಲು ನಾನೇನು ಶ್ರೀರಾಮನಲ್ಲ” ಎಂದು ತನ್ನ ಪತ್ನಿಗೆ ಹೇಳಿ, ಆಕೆಯನ್ನು ಹೊರಗೆ ದೂಡಿದ ಸಂಗತಿಯನ್ನು ಶ್ರೀರಾಮಚಂದ್ರನಿಗೆ ತಿಳಿಸಿದರು. ಆ ಸಂದರ್ಭದಲ್ಲಿ ಸೀತಾದೇವಿಯು ತುಂಬು ಗರ್ಭಿಣಿಯಾಗಿದ್ದು, “ನಾನು ಋಷಿಗಳ ಆಶ್ರಮವನ್ನು ನೋಡಬೇಕು” ಎನ್ನವಂತಹ ತನ್ನ ಬಯಕೆಯೊಂದನ್ನು ಶ್ರೀರಾಮನ ಬಳಿ ವಿಜ್ಞಾಪಿಸುತ್ತಾಳೆ. ಆಗ ಶ್ರೀರಾಮನು ಸೀತೆಯನ್ನು ಋಷಿಗಳ ಆಶ್ರಮವನ್ನು ನೋಡಲು ಕಳುಹಿಸಿಕೊಡುವ ಸಂದರ್ಭದಲ್ಲಿ ಅಗಸನು ಆಡಿದ ಮಾತುಗಳು ಶ್ರೀರಾಮಚಂದ್ರನಿಗೆ ತಿಳಿಯುತ್ತದೆ. ಸೀತಾದೇವಿಯು ತನ್ನ ಬಯಕೆಯಂತೆ ಋಷಿಗಳ ಆಶ್ರಮವನ್ನು ನೋಡಲು ಕರೆದುಕೊಂಡು ಹೋಗಲು ತನ್ನ ತಮ್ಮೆ ಲಕ್ಷ್ಮಣನನ್ನು ನೇಮಿಸುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ಲಕ್ಷ್ಮಣನು ತಾನು ಈ ಕೆಲಸಕ್ಕೆ ತೆರಳುವುದಕ್ಕಾಗುವುದಿಲ್ಲ ಎಂದು ತಿಳಿಸುತ್ತಾನೆ. ಆಗ ಶ್ರೀರಾಮಚಂದ್ರನು ರಾಜಾಜ್ಞೆಯನ್ನು ಹೊರಡಿಸುತ್ತಾನೆ. ಇದನ್ನೇ “ಆ ವಿಭುವಿನ ಆಜ್ಞೆ” ಎಂದು ಪದ್ಯದಲ್ಲಿ ತಿಳಿಸಲಾಗಿದೆ. ಆಗ ಲಕ್ಷ್ಮಣನು ರಾಜಾಜ್ಞೆಯನ್ನು ಮೀರಲಾರದೇ, ಸೀತಾದೇವಿಯನ್ನು ಋಷಿಗಳ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾನೆ. ಹೀಗೆ ಋಷಿಗಳ ಆಶ್ರಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ “ಎಲ್ಲ ಮುನಿಪೋತ್ತಮರ ಪಾವನದಡೆಗಣ್, ಎಲ್ಲ ಸುಹವಿಗಳ ಕಂಪೋಗದ ಅಗ್ನಿಹೋತ್ರದ ಕುಟೀರಂಗಳ್” ಎಂದು ಸೀತಾದೇವಿಯು ಲಕ್ಷ್ಮಣನನ್ನು ಪ್ರಶ್ನಿಸುತ್ತಾಳೆ. ಋಷಿ-ಮುನಿಗಳ ಆಶ್ರಮವೆಲ್ಲ, ಅಗ್ನಿಹೋತ್ರದ ಕುಟೀರಂಗಳು ಎಲ್ಲವೆ? ನನ್ನನ್ನು ದಟ್ಟ ದರಿದ್ರ ಅರಣ್ಯಕ್ಕೆ ಏತಕ್ಕಾಗಿ ಕರೆದುಕೊಂಡು ಬಂದಿದ್ದೀಯಾ ಎಂದು ಸೀತಾದೇವಿಯು ಪ್ರಶ್ನಿಸುತ್ತಾಳೆ.

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನೀವು ಆಯವ್ಯಯದ ಮೇಲಿನ ಭಾಷಣವನ್ನು ಬಿಟ್ಟುಬಿಟ್ಟಿದ್ದೀರಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಆ ಪದ್ಯದ ಸಾರಾಂಶವನ್ನು ತಿಳಿಸಬೇಕಲ್ಲವೇ? ಇದನ್ನು ಭಾಷಣಕ್ಕೆ ಹೊಂದಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಶ್ರೀ ಭೋಜೇಗೌಡರೇ, ಸಾಕು ಮಾಡಿ. ಸಂಜೆ 4:30 ರ ಸಮಯದಲ್ಲೇ ನೀವು ನಿಮ್ಮ ಭಾಷಣವನ್ನು ಪ್ರಾರಂಭಿಸಿದ್ದೀರಿ. ಇನ್ನು ಕೇವಲ 5 ನಿಮಿಷಗಳ ಕಾಲಾವಕಾಶವನ್ನು ಮಾತ್ರವೇ ನಿಮಗೆ ನೀಡುತ್ತೇನೆ. ಅಷ್ಟರಲ್ಲೇ ನಿಮ್ಮ ಭಾಷಣವನ್ನು ಮುಗಿಸಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇಷ್ಟು ಕಡಿಮೆ ಸಮಯ ನನಗೆ ಸಾಕಾಗುವುದಿಲ್ಲ. ನಾನು ಇನ್ನೂ ಕೃಷಿ, ಆರೋಗ್ಯ, ಪಶು ಸಂಗೋಪನೆ ಕ್ಷೇತ್ರಗಳ ಬಗ್ಗೆ ಮಾತನಾಡಬೇಕಾಗಿದೆ. ಇದರ ಜೊತೆಗೆ ಭೂ ಒತ್ತುವರಿ ಸಮಸ್ಯೆಗಳ ಬಗ್ಗೆಯೂ ಸಹ ಮಾತನಾಡಬೇಕಾಗಿದೆ.

ಸಭಾಪತಿಯವರು:- ನೀವು ಕೇವಲ ವಿಷಯಕ್ಕೆ ಸೀಮಿತವಾಗಿ ಮಾತ್ರವೇ ಮಾತನಾಡಿ. ಅದನ್ನು ಬಿಟ್ಟು ನೀವು ದೊಡ್ಡಾಟಗಳನ್ನು ಮಾಡಿದರೆ ಹೇಗೆ?

ಶ್ರೀ ಗೋವಿಂದ ಎಂ. ಕಾರ್ಜೋಳ:- ಮಾನ್ಯ ಸಭಾಪತಿಯವರೇ, ಇದು ದೊಡ್ಡಾಟವಲ್ಲ; ಬಯಲಾಟ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ಸರ್ಕಾರವು ಚನ್ನವೀರ ಕಣವಿ ರವರ ಬರಹಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕೆಂದು ನಾನು ತಮ್ಮ ಮೂಲಕ ವಿನಂತಿಸುತ್ತೇನೆ. ಈ ಹಿಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂದರೆ, ಜಿ.ಡಿ.ಎಸ್. ಮತ್ತು ಕಾಂಗ್ರೆಸ್ ಪಕ್ಷಗಳು ಜಂಟಿಯಾಗಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದಾಗ ಪಬ್ಲಿಕ್ ಶಾಲೆಗಳನ್ನು ಜಾರಿಗೆ ತರಲಾಯಿತು. ಈ ಶಾಲೆಗಳ ಪರಿಕಲ್ಪನೆ ಬಹಳ ಚೆನ್ನಾಗಿತ್ತು. ಈ ಹಿಂದೆ ವಿರೋಧ ಪಕ್ಷದಲ್ಲಿದ್ದ ಭಾರತೀಯ ಜನತಾ ಪಕ್ಷವು ಈ ಶಾಲೆಗಳನ್ನು ಜಾರಿಗೊಳಿಸಲು ಮೊದಲು ವಿರೋಧ ವ್ಯಕ್ತಪಡಿಸಿದ್ದು, ನಂತರದಲ್ಲಿ ತನ್ನ ಒಪ್ಪಿಗೆಯನ್ನು ನೀಡಿತು. ಸರ್ಕಾರದ ಯೋಜನೆಗಳಿಗೆ ವಿರೋಧ ಪಕ್ಷದವರು ವಿರೋಧಿಸುತ್ತಿರುತ್ತಾರೆ. ಇದು ಸಹಜವಾದುದು. ಈ ಹಿಂದೆ ಒಟ್ಟು 176 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಯಿತು. ಆಗ ಈ ಶಾಲೆಗಳ ಪರಿಕಲ್ಪನೆಯೇ ಬೇರೆಯಾದಾಗತ್ತು. ಆ ಸಂದರ್ಭದಲ್ಲಿ ಸದರಿ ಶಾಲೆಗಳಲ್ಲಿನ ಮಕ್ಕಳ ಹಾಜರಾತಿಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರವು ಗಮನಿಸಬೇಕು. ಆಗ ಮಕ್ಕಳ ಹಾಜರಾತಿ ಯಾವ ರೀತಿಯಲ್ಲತ್ತು ಎನ್ನುವುದನ್ನು ಗಮನಿಸಬೇಕು.

ಶ್ರೀ ಹೆಚ್.ಎಂ.ರಮೇಶ ಗೌಡ:- ಮಾನ್ಯ ಸಭಾಪತಿಯವರೇ, ಪ್ರಸ್ತುತ ಸದರಿ ಶಾಲೆಗಳನ್ನು ಮುಚ್ಚಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ರಮೇಶ್‌ಗೌಡರೇ, ಒಂದು ನಿಮಿಷ ನಾನು ಮಾತನಾಡುತ್ತೇನೆ.

ಸಭಾಪತಿಯವರು:- ಹಾಲ ಪಜ್ಜಕ ಶಾಲೆಗಳೇನೋ ಇವೆ; ಆದರೆ ಆ ಪರಿಕಲ್ಪನೆ ಈಗ ಇಲ್ಲ. ಪಜ್ಜಕ್ ಶಾಲೆಗಳ ಪರಿಕಲ್ಪನೆಯು ಚೆನ್ನಾಗಿತ್ತು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಪಜ್ಜಕ್ ಶಾಲೆಗಳ ಪರಿಕಲ್ಪನೆಯು ಏನಾಗಿತ್ತು ಎಂದರೆ, ಪ್ರತಿ ವರ್ಷ ಕನಿಷ್ಠ 75 – 100 ಶಾಲೆಗಳನ್ನು ಹೆಚ್ಚಿಸಬೇಕಾಗಿತ್ತು.

(ಮುಂದು)

(217)/9-3-2022/5-20/ಎಲ್‌ಎಂ/ಜಿಆರ್

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು):-

ಒಂದೇ ಸಲ ಮಾಡಲು ಆಗುವುದಿಲ್ಲ. ಅವುಗಳಿಗೆ perfect infrastructure ಕೊಡಲು ಆಗುವುದಿಲ್ಲ. ಅದಕ್ಕಾಗಿ ಪಜ್ಜಕ್ ಶಾಲೆಗಳನ್ನು ಕೊಡಬೇಕೆಂದು ಮಾಡಿದ್ದಾರೆ. ಅದನ್ನು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಕಾಲದಲ್ಲಯು ಕೊಟ್ಟಿದ್ದಾರೆ. ಈಗಲೂ ಮಾಡುತ್ತೇನೆ ಎಂದು ಹೇಳಿದ್ದಾರೆ, ಮಾಡಬೇಕಾಗುತ್ತದೆ. ಬಜೆಟ್‌ನಲ್ಲಿ ಬರಲ ಬರದೇ ಇರಲಿ, it is a routine process. ಆ process ನಿಲ್ಲಬಾರದು. ಏಕೆಂದರೆ ಪಜ್ಜಕ್ ಶಾಲೆಗಳನ್ನು ಪ್ರಾರಂಭ ಮಾಡಿದ ಮೇಲೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇಂಗ್ಲೀಸ್ ಕಲಿಯಬೇಕು ಎನ್ನುವ ಭರದಲ್ಲ ಕನ್ನಡ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಾಲೆಗಳು ಮುಚ್ಚುವಂತೆ ಆಗಿತ್ತು. ಪಬ್ಲಿಕ್ ಶಾಲೆಗಳನ್ನು ಪ್ರಾರಂಭ ಮಾಡಿದ ಮೇಲೆ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಆ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಲು ಪಾಲಕರ ನುಕ್ಕುನೂಗಲು ಉಂಟಾಗಿತ್ತು. ಇನ್ನು ಸೀಟ್‌ಗಳನ್ನು ಜಾಸ್ತಿ ಮಾಡಬೇಕೆಂದು ಮಾನ್ಯ ಸಚಿವರಾದ ಕೆ.ಎಸ್.ಈಶ್ವರಪ್ಪನವರ ಮೇಲೆ ತುಂಬಾ ಒತ್ತಡ ಬಂತು. ಮಾನ್ಯ ಸಚಿವರು ಹೆಚ್ಚು ಮಾಡಿಕೊಡಬೇಕು.

ಸಭಾಪತಿಯವರು:- ಆ ಸಮಯದಲ್ಲಿ ಮಕ್ಕಳ ಹೆಸರನ್ನು ಲಾಟರಿ ತೆಗೆಯುವ ಮೂಲಕ ದಾಖಲು ಮಾಡಿಕೊಳ್ಳಬೇಕಾಯಿತು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಸಭಾಪತಿಯವರಾದ ಶ್ರೀ ಬಸವರಾಜ ಹೊರಟ್ಟಯವರ ಒಂದು ಪಬ್ಲಿಕ್ ಶಾಲೆ ಇದೆ. It is a role model to the entire State of Karnataka. ಇಂತಹ ಸರ್ಕಾರಿ ಶಾಲೆಯನ್ನು ಅವರು ಏಕೆ ಮಾಡಿದರು? ಅವರಿಗೆ commitment ಇತ್ತು. 1,300 ಮಕ್ಕಳು ಆ ಶಾಲೆಯಲ್ಲಿ ಓದುತ್ತಾರೆ.

ಸಭಾಪತಿಯವರು:- ಈಗ 1,632 ಮಕ್ಕಳು ಓದುತ್ತಿದ್ದಾರೆ. ನಮ್ಮ ಮಾನ್ಯ ಶ್ರೀ ಗೋವಿಂದ ಕಾರಜೋಳರವರ ತಾಲ್ಲೂಕಿನಲ್ಲಿ ಆ ಶಾಲೆ ಇದೆ.

ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು):- ಮಾನ್ಯ ಸಭಾಪತಿಗಳೆ, ಮಾನ್ಯ ಸಭಾಪತಿಯವರಿಗೆ commitment ಮಾತ್ರ ಇರಲಿಲ್ಲ. ಅವರ ತಂದೆಯವರು ತೀರಿ ಹೋದ ಮೇಲೆ ತಂದೆಯವರ ಹೆಸರಿನಲ್ಲಿ ಒಂದು ಶಾಲೆಯನ್ನು ಪ್ರಾರಂಭ ಮಾಡಬೇಕೆಂದು ಯೋಚನೆ ಮಾಡಿದರು. ಅವರು ತಾವೇ ಸ್ವಂತ ಮಾಡುವುದರ ಬದಲಾಗಿ ಸರ್ಕಾರಕ್ಕೆ ಅವರ ಸ್ವಂತ ಹಣದಲ್ಲಿ 7 ಎಕರೆ ಜಮೀನನ್ನು ಖರೀದಿ ಮಾಡಿಕೊಟ್ಟರು. ಒಂದು ಎಕರೆಗೆ ಸುಮಾರು 50 ಲಕ್ಷ ರೂಪಾಯಿಗಳಾಗುತ್ತದೆ. ಅವರು ಸರ್ಕಾರಕ್ಕೆ ಜಮೀನನ್ನು ಖರೀದಿ ಮಾಡಿಕೊಟ್ಟು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅಲ್ಲಿ ಈಗ ಮಹಿಳಾ ಪದವಿ ಕಾಲೇಜ್ ಮತ್ತು ಐಐಐ ಕಾಲೇಜನ್ನು ಪ್ರಾರಂಭ ಮಾಡಿದ್ದಾರೆ. ಆ ಶಾಲೆಗೆ ನನ್ನನು ಅಧ್ಯಕ್ಷರಾಗುವಂತೆ ಸಭಾಪತಿಯವರು ಹೇಳಿದರೂ ನಾನು ಅಧ್ಯಕ್ಷನಾಗುವುದಿಲ್ಲ, ತಾವು ಇರುವತನಕ ನೀವೇ ಅದಕ್ಕೆ ಅಧ್ಯಕ್ಷರಾಗಿರಬೇಕು ಎಂದು ಅವರನ್ನೇ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಏಕೆಂದರೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಜಮೀನು ಖರೀದಿ ಮಾಡಿ ಸರ್ಕಾರಕ್ಕೆ ದಾನ ಮಾಡಿದವರು ಅವರು. ಅದನ್ನು ಅವರು ಈಗ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಪಬ್ಲಿಕ್ ಶಾಲೆ ಮಾಡಿದ್ದಾರೆ ಎಂದರೆ. ಇದೊಂದು ವ್ಯಾಪಾರದ ಶಾಲೆ ಎಂದು ಜನರು ತಿಳಿದುಕೊಳ್ಳುತ್ತಾರೆ. ಆದರೆ ಅದು ವ್ಯಾಪಾರದ ಶಾಲೆ ಅಲ್ಲ, ಬಡವರ ಶಾಲೆ. ಸಭಾಪತಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಯನ್ನು ನಡೆಸುತ್ತಿದ್ದಾರೆ.

ಸಭಾಪತಿಯವರು:- ಧನ್ಯವಾದಗಳು.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೆ, ಸಜ್ಜನರ ಕ್ಷೇತ್ರಗಳಿಗೆ ಈ ರೀತಿ ಪ್ರೀಯಾಗಿ ಜಮೀನು ಸಿಗುತ್ತದೆ. ನಾವು ಹುಡುಕಿಕೊಂಡು ಹೋದರು ನಮಗೆ ಸಿಗುವುದಿಲ್ಲ. ಮುಧೋಳ ಸಾಹೇಬರಿಗೆ ಈ ರೀತಿ ಪ್ರೀಯಾಗಿ ಶಾಲೆ ಸಿಕ್ಕಿದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮಾನ್ಯ ಸಭಾಪತಿಯವರು ಅಲ್ಲ ಶಾಲೆಯನ್ನು ಪ್ರಾರಂಭ ಮಾಡಿದ ಮೇಲೆ ಬೇರೆ ಖಾಸಗಿ ಶಾಲೆಗಳಿಗಿಂತ 98% ಫಲತಾಂಶ ಬರುತ್ತಿದೆ. ಆದ್ದರಿಂದ ಇಲ್ಲ ಹಿರಿಯ ಮಂತ್ರಿಗಳಾದ ಸಭಾನಾಯಕರಿದ್ದಾರೆ, ಮಾನ್ಯ ಜಲಸಂಪನ್ಮೂಲ ಸಚಿವರು ಇದ್ದಾರೆ, ಈ ಬಜೆಟ್‌ನಲ್ಲಿ ಪಬ್ಲಿಕ್ ಶಾಲೆಗಳಿಗೆ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಶಕ್ತಿ ಮೀರಿ ಅನುದಾನವನ್ನು ಕೊಡಿ. It will be towards the New Education Policy.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಗಳೆ, ಪಬ್ಲಿಕ್ ಶಾಲೆ ಇದು ongoing scheme. ಈಗಾಗಲೇ ಶಾಲೆಗಳನ್ನು ಪ್ರಾರಂಭ ಮಾಡಲಾಗಿದೆ. ಹೊಸ ಸ್ಕೀಮ್ ಆಗಿದ್ದರೆ ಬಜೆಟ್‌ನಲ್ಲಿ ಅನೌನ್ಸೆಮೆಂಟ್ ಮಾಡಲಾಗುತ್ತಿತ್ತು. ಇದು ಇರುವಂತಹ ongoing scheme, ಆದರೆ ಅದು lumpsum budget ನ್ನು ಇಲಾಖೆಗೆ ಕೊಡಲಾಗಿರುತ್ತದೆ. ಅದರಲ್ಲಿ ಅವರು ಹೆಚ್ಚು ಮಾಡಿಕೊಳ್ಳಬಹುದು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಾದರಿಯಲ್ಲಿ ನಾಣಿಯವರ ಹೆಸರಿನಲ್ಲಿ ಶಾಲೆಗಳನ್ನು ಮಂಗಳೂರು, ಉಡುಪಿ ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿವಮೊಗ್ಗದಲ್ಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಈ ವರ್ಷ ಚಿಕ್ಕಮಗಳೂರಿಗೂ ಕೊಡಿ. ಏಕೆಂದರೆ ನಾರಾಯಣ ಗುರುಗಳು ಈ ಸಮಾಜದ ಬಹುದೊಡ್ಡ ಆಸ್ತಿ. ನಾರಾಯಣ ಗುರುಗಳು ಯಾವುದೇ ಒಂದು ವರ್ಗಕ್ಕೆ ಸಿಮೀತವಾದವರಲ್ಲ. ಶೋಷಣೆಗೆ ಒಳಗಾದ ಸಮಾಜಕ್ಕೆ ಶಕ್ತಿ ತುಂಬ, ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು. ವಿಶೇಷವಾಗಿ ಮಹಿಳೆಯರ ಶಿಕ್ಷಣದ ವಿಚಾರದಲ್ಲ ಬಹುದೊಡ್ಡ ಕೊಡುಗೆಯನ್ನು ಅವರು ಈ ನಾಡಿಗೆ ಕೊಟ್ಟಿದ್ದಾರೆ. ಕೇರಳದಲ್ಲ ಅವರನ್ನು 'ನಾರಾಯಣ ಗುರುಜೀ' ಯವರು ಎಂದು ಹೇಳುತ್ತಾರೆ. ನಾರಾಯಣ ಗುರುಜಿಯವರ ಹೆಸರಿನಲ್ಲ ಶಾಲೆಗಳನ್ನು ಪ್ರಾರಂಭ ಮಾಡುತ್ತಿರುವುದು ನೂರಕ್ಕೆ ನೂರು ಸ್ವಾಗತಾರ್ಹವಾದ ವಿಚಾರ. ಈ ಕೆಲಸವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿದ್ದಾರೆ. ಇದನ್ನು ಇನ್ನು ನಾಲ್ವೈದು ಜಿಲ್ಲೆಗಳಿಗೆ ವಿಸ್ತರಿಸಬೇಕು. ನಾರಾಯಣ ಗುರುಗಳು ಯಾವುದೇ ವರ್ಗಕ್ಕೆ ಸಿಮೀತವಲ್ಲ ಎನ್ನುವುದನ್ನು ಪದೇ-ಪದೇ ಹೇಳುತ್ತೇನೆ, ಏಕೆಂದರೆ ಅವರನ್ನು ಮಂಗಳೂರು, ಉಡುಪಿ, ಶಿವಮೊಗ್ಗಕ್ಕೆ ಮಾತ್ರ ಸಿಮೀತ ಮಾಡಬೇಡಿ. ಮಲೆಯಾಳಂನಲ್ಲ ಅರಿವು ಎನ್ನುವ ಅವರ ಒಂದು ಪುಸ್ತಕ ಬಂದಿದೆ. ಆ ಪುಸ್ತಕದಲ್ಲ ಈ ನಾಡಿನ ಪ್ರತಿಯೊಬ್ಬ ಕೆಳವರ್ಗದ, ಈ ಸಮಾಜದಲ್ಲ ಶೋಷಣೆಗೆ ಒಳಗಾದ ವರ್ಗದವನ್ನು ಹೇಗೆ ಮುಖ್ಯವಾಹಿನಿಗೆ ತರಲಾಯಿತು ಎನ್ನುವ ವಿಚಾರವಿದೆ. ಮಲೆಯಾಳಂನಲ್ಲರುವ ಅರಿವು ಪುಸ್ತಕವನ್ನು ದಯಮಾಡಿ ಕನ್ನಡಕ್ಕೆ ತರ್ಬುಮೆ ಮಾಡಿಸುವ ಮುಖಾಂತರ ನಮ್ಮ ರಾಜ್ಯದ ಪಠ್ಯಪುಸ್ತಕದಲ್ಲ ಅದನ್ನು ಸೇರಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕೆಂದು ಮಾನ್ಯ ಸಭಾಪತಿಯವರ ಮುಖಾಂತರ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ. ಒಮ್ಮೆ ಶ್ರೀ ರವೀಂದ್ರನಾಥ ಠಾಗೋರ್‌ರವರು ಕೇರಳಕ್ಕೆ ಭೇಟಿ ನೀಡಿದಾಗ, “ ಇಂತಹ ಬಹುದೊಡ್ಡ ದಾರ್ಶನಿಕನನ್ನು ಇಡೀ ಭಾರತದಲ್ಲ ನೋಡಲಲ್ಲ” ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲ, ಕೇರಳದಲ್ಲಯ ಕೆಳ ವರ್ಗದ ಜನರ ಶೋಷಣೆಯನ್ನು ನೋಡಿ “ ಇಂತಹ ಪರಿಸ್ಥಿತಿಯನ್ನು ನಾನು ಎಲ್ಲಯೂ ನೋಡಲಲ್ಲ” ಎಂದು ಹೇಳಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಗಳೆ, land of lunatics ಎಂದು ಹೇಳಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಅಂತಹ ಬಹು ದೊಡ್ಡ ದಾರ್ಶನಿಕರ ಹೆಸರಿನಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಈ ಶಾಲೆಗಳನ್ನು ಪ್ರಾರಂಭ ಮಾಡಿದರೆ ಮಾತ್ರ ಸಾಕಾಗುವುದಿಲ್ಲ. ಅವರ ವಿಚಾರ ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕಾಗುತ್ತದೆ. ಹಾಗಾಗಿ ಒಂದು ಪಠ್ಯಪುಸ್ತಕದ ಮುಖಾಂತರ ಅವರ ವಿಚಾರವನ್ನು, ಅವರು ಮಾಡಿರುವ ಕೆಲಸವನ್ನು ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ಪಠ್ಯ-ಪುಸ್ತಕದ ಮುಖಾಂತರ ಮಾಡಬೇಕೆಂದು ನಾನು ಸರ್ಕಾರವನ್ನು ವಿನಂತಿಸಿಕೊಳ್ಳುತ್ತೇನೆ. ಮಾನ್ಯ ಸಭಾಪತಿಯವರು ಇನ್ನು ಐದು ನಿಮಿಷದಲ್ಲ ನಿಮ್ಮ ಭಾಷಣವನ್ನು ಮುಕ್ತಾಯ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಇನ್ನು ಸ್ವಲ್ಪ ಸಮಯವನ್ನು ಕೊಡಬೇಕಾಗಿ ವಿನಂತಿ.

ಶ್ರೀ ಗೋವಿಂದ ಎಂ.ಕಾರಜೋಳ:- ಹರಿಕಥೆ ಭಟ್ಟರನ್ನು ಯಾರು ನಿಲ್ಲಿಸುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಅವರಿಗೆ ಆಗಾಗ ಹಾರವನ್ನು ತಂದು ಹಾಕಬೇಕಾಗುತ್ತದೆ.

ಸಭಾಪತಿಯವರು:- ಭೋಜೇಗೌಡರು ನನ್ನನು target ಮಾಡಿದ್ದಾರೆ. ನಮಗೂ ಏನಾದರೂ ಅನ್ನುವ ಸಾಧ್ಯತೆ ಇದೆ. ಅದಕ್ಕಾಗಿ ನಾನು ಬಹಳ careful ಆಗಿ ಇರುತ್ತೇನೆ.

ಶ್ರೀ ಎಸ್.ಎನ್.ಭೋಜೇಗೌಡ:- ಮಾನ್ಯ ಸಭಾಪತಿಗಳೆ, ಕೋವಿಡ್-19 ಮಹಾಮಾರಿ ಬಂದಿರುವ ಸಂದರ್ಭದಲ್ಲಿ ಈ ನಾಡು ತುಂಬಾ ಪರಿತಪಿಸಿದೆ. ವಿಶೇಷವಾಗಿ ಸರ್ಕಾರ ಎಷ್ಟೆ ಶ್ರಮಪಟ್ಟರು ಕೈ ಮೀರಿ ಹೋಗಿತ್ತು, ಮತ್ತೆ ಸ್ವಲ್ಪ ಅಭಿವೃದ್ಧಿಯಾಗುತ್ತಿದ್ದೇವೆ. ಕೆಲವು ವಿಚಾರಗಳನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಕೋವಿಡ್-19 ಬರುತ್ತದೆ ಎಂದು ಯಾರು ಕನಸು ಕಂಡಿರಲಿಲ್ಲ. ಕೋವಿಡ್-19 ಬಂದಿರುವ ಸಮಯದಲ್ಲಿ ಪ್ರತಿಪಕ್ಷದವರು ಸರ್ಕಾರಕ್ಕೆ ಸಹಕಾರವನ್ನು ಕೊಟ್ಟಿದ್ದೇವೆ. ಸರ್ಕಾರಕ್ಕೆ ಯಾವುದೆ ಅಡೆತಡೆ ಉಂಟು ಮಾಡಿರುವುದಿಲ್ಲ. ಕೋವಿಡ್-19ರ ಸಂದರ್ಭದಲ್ಲಿ ಬಹಳ ಜನ ನಿಧನ ಹೊಂದಿದ್ದಾರೆ. ಆ ಸಮಯದಲ್ಲಿ ಹಣ ಇದ್ದವರು, ಇಲ್ಲದವರು, ಬಡವರು, ಶ್ರೀಮಂತರು ಎಲ್ಲರೂ ತುಂಬಾ ಕಷ್ಟಪಟ್ಟಿದ್ದಾರೆ. ಕೆಲವರು ಹಣ ಇದ್ದವರು ಹೇಗೋ ಕಷ್ಟಪಟ್ಟು ಜೀವವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಳಿಸಿಕೊಂಡಿದ್ದಾರೆ. ಹಣವಿಲ್ಲದವರು ಬಹಳಷ್ಟು ಜನ ಸತ್ತಿದ್ದಾರೆ. ಭದ್ರಾವತಿಯ ನಮ್ಮ ಮಾಜಿ ಎಂ.ಎಲ್.ಎ., ಅಪ್ಪಾಜಿ ಗೌಡರಿಗೆ ಏನು ಕಡಿಮೆಯಾಗಿರಲಿಲ್ಲ. ಅವರಿಗೆ ಕಡೆ ಗಳಿಗೆಯಲ್ಲಿ ಭದ್ರಾವತಿಯಲ್ಲಿ ಮತ್ತು ಶಿವಮೊಗ್ಗದಲ್ಲಿ ಎರಡು ಕಡೆಗಳಲ್ಲಿ ವೆಂಟಲೇಟರ್ ಸಿಗಲಿಲ್ಲ. I am representing six districts. In almost all those districts, I have attended K.D.P., meetings. ಎಲ್ಲಾ ಕಡೆ ಹೋಗಿದ್ದೇನೆ. ಆ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ತಾಲ್ಲೂಕು ಕೇಂದ್ರದಲ್ಲಿ 6-7 ವೆಂಟಲೇಟರ್‌ಗಳನ್ನು ಹಾಕಿದರೂ ಒಂದು ಕೆಲಸ ಮಾಡುತ್ತಿರಲಿಲ್ಲ. ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದವು. ತಾಲ್ಲೂಕು ಕೇಂದ್ರಗಳಲ್ಲಿ ಪರಿಣಿತರು ಇರಲಿಲ್ಲ. ಅಲ್ಲಿ ನಾಕಷ್ಟು oxygen ಕೊಡುತ್ತಿರಲಿಲ್ಲ. ಕೋವಿಡ್-19ರ ಸಮಯದಲ್ಲಿ ಯಾವುದೇ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಂದು ವೆಂಟಲೇಟರ್ ಕೂಡಾ ಕೆಲಸ ಮಾಡುತ್ತಿರಲಿಲ್ಲ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.

(ಮುಂದು)

(218)09-03-2022(05-30)bsd-gr

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು)

ಇವತ್ತು ಅವೆಲ್ಲವೂ arrangements ಆಗಿದೆ. ನಿನ್ನೆ Mysore Lamps ವಿಚಾರ ಬಂದ ಸಂದರ್ಭದಲ್ಲಿ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಲ್ಲವೇ? Calamity ಬಂದಾಗ ಹುಡುಕುವುದಿಲ್ಲ. ಮುಂದೆ ಯಾವತ್ತು ಒಂದು ದಿನ calamity ಬಂದು ನಾಡಿಗೆ ಏನೋ ಆಗಬಹುದು, ಅದು ಬೇಡ, ಒಳ್ಳೆಯದ್ದಾಗಲೀ, ಆರೋಗ್ಯಕ್ಕೋಸ್ಕರ ಮಾಡೋಣ ಎಂದು ಮಾಡಬೇಕಲ್ಲವೇ? ಈಗಾಗಲೇ Budget ನಲ್ಲಿ ಹೇಳುವಂತೆ 4 ವಿಭಾಗಗಳಲ್ಲಿ ಆಸ್ಪತ್ರೆಗಳನ್ನು ಬೆಂಗಳೂರಿನಲ್ಲಿ ಕಟ್ಟುವ ಬಗ್ಗೆ ಹೇಳಿದ್ದಾರೆ. ಸಂತೋಷ, ಮಾಡಲಿ, ಒಳ್ಳೆಯ ಕೆಲಸ. ಅದೇರೀತಿ ಜಯದೇವ ಆಸ್ಪತ್ರೆಯನ್ನು ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದಾರೆ. ಮೈಸೂರು, ಗುಲ್ಬರ್ಗ, ಬೆಂಗಳೂರು ಮತ್ತು ಈಗ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಸ್ವಲ್ಪ ಒತ್ತಡ ಕಡಿಮೆ ಮಾಡಬೇಕೆಂದು 50

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

bedded hospital ಮಾಡುವ ಬಗ್ಗೆ ಹೇಳಿದ್ದು, final stage ನಲ್ಲಿದ್ದು, ಮೇ ತಿಂಗಳಲ್ಲಿ open ಆಗುತ್ತದೆ ಎಂದು ತಿಳಿದುಕೊಂಡಿದ್ದೇನೆ. ಇದು ಸ್ವಾಗತಾರ್ಹ. ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಆ ಕೆಲಸವೂ ಆಗಲಿ, ಕೆಲಸ ಮಾಡಿರುವ ವಿಚಾರದಲ್ಲಿ ನಾವು ಒಪ್ಪಿಕೊಳ್ಳಬೇಕಾಗುತ್ತದೆ.

ಡಾ: ಸಿ.ಅಶ್ವಥನಾರಾಯಣ:- ಮಾನ್ಯ ಸದಸ್ಯರು ಎಲ್ಲಾ ಕಡೆ ಗಮನ ಹರಿಸಿದ್ದಾರೆ, ಮಲ್ಲೇಶ್ವರಂನಲ್ಲಿ ಸದ್ದಿಲ್ಲದೇ ಕೆಲಸ ಆಗುತ್ತಿದೆ.

ಸಭಾಪತಿಯವರು:- ಅವರು ರಾಜ್ಯಕ್ಕೆಲ್ಲಾ ಮಾಡುವ ಬಗ್ಗೆ ಹೇಳುತ್ತಿದ್ದಾರೆ.

ಡಾ: ಸಿ.ಅಶ್ವಥನಾರಾಯಣ:- ಗೂಢಚರ್ಯೆ ಕೆಲಸ ಮಾಡಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಗೂಢಚರ್ಯೆ ಕೆಲಸ ಅಲ್ಲ, ಏನಾಗಿದೆ ಎಂದು ತಿಳಿದುಕೊಂಡಿದ್ದೇನೆ.

ಡಾ: ಸಿ.ಅಶ್ವಥನಾರಾಯಣ:- ಮಾನ್ಯ ಸಭಾಪತಿಯವರೇ, ಕೋವಿಡ್-19 ಸಮಯದಲ್ಲಿ ರೂ.15 ಕೋಟಿ ಆರೋಗ್ಯ ಇಲಾಖೆಯಿಂದ allocate ಆದ ಸಂದರ್ಭದಲ್ಲಿ ರೂ.7 ಕೋಟಿ ಖರ್ಚಾಗಿದ್ದು, ಉಳಿದ ರೂ.8 ಕೋಟಿಗಳಲ್ಲಿ ಒಂದು floor building ಅನ್ನು ಕಟ್ಟುವ ಮೂಲಕ ಹಾಗೂ ಜಯದೇವದಿಂದ ಬಂದವರು equip ಮಾಡಿಕೊಂಡು ನಿರ್ವಹಣೆ ಮಾಡುತ್ತಿದ್ದಾರೆ. ಇದು ಒಟ್ಟಾರೆ ರೂ.8 ಕೋಟಿಗಳಲ್ಲಿ ಮಾಡಿರುವ project ಆಗಿದೆ. savings ಆದ ಹಣದಲ್ಲಿ ಈ project ಅನ್ನು ಮಾಡಿಸಿ, ಅಸ್ತಿತ್ವಕ್ಕೆ ತಂದಿದ್ದೇನೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ಕೋವಿಡ್ ಭರಾಟೆಯಲ್ಲಿ ಜಿಲ್ಲಾ ಆಸ್ಪತ್ರೆಗಳು ಸ್ವಲ್ಪ ಸುಸಜ್ಜಿತವಾಗಿವೆ. Oxygen ವಿಚಾರ ಇರಬಹುದು, Ventilator, ICU bedಗಳ ವಿಚಾರ ಇರಬಹುದು, ಇವೆಲ್ಲವೂ ಆಗಿವೆ. ಆವತ್ತಿನ ದಿವಸ 'Covid Warriors' ಎಂದು ಕೆಲಸ ಮಾಡಿದ್ದರು, ಸರ್ಕಾರದಲ್ಲಿ ಅನೇಕ ಬಾರಿ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಹಾಗೂ ಮಾನ್ಯ ಬಸವರಾಜ ಬೊಮ್ಮಾಯಿ ರವರುಗಳು Covid Warriors ಆಗಿ ಕೆಲಸ ಮಾಡಿ ಮೃತಪಟ್ಟವರ ಕುಟುಂಬಗಳಿಗೆ ರೂ.30 ಲಕ್ಷ ಅವರ ಕುಟುಂಬಗಳಿಗೆ ಕೊಡುವುದಾಗಿ ಹೇಳಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು 3 ಬಾರಿ ಪ್ರಶ್ನೆ ಕೇಳಿದಾಗಲೂ 3 ಬಾರಿ ಮುಂದೂಡಲಾಯಿತು. ನಂತರ ಮಾನ್ಯ ಸಭಾಪತಿಯವರೇ ಕೊಡುತ್ತಾರೆ ಎಂದು ನನ್ನನ್ನು ಸಮಾಧಾನ ಮಾಡಿ ಕೂರಿಸಿದರು. ಇವತ್ತು ಅನಿವಾರ್ಯವಾಗಿ ಕೇಳಬೇಕಾಗಿದೆ. ಆಗ opportunity ಸಿಗಲಿಲ್ಲ, ಈಗ ಕೇಳುವುದಕ್ಕೆ ನನಗೆ opportunity ಸಿಕ್ಕಿದೆ. ಮೃತಪಟ್ಟ ಕುಟುಂಬದವರಿಗೆ ರೂ.30 ಲಕ್ಷ ಪರಿಹಾರ ಕೊಡಬೇಕೋ, ಬೇಡವೋ? ಹಾಗಾದರೆ Covid Warriors ಗಳು ಸತ್ತಿಲ್ಲವೇ? ಅವರು Police ನವರಿರಬಹುದು, ಆರೋಗ್ಯ ಇಲಾಖೆಯವರು ಇರಬಹುದು, Revenue ಇಲಾಖೆಯವರು ಅಥವಾ ಶಿಕ್ಷಕರು ಇರಬಹುದು. ಅವರ ಕುಟುಂಬ ಇವತ್ತು ಪರಿತಪಿಸುತ್ತಿಲ್ಲವೇ? ಮಾನ್ಯ ಮುನಿರಾಜ ಗೌಡರು ಮೊನ್ನೆ ಪ್ರಶ್ನೆ ಕೇಳಿ ಅನೇಕ ಜನರು ಸತ್ತಿದ್ದು, ಅವರ ಕುಟುಂಬಕ್ಕೆ ಸಹಾಯ ಮಾಡಿ ಎಂದು ಕೇಳಿದರು. ನೂರಾರು ಜನ ಶಿಕ್ಷಕರು ಸತ್ತಿಲ್ಲವೇ? ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ nurse ಗಳು ಸತ್ತಿಲ್ಲವೇ? Doctor ಗಳು ಸತ್ತಿಲ್ಲವೇ? Police ಇಲಾಖೆಯವರು ಸತ್ತಿಲ್ಲವೇ? ಅವರೆಲ್ಲರೂ ರಾತ್ರಿ-ಹಗಲು ನಮ್ಮ ಸೇವೆ ಮಾಡಿದ್ದಾರೆ. ಅವರು ಕಷ್ಟದಲ್ಲ ಸೇವೆ ಮಾಡಿದ್ದಾರೆ. ಯಾರಿಗಾದರೂ ಕೋವಿಡ್-19 ಬಂದಿದೆ ಎಂದಾಗ ಆತನ ಹೆಂಡತಿ ಕೂಡ ಹತ್ತಿರ ನಿಲ್ಲುತ್ತಿರಲಿಲ್ಲ, ಮಕ್ಕಳು ನಿಲ್ಲುತ್ತಿರಲಿಲ್ಲ. ಅಷ್ಟ ಸತ್ತಿದ್ದಾನೆ ಎಂದಾಗ ಅಷ್ಟನ ಹೆಣ್ಣು ಸುಟ್ಟು ಬಿಡಿ, ನಂತರ ನಾವು ಬರುತ್ತೇವೆ ಎನ್ನುವವರಿದ್ದರು. ಅಷ್ಟನ ಹತ್ತಿರ ಇರುವ pocket ಕೊಡಿ ಎನ್ನುವ ವಿಚಾರ ಕೇಳಿರುವ ಬಗ್ಗೆ ಯಾರೋ WhatsApp ನಲ್ಲಿಯೂ ಹಾಕಿದ್ದರು. ಅದನ್ನು ಮಾತ್ರ ಕಳುಹಿಸಿ ಎಂದಾಗ ಎಲ್ಲರೂ ಉಗಿದರು. ಗಂಡ ಸತ್ತರೆ ಹೆಂಡತಿ ಹೋಗಿಲ್ಲ, ಹೆಂಡತಿ ಸತ್ತರೆ ಗಂಡ ಹೋಗಿಲ್ಲ, ಮಕ್ಕಳು ಸತ್ತರೆ ಹೋಗಿಲ್ಲ, ಇಂತಹ ಹೀನಾಯ ಪರಿಸ್ಥಿತಿ ಇರುವಾಗ ನಮ್ಮ ಆರೋಗ್ಯ ರಕ್ಷಣೆಗೆ ದಿಟ್ಟತನದಿಂದ ಕೆಲಸ ಮಾಡಿದ ಯಾವುದೇ ಇಲಾಖೆಯವರು ಇರಬಹುದು, ಶಿಕ್ಷಕರು, ಆರೋಗ್ಯ ಇಲಾಖೆ ಅಥವಾ police ಇಲಾಖೆಯ Covid Warriors ಗಳಿಗೆ ನಾವು ಗೌರವ ಕೊಡಬೇಕಲ್ಲವೇ? ಈ Budget ಎಲ್ಲಾದರೂ ಒಂದು ಕಡೆ ಅವರೆಲ್ಲರಿಗೂ ಕೊಡುತ್ತೇವೆ ಎಂದು ಹೇಳಬೇಕಾಗಿತ್ತು. ಕೊಡಬೇಕಾಗಿತ್ತು. ಏಕೆಂದರೆ ನೂರಾರು Hospitals ಮತ್ತು Private Nursing Home ನವರು ಸಾಲ ಮಾಡಿದ್ದು, ಈ ಕೋವಿಡ್-19ನಿಂದ ಎಲ್ಲಾ ಸಾಲವನ್ನು ತೀರಿಸಿ ಕುಬೇರರಾದರು. Pharmacists, medicine ನವರು ಜನ್ಮ ಜನ್ಮಾಂತರದ ಮಕ್ಕಳಿಗೆ ಆಗುವಷ್ಟು ದುಡಿದರು. ಒಂದೇ ಒಂದು Nursing Home ನಲ್ಲಿ ಹೆಚ್ಚು Bill ಆಗಿ ಅನ್ಯಾಯವಾಗಿದೆ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅರ್ಜಿ ಕೊಟ್ಟ ನೊಂದ ಜನರ ಪರವಾಗಿ ಯಾವುದೇ ಜಿಲ್ಲಾಧಿಕಾರಿ ಇರಬಹುದು ಅಥವಾ ರಾಜ್ಯ ಅಥವಾ ಬೆಂಗಳೂರಿನ ಕೇಂದ್ರದಲ್ಲರುವವರು Criminal case ಹಾಕಿ Nursing Home ನವರನ್ನು ಒಳಗೆ ಇಟ್ಟರೇ? Enquiry ಮಾಡಿದರೇ? ಇದನ್ನು ದಯಮಾಡಿ ಹೇಳಬೇಕು. ಇದು ಅಕ್ಷರಸಃ ಸತ್ಯ. ಅವರೆಲ್ಲರೂ ನೊಂದಿದ್ದಾರೆ. ಸತ್ತವರು ನೆಮ್ಮದಿಯಾಗಿದ್ದಾರೆ. ಆದರೆ ಜೀವ ಉಳಿಸಿಕೊಂಡು ಮನೆಗೆ ಬಂದವರು ಹೆಂಡತಿ ಒಡವೆ ಅಥವಾ ಆಸ್ತಿ ಮಾಡಿ, site ಅಡ ಇಟ್ಟು, ಇನ್ನೊಂದು ಮಾಡಿದವರು ಏಕಾದರೂ ಉಳಿದುಕೊಂಡನೋ! ಜೀವನವೇ ಹೋಯಿತು. ಸಾಲ ಮಾಡಿ ಸಾಲ ತೀರಿಸುವುದಕ್ಕೆ ಆಗದೇ ಹೆಂಡತಿ ಮಕ್ಕಳ ಮುಖ ನೋಡಿಕೊಂಡು ಇದ್ದಾನಲ್ಲ! ಆತ ದಿನ ಸಾಯುತ್ತಿದ್ದಾನೆ. ಆತ ಬದುಕಬಾರದಿತ್ತು, ಸತ್ತಿದ್ದರೆ ಎಷ್ಟೋ ಚೆನ್ನಾಗಿತ್ತು ಎಂದು ನಿಟ್ಟುಸಿರು ಬಿಡುತ್ತಿದ್ದಾನೆ. ಇಂತಹ ಸಾವಿರಾರು ಕುಟುಂಬಗಳಿದ್ದು, ಆ ಕುಟುಂಬಗಳ ನೆರವಿಗೂ ಬರಲಿಲ್ಲ. Nursing Home Bill ಅನ್ನು ಯಾವ ಸರ್ಕಾರವು ಕಟ್ಟಲಿಲ್ಲ. ಅಂದಿನ ಸಂದರ್ಭದಲ್ಲಿ ಕುಮಾರ ಕೃಪಾವನ್ನು 300 bedded Hospital ಮಾಡುತ್ತೇವೆ ಎಂದು ಹೇಳಿದರು, ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು. ನನಗೆ ಕೋವಿಡ್-19 ಬಂದಿರುವ ಬಗ್ಗೆ ತಿಳಿಸಿ ಎಲ್ಲ admit ಆಗಲ, ಕುಮಾರ ಕೃಪಾದಲ್ಲ ಕೊಟ್ಟುಬಿಡಿ ಎಂದು ಮಾನ್ಯ ಆರೋಗ್ಯ ಸಚಿವರನ್ನು ಕೇಳಿದಾಗ ಅವರು “ಅಲ್ಲ ಏನೂ ಇಲ್ಲ, ಸುಮ್ಮನಿರು” ಎಂದು ಹೇಳಿದರು. Bengaluru International Exhibition Centre (BIEC) ನಲ್ಲಿ 10,000 bed ವ್ಯವಸ್ಥೆ ಮಾಡಿದರು. ಆಕಾಶ್ ಆಸ್ಪತ್ರೆ ಈಗ ಏನಾಯಿತು? ಆಸ್ಪತ್ರೆ ಯಾರದ್ದು ಎಂದು ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ಇದು ಬಹಳ ಗಂಭೀರವಾದ ವಿಚಾರವಾಗಿದೆ ಮತ್ತು ಸಾವಿರಾರು ಕೋಟಿ ರೂಪಾಯಿಗಳ ವಿಚಾರವಾಗಿದೆ.

ಇನ್ನು ಶಾಲೆಗಳು ಎರಡು ವರ್ಷ ತೆರೆಯಲಿಲ್ಲ, ಮಕ್ಕಳಿಗೆ ಬೇಕಾದ ಪುಸ್ತಕ, uniform, cycle ಬೇರೆ ಬೇರೆ ಕೊಡಬೇಕಾದ benefits, computers ಇತ್ಯಾದಿಗಳು ಸಿಗಲಿಲ್ಲ, ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲಿಲ್ಲ. ಕೋವಿಡ್-19 ನೆಪದಲ್ಲಿ ನಿಂತು ಹೋಯಿತು. ಅಂತಹ ಸಮಯದಲ್ಲಿ ಮಕ್ಕಳಿಗೆ ಪ್ರತಿ ವರ್ಷ cycle ಕೊಡಬೇಕಾದ fund ಏನಾಯಿತು? ಬೇರೆ ಬೇರೆ ಫಲಾನುಭವಿಗಳಿಗೆ ಕೊಡಬೇಕಾದ funds ಕೋವಿಡ್-19 ನೆಪದಲ್ಲಿ ನಿಂತು ಹೋಯಿತು, ಅದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನಾಯಿತು? ಇಂತಹ ದುಸ್ಥಿತಿಗೆ ತಲುಪಿರುವ ಅನೇಕ ಸಾರ್ವಜನಿಕರು ಮತ್ತು ಸೇವೆ ಮಾಡಿದವರಿದ್ದು, ಅವರ ಸೇವೆಯನ್ನು ಗುರುತಿಸಿ ಅವರ ಕುಟುಂಬಗಳಿಗೆ ನೆರವಾಗಬೇಕು. ಅವರಿಗೆ ಮಾತನಾಡಲು ಶಕ್ತಿ ಇಲ್ಲ. ನಾನು ಒಬ್ಬರು ಶಿಕ್ಷಕರ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಏಳೆಂಟು ಜನ ಶಿಕ್ಷಕರಿಗೆ ಮತ್ತು ಉಡುಪಿಯಲ್ಲಿ ಏಳೆಂಟು ಶಿಕ್ಷಕರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಪಟ್ಟ Nursing Home ನವರನ್ನು ಕರೆದು ಹಣವನ್ನು ಕೊಡಿಸಿರುವ ಉದಾಹರಣೆ ಇದೆ. ಅದು 50% ಅಥವಾ 60% ಕೊಡಿಸಿದ್ದೇನೆ. ಈ ವಿಚಾರವಾಗಿ K.D.P., meeting ನಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ. ಮೂಡಬದ್ರಿಯಲ್ಲಿ ಶ್ರೀಮತಿ ಪದ್ಮಿನಿ ಎನ್ನುವ Teacher ಒಬ್ಬರು ರೂ.12,5 ಲಕ್ಷ ಖರ್ಚು ಮಾಡಿದ್ದು, ಮಾನ್ಯ ಜಿ.ಎಸ್. ಯಡಿಯೂರಪ್ಪನವರು ಬರೆದ ಮೇಲೆ paper statement ಅನ್ನು ಕೊಟ್ಟರು. ನಂತರ ಅವರಿಗೆ ರೂ.8.5 ಲಕ್ಷ ಮನೆ ಬಾಗಿಲಿಗೆ cheque ಹೋಯಿತು. ಈ ರೀತಿ ಆಗಿರುವುದು ಎಲ್ಲರಿಗೂ ಗೊತ್ತಿದೆ.

ಸಭಾಪತಿಯವರು:- ರೋಣದಲ್ಲ ಕೋವಿಡ್-19ನಿಂದ Teacher ಒಬ್ಬರು ಸತ್ತಾಗ, ಹೆಂಡತಿ ಮೂರು ಹೆಣ್ಣು ಮಕ್ಕಳ ಸಮೇತ ಹೊಳೆಯಲ್ಲಿ ಬಿದ್ದರು. ಒಂದು ಹುಡುಗಿ ಸತ್ತು ಹೋಯಿತು, ಎರಡು ಮಕ್ಕಳನ್ನು ಉಳಿಸಿಕೊಂಡರು. ಇಂತಹ ಗಂಭೀರ ಪರಿಸ್ಥಿತಿ ಇತ್ತು.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಬಹಳ ಕುಟುಂಬಗಳಲ್ಲಿ ಈ ರೀತಿ ಆಗಿದೆ. ಜೊತೆಗೆ ಯುವಕರು ಊರಿಗೆ ಬಂದು, ಊರಿನಲ್ಲಿ ಒಂದೇ ಮನೆ ಇದ್ದು, ಮನೆಯವರು ಆವತ್ತು ಊರು ಬಿಟ್ಟು ಹೋದರೆ, ಇವತ್ತು ವಾಪಸ್ಸು ಬಂದಿದ್ದೀಯಾ ಎಂದರು. ಅವರಿಗೆ ಅರ್ಧ ಎಕರೆ ಜಮೀನು ಮತ್ತು ಒಂದೇ ಮನೆ ಇಟ್ಟುಕೊಂಡು, ಆತ ಕೋಳಿ, ಕುರಿ ಸಾಕಿಕೊಂಡು ಆತನು ಹಾಳಾಗಿ ಹೋದ. ಏಕೆಂದರೆ ಬೆಂಗಳೂರಿಗೆ ಹೋಗುವಂತಿಲ್ಲ, ಹೂ, ಹಣ್ಣು, ತರಕಾರಿ ಬೆಳೆದರು. ಮೊನ್ನೆ ತೀರ್ಥಹಳ್ಳಿ ತಾಲ್ಲೂಕಿನ K.D.P., ಸಭೆಯಲ್ಲಿ ಮಾನ್ಯ ಕೆ.ಎಸ್. ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಿದೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(219) 09.03.2022 5.40 hv.md

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಯುವಕರು ಬ್ಯಾಂಕ್‌ನಿಂದ ಸಾಲವನ್ನು ಪಡೆದುಕೊಂಡು ಸಿಹಿ ಕುಂಬಳಕಾಯಿ ಬೆಳೆದಿದ್ದರು. ಹೋಟೆಲ್‌ಗಳನ್ನೆಲ್ಲ ಮುಚ್ಚಿದ್ದರು. ಆ ಸಿಹಿ ಕುಂಬಳಕಾಯಿಯನ್ನು ಅವರು ಏನು ಮಾಡಬೇಕು? ಈ ಬಗ್ಗೆ ವಿಚಾರಿಸಿದರೆ ಕೃಷಿ ಅಧಿಕಾರಿಗಳು, 'ನಮಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ' ಎಂದು ಹೇಳುತ್ತಾರೆ. ಹೂವು ಬೆಳೆದವರ ಸ್ಥಿತಿ ಶೋಚನೀಯವಾಗಿತ್ತು. ಆ ಸಮಯದಲ್ಲಿ ಹೂವು ಎಲ್ಲಯೂ ವ್ಯಾಪಾರವಾಗುತ್ತಿರಲಿಲ್ಲ. ನಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಯಾವ ದೇವರು ಎಲ್ಲದ್ದಾನೋ ಎನ್ನುವಂತಹ ಪರಿಸ್ಥಿತಿ. ತೋಟಗಾರಿಕಾ ಬೆಳೆ ಬೆಳೆದವರಿಗೆ ಯಾರಿಗೂ ಪರಿಹಾರ ಸಿಗಲಿಲ್ಲ. ರೈತರು ಹೇಗೋ ಮಾಡಿ ಸ್ವಲ್ಪ ಮಟ್ಟಿಗೆ ಉಸಿರು ಬಿಟ್ಟಿದ್ದರು. ಅವರಿಗೆ ನಾವು ಉತ್ತೇಜನ ಕೊಡಬೇಕಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಕೃಷಿಯನ್ನು ಲಾಭದಾಯಕ ವಲಯವೆಂದು ನಾವು ತೋರಿಸುವುದು ಯಾವಾಗ? “ದ್ವಿಗುಣ ಆದಾಯ” ಮಾಡುವುದು ಮಾನ್ಯ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯೆಂದು ಕಳೆದ ಮೂರು ವರ್ಷಗಳಿಂದ ಹೇಳುತ್ತಿದ್ದಾರೆ, ಅದನ್ನು ಯಾವ ರೀತಿ ಅನುಷ್ಠಾನಗೊಳಿಸುವುದು ಮತ್ತು ಅದರ ರೂಪರೇಷೆಗಳೇನು ಎನ್ನುವುದನ್ನು ಇವರು ತಿಳಿಸಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಸಹಕಾರ ಸಂಘಗಳ ಬಗ್ಗೆ ಹೇಳಬೇಕಾದರೆ, ಮಾಜಿ ಪ್ರಧಾನ ಮಂತ್ರಿಗಳಾದ ಮಾನ್ಯ ಮನಮೋಹನ್‌ಸಿಂಗ್‌ರವರ ಬಗ್ಗೆ ಉಲ್ಲೇಖ ಮಾಡಲೇಬೇಕಾಗಿದೆ. ವಿದರ್ಭ ಯೋಜನೆಯಡಿಯಲ್ಲಿ ಏಕಕಾಲದಲ್ಲಿ ಸುಮಾರು 72 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿದ್ದರು. ಈ ನಾಡಿನಲ್ಲಿ defunct ಆದಂತಹ ಸೊಸೈಟಿಗಳಿಂದ ಹಿಡಿದು ಉತ್ತಮವಾಗಿರುವ ಸೊಸೈಟಿಗಳವರೆಗೆ ಶೇಕಡಾ 80 ಭಾಗದಷ್ಟು ಸೊಸೈಟಿಗಳು defunct ಆಗಿದ್ದವು. ಎಲ್ಲ ಸೊಸೈಟಿಗಳಿಗೂ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ತುಂಬುವ ಮೂಲಕ ಅವುಗಳನ್ನು ಪುನಃಜೀವನಗೊಳಿಸಿದ ಫಲವಾಗಿ ಇವತ್ತು ನಮ್ಮ PACS (Primary Agricultural Credit Society) ರೈತರಿಗೆ ಸಹಾಯ ಮಾಡುವ ಹಂತಕ್ಕೆ ಬಂದು ನಿಂತಿವೆ. ಮಾನ್ಯ ಲಕ್ಷ್ಮಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸವದಿಯವರು ಈ ಸದನದಲ್ಲಿದ್ದಾರೆ. ಅವರಿಗೆ ಈ ಬಗ್ಗೆ ಗೊತ್ತಿದೆ. He is a veteran leader of cooperative sector. ಈ ಸೌಲಭ್ಯವನ್ನು ಶೇಕಡಾ 18 ರಿಂದ 21 ಭಾಗದಷ್ಟು ಮಾತ್ರ ರೈತರಿಗೆ ತಲುಪಿಸುವುದಕ್ಕೆ ಸಾಧ್ಯವಾಗಿದೆ. ಉಳಿದ ರೈತರಿಗೆ ಯಾವಾಗ ಈ ಸೌಲಭ್ಯಗಳನ್ನು ಮುಟ್ಟಿಸುವುದು?

ಸನ್ಮಾನ್ಯ ಸಭಾಪತಿಯವರೇ, ಡಿ.ಸಿ.ಸಿ. ಬ್ಯಾಂಕ್‌ಗಳ PACS ಮಾಡಿರುವಂತಹ ಆದಾಯದ ಮೇಲೆ ಆದಾಯ ತೆರಿಗೆ ವಿಧಿಸುವುದು ಘೋರ ಅನ್ಯಾಯವಾಗಿದೆ. ಇದಕ್ಕೆ ಯಾರು ಕಾರಣೀಕರ್ತರು ಎನ್ನುವ ವಿಚಾರವನ್ನು ನಾನು ಹೇಳುವುದಕ್ಕೆ ಹೋಗುವುದಿಲ್ಲ. ದಯಮಾಡಿ ಈ ರೀತಿ ವಿಧಿಸಲಾಗುತ್ತಿರುವ ಆದಾಯ ತೆರಿಗೆಯನ್ನು ತೆಗೆದುಹಾಕಬೇಕೆನ್ನುವುದು ನನ್ನ ಒತ್ತಾಯವಾಗಿದೆ. ಸರ್ಕಾರ ರೈತರ ಪರವಾಗಿ ಇರುವಂತಹ ಹಾಲಿನ ಡೈರಿಗಳು ಮತ್ತು PACS ಗಳನ್ನು ಕುತ್ತಿಗೆ ಹಿಸುಕಿ ಸಾಯಿಸಿದರೆ ಹೇಗೆ? ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಾವು ಹೋದರೆ, ಆ ಬ್ಯಾಂಕ್‌ಗಳ ಮ್ಯಾನೇಜರ್ ಕುಳಿತುಕೊಳ್ಳುವುದಕ್ಕೆ ಕುರ್ಚಿ ಕೊಡುವುದಿರಲಿ, “ಒಳಗೆ ಬನ್ನಿ” ಎಂದು ಸಹ ಕರೆಯುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಕಡ್ಡಾಯವಾಗಿ ರೈತರಿಗೆ ಸಾಲ ನೀಡುವಂತೆ ಸರ್ಕಾರ ನಿರ್ದೇಶನ ನೀಡಬೇಕಾಗಿದೆ ಮತ್ತು ಒಂದು ನಿಯಮವನ್ನು ರೂಪಿಸಬೇಕಾಗುತ್ತದೆ. ಒಂದು ವೇಳೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲವನ್ನು ಕೊಡದಿದ್ದರೇ, ಅವರ ವಿರುದ್ಧ ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಅದನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನಮ್ಮ ರೈತರನ್ನು ಒಳಗೆ ಸೇರಿಸುವುದಿಲ್ಲ. ನಾನು ಮತ್ತು ಮಾನ್ಯ ಪ್ರಾಣೇಶ್‌ವರರು ಹೋದರೆ ಕಾಫಿ ಪ್ಲಾಂಟೇಶನರ್ ಎಂದು ಒಳಗೆ ಕರೆದು ಕೂರಿಸಿ, ಕಾಫಿ ಕುಡಿಸಬಹುದು. ಸಾಲವನ್ನೂ ಸಹ ಕೊಡಬಹುದು. ಆದರೆ, ಬಡವರಿಗೆ-ರೈತರಿಗೆ ಕೊಡುವುದಿಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ(ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರು ಚೆನ್ನಾಗಿ ಮಾತನಾಡುತ್ತಿದ್ದಾರೆ. ಹಿಂದೆ ಇದ್ದಂತಹ ಕೇಂದ್ರ ಸರ್ಕಾರ ರೈತರ ನೆರವಿಗೆ ಬಂದಿತ್ತು. ಇಡೀ ರಾಜ್ಯದಲ್ಲೂ ಇದ್ದಂತಹ ಸಹಕಾರ ಸಂಘಗಳ ಜೀರ್ಣೋದ್ಧಾರವಾಗಿತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಅವರ ಮಾತುಗಳಿಗೆ ನಾನು ಒಂದು ಸಣ್ಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿದ್ದುಪಡಿಯನ್ನು ತರುವುದಕ್ಕೆ ಬಯಸುತ್ತಿದ್ದೇನೆ. ವಿದರ್ಭ ಪ್ಯಾಕೇಜ್ ಅನ್ನು ಸಹಕಾರ ಸಂಘಗಳ ಜೀರ್ಣೋದ್ಧಾರಕ್ಕಾಗಿ ನೀಡಲಿಲ್ಲ. ಡಾ|| ವೈದ್ಯನಾಥನ್ ಸಮಿತಿಯ ವರದಿ ಆಧಾರದ ಮೇಲೆ ಸಹಕಾರ ಸಂಘಗಳ ಜೀರ್ಣೋದ್ಧಾರ ಮತ್ತು gap fill up ಮಾಡುವಂತಹ ಕೆಲಸ ಆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ಈ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಬಂದಿತ್ತು. ವಿದರ್ಭ ಪ್ಯಾಕೇಜ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸುಮಾರು 72 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿತ್ತು. ಆಗ ರೈತರ ಸಾಲ ಮನ್ನಾ ಮಾಡಿರಬಹುದು ಇಲ್ಲವೆಂದು ಹೇಳುವುದಕ್ಕೆ ಆಗುವುದಿಲ್ಲ. ಆದರೆ, ಈಗ “ಕಿಸಾನ್ ಸಮ್ಮಾನ್ ಯೋಜನೆ” ಈ ದೇಶದಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯಡಿಯಲ್ಲಿ ಒಂದು ವರ್ಷಕ್ಕೆ 75 ಸಾವಿರ ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ರೈತರಿಗೆ ಸಿಗುವಂತೆ ಮಾಡಲಾಗುತ್ತಿದೆ. ಇಂತಹ ಯೋಜನೆಯೊಂದು ನಮ್ಮ ದೇಶದಲ್ಲಿ ಜಾರಿಯಲ್ಲದೆ ಎನ್ನುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರಲು ಬಯಸುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಲಕ್ಷ್ಮಣ ಸವದಿಯವರು ಹೇಳುವುದು ಸರಿಯಾಗಿದೆ. ವಿದರ್ಭ ಪ್ಯಾಕೇಜ್ ಅನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೀಡಲಾಗಿದೆ ಎನ್ನುವುದನ್ನು ನಾನು ಒಪ್ಪುತ್ತೇನೆ.

ಸನ್ಮಾನ್ಯ ಸಭಾಪತಿಯವರೇ, ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ರಾಂತಿ ಆಗಲೇಬೇಕಾಗಿದೆ. ಸರ್ಕಾರಗಳು ಅದಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಯಾರು ರೈತರ ಕುತ್ತಿಗೆ ಹಿಸುಕುವಂತಹ ಆಲೋಚನೆಗಳನ್ನು ಸರ್ಕಾರಕ್ಕೆ ನೀಡುತ್ತಿದ್ದಾರೆ, ಅಂತಹ ಅಧಿಕಾರಿಗಳ ಕಿವಿ ಹಿಂಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗುತ್ತದೆ. ಸಹಕಾರ ಸಂಘಗಳ ಮೇಲೆ ಯಾವುದೇ ಕಾರಣಕ್ಕೂ ಆದಾಯ ತೆರಿಗೆಯನ್ನು ವಿಧಿಸುವುದು ಬೇಡವೆನ್ನುವುದು ನನ್ನ ಮನವಿಯಾಗಿದೆ. ಆಕಸ್ಮಿಕವಾಗಿ ಅವುಗಳ ಮೇಲೆ ತೆರಿಗೆ ವಿಧಿಸಲೇಬೇಕೆಂದರೆ, ಸಹಕಾರ ಸಂಘಗಳಲ್ಲಿ ಮತ್ತು ಡಿ.ಸಿ.ಸಿ. ಬ್ಯಾಂಕ್‌ಗಳಲ್ಲಿ ವಾಣಿಜ್ಯ ಮತ್ತು ಕೃಷಿ ಸಾಲವನ್ನು ನೀಡುತ್ತಾರೆ. ಇಲ್ಲಿ ಕೃಷಿ ಸಾಲದಿಂದ ಬರುವಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದಾಯ ಮತ್ತು ವಾಣಿಜ್ಯ ಸಾಲದಿಂದ ಬರುವಂತಹ ಆದಾಯ ಎರಡನ್ನೂ ಬೇರೆ ಮಾಡಿ, ವಾಣಿಜ್ಯ ಸಾಲದಿಂದ ಬರುವಂತಹ ಆದಾಯಕ್ಕೆ ಬೇಕಾದರೆ ತೆರಿಗೆಯನ್ನು ವಿಧಿಸಲಿ. ಈ ವಿಧಾನವನ್ನು ಅನುಸರಿಸದೇ ಹೋದರೆ, ಮುಂದಿನ ದಿನಗಳಲ್ಲಿ ಸಹಕಾರ ಸಂಘಗಳು ಉಳಿದುಕೊಳ್ಳುವುದು ಕಷ್ಟವಾಗುತ್ತದೆ. ಸಹಕಾರ ಸಂಘಗಳು ಅವರ ಕಾಲ ಮೇಲೆ ಅವರು ನಿಲ್ಲಬೇಕಾಗಿದೆ. ಎಷ್ಟೋ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡಗಳು ಇಲ್ಲ.

ಸನ್ಮಾನ್ಯ ಸಭಾಪತಿಯವರೇ, “ದ್ವಿಗುಣ ಆದಾಯ” ಎನ್ನುವ ಘೋಷಣೆ ನಿಜವಾಗಬೇಕಾದರೆ, ಮೊದಲು ನಮ್ಮ ಯುವಕರಿಗೆ ಕೃಷಿ ವಲಯ ಲಾಭದಾಯಕ ವಲಯ ಎನ್ನುವುದನ್ನು ತೋರಿಸಿಕೊಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ದಿನಾಂಕ:18.03.2021ರಂದು ಮಂಡಿಸಿದ ಆಯವ್ಯಯದಲ್ಲೂ ಅಡಿಕೆ ಬೆಳೆಗೆ ತಗುಲಿರುವ ಹಳದಿ ರೋಗ ತಡೆಗಟ್ಟುವುದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಇವತ್ತಿನವರೆವಿಗೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಒಂದು ವರ್ಷಕ್ಕೆ 25 ಕೋಟಿ ರೂಪಾಯಿಗಳನ್ನು ಕೊಟ್ಟು ಸುಮ್ಮನಾದರೆ ಆಗುವುದಿಲ್ಲ. ಪ್ರತಿ ವರ್ಷವೂ ಇದಕ್ಕಾಗಿ ಹಣವನ್ನು ಮೀಸಲಿಡಬೇಕಾಗುತ್ತದೆ. ಅಡಿಕೆ ಬೆಳೆಯನ್ನು ತೆಗೆಯಬೇಕಾದರೆ, ಪರ್ಯಾಯ ಬೆಳೆಯನ್ನು ಬೆಳೆಯಬೇಕಾಗುತ್ತದೆ. ಪರ್ಯಾಯ ಬೆಳೆಯನ್ನು ಬೆಳೆಯುವುದಕ್ಕೆ ಅಡಿಕೆ ಮರವನ್ನು ಬುಡದಿಂದಲೇ ಹೊರ ತೆಗೆಯಬೇಕಾಗುತ್ತದೆ. ಒಂದು ಎಕರೆಯಲ್ಲಿರುವ ಬುಡವನ್ನು ತೆಗೆಯುವುದಕ್ಕೆ ಸುಮಾರು 20-25 ಸಾವಿರ ರೂಪಾಯಿಗಳ ಖರ್ಚು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 45 ಸಾವಿರ ರೂಪಾಯಿಗಳನ್ನು ಮುಟ್ಟಿದೆ. ಬಯಲುಸೀಮೆ ಮತ್ತು ತೀರ್ಥಹಳ್ಳಿಯ ಸ್ವಲ್ಪ ಭಾಗದಲ್ಲಿರುವ ಅಡಿಕೆ ಬೆಳೆಗಾರರಿಗೆ ಒಳ್ಳೆಯದಾಗಿದೆ. ಆದರೆ, ಮಲೆನಾಡಿನಲ್ಲಿರುವ ಅಪ್ಪಟ ಅಡಿಕೆ ಬೆಳೆಗಾರರಿಗೆ, ಸಾಂಪ್ರದಾಯಿಕ ಅಡಿಕೆ ಬೆಳೆಗಾರರಿಗೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆ ಕೈಗೆ ಬಂದಿಲ್ಲ. ಹಳದಿ ರೋಗ ಬಂದು ಅಡಿಕೆ ಬೆಳೆ ಸಂಪೂರ್ಣವಾಗಿ ನಾಶ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಂಬರ್ ಓನ್ ಕೃಷಿಕರಿದ್ದರು. ಅಡಿಕೆ ಬೆಳೆ ಕೈಕಟ್ಟಿದ ಕಾರಣದಿಂದಾಗಿ ಅವರುಗಳು ಯಾರೂ ಇವತ್ತು ಊರಿನಲ್ಲಿ ಇಲ್ಲ. ಅವರು ಮತ್ತು ಅವರ ಮಕ್ಕಳು ಊರು ಬಿಟ್ಟು ಹೊರಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೋಗಿದ್ದಾರೆ. ಆದರೆ, ಕೃಷಿ ಬದುಕನ್ನೇ ಅವಲಂಬಿಸಿದವರ ಪರಿಸ್ಥಿತಿ ಏನಾಗಿದೆಯೆಂದರೆ, ಬ್ರಾಹ್ಮಣ ಸಮುದಾಯದವರು ಅಡುಗೆ ಮಾಡಲು ಸೌಟು ಹಿಡಿದಿದ್ದಾರೆ. ಹಿಂದೊಂದು ಕಾಲದಲ್ಲಿ 25 ಎಕರೆ 50 ಎಕರೆ ಅಡಿಕೆ ತೋಟವನ್ನು ಇಟ್ಟುಕೊಂಡು ಕೃಷಿಯಲ್ಲಿ ಬಹು ದೊಡ್ಡ ಹೆಸರು ಮಾಡಿದ್ದ ಎಷ್ಟೋ ಕುಟುಂಬಗಳು ಇವತ್ತು ಸೌಟು ಹಿಡಿದುಕೊಂಡು ಮದುವೆ ಮನೆಗಳಲ್ಲಿ ಅಥವಾ ತಿಥಿಗಳಿಗೆ ಅಡುಗೆ ಮಾಡಲು ಹೋಗುತ್ತಿದ್ದಾರೆ. ನಾನು ಸುಳ್ಳು ಹೇಳುತ್ತಿಲ್ಲ. ಈ ಪರಿಸ್ಥಿತಿ ಇದೆಯೇ ಇಲ್ಲವೇ ಎನ್ನುವುದನ್ನು ಅವರು ಅವಲೋಕನ ಮಾಡಲಿ. ಸದನದಲ್ಲಿ ನಾವು ಸುಳ್ಳು ಹೇಳಬಾರದು. ನಾನು ಹೇಳುತ್ತಿರುವುದು ಅಕ್ಷರಶಃ ನಿಜವಾಗಿದೆ. ಅವರಿಗೆ ತಮ್ಮ ಕಷ್ಟವನ್ನು ಬಾಯಿಬಿಟ್ಟು ಹೇಳುವುದಕ್ಕೆ ಆಗುತ್ತಿಲ್ಲ. ಅವರ ರಕ್ಷಣೆಗೆ ಸರ್ಕಾರ ಬರಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ನನ್ನ ವಿನಂತಿ ಏನೆಂದರೆ, ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ದೊರೆಯುವವರೆಗೂ ಪ್ರತಿ ವರ್ಷದ ಆಯವ್ಯಯದಲ್ಲಿ ಇವರಿಗೆ ಒಂದು ಮೊತ್ತವನ್ನು ಮೀಸಲಿಡಬೇಕೆಂದು ಅತ್ಯಂತ ಕಳಕಳಿಯಿಂದ ವಿನಂತಿಸುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವುದಕ್ಕೆ ತಮಗೆ ಇನ್ನೂ ಎಷ್ಟು ಸಮಯಬೇಕಾಗುತ್ತದೆ?

(ಮುಂದುವರಿದಿದೆ)

(220) 9.3.2022 5.50 ಪಿಕೆ:ಎಂಡಿ

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು)

ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ತಂದಿತು. ಅದು ಸರಿಯೋ ತಪ್ಪೋ ನಾವು ಒಪ್ಪಿಕೊಂಡಿದ್ದೇವೆ. ಗೋವು ನಮಗೆಲ್ಲರಿಗೂ ಮಾತೆಯ ಸಮಾನ. ಅದು ನಮಗೆ ಜೀವನ ಕೊಟ್ಟಿದೆ, ಹಾಗಾಗಿ ಅದಕ್ಕೆ ಗೌರವ ಕೊಡಬೇಕು. ಆದರೆ ಕೇವಲ ಗೋಹತ್ಯೆ ನಿಷೇಧ ಮಸೂದೆಯನ್ನು ತಂದರೆ ಮಾತ್ರ ಸಾಕಾಗುವುದಿಲ್ಲ. ಮುಂದೆ ಆಗುವಂತಹ pros and cons ಅನ್ನು ಎದುರಿಸಬೇಕಾಗುತ್ತದೆ. ಅದನ್ನು ಯಾವರೀತಿ ಎದುರಿಸಬೇಕು? ರಾಜ್ಯದಲ್ಲಿ ಸುಮಾರು 14 ಮಿಲ್ಕೋ ಯೂನಿಯನ್‌ಗಳಿವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಂಗಳೂರು ಡೇರಿ ಮತ್ತು ಮದರ್ ಡೇರಿ ಇತ್ಯಾದಿಗಳು. ಅದು ಬಿಟ್ಟು ಖಾಸಗಿ ಡೇರಿಗಳು ಇವೆ ಮತ್ತು ನಮ್ಮ ರೈತರೂ ಸಹ ಹಸುಗಳನ್ನು ಸಾಕಿರುತ್ತಾರೆ. ಇವತ್ತಿನ ಬೇಸಾಯ ಪದ್ಧತಿ ಯಾವರೀತಿಯಲ್ಲಿ ಇದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಎತ್ತುಗಳು ಇಲ್ಲ. ಶೇಕಡ 10 ರಷ್ಟು ಜನ ಎತ್ತುಗಳನ್ನಿಟ್ಟುಕೊಂಡು ಬೇಸಾಯ ಮಾಡುತ್ತಿರಬಹುದು ಅಷ್ಟೆ. ಅಷ್ಟೂ ಕೂಡ ಇಲ್ಲ. ಈ ಮಸೂದೆ ತಂದ ಮೇಲೆ ಜಿಲ್ಲೆಗೊಂದು ಗೋಶಾಲೆ ಮಾಡುತ್ತೇವೆ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ. ಜಿಲ್ಲೆಗೊಂದಲ್ಲ; ಹೋಬಳಿಗೆ ಒಂದು ಮಾಡಿದರೂ ಸಾಕಾಗುವುದಿಲ್ಲ. ಒಂದು ಡೇರಿಯಿಂದ ಪ್ರತಿ ತಿಂಗಳು ಕನಿಷ್ಠ 10 ಸಾವಿರ ಕರುಗಳು ಆಚೆ ಬರುತ್ತವೆ. ಆ 10ಸಾವಿರ ಕರುಗಳಲ್ಲ ಶೇಕಡ 60ರಷ್ಟು ಗಂಡು ಕರುಗಳಿರುತ್ತವೆ. ಅವು ಅನುಪಯುಕ್ತವಾಗಿರುತ್ತವೆ. Artificial insemination ಮಾಡಿದರೆ ಹೆಣ್ಣು ಕರು ಆಗುತ್ತದೆ ಎಂಬುದಿದೆ. ಅದಕ್ಕೆ ಬಜೆಟ್‌ನಲ್ಲೂ ಕೂಡ ಹಣವನ್ನು ಇಟ್ಟಿದ್ದಾರೆ. ಆದರೆ, ಇದೂ ಕೂಡ ಶೇಕಡ 40ರಷ್ಟು ಮಾತ್ರ ಯಶಸ್ವಿಯಾಗಿದೆ ಎಂದು ಹೇಳುತ್ತಾರೆ. ಅದು ಯಶಸ್ವಿಯಾಗಿದ್ದರೆ, ಒಂದು ಮಿಲ್ಕ್ ಯೂನಿಯನ್‌ನಿಂದ ತಿಂಗಳಿಗೆ ಕನಿಷ್ಠ 10 ಸಾವಿರ ಕರುಗಳ ಆಚೆ ಬಂದರೆ ಎಲ್ಲಾ ಮಿಲ್ಕ್ ಯೂನಿಯನ್‌ಗಳಿಂದ ಆಚೆ ಬರುವ ಗಂಡು ಕರುಗಳು ಎಷ್ಟಾಗಬಹುದು? ಜೊತೆಗೆ, ತಮ್ಮ ಮನೆಗಳಲ್ಲಿ ರೈತರು ಸಾಕಿ, ಅಲ್ಲಂದ ಆಚೆ ಬರುವ ಗಂಡು ಕರುಗಳ ಸ್ಥಿತಿ ಏನು? ಅವರೂ ಕೂಡ ಡೇರಿಗೆ ಹಾಲು ಹಾಕುತ್ತಾರೆ. ಇವೆಲ್ಲಾ ಸೇರಿ ಕನಿಷ್ಠ 15 ಲಕ್ಷ ಗಂಡು ಕರುಗಳು ಆಚೆ ಬರುತ್ತಿವೆ. ಅವುಗಳ ವಾಸ್ತವ್ಯಕ್ಕೆ ಯಾವ ವ್ಯವಸ್ಥೆ ಮಾಡುತ್ತಿದ್ದೀರಿ? ಮಾನ್ಯ ಸಭಾಪತಿಗಳೆ, ರೈತನಿಗೆಯೇ ಹೊಟ್ಟೆಗೆ ಸರಿಯಾಗಿ ಸಿಗದೇ ಇರುವಾಗ ಆತ ಗಂಡು ಕರುವನ್ನು ಸಾಕಬೇಕಾದರೆ ದಿನಕ್ಕೆ ಕನಿಷ್ಠ ರೂ. 100 ಬೇಕಾಗುತ್ತದೆ.

ಸಭಾಪತಿಯವರು:-ಅವರು ಗಂಡು ಕರುಗಳನ್ನು ಇಟ್ಟುಕೊಳ್ಳುವುದೇ ಇಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ವರ್ಷಕ್ಕೆ 15 ಲಕ್ಷ ಆಚೆ ಬರುವ ಗಂಡು ಕರುಗಳಿಗೆ ಯಾವರೀತಿ ವ್ಯವಸ್ಥೆ ಮಾಡಬೇಕು? ನಾವು ನಿಮ್ಮ ಪರವಾಗಿದ್ದೇವೆ; ನಿಮ್ಮ ಜೊತೆಗೆ ಇದ್ದೇವೆ. ಯಾರೋ ರೂ. 10 ಸಾವಿರಗಳಿಗೆ ಖರೀದಿ ಮಾಡುತ್ತಾರೆ ಎಂದು ಹೇಳಿದೀರಿ. ದಯವಿಟ್ಟು ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಸರು ಹೇಳಿ. ನಾವೇ ಅವರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿ, ಕಾಲು ಮುಗಿದು ಅಲ್ಲ ಬಿಟ್ಟು ಬರುತ್ತೇವೆ.

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ನಾನು ಮೊನ್ನೆ ಉತ್ತರ ಪ್ರದೇಶ ರಾಜ್ಯದ 5ನೇ ಮತ್ತು 6ನೇ ಹಂತದ ಚುನಾವಣೆಯ ಬಗ್ಗೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದುದನ್ನು ಗಮನಿಸಿದೆ. 4ನೇ ಹಂತದ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೂರು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಬಿಡಾಡಿ ದನಗಳ ಬಗೆಗಿನ ವಿಷಯ ಮುಖ್ಯ ಚರ್ಚೆಯ ವಿಷಯವಾಗಿತ್ತು. ಅಲ್ಲ ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ, ಹಗಲು ಹೊತ್ತು ಮರಗಳ ಕೆಳಗೆ ನೂರಾರು ಬಿಡಾಡಿ ದನಗಳು, ಗಂಡು ಕರುಗಳು ತಂಗುತ್ತವೆ. ರಾತ್ರಿಯಾದರೆ ಅವುಗಳು ರೈತರ ಹೊಲಕ್ಕೆ ನುಗ್ಗಿ ಮೇವನ್ನು ಮೇಯ್ಕೊಂಡು ಹೋಗುತ್ತವೆ. ಹಗಲು-ರಾತ್ರಿ ರೈತ ಕಷ್ಟಪಟ್ಟು ಬೆಳೆದು, ಇನ್ನೇನು ಫಸಲು ಕೈಗೆ ಬಂತು ಎಂದಾಗ ಈ ದನಗಳು ನುಗ್ಗಿ ಎಲ್ಲವನ್ನು ತಿಂದು ಹಾಕುತ್ತವೆ. ಆ ಬಿಡಾಡಿ ದನಗಳನ್ನು ಹೊಡೆಯುವ ಹಾಗಿಲ್ಲ; ಬಡಿಯುವ ಹಾಗಿಲ್ಲ. ಈ ಬಿಡಾಡಿ ದನಗಳು ಒಂದು ಸಲ ಹೊಲಗಳಿಗೆ ನುಗ್ಗಿದರೆ ಅದಕ್ಕೆ ನಿಯಂತ್ರಣ ಇರುವುದಿಲ್ಲ. ಒಂದು ರೀತಿ ಕಾಡಾನೆಗಳು ನುಗ್ಗಿದ ಪರಿಸ್ಥಿತಿ ಅಲ್ಲರುತ್ತದೆ. ಹಾಗಾಗಿ, ಒಂದು ಹಳ್ಳಿಯಲ್ಲರುವಂತಹ ಹೊಲಗಳೆಲ್ಲವೂ ಸರ್ವನಾಶವಾಗುತ್ತದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆನ್ನುವುದೇ ಚುನಾವಣೆಯ ವಿಷಯವಾಗಿತ್ತು. ಭಾವನಾತ್ಮಕವಾಗಿ ಗೋವು ನಮಗೂ ಮಾತೆ, ನಿಮಗೂ ಮಾತೆ. ಈ ಮಸೂದೆ ತಂದಾಗ ಮುಂದೆ ಇಂತಹ ಸಮಸ್ಯೆಗಳು ಬರುತ್ತವೆ ಎಂದು ಮಾತನಾಡಿದ್ದೆವು. ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳು ಮತಯಾಚನೆ ಮಾಡುವಾಗ ಅಲ್ಲಿನ ಜನ ಅವರನ್ನು ಅಡ್ಡ ಹಾಕಿ ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಅವರ ಹತ್ತಿರ ಉತ್ತರವೇ ಇರಲಿಲ್ಲ. ಇವತ್ತು ಉತ್ತರ ಪ್ರದೇಶ ಎದುರಿಸುತ್ತಿರುವ ಸಮಸ್ಯೆ, ಕರ್ನಾಟಕದಲ್ಲಿ ಬರಲು ಹತ್ತಾರು ವರ್ಷಗಳು ಬೇಡ, ಇನ್ನೂ ಬೇಗ ಬರುತ್ತದೆ. ಮಾನ್ಯ ಸದಸ್ಯರು ಸತ್ಯವಾದ ವಿಷಯಗಳನ್ನು ಹೇಳುತ್ತಿದ್ದಾರೆ. ಮುಂದೊಂದು ದಿನ ನಮ್ಮ ರಾಜ್ಯದಲ್ಲಿ ಗಂಡು ಕರುಗಳ ಸಮಸ್ಯೆ ಬೃಹತ್ತಾಗಿ ಬೆಳೆಯುತ್ತದೆ. ನೀವೇನು ಇವತ್ತು ಬಜೆಟ್‌ನಲ್ಲಿ ಗೋಶಾಲೆಗಳ ಸಂಖ್ಯೆಗಳನ್ನು ಘೋಷಣೆ ಮಾಡಿದ್ದೀರಿ. ಆದರೆ, ಜಿಲ್ಲೆಗೊಂದಲ್ಲ, ಪಂಚಾಯತಿಗೆ ಒಂದರಂತೆ ಮಾಡಿದರೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿಯಂತ್ರಿಸಲು ಕಷ್ಟವಾಗಬಹುದು. ನಾನು ಹೋದ ಸಲ ಮಾತನಾಡಿದಾಗ ಮಾನ್ ವಿಶ್ವನಾಥ್ ಸಾಹೇಬರು ನಕ್ಕುಬಿಟ್ಟರು. ಮಾನ್ಯ ಸಭಾಪತಿಗಳೆ, ಹಾಲು ಉತ್ಪಾದನೆ ಮಾಡುವುದರಲ್ಲಿ ನಮ್ಮ ತಾಲ್ಲೂಕು ಮುಂದಿದೆ. ನಮ್ಮ ರಾಮನಗರ ಜಿಲ್ಲೆಯಲ್ಲಿ 4 ತಾಲ್ಲೂಕುಗಳಿದ್ದರೂ ಸಹ ಇಲ್ಲಿ 18 ಲಕ್ಷ ಅಟರ್ ಹಾಲು ಉತ್ಪಾದನೆ ಆಗುತ್ತದೆ. ಬೆಂಗಳೂರು ಮಿಲ್ಕ್ ಯೂನಿಯನ್‌ನಲ್ಲೇ ನಾವು ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತೇವೆ. ನಮ್ಮ ಚನ್ನಪಟ್ಟಣ ಒಂದೇ ತಾಲ್ಲೂಕಿನಲ್ಲಿ ದಿನಕ್ಕೆ 2 ಲಕ್ಷ 80 ಸಾವಿರ ಅಟರ್ ಹಾಲು ಉತ್ಪಾದನೆ ಆಗುತ್ತದೆ. ಹೈನುಗಾರಿಕೆಯಿಂದಲೇ ಅಲ್ಲಿ ಜೀವನ ನಡೆಯುತ್ತಿದೆ ಎಂದು ಹೇಳಬಹುದು. Serum ಕೊಟ್ಟು ಆ ಮೂಲಕ ಹೆಣ್ಣು ಕರುಗಳೇ ಜನಿಸುವ ವ್ಯವಸ್ಥೆ ಆಗುವ ನಿಟ್ಟಿನಲ್ಲಿ ನಾವೆಲ್ಲಾ ಗಲಾಟೆ ಮಾಡಿ, ಬಮೂಲ್‌ನಲ್ಲಿ ಅದಕ್ಕೋಸ್ಕರವೇ ತಂತ್ರಜ್ಞರನ್ನು, ವಿಜ್ಞಾನಿಗಳನ್ನು ನೇಮಕ ಮಾಡಿ, ಸಂಶೋಧನೆ ನಡೆಸುವ ಹಾಗೆ ಮಾಡಿದೆವು. ಕೆಎಂಎಫ್ ಅವರನ್ನೂ ಕೂಡ ಮಾತನಾಡಿಸಿದೆವು. ಲಕ್ಷಾಂತರ ರೂಪಾಯಿಗಳು ಇದಕ್ಕೆ ವಿನಿಯೋಗ ಕೂಡ ಆಯಿತು. ನಂತರ ಅದನ್ನು ತೆಗೆದುಕೊಂಡು ನಮ್ಮ ಮನೆಗಳ ಹಸುಗಳ ಮೇಲೆ ಪ್ರಯೋಗ ಮಾಡಿದೆವು. ಅಡಿಷನಲ್ ಆಗಿ ಇನ್‌ಜೆಕ್ಷನ್‌ಗೆ ರೂ. 400 ಗಳನ್ನು ತೆಗೆದುಕೊಂಡರೂ ಕೂಡ ಅದು ಯಶಸ್ವಿಯಾಗಲಿಲ್ಲ. ಈ ಮೂಲಕ ಕೂಡ ಸಮಸ್ಯೆ ಪರಿಹಾರ ಆಗದೇ ಇದ್ದರೆ, ಈ ಸರ್ಕಾರ ಏನು ಗೋಹತ್ಯೆ ನಿಷೇಧ ಕಾಯಿದೆ ತಂದಿದ್ದೇವೆ ಎಂದು ಬೆನ್ನುತಟ್ಟಿಕೊಂಡು, ಎದೆ ಉಬ್ಬಿಸಿಕೊಂಡು ಹೋಗುತ್ತಿದ್ದಾರೋ ಅದೇ ಒಂದು ದಿನ ಮುಂದೆ ಶಾಪವಾಗಿ ಪರಿಣಮಿಸುತ್ತದೆ. ರಾಜ್ಯದ ಯಾವ ರೈತರು ಹೈನು ಉದ್ಯಮವನ್ನು ನಂಚಿಕೊಂಡು ಬದುಕುತ್ತಿದ್ದಾರೋ ಅವರೆಲ್ಲರಿಗೂ ಇದೊಂದು ಶಾಪವಾಗುತ್ತದೆ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಕರುಗಳನ್ನು ದತ್ತು ತೆಗೆದುಕೊಳ್ಳುವುದಕ್ಕೂ ಆಗುವುದಿಲ್ಲ. ಬೆಳೆಯುವ ಪೈರು ಮೊಳಕೆಯಲ್ಲೇ ಗೊತ್ತಾಗುತ್ತದೆ ಎನ್ನುವ ಹಾಗೆ ಈ ಸಮಸ್ಯೆಯನ್ನು ನಾವು ಕಾಣುತ್ತಿದ್ದೇವೆ.

ಸಭಾಪತಿಯವರು:- ಈಗ Jersy ತಳಯಲ್ಲಿ ಗಂಡು ಕರುಗಳನ್ನು ಯಾರೂ ದತ್ತು ತೆಗೆದುಕೊಳ್ಳುವುದಿಲ್ಲ. ದೇಸಿ ಗಂಡು ಕರುಗಳನ್ನು ಮಾತ್ರ ದತ್ತು ತೆಗೆದುಕೊಳ್ಳುತ್ತಾರೆ. ಇಂತಹ ಕರುಗಳು ಹುಟ್ಟಿದರೆ ರಾತ್ರಿ ಅದನ್ನು ಬೀರೆ ಕಡೆ ಬಿಟ್ಟು ಬಂದುಬಿಡುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ರವಿ:- ಗಂಡು ಕರುಗಳನ್ನು ಸಾಕಿದರೆ, ಒಂದು ತೊಟ್ಟು, ಒಂದು ಕೆಚ್ಚಲು ಬಿಟ್ಟರೂ ಅದು ಬೆಳಗ್ಗೆ ಒಂದು ಅಲೆಟರ್ ಮತ್ತು ರಾತ್ರಿ ಒಂದು ಅಲೆಟರ್ ಹಾಲು ಕುಡಿದು ಬಿಡುತ್ತದೆ. ಅದು ರೈತರಿಗೆ ವರ್ಕ್ ಔಟ್ ಆಗುವುದಿಲ್ಲ. ಹಾಗಾಗಿ ಗಂಡು ಕರುಗಳನ್ನು ಸಾಕುವುದಕ್ಕೆ ಆಗುವುದಿಲ್ಲ. ನೀವೇನೋ ಗೋಹತ್ಯೆ ನಿಷೇಧ ಕಾಯಿದೆಯನ್ನು ತಂದಿದ್ದೀರಿ. ಧರ್ಮ, ದೇವರು ಎಲ್ಲವೂ ದೊಡ್ಡದೇ; ನಾವೂ ಕೂಡ ಬೆಳಗ್ಗೆ ಎದ್ದು ಆ ಗೋಮಾತೆಗೆ ನಮಸ್ಕರಿಸುತ್ತೇವೆ. ನಿಮಗಿಂತಲೂ ನಾವು ಗೋವುಗಳನ್ನು ಕಾಳಜಿಯಿಂದ ನೋಡುತ್ತೇವೆ. ಆದರೆ ಗೋಹತ್ಯೆ ನಿಷೇಧ ಕಾನೂನು ತಂದ ಪರಿಣಾಮದಿಂದ ಉತ್ತರ ಪ್ರದೇಶ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ನಮ್ಮ ಕಣ್ಣಿನ ಮುಂದಿರುವ ಉದಾಹರಣೆಯಾಗಿದೆ. ಇದೇರೀತಿ ನಮ್ಮ ರಾಜ್ಯಕ್ಕೂ ಮುಂದೆ ಇದು ದೊಡ್ಡ ಶಾಪವಾಗಿ ಪರಿಣಮಿಸುತ್ತದೆ. ಇದರ ಪರಿಹಾರಕ್ಕೋಸ್ಕರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಎಂ.ಕೆ.ಪ್ರಾಣೇಶ್:- ಗೋವಿನ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಅದರ ಹತ್ಯೆ ಮಾಡುವುದಕ್ಕೆ ಆಗುತ್ತದೆಯೇ?

ಶ್ರೀ ಎಸ್.ರವಿ:- ಹತ್ಯೆ ಮಾಡುವುದು ಬೇಡ. ಹತ್ಯೆ ಮಾಡದೆಯೇ ಈ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಮಾಡಿ. ಅಂತಹ ಕರುಗಳನ್ನು ಮಾನ್ಯ ಪ್ರಾಣೇಶ್‌ರವರ ಹತ್ತಿರ ತೆಗೆದುಕೊಂಡು ಹೋಗಿ ಬಿಡಿ. ಮಾನ್ಯ ಪ್ರಾಣೇಶ್‌ರವರು ದೊಡ್ಡ ದೈವ ಭಕ್ತರಾಗಿದ್ದಾರೆ. ಗೋಭಕ್ತರೂ ಆಗಿದ್ದಾರೆ. ಅವರ ಬಗ್ಗೆ ನಿಜಕ್ಕೂ ನನಗೆ ಅಭಿಮಾನ ಇದೆ. ಬೇರೆ ಜಿಲ್ಲೆಗಳ ದನಗಳು ಬೇಡ, ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲ್ಲೂಕಿನ ಹೋರಿ-ಕರುಗಳನ್ನು ಸಾಕಿದರೆ ಸಾಕು. ಈ ಕೆಲಸಕ್ಕೆ ಸರ್ಕಾರ ಅವರಿಗೆ ಪ್ರಶಸ್ತಿ ಕೊಡಲಿ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಅದರ ಪುಣ್ಯವೆಲ್ಲಾ ಅವರಿಗೆಯೇ ಸಿಗಲಿ.

(ಮುಂದು . . .)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(221) 9-3-2022 6.00 ಡಿಎಸ್-ಎಕೆ

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು, ಮಾನ್ಯ ಭೋಜೇಗೌಡರು ಹೇಳಿರುವುದಕ್ಕೆಲ್ಲಾ ಸಹಾ ನನ್ನ ಸಹಮತ ಇದೆ. ಆದರೆ ಬದಲಾದ ಪರಿಸ್ಥಿತಿಯ ಒಳಗಡೆ ವ್ಯವಸ್ಥೆಗಳ ದೃಷ್ಟಿಯಿಂದ ವ್ಯವಸ್ಥೆ ಮಾಡಬೇಕು ಎನ್ನುವಂಥದ್ದಕ್ಕೆ ನಾವೆಲ್ಲರೂ ಸಹಮತ ವ್ಯಕ್ತಪಡಿಸುತ್ತೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಹತ್ಯೆ ಎನ್ನುವಂಥದ್ದು ಇದೆ. ಏಕೆಂದರೆ, ಇವತ್ತು ಅವರು ಬಯಲು ಪ್ರದೇಶದಲ್ಲಿದ್ದಾರೆ. ನಮ್ಮ ಭಾಗದಲ್ಲ ಆನೆ ಹಾವಳಿಗಳನ್ನು ನೋಡಿದರೆ ಹಿಂದೆ ಇದ್ದಂತಹ ಆನೆಗಳಿಗೂ ಈಗ ಇರುವಂಥ ಆನೆಗಳಿಗೂ, ಭೋಜೇಗೌಡರು ಇಲ್ಲೇ ಇದ್ದಾರೆ. ನಾವು ಯಾರು ತೋಟ ಮಾಡುವ ಹಾಗಿಲ್ಲ, ಇವತ್ತೇನಾದರೂ ಒಬ್ಬ ರೈತ ಗದ್ದೆ ಮಾಡುವುದಕ್ಕೆ ಸಾಧ್ಯವಿಲ್ಲ. ಆನೆಯನ್ನು ಹತ್ಯೆ ಮಾಡುವುದಕ್ಕಾಗುತ್ತದೆಯೇ? ಅದಕ್ಕೇನಾದರೂ ಬದಲಿ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಇವತ್ತು 136 ಕೋಟಿ ಜನಸಂಖ್ಯೆ ಇದೆ. ಜನರು ಜಾಸ್ತಿ ಆಗುತ್ತಿದ್ದಾರೆಂದು ಹತ್ಯೆ ಮಾಡುವುದಕ್ಕಾಗುತ್ತದೆಯೇ? ಬದಲಿ ವ್ಯವಸ್ಥೆಗಳ ಬಗ್ಗೆ ಚಿಂತನೆಗಳಾಗಬೇಕೇ ಹೊರತು ಅದಕ್ಕೆ ಪರ್ಯಾಯವಾಗಿ ಗೋಹತ್ಯೆ ನಿಷೇಧವಾಗಿದೆ. ಅದಕ್ಕೆ ಪರಿಹಾರದ ದೃಷ್ಟಿಗಳಿಂದ ನಾವೇನು ಮಾಡಬೇಕು ಎಂಬುದರ ಬಗ್ಗೆ ನಾವುಗಳೇ ಚಿಂತನೆ ಮಾಡಬೇಕೇ ಹೊರತು ಬೇರೆ ಯೋಚನೆಗಳನ್ನು ಮಾಡುವಂತಹ ಕೆಲಸ ಮಾಡಬಾರದು.

ಶ್ರೀ ಎನ್.ರವಿ:- ಹತ್ಯೆಯ ಬಗ್ಗೆ ನಾವು ಯಾರು ವಿರೋಧವಿಲ್ಲ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಕಾಡು ಪ್ರಾಣಿಗಳ ಸಂಖ್ಯೆ ವಿಪರೀತವಾಗುತ್ತಿದೆ. ರೈತನ ಬದುಕು ದುಸ್ವರವಾಗಿದೆ. ಹಾಗೆಂದು ಕಾಡು ಪ್ರಾಣಿಗಳನ್ನು ಹತ್ಯೆ ಮಾಡುವುದಕ್ಕಾಗುತ್ತದೆಯೇ? ಜನಸಂಖ್ಯೆ ಜಾಸ್ತಿಯಾಯಿತು ಎಂದು ಮನುಷ್ಯನನ್ನು ಹತ್ಯೆ ಮಾಡುವುದಕ್ಕಾಗುತ್ತದೆಯೇ?

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ತಾವು ಐದು ನಿಮಿಷ ಮಾತನಾಡಿ ತಮ್ಮ ಭಾಷಣವನ್ನು ಮುಗಿಸಿಬಿಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ನಾಳೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಿ. ಇದಕ್ಕೆ ಸಂಬಂಧಪಟ್ಟಂತೆ ಮತ್ತೊಂದು ವಿಚಾರವನ್ನು ಹೇಳಬಯಸುತ್ತಿದ್ದೇನೆ. ಸುಮಾರು 13 ಅಮೃತ್ ಮಹಲ್ ಕಾವಲ್‌ಗಳಿವೆ. ಇದನ್ನು ನಾವು ಮಾಡಿರುವಂಥದಲ್ಲ. ಮೈಸೂರು ಮಹಾರಾಜರು ಈ ನಾಡಿಗೆ ಅಮೃತ್ ಮಹಲ್ ತಳಿಯನ್ನು ಕೊಡುಗೆಯಾಗಿ ಕೊಟ್ಟಿರುವಂಥದ್ದು. ಅಮೃತ್ ಮಹಲ್ ತಳಿಗೆ ಎರಡು ಲಕ್ಷ ಎಕರೆ ಜಮೀನು ಜಾಗ ನಮ್ಮ ನಾಡಿನಲ್ಲಿದೆ ಅದನ್ನು ಒಪ್ಪಿಕೊಳ್ಳುತ್ತೀರಾ?

ಸಭಾಪತಿಯವರು:- ನಾನು ನೋಡಿದ್ದೇನೆ. ಭರವಸೆ ಸಮಿತಿಯಿಂದ ನಾವು ಅಲ್ಲಿಗೆ ಹೋಗಿದ್ದೇವೆ.

ಶ್ರೀ ಎಸ್.ಎಲ್.ಭೋಜೇಗೌಡ:- ಇವತ್ತು ಅದರ ಪರಿಸ್ಥಿತಿ ಏನಾಗಿದೆ?

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ತಾವು ನಾಳೆ ಮಾತನಾಡಿ. ಈಗ ಸದನವನ್ನು ನಾಳೆ ಬೆಳಿಗ್ಗೆ 11.00 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಸಂಜೆ 6 ಗಂಟೆ 3 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ 10ನೇ ಮಾರ್ಚ್

2022ರ ಗುರುವಾರದಂದು ಬೆಳಿಗ್ಗೆ 11,00 ಗಂಟೆಗೆ ಸೇರಲು ನಿಶ್ಚಯಿಸಿತು)

<><><>